

TIGHT BINDING BOOK

UNIVERSAL
LIBRARY

OU_200333

UNIVERSAL
LIBRARY

OUP--881--5-8-74--15,000

OSMANIA UNIVERSITY

747

ತ್ರಿವೇಣಿ

ಭಾರತೀ ಪ್ರಕಾಶನ
ಕೃಷ್ಣನೂರ್ತಿಪುರಂ : ಮೈಸೂರು

ಮೊದಲನೆಯ ಮುದ್ರಣ ೧೯೫೪
ಎರಡನೆಯ ಮುದ್ರಣ ೧೯೫೬

ಎಲ್ಲ ಹಕ್ಕುಗಳೂ ಲೇಖಕಿಯರಿಗೆ ಸೇರಿವೆ.

ಬೆಲೆ : ಒಂದೂಕಾಲು ರೂಪಾಯಿ

ಪ್ರಕಾಶಕರು :
ಭಾರತೀ ಪ್ರಕಾಶನ, ೧೪೩೦ ಕೃಷ್ಣ ಮೂರ್ತಿಪುರಂ
ಮೈಸೂರು

ಮುದ್ರಕರು :
ಜಿ. ಎಚ್. ರಾಮರಾವ್, ಬಿ. ಎಸ್.ಸಿ.,
ಮೈಸೂರು ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಹೌಸ್,
ಮೈಸೂರು

ಅರಿಕೆ

ಕನ್ನಡಿಗರ ಸೌಜನ್ಯ, ಅಭಿಮಾನದಿಂದಾಗಿ ಈ ಕಾದಂಬರಿ ಎರಡನೆಯ ಮುದ್ರಣವನ್ನು ಕಾಣುತ್ತಿದೆ.

ಮನುಷ್ಯನು ದುರ್ಬಲ. ಸನ್ನಿವೇಶಗಳಿಗೆ ಮನೋದೌರ್ಬಲ್ಯಕ್ಕೆ ಬಲಿಯಾಗಿ ಹಲವುಬಾರಿ ಅವನು ಕಾಲುಜಾರುವುದುಂಟು. ಹಾಗೆ ಎಡವಿ ಮತ್ತೆ ಎಚ್ಚಿತ್ತ ದಂಪತಿಗಳಿಬ್ಬರ ಜೀವನವನ್ನು ಚಿತ್ರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.

ಆದರೆ ಬಹುಕಾಲ ಒಬ್ಬರನ್ನೊಬ್ಬರು ಅಗಲಿದ ಪತಿಪತ್ನಿಯರೊಬ್ಬರ ಕಾದಂಬರಿಯಲ್ಲಿ ರೂಪುಗೊಂಡಿರುವ ಆನಂದ ಭಾರತಿಯರಂತೆ ವರ್ತಿಸುವರೆಂದಾಗಲೀ, ಇಲ್ಲವೆ ಅವರ ವರ್ತನೆಯನ್ನು ಸಮರ್ಥಿಸುವ ಪ್ರಯತ್ನ ಇಲ್ಲಿ ನಡೆದಿದೆಯೆಂದಾಗಲೀ ಓದುಗರು ಭಾವಿಸಬಾರದು. ಹಾಗೆ ಎಡವಿದ ಹತ ಭಾಗ್ಯರ ವಿಷಯದಲ್ಲಿ ಆಕ್ರೋಶಕ್ಕಿಂತ ಸಹಾನುಭೂತಿ ಕರುಣೆ ಇರಬೇಕೆಂಬುದೇ ನನ್ನ ಕೋರಿಕೆ.

ಈ ಕಾದಂಬರಿಯನ್ನು ಬೆಳಕಿಗೆ ತರಲು ಶ್ರೀಯುತರಾದ ಎಚ್. ಎಂ. ಶಂಕರನಾರಾಯಣರಾವ್, ಬಿ. ನರಸಿಂಗರಾವ್, ಇವರು ಸಹಾಯಮಾಡಿ ದ್ದಾರೆ; 'ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್'ನ ಒಡೆಯರಾದ ಶ್ರೀ ಜಿ. ಹೆಚ್. ರಾಮರಾಯರು ಈ ಗ್ರಂಥವನ್ನು ಸುಂದರವಾಗಿ ಮುದ್ರಿಸಿದ್ದಾರೆ; ಶ್ರೀ ಎಸ್. ರಮೇಶರು ಅಂದವಾದ ಮುಖಚಿತ್ರವನ್ನು ಬರೆದು ಕೊಟ್ಟಿದ್ದಾರೆ. ಇವರೆಲ್ಲರಿಗೂ ನನ್ನ ವಂದನೆಗಳು.

೧೧೫೨, ಚಾಮರಾಜಪುರಂ }
ಮೈಸೂರು

ಶ್ರೀವೇಣಿ

ಸೀತಾರಾಮಯ್ಯನವರು ನೆಲದ ಮೇಲೆ ಹಾಸಿದ್ದ ಚಾಪೆಯ ಮೇಲೆ ಕಾಲುನೀಡಿ ಕುಳಿತರು. ಅವರಿಗೆ ಸುಮಾರು ಐವತ್ತು ವರ್ಷಗಳಾಗಿದ್ದವು. ತಲೆಯ ಹಿಂಭಾಗದಲ್ಲಿದ್ದ ನಿಂಬೆಕಾಯಿ ಗಾತ್ರದ ಗಂಟಿನ ಕೂದಲಲ್ಲಿ ಮುಕ್ಕಾಲುಪಾಲು ಹಣ್ಣಾಗಿದ್ದವು. ಹಣೆಯಲ್ಲಿ ಎದ್ದು ಕಾಣುವ ಗಂಧಾಕ್ಷತಿ, ಪಿಳಚಲು ಕಣ್ಣಿಗೆ ಕನ್ನಡಕ, ಕ್ಲೋಸ್ ಕಾಲರಿನ ಕೋಟು, ಕಚ್ಚಿಸಂಜೆ, ಮಣುಕು ಹಿಡಿದಿದ್ದ ಬೂದು ಬಣ್ಣದ ಟೋಪಿ ಇವುಗಳಿಂದ ಅಲಂಕೃತರಾದ ಸೀತಾರಾಮಯ್ಯನವರನ್ನು ಯಾರು ನೋಡಿದರೂ ಯೂನಿವರ್ಸಿಟಿ ಆಫೀಸಿನಲ್ಲಿ ಗುಮಾಸ್ತರಾಗಿದ್ದಾರೆಂದು ಸುಲಭವಾಗಿ ಹೇಳಿಬಿಡಬಹುದಾಗಿತ್ತು.

ಸೀತಾರಾಮಯ್ಯನವರು ಬಳಿಯಲ್ಲಿಯೇ ನಿಂತಿದ್ದ ಭಾರತಿಗೆ “ಸ್ವಲ್ಪ ಅಮ್ಮನ್ನ ಕರಿ” ಎಂದರು. ಭಾರತಿ ತಾಯಿಯನ್ನು ಕರೆಯಲು ಒಳಗೆ ಹೋದಳು. ಮಗಳ ಕರೆಯನ್ನು ಕೇಳಿದೊಡನೆಯೇ ಸರೋಜಮ್ಮ ಒದ್ದೆ ಕೈಯನ್ನು ಒರೆಸಿಕೊಳ್ಳುತ್ತಾ ಹೊರಗೆ ಬಂದರು. ಹೆಂಡತಿಯನ್ನು ನೋಡಿ ಸೀತಾರಾಮಯ್ಯನವರು,

“ನೆಂಕಟಸುಬ್ಬು ಕಾಗದ ಬರೆದಿದಾನೆ....” ಎಂದರು.

ಸರೋಜಮ್ಮ ಆಶ್ಚರ್ಯದಿಂದ ಕಣ್ಣು ರಳಿಸಿ “ಏನು! ಅಣ್ಣ ಕಾಗದ ಬರೆದಿದಾನೆಯೇ? ಅವನಿಂದ ಕಾಗದ ಬರುವುದೇ ಅಪರೂಪ, ಕಾಗದವಿದ್ದ ಮೇಲೆ ಏನೋ ವಿಶೇಷ ಸಮಾಚಾರವಿರಲೇ ಬೇಕು” ಎಂದರು.

“ವಿಶೇಷ ಸಮಾಚಾರವಿರುವುದರಿಂದಲೇ ಕಾಗದ ಬರೆದಿದಾನೆ. ಅವನು ಅವನ ಸ್ನೇಹಿತ ಸುಂದರರಾಯರು ನಾಳೆ ದಿನ ಹೆನ್ನೊಂದು ಗಂಟೆ ರೈಲಿಗೆ ಇಲ್ಲಗೆ ಬರುತ್ತಾರೆಂತೆ. ಬಾಕಿ ವಿಷಯ ಬಂದ ಮೇಲೆ ತಿಳಿಸುತ್ತೇನೆ ಎಂದು ಬರೆದಿದಾನೆ.”

“ಸುಂದರರಾಯರೂ ಇಲ್ಲಿಗೇ ಬರುತ್ತಾರೇನು?”

“ಇಲ್ಲ. ಅವರು ತಮ್ಮ ತಂಗೀ ಮನೇಗೆ ಹೋದರೂ ಹೋಗಬಹುದು ಎಂದು ಬರೆದಿದಾನೆ”

ಅಪರೂಪಕ್ಕೆ ಅಣ್ಣ ಬರುವ ಸುದ್ದಿ ಕೇಳಿ ಸರೋಜಮ್ಮನಿಗೆ ಆನಂದವಾಯಿತು.

“ಭಾರತಿ, ನಾಳೆ ಅಣ್ಣ ಬರುತ್ತಾನೆ. ನೀನು, ವಾಣಿ ಇಬ್ಬರೂ ಸೇರಿ

ನಿಮ್ಮ ರೂಮನ್ನು ಚೊಕ್ಕಟವಾಗಿಡಿ” ಎಂದು ಮಗಳಿಗೆ ಹೇಳಿದರು.

ಮಾರನೆಯ ದಿನ ಕಾಲೇಜಿಗೆ ಹೋಗುವ ಆತುವಿದ್ದ ದರಿಂದ ಭಾರತಿ ಹತ್ತು ಗಂಟೆಗೇ ಊಟ ಮಾಡಿ ಕಾಲೇಜಿಗೆ ಹೊರಟು ಹೋದಳು. ಸರೋಜಮ್ಮ ಅಣ್ಣನಿಗಾಗಿ ಕಾಯುತ್ತ ಬೀದಿ ಬಾಗಿಲಿನಲ್ಲಿ ಬಂದು ಕುಳಿತರು.

ಅವರು ತಮ್ಮ ಅಣ್ಣನನ್ನು ನೋಡಿ ಸುಮಾರು ಐದಾರು ವರ್ಷಗಳಾಗಿದ್ದವು. ಅಣ್ಣನಿಂದ ಕಾಗದ ಬರುವುದು ಸಹ ಅಪರೂಪವಾಗಿತ್ತು. ಪರಿಸ್ಥಿತಿ ಹೀಗಿರುವಾಗ ಅನಿರೀಕ್ಷಿತವಾಗಿ ಅಣ್ಣ ಬರುವನೆಂದು ಬಂದ ಕಾಗದ ನೋಡಿ ಸರೋಜಮ್ಮನಿಗೆ ಆಶ್ಚರ್ಯವೇ ಆಗಿತ್ತು.

ದೂರದಲ್ಲಿ ಕೆಂಪು ಬಣ್ಣದ ಟಾಂಗ್ ಗಾಡಿಯೊಂದು ಕಾಣಿಸಿತು. ಟಾಂಗ್ ಮನೆಯ ಮುಂದೆ ನಿಂತೊಡನೆ ಸರೋಜಮ್ಮ ಎರಡು ಮೆಟ್ಟಿಲುಗಳನ್ನು ಹಾರಿ ಸಮೀಪದಲ್ಲಿ ನಿಂತರು.

ಅಣ್ಣ ತಂಗಿ ಒಳಗೆ ಬಂದರು. ವೆಂಕಟಸುಬ್ಬಯ್ಯ ಪೆಟ್ಟಿಗೆಯನ್ನು ಒಂದು ಮೂಲೆಯಲ್ಲಿಟ್ಟು “ರಾಮ” ಎನ್ನುತ್ತಾ ಕುರ್ಚಿಯ ಮೇಲೆ ಕುಳಿತರು.

“ಸುಂದರರಾಯರು ಬರಲಿಲ್ಲವೇ?”

“ಬಂದಿದಾರೆ. ಅವರು ತಮ್ಮ ತಂಗೀ ಮನೆಗೆ ಹೋದರು”

“ಇಲ್ಲೇ ಬರಬಹುದಿತ್ತು”

“ಅವರು ನಾಳೆ ಜಿಳಿಗೆ ಇಲ್ಲಿಗೆ ಬರುತ್ತಾರೆ”

“ಹಂಚೇಲಿ ಬಿಸಿನೀರಿದೆ. ಬೇಕಾದರೆ ಸ್ನಾನ ಮಾಡಬಹುದು”

“ಸ್ನಾನ ಮಾಡಿಯೇ ಬರುತ್ತೇನೆ. ನಿನ್ನ ಊಟವಾಯಿತೆ?”

“ಇನ್ನೂ ಇಲ್ಲ. ನೀನು ಬರಲಿ ಎಂದು ಕಾದುಕೊಂಡಿದ್ದೆ.”

“ಭಾರತಿ, ರಾಜಾರಾಮ, ವಾಣಿ ಎಲ್ಲರೂ ಎಲ್ಲಿ?”

“ಎಲ್ಲರೂ ಸ್ಕೂಲಿಗೆ ಹೋಗಿದಾರೆ. ರೋಹಿಣಿ ಮಾತ್ರ ಇದಾಳೆ”

“ಭಾವ?”

“ಅವರೂ ಆಫೀಸಿಗೆ ಇದೇ ತಾನೇ ಹೋದರು.”

ವೆಂಕಟಸುಬ್ಬಯ್ಯ ಸ್ನಾನ ಮಾಡಿ ಬರುವಷ್ಟರಲ್ಲಿ ಸರೋಜಮ್ಮ ಮಣೆ ಹಾಕಿ ನೀರಿಟ್ಟು, ಬಾಳೆ ಎಲೆ ಹಾಕಿದರು. ವೆಂಕಟಸುಬ್ಬಯ್ಯ ಮಣೆಯ ಮೇಲೆ ಕುಳಿತು ತಂಗಿಗೆ “ನೀನೂ ತಟ್ಟಿ ಹಾಕಿಕೊಂಡು ಬಿಡು” ಎಂದರು.

“ಇಲ್ಲ. ನಿನ್ನದಾಗಲಿ” ಎನ್ನುತ್ತಾ ಸರೋಜಮ್ಮ ಬಡಿಸತೊಡಗಿದರು. ಸರೋಜಮ್ಮ ಕೇಳಿದರು,

“ಅತ್ತಿಗೆ, ಮಕ್ಕಳು ಎಲ್ಲಾ ಹುಷಾರಾಗಿದಾರೆಯೇ?”

“ಹುಷಾರಾಗಿದಾರೆ. ರೋಹಿಣಿ ಎಲ್ಲಿ?”

“ಲೇ ರೋಹಿಣೀ, ಬಾರೆ ಇಲ್ಲಿ. ಯಾರು ಬಂದಿದಾರೆ ನೋಡು ಬಾ”

“ಮಗೂನ ಕರೆದುಕೊಂಡು ಬಾ. ನಾನು ನೋಡೇ ಇಲ್ಲ.” ಸರೋಜಮ್ಮ ರೂಮಿನಲ್ಲಿದ್ದ ರೋಹಿಣಿಯನ್ನು ಎತ್ತಿಕೊಂಡು ಬಂದು “ಮಾವನಿಗೆ ನಮಸ್ಕಾರ ಮಾಡಮ್ಮ” ಎಂದರು.

“ಮಾವ ಕಣೆ ರೋಹಿ”

“ಮಾವ!”

“ಹೂಂ, ಮಾವ. ನಿನ್ನ ಹೆಸರೇನು: ಮಾವನಿಗೆ ಹೇಳು”

“ರೋಹಿಣಿ”

“ಓಹೋ ಮಾತು ಬೇರೆ ಆಡ್ತಾಳೇನು? ಬಾಮ್ಮ ರೋಹಿಣಿ” ವೆಂಕಟ ಸುಬ್ಬಯ್ಯ ಮಗುವಿನ ಮುದ್ದು ಮಾತಿಗೆ ಮರುಳಾಗಿ ಕೂಗಿದರು. ರೋಹಿಣಿ ತಾಯಿಯ ಮಡಿಲಿನಲ್ಲಿ ಮುಖ ಮರಸಿಕೊಂಡಳು.

“ಇನ್ನೂ ಹೊಸ ಮುಖ. ಸ್ವಲ್ಪ ಬಳಕೆಯಾದ ಮೇಲೆ ಬೇಡಾಂದರೂ ಬಂದು ನಿನ್ನ ಹೆಗಲೇರುತ್ತಾಳೆ.”

ವೆಂಕಟಸುಬ್ಬಯ್ಯ ರೋಹಿಣಿಯನ್ನೇ ನೋಡುತ್ತಾ “ನಾನು ವಾಣಿಯನ್ನು ನೋಡಿದಾಗ ಹೀಗೇ ಇದ್ದಳು. ಈಗ ತುಂಬಾ ಬೆಳೆದಿರ ಬೇಕಲ್ಲವೆ?” ಎಂದರು.

“ಈಗೇನು ಭಾರತೀನೂ ಮೀರಿಸಿ ಬೆಳೆಯುತ್ತಿದ್ದಾಳೆ. ಅವಳಿಗೂ ಮೊನ್ನೆಗೆ ಒಂಬತ್ತು ವರ್ಷ ತುಂಬಿತು.”

“ರೋಹಿಣಿ ಎಲ್ಲಾ ವಾಣಿಯ ಹಾಗೇ ಇದಾಳೆ. ಚೀಲದಲ್ಲಿ ಪೆಸ್ಪರ ಮೆಂಟು, ಚಾಕೊಲೇಟ್ ಇದೆ. ಮಗುವಿಗೆ ತೆಗೆದು ಕೊಡು.”

“ನಿಧಾನವಾಗಿ ಕೊಟ್ಟರಾಯಿತು. ಈಗ ತಾನೇ ಊಟ ಮಾಡಿದಾಳೆ. ಇನ್ನೂ ಸ್ವಲ್ಪ ಮಜಿಗೆ ಬಡಿಸಲೇ?”

“ಬೇಡಮ್ಮ ಸಾಕು. ನೀನೂ ತಟ್ಟೆ ಹಾಕಿಕೊಂಡು ಬಿಡು.”

ಸರೋಜಮ್ಮ ತಮ್ಮ ಅಲ್ಯೂಮಿನಿಯಂ ತಟ್ಟೆ ಹಾಕಿ, ಉಪ್ಪು ಬಡಿಸಿ ಕೊಂಡು, ಮಜಿಗೆ ತುಸ್ಪ ಹತ್ತಿರ ಇಟ್ಟುಕೊಂಡು ಕುಳಿತರು. ವೆಂಕಟ ಸುಬ್ಬಯ್ಯ ಊಟ ಮುಗಿದಿದ್ದರೂ ಮಣೆಯ ಮೇಲೆ ಕುಳಿತು ಬಹು ಕಾಲಕ್ಕೆ ಸಂಧಿಸಿದ ತಂಗಿಯೊಡನೆ ಮಾತನಾಡ ತೊಡಗಿದರು,

“ಇದ್ಯಾಕಣ್ಣಾ ತುಂಬಾ ಬಡವಾಗಿದೀಯಾ?” ಸರೋಜಮ್ಮ ಮಮತೆಯಿಂದ ಕೇಳಿದರು.

“ಇನ್ನೇನಮ್ಮ ವಯಸ್ಸಾಯಿತು. ಪ್ರಾಯದ ಮೈ ಇನ್ನು ಬಂದೀತೇ” ವೆಂಕಟಸುಬ್ಬಯ್ಯ ನಕ್ಕು ಹೇಳಿದರು.

ನಿಜಕ್ಕೂ ವೆಂಕಟಸುಬ್ಬಯ್ಯ ಮೊದಲಿಗಿಂತಲೂ ಬಡವಾಗಿದ್ದರು. ಬಡಕಲು ಮೈ, ಹಣ್ಣಾದ ಗಡ್ಡ, ಸುಕ್ಕಾದ ಕೆನ್ನಿ, ಮಂಜುಗಣ್ಣಿನ ಕೊರತೆಯನ್ನು ನೀಗಿಸುವ ಸಲುವಾಗಿ ಮೂಗಿನ ಮೇಲೆ ಕುಳಿತಿದ್ದ ಕನ್ನಡಕ-ಇವು ಅವರಿಗೆ ಆಗಿದ್ದ ವಯಸ್ಸಿಗಿಂತಲೂ ಹೆಚ್ಚು ವಯಸ್ಸನ್ನು ತೋರಿಸುತ್ತಿದ್ದವು.

ಸರೋಜಮ್ಮ ಒಂದೆರಡು ಗಳಿಗೆ ಯೋಚಿಸಿ, ಕೇಳಲೋ ಬೇಡವೋ ಎಂದು ಅವೇ ಅನಿಶ್ಚಯದಿಂದ ತೂಗಾಡುತ್ತಿದ್ದ ಮನಸ್ಸನ್ನು ಗಟ್ಟಿಮಾಡಿ ಕೇಳಿಯೇ ಬಿಟ್ಟರು.

“ಶಿವರಾಮೂಗೆ ಹೆಣ್ಣು ಗೊತ್ತಾಯಿತೇನಣ್ಣ ?”

“ಇನ್ನೂ ಇಲ್ಲಮ್ಮ. ಹೆಣ್ಣಿನವರೇನೋ ಬಂದು ಹೋಗುತ್ತಿದಾರೆ. ಅವನೇ ಎಂ. ಎಸ್. ಸಿ. ಆಗಲಿ. ಆಮೇಲೆ ಕೆಲಸ ಸಿಗಲಿ. ಅದುವರೆಗೂ ಮದುವೆ ಆಗೋದಿಲ್ಲ ಅಂತ ಹಟ ಹಿಡಿದಿದ್ದಾನೆ. ನಮ್ಮ ಮಾತು ಯಾರು ಕೇಳುತ್ತಾರೆ? ಈಗಿನ ಕಾಲದಲ್ಲಿ ಹುಡುಗರ ಮಾತು ಮುಖ್ಯ. ಅದಿರಲಿ. ಭಾರತಿಗೆ ಗಂಡು ಗೊತ್ತಾಯಿತೆ?”

“ಇನ್ನೂ ಇಲ್ಲ. ಅವಳಿಗೂ ಹದಿನೇಳಾಯಿತು”

“ಎಲ್ಲಾ ದರೂ ಪ್ರಯತ್ನ ಪಟ್ಟಿದೀರಾ?”

“ನಾವು ಎಲ್ಲೂ ಪ್ರಯತ್ನಪಟ್ಟೆಲ್ಲ. ಈಗಿನಿಂದಲೂ ಪ್ರಯತ್ನಿಸಿದರೆ ಇನ್ನೆರಡು ವರ್ಷಕ್ಕೆ ಆದೀತು. ಬಡವರ ಮನೆ ಹುಡುಗೀಂತ ಗಂಡುಗಳು ತಾತ್ಕಾರ ಮಾಡಬಹುದು.”

ವೆಂಕಟಸುಬ್ಬಯ್ಯ ಒಂದು ಗಳಿಗೆ ಸುಮ್ಮನಿದ್ದು

”ಭಾರತಿ ಈಗ ಏನು ಓದುತ್ತಿದ್ದಾಳೆ” ಎಂದರು.

“ಜೂನಿಯರ್ ಇಂಟರ್ ಸೇರಿದಾಳೆ. ಅದೇನು ಪಾಸು ಮಾಡ್ತಾಳೋ ನಾನು ಕಾಣೆ. ಸದಾ ಕತೆ ಪುಸ್ತಕಗಳನ್ನು ಓದುತ್ತಾ ಇರುತ್ತಾಳೆ.”

“ಭಾರತಿ ಈಗ ಹೇಗಿದಾಳೆ?” ವೆಂಕಟಸುಬ್ಬಯ್ಯನವರ ದನಿಯಲ್ಲಿ ಕಾತರವಿತ್ತು.

ಅಣ್ಣನ ಪ್ರಶ್ನೆಗೆ ಸರೋಜಮ್ಮ ಕಣ್ಣು ರಳಿಸಿ ‘ಹೇಗಿದಾಳೆ ಅಂದರೆ?’ ಎಂದರು.

“ನೋಡೋಕೆ ಹೇಗಿದಾಳೆ ಅಂತ ಕೇಳಿದೆ.”

“ಸುಮಾರಾಗಿ ಇದಾಳೆ. ನಮ್ಮ ಹುಡುಗ ಹೇಗಿದ್ದರೂ ನಮಗೆ

ಚೆನ್ನ.”

ಮಗಳ ಸೌಂದರ್ಯ ವರ್ಣಿಸಲು ಸಂಕೋಚಪಟ್ಟು ಸರೋಜಮ್ಮ ತಗ್ಗಿದ ದನಿಯಲ್ಲಿ ಈ ರೀತಿ ಹೇಳಿದರು. ತನ್ನ ಮಗಳನ್ನು ವರ್ಣಿಸುವಾಗ ಉಪ್ಪೇಕ್ಷೆಯಾಗಬಹುದೆಂದು ಹೆದರಿಕೆಯೂ ಇತ್ತು ಸರೋಜಮ್ಮನಿಗೆ.

“ಈ ಮಾತು ನಾನು ಒಪ್ಪುವುದಿಲ್ಲ. ನಾನು ಹಿಂದೆ ನೋಡಿದಾಗ ಅವಳು ಹನ್ನೊಂದು ವರ್ಷದ ಹುಡುಗಿ. ಗುಲಾಬಿ ಹೂವಿನ ಸೌಂದರ್ಯವನ್ನು ಮೊಗ್ಗಿನಲ್ಲೇ ಕಾಣಬಹುದಲ್ಲವೇ ?”

ಮಗಳ ಸೌಂದರ್ಯದ ಹೊಗಳಿಕೆ ಕೇಳಿ ತಾಯಿಯೆದೆ ಹೆಮ್ಮೆಯಿಂದ ಬಿರಿಯಿತು.

“ಅಯ್ಯೋ, ಅವಳ ಚೆನ್ನ ಅಷ್ಟರಲ್ಲೇ ಇದೆ..”

“ಭಾರತಿ ಯಾರ ಕಣ್ಣಿಗಾದರೂ ಚೆನ್ನಾಗಿರಲೇಬೇಕು. ಹುಡುಗಿಯಾಗಿದ್ದಾಗ ಅವಳನ್ನು ನೋಡಿದ್ದೆನಲ್ಲ, ಅವಳ ಕಣ್ಣು, ಬಣ್ಣ, ತುಟಿ, ಹುಬ್ಬು ಯಾರಿಗೂ ಇರಲಿಲ್ಲ. ಅಷ್ಟು ಮುದ್ದಾಗಿರುವ ಹುಡುಗಿಯನ್ನು ನಾನು ನೋಡಿಯೇ ಇರಲಿಲ್ಲ.”

“ಸಾಕು ಸುಮ್ಮನಿರಣ್ಣ. ನಮ್ಮ ನಮ್ಮದು ನಮಗೆ ಯಾವಾಗಲೂ ಸೊಗಸು.”

“ಹಾಗಲ್ಲ, ಸರೋಜ. ಇರುವ ವಿಷಯ ಹೇಳಿದೆ. ಅವಳು ಈಚೆಗೆ ತೆಗೆಸಿಕೊಂಡಿರುವ ಪ್ರೋಟೋ ಯಾವುದಾದರೂ ಇದ್ದರೆ ತೋರಿಸು.”

“ಅಷ್ಟೊಂದು ಆತುರ ಯಾಕೆ? ಸಂಜೆ ಕಾಲೇಜಿನಿಂದ ಬರಾಳಲ್ಲ ಆಗ ನೀನೇ ಕಣ್ಣುಂಬ ನಿನ ಸೊಸೆಯನ್ನು ನೋಡಿ ತೃಪ್ತಿ ಪಡುವಿಯಂತೆ.”

“ಆಗಲಿ. ಸದ್ಯಕ್ಕೆ ಅವಳ ಪ್ರೋಟೋ ತೋರಿಸು.”

ಅಣ್ಣನ ಆತುರವನ್ನು ಕಂಡು ಸರೋಜಮ್ಮ ನಕ್ಕು ‘ಆಗಲಿ’ ಎಂದರು. ಊಟ ಮುಗಿದ ಮೇಲೆ ಕಸಮುಸುರೆ ಮುಗಿಸಿ ಹೊರ ಬಂದರು. ಅಣ್ಣ ಪೇಪರ್ ಓದುತ್ತ ಕುಳಿತಿದ್ದ.

“ರೈಲಿನಿಂದ ಬಂದು ಸುಸ್ತಾಗಿದೀಯಾ. ಒಂದು ಗಳಿಗೆ ಮಲಗಬಾರದೇ” ಎಂದರು ಸರೋಜಮ್ಮ.

“ನಾನೇನು ಬೆಂಗಳೂರಿನಿಂದ ನಡೆದು ಕೊಂಡು ಬರಲಿಲ್ಲವಲ್ಲ. ಪ್ರೋಟೋ ಸಿಕ್ಕಿತೆ?”

ಸರೋಜಮ್ಮ ರೂಮಿಗೆ ಹೋಗಿ ಭಾರತಿ ತನ್ನ ಇತರ ಮೂರುಜನ ಗೆಳೆತಿಯರೊಡನೆ ತೆಗೆಸಿಕೊಂಡಿದ್ದ ಪ್ರೋಟೋ ತಂದು ಅಣ್ಣನ ಕೈಗೆ

ಕೊಟ್ಟರು. ವೆಂಕಟಸುಬ್ಬಯ್ಯ ಕನ್ನಡಕ ತೆಗೆದು ಅದನ್ನೊಮ್ಮೆ ಟವಲಿನಿಂದ ಉಜ್ಜಿ ಆ ಬಳಿಕ ಮೂಗಿನ ಮೇಲೆರಿಸಿಕೊಂಡು ಭಾವ ಚಿತ್ರ ಹಿಡಿದು ನೋಡತೊಡಗಿದರು.

ಭಾರತಿ ಎಡಗಡೆ ಕೊನೆಯಲ್ಲಿದ್ದ ಕುರ್ಚಿಯ ಮೇಲೆ ಕುಳಿತಿದ್ದಳು. ಕಾಲು ತುಂಬ ಮುಚ್ಚುವ ಹೊವಿನ ಸೀರೆಯುಟ್ಟು, ಜೋಲಿ ತೊಟ್ಟು, ಜಡೆಯನ್ನು ಎಡಭುಜದ ಮೇಲಿಂದ ತಂದು ಎವೆಯ ಮೇಲೆ ಇಳಿಬಿಟ್ಟಿದ್ದಳು. ಹೌದೋ ಅಲ್ಲವೋ ಎನ್ನುವಷ್ಟು ಮೂಡಿದ್ದ ಕಿರುನಗೆ ತುಟಿ, ಕೆನ್ನೆಗಳಲ್ಲಿ ಹರಿದು ಬಂದಿತ್ತು. ತುಂಟತನದಿಂದ ಕಣ್ಣುಗಳು ದೊಡ್ಡದಾಗಿ ಅರಳಿದ್ದುವು. ಮುಡಿದಿದ್ದ ಹೊವು ಎಡಗಿವಿಯ ಹಿಂವೆ ಇಣುಕಿ ನೋಡುತ್ತಿತ್ತು.

ಭಾವಚಿತ್ರವನ್ನು ನೋಡಿ ವೆಂಕಟಸುಬ್ಬಯ್ಯನವರು ತೃಪ್ತಿಯಿಂದ ನಕ್ಕರು.

“ಹೂ, ನಾನಾಡಿದ ಮಾತು ಸುಳ್ಳಾಗುವುದಿಲ್ಲ. ಹೇಗಿದ್ದರೂ ಸಂಜೆ ಭಾರತಿ ಬರುತ್ತಾಳಲ್ಲಾ. ತಗೋ ಸರೋಜ. ಫೋಟೋ ತೆಗೆದಿರಿಸು.”

“ಭಾರತಿ ವಿಚಾರ ಈಗೇಕೆ ಬೇಕಾಯಿತಣ್ಣ ?”

“ಅದರ ವಿಷಯ ಆಮೇಲೆ ಹೇಳ್ತೀನಿ. ರೋಹಿಣಿ, ಬಾ ಇಲ್ಲಿ. ಚಾಕ್ಲೇಟು ಕೊಡ್ತೀನಿ.”

ಮಾವನ ಹತ್ತಿರ ಹೋಗಲು ರೋಹಿಣಿ ಮೊದಲು ಹಿಂಜರಿದರೂ ಅವರ ಕೈಯಲ್ಲಿದ್ದ ಚಾಕ್ಲೇಟು ಅವಳನ್ನು ಆಕರ್ಷಿಸಲು, ಆಗಾಗ್ಗೆ ತಾಯಿಯ ಕಡೆ ನೋಡಿ, ಅವರ ನಗುಮುಖದಿಂದ ಧೈರ್ಯ ಹೊಂದಿ, ರೋಹಿಣಿ ಮಾವನ ಮುಂದೆ ನಿಂತು ಕೈನೀಡಿದಳು. ವೆಂಕಟಸುಬ್ಬಯ್ಯನವರು ರೋಹಿಣಿಯನ್ನತ್ತಿ ತೊಡೆಯಮೇಲೆ ಕೂರಿಸಿಕೊಂಡು ಅವಳಕೈಗೆ ಚಾಕ್ಲೇಟ್ ಕೊಟ್ಟರು. ಚಾಕ್ಲೇಟು ಅವಳ ಕೈಗೆ ಬಂದೊಡನೆ ರೋಹಿಣಿ ಕೊಸರಾಡಿ ಮಾವನ ಹತ್ತಿರದಿಂದ ಓಡಿಹೋದಳು. ಸರೋಜಮ್ಮ ಮಾತಿಗೆ ಪ್ರಾರಂಭಮಾಡಿದರು.

“ಏನು ಸಮಾಚಾರ ಹೇಳಬಾರದೇ ?”

“ಭಾವನೂ ಬರಲಿ. ಆಮೇಲೆ ಎಲ್ಲಾ ಹೇಳ್ತೀನಿ. ಇಲ್ಲದಿದ್ದರೆ ಅವನಿಗೊಂದು ಬಾರಿ ಪುನಃ ಮೊದಲಿನಿಂದಲೂ ಹೇಳಬೇಕಾಗುತ್ತದೆ.”

“ನೀನು ಯಾವಾಗಲೂ ಹೀಗೆ ನಮ್ಮನ್ನ ಸಂಶಯದಲ್ಲಿರಿಸಿ ಕಿರು ಗುಟ್ಟಿಸ್ತೀಯಾ.”

“ಇರಲಿ, ಇರಲಿ. ನಾನೊಂದು ಗಳಿಗೆ ನಿನ್ನೆ ಮಾಡಿ ಎತ್ತೀನಿ.”

ಸೋತು ಗೆದ್ದವಳು

“ರಾಮಾ” ಎಂದು ಭಗವಂತನನ್ನು ಕರೆಯುತ್ತಾ ವೆಂಕಟ ಮಲಗಿದರು. ಸರೋಜಮ್ಮ ಏನನ್ನೋ ಯೋಚಿಸುತ್ತಾ ಒಂದು ಅಲ್ಲೇ ನಿಂತಿದ್ದು ಅಣ್ಣ ಮಿಸುಕಾಡದಿರುವುದನ್ನು ನೋಡಿ ರೂಮಿನ ಒಲನ್ನು ಮುಂದೆಳೆದುಕೊಂಡು ಹೊರಟು ಹೋದರು :

ವೆಂಕಟಸುಬ್ಬಯ್ಯನಿಗೆ ಎಚ್ಚರವಾದಾಗ ನಾಲ್ಕು ಗಂಟೆಯಾಗಿತ್ತು. ಅವರು ಎದ್ದು ಮುಖ ತೊಳೆದುಕೊಂಡು ಬಂದು ಅಡಿಗೆ ಮನೆಯಲ್ಲಿ ಕುಳಿತರು. ರೋಹಿಣಿ ಚಕ್ಕುಲಿಯ ಚೂರೂಂದನ್ನು ಹಿಡಿದುಕೊಂಡು ಕಡಿಯುತ್ತಿದ್ದಳು. ಸರೋಜಮ್ಮ ಒಲೆಯ ಮುಂದೆ ಕುಳಿತು ಚಕ್ಕುಲಿ ಬೇಯಿಸುತ್ತಿದ್ದಳು. ಹತ್ತಿರವಿದ್ದ ಬಾಳೆಯ ಎಲೆಯ ಮೇಲೆ ಒತ್ತಿದ ನಾಲ್ಕೈದು ಚಕ್ಕುಲಿಗಳಿದ್ದವು. ಅಣ್ಣನನ್ನು ನೋಡಿ ಸರೋಜಮ್ಮ ತಟ್ಟಿಹಾಕಿ ಬಿಸಿಯಾಗಿ ಕೆಂಪಾಗಿದ್ದ ನಾಲ್ಕು ಚಕ್ಕುಲಿಯನ್ನು ಹಾಕಿ, ಕಾಫಿ ಬಟ್ಟಲನ್ನು ಮುಂದಿಟ್ಟಳು. ವೆಂಕಟಸುಬ್ಬಯ್ಯ ಚಕ್ಕುಲಿ ಬಳ್ಳಿಯನ್ನು ಬಾಯಿಗೆ ಹಾಕಿ ಕೊಳ್ಳುತ್ತಾ ‘ಮಕ್ಕಳು ಇನ್ನೂ ಬಂದಿಲ್ಲವೇ’ ಎಂದರು.

“ಇನ್ನೇನು ಎಲ್ಲರೂ ಬರುವ ಸಮಯ.”

“ಭಾವ ಬಂದಿಲ್ಲವೇ”

ಬಂದಿದಾರೆ. ರೋಹಿ, ಅಪ್ಪನ್ನ ತಿಂಡಿಗೆ ಬಾ ಅಂತ ಕರೆದುಕೊಂಡು ಬಾ ಚೆನ್ನ.”

ರೋಹಿಣಿ ತಂದೆಯನ್ನು ಕುಳಿತ ಜಾಗದಿಂದಲೇ ಕೂಗತೊಡಗಿದಳು.

“ಅಪ್ಪಾ....ಅಪ್ಪಾ ...”

ಸೀತಾರಾಮಯ್ಯನವರು ಒಳಗೆ ಬಂದು ‘ಏನವ್ವಾ ವೆಂಕಟಸುಬ್ಬು, ಬಹಳ ಅಪರೂಪ ಆಗಿದೀಯಾ. ಮನೆಲಿ ಎಲ್ಲರೂ ಕ್ಷೇಮವೇ’ ಎಂದರು.

“ದೇವರ ದಯೆಯಿಂದ ಕ್ಷೇಮವಾಗಿದೀವಿ. ನೀವು ಮನೆಗೆ ಬಂದು ಎಷ್ಟು ಹೊತ್ತಾಯಿತು?”

“ನಾನು ಬಂದು ಅರ್ಧ ಗಂಟೆಯಾಯಿತು. ನೀನು ದಣಿದಿದೀಯಾ ಅಂತ ಎಬ್ಬಿಸಲಿಲ್ಲ.”

ಸರೋಜಮ್ಮ ಗಂಡನಿಗೂ ತಿಂಡಿ ಕೊಟ್ಟು “ಇನ್ನಾದರೂ ಅದೇನು ಸಮಾಚಾರ ಹೇಳಿಣ್ಣ” ಎಂದಳು.

“ಒಳ್ಳೇ ಆತುರವಾಯಿತು. ಭಾವ, ಭಾರತಿಗೆ ಮದುವೆ ಮಾಡುವ ಯೋಚನೆ ಇದೆಯೇ?”

“ಇದೇನು ಹೀಗೆ ಕೇಳಿಯಾ? ಮಗಳಿಗೆ ಮದುವೆ ಮಾಡದೇ

ಸೋತು ಗೆದ್ದವಳು

ಕೂರಿಸಿಕೊಂಡು ಪೂಜೆ ಮಾಡ್ತೀವಿ ಅಂತ ತಿಳಿದುಕೊಂಡೆಯಾ?”

“ಎಲ್ಲಾ ದರೂ ವರನ್ನ ನೋಡಿದೀಯಾ?”

“ಇನ್ನೂ ಇಲ್ಲ ವೆಂಕಟಸುಬ್ಬು. ನಾವು ಬೇರೆ ಎಲ್ಲಾ ದರೂ ಯಾಕೆ ನೋಡಬೇಕು. ಮನೇಲೆ ಬೆಣ್ಣೆಯಿಟ್ಟುಕೊಂಡು ತುಪ್ಪಕ್ಕೆ ಸಾಲ ಕೇಳಲು ಹೋದರು ಎಂದ ಹಾಗೆ. ನಿನ್ನ ಮಗ ಶಿವರಾಮನಿಗೆ ದೊಡ್ಡ ಮನಸ್ಸು ಮಾಡಿ ತಂದುಕೊಂಡು ಬಿಡು.”

“ನೋಡಿದೀರಾ, ನೀವು ನನ್ನ ಮನಸ್ಸಿನಲ್ಲಿರುವುದನ್ನೇ ಹೇಳಿದಿರಿ. ಹೌದು ಅಣ್ಣ, ಹಾಗೇ ಮಾಡು. ನಾವಂತೂ ಬಡವರು. ಅಳಿಯನಿಗೆ ಕೈ ತುಂಬಾ ಏನನ್ನೂ ಕೊಡಲಾರೆವು ಏನೋ ದೊಡ್ಡ ಮನಸ್ಸು ಮಾಡಿ”

ವೆಂಕಟಸುಬ್ಬಯ್ಯ ಕಿರುನಗೆ ನಕ್ಕು ‘ನಾನು ಶಿವರಾಮನಿಗಿಂತಲೂ ಒಳ್ಳೆ ಹುಡುಗನ್ನ ಹುಡುಕಿ ಕೊಟ್ಟರೆ ?’ ಎಂದರು.

ಸೀತಾರಾಮಯ್ಯನವರು ಮಾತನಾಡುವುದಕ್ಕೆ ಮುಂಚೆಯೇ ಸರೋಜಮ್ಮ “ನಿನಗೆ ಯಾವಾಗಲೂ ತಮಾಷಿಯಾಯಿತು ಅಣ್ಣ. ಶಿವರಾಮನಿಗಿಂತಲೂ ಭಾರತಿಗೆ ಒಳ್ಳೆ ವರ ಎಲ್ಲಿ ಸಿಗಬೇಕು? ಅಥವಾ ಬಡವರ ಮನೆ ಹುಡುಗಿ ಅಂತ ತಾತ್ಕಾಲಿಕ ಮಾಡ್ತೀಯೋ, ಇಲ್ಲಾ ಸೋದರ ಸೋಸೀನ ಮಗನಿಗೆ ತಂದುಕೊಳ್ಳುವುದು ನಿನಗಿಷ್ಟವಿಲ್ಲವೋ!”

“ಸರೋಜ, ನನ್ನ ತಪ್ಪು ತಿಳಿಯ ಬೇಡ. ಮೊದಲನೆಯದಾಗಿ ಶಿವರಾಮನು ಇನ್ನ ಎರಡು ವರ್ಷ ಮದುವೆಯಾಗೋಲ್ಲಾ ಅಂತಿದಾನೆ. ಶಿವರಾಮನು ಕೈ ಹಿಡಿದರೆ ಹುಡುಗಿ ಸುಖ ಪಡುವುದೂ ಅಷ್ಟರಲ್ಲೇ ಇದೆ. ಅವನು ಓದಿ ದೊಡ್ಡ ಕೆಲಸ ಮಾಡಿ ಸಂಸಾರಕ್ಕೆ ಹೊಣೆಯಾಗ್ತಾನೆ ಅಂತ ನಾನು ಹೊಟ್ಟೆ ಬಟ್ಟೆ ಕಟ್ಟಿ, ಶಿವರಾಮನ ಓದಿಸಿದ್ದೇನೆ. ಮುಂದೆ ತಮ್ಮಂದಿರನ್ನು ಓದಿಸುವುದು, ತಂಗಿಯರ ಮದುವೆಯೆಲ್ಲಾ ಅವನಿಗೆ ಸೇರಿದ್ದು. ಅನಾಯಾಸವಾಗಿ ಇನ್ನೂ ಉತ್ತಮ ವರ ಸಿಕ್ಕಿರುವಾಗ ಯಾಕೆ ಬಿಡಬೇಕು? ಭಾರತಿಯಂತಹ ಸೊಸೆ ಸಿಗಬೇಕಾದರೆ ನಾನೂ ಪುಣ್ಯ ಮಾಡಿರಬೇಕು. ನಿನ್ನ ಮಗುವಾದರೇನಂತೆ? ಎಲ್ಲಾ ದರೂ ದೊಡ್ಡ ಕಡೆ ಸೇರಿ ಸುಖವಾಗಿರಲಿ. ನಮ್ಮ ಮನೆ ಹೆಣ್ಣು ಮಗು ಸಂತೋಷವಾಗಿರುವುದು ನನಗೂ ಬೇಕು.”

“ಶಿವರಾಮನಿಗಿಂತಲೂ ಉತ್ತಮ ವರ ಯಾರಿದಾರವ್ವಾ?”

ಬೆಂಗಳೂರಿನಲ್ಲಿ ರಿಟೈರ್ಡ್ ಅಮಲಾರರು ರಂಗಣ್ಣ ಅಂತ ನಮವರಕ್ಕೆ ಇದಾರೆ. ಅವರ ಹೆಸರು ಕೇಳಿದೀಯಾ?”

“ಇಲ್ಲ”

“ಅವರಿಗೆ ಒಬ್ಬನೇ ಮಗ. ಆನಂದ ಅಂತ ಹೆಸರು.”

“ಏನು ಓದಿದಾನೆ? ನಮ್ಮ ಶಿವರಾಮು ಅಷ್ಟು ಓದಿದಾನೆಯೇ?”

“ಶಿವರಾಮುವಿಗಿಂತಲೂ ಹೆಚ್ಚು ಓದಿದಾನೆ. ಬಿ. ಎಸ್. ಸಿ. ಬಿ. ಇ. ಹೋದ ವರ್ಷವೇ ಆಯಿತು.”

“ಕೆಲಸದಲ್ಲಿದ್ದಾನೆಯೇ?”

“ಹೂಂ. ಹಿಂದೂಸ್ಥಾನ್ ಏರ್ ಫ್ಯಾಕ್ಟರಿಯಲ್ಲಿ ಅಂ. ರೂ ಗೆ ಕೆಲಸಕ್ಕೆದಾನೆ.”

“ವಯಸ್ಸೆಷ್ಟೋ?”

“ಇಪ್ಪತ್ತಾಲ್ಪು ವರ್ಷವಂತೆ. ನೋಡೋದಕ್ಕೂ ತುಂಬಾ ಲಕ್ಷಣ ವಾಗಿದಾನೇಂತ ನನ್ನ ಸ್ನೇಹಿತರು ಸುಂದರರಾಯರು ಹೇಳಿದರು. ನಾಳೆ ದಿನ ಸುಂದರರಾಯರು ಭಾರತೀನ ನೋಡಲು ಇಲ್ಲಿಗೆ ಬರುತ್ತಾರೆ.”

“ಆ ಹುಡುಗನಿಗೆ ತಾವಾಗಿಯೇ ಹೆಣ್ಣು ಹುಡುಕಿಕೊಂಡು ಹೊರ ಟಿರಲು ಕಾರಣ ವೇನು?”

“ಅವರಿಗೆ ಇಷ್ಟದಿನ ಮದುವೆ ಮಾಡುವ ಯೋಚನೆಯೇ ಇರಲಿಲ್ಲ ವಂತೆ. ಈಗ ಇನ್ನು ಹದಿನೈದು ದಿನಗಳಲ್ಲಿ ಮದುವೆ ಮಾಡಿಕೊಡಬೇಕು ಎಂದು ನಿರ್ಧರಿಸಿದಾರಂತೆ. ನನಗೆ ಸರಿಯಾಗಿ ಗೊತ್ತಿಲ್ಲ. ನಾನೂ ಅವ ರನ್ನು ಕೆದಕಿ ಕೇಳಲಿಲ್ಲ.”

“ನಿನ್ನ ಸ್ನೇಹಿತರಿಗೆ ನಮ್ಮನೇಲಿ ಹೆಣ್ಣಿದೆ ಅಂತ ಯಾರು ಹೇಳಿದರು?”

“ಮೊನ್ನೆ ಸುಂದರರಾಯರು ನಮ್ಮನೆಗೆ ಬಂದಿದ್ದರು. ಹಾಗೆ ಮಾತಿಗೆ ಮಾತು ಬಂದು ಸುಂದರರಾಯರು ನಮ್ಮ ರಂಗಣ್ಣರ ಮಗನಿಗೆ ಹೆಣ್ಣು ಬೇಕಂತೆ. ಯಾರನ್ನಾದರೂ ಹೇಳಿಲ್ಲ. ಹುಡುಗಿ ತುಂಬಾ ಲಕ್ಷಣವಾಗಿರ ಬೇಕು. ಬಡವರಾದರೂ ಚಿಂತೆಯಿಲ್ಲ. ಎನ್. ಎಸ್. ಎಲ್. ಸಿ. ಪಾಸಾ ಗಿದ್ದರೆ ಸಾಕು ಎಂದು ಹೇಳಿದರು. ಕೂಡಲೇ ನನಗೆ ಭಾರತಿಯ ಜ್ಞಾಪಕ ಬಂತು. ನಾನು ನೋಡಿದಾಗ ಅವಳನ್ನೂ ಹನ್ನೊಂದು ವರ್ಷದ ಹುಡುಗಿ. ಆದರೂ ಏನು ಕಳೆ! ಈಗ ಇನ್ನೂ ಚೆನ್ನಾಗಿರ ಬೇಕು ಎಂದು ಊಹಿಸಿ, ‘ನನ್ನ ತಂಗಿ ಮಗಳಿದ್ದಾಳೆ ಹೋಗಿ ನೋಡಿಕೊಂಡು ಬರೋಣ’ ಎಂದು ಹೇಳಿ ಕರೆದುಕೊಂಡು ಬಂದೆ.”

“ಅವರು ನಾಳೆ ಎಷ್ಟು ಹೊತ್ತಿಗೆ ಬರುತ್ತಾರೆ?”

“ಊಟಕ್ಕೆ ಇಲ್ಲಿಗೇ ಬರಬೇಕು ಎಂದು ಹೇಳಿದೀನಿ”

“ಅಮ್ಮ, ಮಾವ ಬಂದರೇನಮ್ಮ” ಎಂದು ಕೂಗುತ್ತಾ ರಾಜಾರಾಮ ಒಳಗೆ ಬಂದ. “ಹೂಂ, ಬಂದಿದಾನೆ ನಿಮ್ಮ ಮಾವ. ಯಾವ ಕ್ಲಾಸೋ ನೀನು?”

“ಐದನೆಯ ಫಾರಂ ಓದುತ್ತಿದ್ದೀನಿ”

ವೆಂಕಟಸುಬ್ಬಯ್ಯನವರು ಸೋದರಳಿಯನಿಗೆ ಬೆಂಗಳೂರಿನಿಂದ ತಾವು ತಂದಿದ್ದ ಹಣ್ಣು ಕೊಟ್ಟರು. ಹಣ್ಣು ತಿಂದೊಡನೆ ರಾಜಾರಾಮ ಕ್ರಿಕೆಟ್ ಆಡಲು ಓಡಿ ಹೋದ.

ಮಾವ ಬಂದಿರಬಹುದೆಂದು ಊಹೆಯಿಂದ ವಾಣಿ ಮೆಲ್ಲನೆ ಒಳಗೆ ಬಂದಳು. ಅವಳಿಗೆ ಮಾವನ ಪರಿಚಯವಿರಲಿಲ್ಲ. ಆದರೆ ಅವರು ಬರುವ ಸುದ್ದಿಗಳಿದ್ದ ದ್ದರಿಂದ ಮನೆಯಲ್ಲಿದ್ದ ಹೊಸ ವ್ಯಕ್ತಿಯೇ ಮಾವನಿರಬೇಕೆಂದು ಊಹಿಸಿದಳು.

“ಏನು ಮಗೂ? ನನ್ನ ಜ್ಞಾಪಕ ಇದೆಯೇ? ಆಗಿನ್ನು ನೀನು ಪುಟ್ಟ ಹುಡುಗಿ. ಭಾರತಿ ಯಾಕೆ ಇನ್ನೂ ಬಂದಿಲ್ಲ?”

ಅವಳಿಗೆ ಕಾಲೇಜಾದ ಮೇಲೆ ಆಟವಿರುತ್ತದೆ. ಆಟ ಮುಗಿಸಿ ಕೊಂಡು ಬರುತ್ತಾಳೆ.

ಇಷ್ಟು ಮಾತಾದ ಮೇಲೆ ಭಾವ, ಭಾವಮೈದುನ ತಿರುಗಾಡಲು ಹೊರಗೆ ಹೋದರು. ಭಾರತಿ ಬಂದ ಕೂಡಲೇ ಸರೋಜಮ್ಮ

“ಅಣ್ಣ ಇದುವರೆವಿಗೂ ನಿನಗಾಗಿ ಕಾದು ಇದೇತಾನೆ ಹೊರಗೆ ಹೋದ” ಎಂದರು.

“ಏನು ಆಗಲೇ ಊರಿಗೆ ಹೊರಟು ಹೋದರೇ?”

“ಇಲ್ಲ. ಅವರು ಅಣ್ಣ ಸುತ್ತಾಡಿಕೊಂಡು ಬರಲು ಹೋಗಿದಾರೆ. ಅವರು ಬರುವಷ್ಟರಲ್ಲಿ ನೀನು ಮುಖ ತೊಳೆದುಕೊಂಡು ಜಡೆ ಹಾಕಿ ಕೊಂಡಿರು.”

ಭಾರತಿ ಬೇಸರದಿಂದ “ಹೋಗಮ್ಮ, ಆಗಲೇ ಆರು ಗಂಟೆ ಯಾಯಿತು. ಈಗ ಜಡೆ ಹಾಕಿಕೊಂಡು ಎಲ್ಲಿಗೆ ಹೋಗಬೇಕು” ಎಂದಳು.

“ಅಣ್ಣ ಅಪರೂಪಕ್ಕೆ ಬಂದಿರುವಾಗ ನೀಟಾಗಿರಬೇಡವೇ?”

“ನಾನು ಈಗ ಏನಾಗಿದ್ದೀನಿ? ಇಷ್ಟಕ್ಕೂ ಮಾವ ನನ್ನ ನೋಡಿ ಮೆಚ್ಚಿ ನನಗೆ ಗಂಡು ಗೊತ್ತು ಮಾಡಬೇಕಾಗಿದೆಯೇನು?” ಭಾರತಿ ತಮಾಷೆ ಗಾಗಿ ಕೇಳಿದಳು.

“ಹೌದು. ಆದುದರಿಂದ ತಾನೇ ತಲೆ ಬಾಚಿಕೋ ಅಂತ ಹೇಳಿದೆ.”
“ಏನು!”

“ನಿಜವಾಗಿಯೂ ಭಾರತಿ. ನಾನು ಸದ್ಯಕ್ಕೆ ಹೇಳುವ ಹಾಗೆ ಕೇಳು.”
“ನಾನೀಗಲೇ ಮದುವೆ ಮಾಡಿಕೊಳ್ಳಲ್ಲ.”

“ನಾನು ಮದುವೆ ಮಾಡಿಕೊಳ್ಳುವಾಗಲೂ ಹಾಗೇ ಹೇಳಿದ್ದೆ.”

ಭಾರತಿ ತಾಯಿಯ ಮೇಲೆ ಹುಸಿಮುನಿಸು ತೋರಿಸಿ ಒಳಕ್ಕೆ ಹೋದಳು.

ಸ್ವಲ್ಪ ಹೊತ್ತಾದ ಮೇಲೆ ವೆಂಕಟಸುಬ್ಬಯ್ಯನವರು ಸುತ್ತಾಡಿ ಕೊಂಡು ಒಳಗೆ ಬಂದವರೇ ಆತುರದಿಂದ ‘ಭಾರತಿ ಬಂದಳೇ’ ಎಂದು ತಂಗಿಯನ್ನು ಕೇಳಿದರು.

“ಬಂದಿದಾಳೆ.”

“ಎಲ್ಲಿ ಕಾಣಲಿಲ್ಲ?”

“ಅವಳಿಗೆ ಕತಿ ಪುಸ್ತಕ ಸಿಕ್ಕಿಬಿಟ್ಟಿರಬೇಕು. ಪ್ರಪಂಚವೇ ಮರೆತು ಹೋಗುತ್ತದೆ. ರೂಮಿನಲ್ಲಿ ಓದುತ್ತಾ ಇರಬೇಕು.”

ವೆಂಕಟಸುಬ್ಬಯ್ಯನವರು ಸೋದರಸೊಸೆಯನ್ನರಿಸಿ ರೂಮಿಗೆ ಬಂದರು. ಭಾರತಿ ದೀಪಕ್ಕೆದುರಾಗಿ ಕುರ್ಚಿ ಹಾಕಿಕೊಂಡು ಕೈಯಲ್ಲಿ ಪುಸ್ತಕ ಹಿಡಿದಿದ್ದಳು. ದೀಪದ ಬೆಳಕು ಅವಳ ಮುಖದ ಮೇಲೆ ಬಿದ್ದು ಮುಖಕ್ಕೆ ಚಿನ್ನದ ಕಾಂತಿ ಕೊಟ್ಟಿತ್ತು. ಕಪ್ಪಾದ, ದಟ್ಟವಾದ ಅಲಿಗೂದಲು ಹಣೆಯ ಮೇಲೆ ಹಾರಾಡುತ್ತಿತ್ತು. ಕಾದಂಬರಿಯಲ್ಲಿನ ಯಾವ ನನ್ನಿವೇಶವನ್ನು ಓದುತ್ತಿದ್ದಳೋ ಹುಬ್ಬುಗಳು ಕೊಂಚ ಗಂಟಿಕ್ಕಿದ್ದವು. ಕಣ್ಣುಗಳು ಗಾಬರಿಯಿಂದ ಮುಂದೇನಾಗುವುದೋ ಎಂದು ತಿಳಿಯಲು ಕಾಗದದ ಮೇಲೆ ಓದುತ್ತಿದ್ದವು. ಉದ್ದೇಗದಲ್ಲಿ ಕೊಂಚ ತೆರದ ಬಾಯಿ.

ವೆಂಕಟಸುಬ್ಬಯ್ಯನವರು ಬಾಗಿಲ ಬಳಿ ನಿಂತು ಭಾರತಿಯನ್ನು ನೋಡಿದರು. ಭಾರತಿ ಅವರ ಕಲ್ಪನೆಯಂತೆ ಅಂದು ಮೊಗ್ಗಾಗಿ ದ್ದವಳು ಇಂದು ಅರಳಿ ಹೂವಾಗಿದ್ದಳು. ಅವರ ಕಲ್ಪನೆಗೂ ಮೀರಿದ ಚಲುವೆಯಾಗಿ ಮಿಂಚಿನ ಬಳ್ಳಿಯಂತಿದ್ದಳು. ವೆಂಕಟಸುಬ್ಬಯ್ಯನವರು ಭಾರತಿಯನ್ನು ಶಿವ್ರೂಗೆ ‘ಬೇಡ’ ಎಂದು ಹೇಳಬಾರದಾಗಿತ್ತೇನೋ ಎಂದು ಕೊಂಡರು. ಆ ಯೋಚನೆಯನ್ನು ಮನಸ್ಸಿನಿಂದ ಓಡಿಸಿ ಮೃದುವಾಗಿ ‘ಭಾರತಿ*’ ಎಂದರು.

ಭಾರತಿ ಭಾವನಾಪ್ರಪಂಚದಿಂದ ಎಚ್ಚಿತ್ತಳು. ಗಂಟಿಕ್ಕಿದ ಹುಬ್ಬು

ಸಡಿಲವಾಗಿ ಬಾಗಿ ದ ಬಿಲ್ಲಿನಂತಾಯಿತು. ಗಾಬರಿಯ ಕಣು ಗಳಲ್ಲಿ ಸಂಕೋಚ, ಲಜೆಯ ನಸುಕಾಂತಿ ಹೊಳೆದುವು. ತುಟಿಯ ಮೇಲೆ ನಸು ನಗೆ ಲಾಸ್ಯವಾಡಿತು. ಭಾರತಿ ಪುಸ್ತಕ ಮುಚ್ಚಿ, ಎದ್ದು ನಿಂತು 'ಬನ್ನಿ ಮಾವ. ಕುಳಿತುಕೊಳ್ಳಿ' ಎಂದು ತಾನು ಕುಳಿತಿದ್ದ ಕುರ್ಚಿಯ ಕಡೆ ಕೈ ತೋರಿದಳು. ವೆಂಕಟಸುಬ್ಬಯ್ಯನವರು ಕುರ್ಚಿಯ ಮೇಲೆ ಕುಳಿತು 'ಏನು ಓದುತ್ತಿದ್ದೆ ಮಗು' ಎಂದರು.

“ಯಾವುದೋ ಕತೆ ಪುಸ್ತಕ.”

“ನಾನು ಜ್ಞಾಪಕವಿದೆಯೇ ತಾಯಿ?”

ಹೂಂ. ಸುಮಾರಾಗಿ ಜ್ಞಾಪಕವಿದೆ.”

ವೆಂಕಟಸುಬ್ಬಯ್ಯನವರು ಭಾರತಿಯೊಡನೆ ಲೋಕಾಭಿರಾಮವಾಗಿ ಕಾಲೇಜಿನ ವಿಷಯ, ಅವಳ ಗೆಳತಿಯರು, ಆಟ ವಾಠಗಳನ್ನು ಕೇಳತೊಡಗಿದರು.

“ಊಟದ ನೆನಪೇ ಮರೆತುಹೋಯಿತೇನು?” ಎಂದು ಸರೋಜಮ್ಮ ಕೂಗಿದಾಗ ಮಾವ, ಸೊಸೆಗೆ ಎಚ್ಚರವಾಯಿತು. ಅಲ್ಲಿಂದ ಎದ್ದು ಅವರು ಊಟದ ಮನೆಗೆ ನಡೆದರು. ಊಟಮಾಡುತ್ತಾ ವೆಂಕಟಸುಬ್ಬಯ್ಯನವರು

“ಸರೋಜ, ಗುಲಾಬಿ ಮೊಗ್ಗು ಎಂದಿಗೂ ಕಣಿಗಲೆ ಹೂವಾಗಿ ಅರಳುವುದಿಲ್ಲ ಎನ್ನುವ ಧೈರ್ಯವಿತ್ತು ನನಗೆ. ಆನಂದ ನಿನ್ನ ಅಳಿಯನಾದರೆ ನಿಜವಾಗಿಯೂ ನೀನು ಭಾಗ್ಯಶಾಲಿ” ಎಂದರು.

೨

ಭಾವೀ ಬೀಗರ ಪ್ರತಿನಿಧಿಯಾಗಿ ಬರಲಿದ್ದ ಸುಂದರರಾಯರನ್ನು ಕರೆದುತರಲು ವೆಂಕಟಸುಬ್ಬಯ್ಯನವರು ಭಾವನೊಂದಿಗೆ ಹೊರಟರು. ಸರೋಜಮ್ಮ ಅಡಿಗೆ ಮನೆಯಲ್ಲಿ ಸೆರೆಯಾಗಿದ್ದರು. ವಾಣಿ ಭಾರತಿಯನ್ನು ಆಗಲೇ ಮದುವೆ ಗೊತ್ತಾಗಿದೆ ಎನ್ನುವಂತೆ ಕೇಟಲೆ ಮಾಡುತ್ತಿದ್ದಳು.

“ಆನಂದರಾಯರ ಪತ್ನಿ ಏನಂತಾರೆ?”

“ಸುಮ್ಮನಿರೆ. ಮದುವೆಗೆ ಮುಂಚೇನೆ ಸಿಕ್ಕಿದವರ ಹೆಂಡತಿ ಮಾಡಬೇಡ.”

“ಇವತ್ತಲ್ಲದಿದ್ದರೆ ನಾಳೆ ಆಗ್ತಿಯಾ.”

“ಆದ ಮೇಲೆ ಬೇಕಾದರೆ ಹಾಸ್ಯ ಮಾಡುವಿಯಂತೆ”

“ಈಗಿನಿಂದಲೇ ಮಾಡಿದರೆ ತಪ್ಪೇನು? ಅಕೋ, ಆಗಲೇ ಮದುವೆ ಅಂತ ನೆನೆದು ಮುಖ ಎಲ್ಲಾ ಕೆಂಪಾಗುತ್ತಾ ಇದೆ.”

“ಕೆಂಪೂ ಇಲ್ಲ, ಹಳದೀನೂ ಇಲ್ಲ. ನಾನೇನು ಈಗಲೇ ಮದುವೆ ಮಾಡಿಕೊಳ್ಳೋಲ್ಲ. ಗೊತ್ತೋ?”

“ಹೌದು. ಅದಕ್ಕೇ ಸಾಪ, ಅಮ್ಮ ಇವತ್ತು ಕಾಲೇಜಿಗೆ ಹೋಗ ಬೇಡ ಮನೇಲೆ ಇರು ಅಂತ ಹೇಳಿದ್ದಕ್ಕೆ ಅವಳ ಮಾತನ್ನು ಶಿರಸಾವಹಿಸುತ್ತಿದ್ದೀಯ. ನಿನಗಿಷ್ಟ ಇಲ್ಲದಿದ್ದರ ಕಾಲೇಜಿಗೆ ಹೊರಟುಹೋಗಬೇಕಾಗಿತ್ತು.” ವಾಣಿ ಕೆಣಕಿ ನುಡಿದಳು.

“ಅಮ್ಮ ಬೈತಾಳೇಂತ....”

“ಮಹಾ, ಅಮ್ಮನಿಗೆ ನೀನು ಹೆದರಿಕೊಳ್ಳುವುದು ಅಷ್ಟರಲ್ಲೇ ಇದೆ.”

“ನನ್ನ ನೋಡೋಕೆ ಅಂತ ಅಷ್ಟು ದೂರದಿಂದ ಬಂದವರಿಗೆ ಅವಮಾನ ವಾಗಬಾರದಂತ....”

“ಈ ಒಣ ಮಾತು ಯಾಕಮ್ಮ....”

ಹೊರಗಡೆ ಮಾವ, ತಂದೆಯ ದನಿಯಾಗಲು ಇಬ್ಬರೂ ಮಾತು ನಿಲ್ಲಿಸಿದರು. ಎಲ್ಲರೂ ಊಟ ಮುಗಿಸಿ ಮಾತಿಗೆ ಕುಳಿತರು. ವೆಂಕಟಸುಬ್ಬಯ್ಯ ನವರೇ ಮಾತಿಗೆ ಮೊದಲುಮಾಡಿದರು.

“ಒಂದು ಗಳಿಗೆ ವಿಶ್ರಮಿಸಿಕೊಳ್ಳಿ ರಾಯರೇ.”

“ಛೆ, ವಿಶ್ರಮ ಯಾಕೆ? ಬಂದ ಕೆಲಸ ಮೊದಲಾಗಲಿ.”

“ರಾಯರೇ, ಒಂದು ಮಾತು. ಭಾನ ಕೆಲವು ವಿಚಾರಗಳನ್ನು ವಿವರ ವಾಗಿ ತಿಳಿಯಬೇಕಂತ ಅಪ್ಪೇಕ್ಸೆ ಪಡುತ್ತಿದ್ದಾನೆ.”

“ಏನು ಸಂದೇಹ ಇದ್ದರೂ ಈಗಲೇ ಸರಿಹಾರ ಮಾಡಿಕೊಂಡು ಬಿಡಿ ಸೀತಾರಾಮಯ್ಯನವರೇ. ಸಂಕೋಚ ಪಟ್ಟುಕೊಳ್ಳಬೇಡಿ. ರಂಗಣ್ಣ, ನಾನು ಆಪ್ತ ಗೆಳೆಯರು. ಮೊದಲಿನಿಂದಲೂ ಒಟ್ಟಿಗೆ ಆಡಿ ಬೆಳೆದವರು. ಆನಂದ ನನ್ನ ಕಣ್ಣಿ ದುರಿಗೆ ಹುಟ್ಟಿ ಬೆಳೆದ ಮಗು. ಚಿನ್ನದಂತಹ ಹುಡುಗ. ವಿದ್ಯೆ, ವಿನಯ, ರೂಪು ಯಾವುದರಲ್ಲೂ ತೆಗೆದು ಹಾಕುವ ಹಾಗಿಲ್ಲ.....”

ಸುಂದರರಾಯರು ಮಾತು ಮುಗಿಸುವ ಮುನ್ನ ಸೀತಾರಾಮಯ್ಯ ಪ್ರಶ್ನಿಸಿದರು.

“ತಾವೇ ಹೋಗಿ ಹೆಣ್ಣು ಕೇಳಲು ಕಾರಣವೇನು?”

ಸುಂದರರಾಯರು ಜೋರಾಗಿ ನಗುತ್ತಾ “ನನಗೆ ಗೊತ್ತು. ನೀವು ಈ ರೀತಿ ಸಂಶಯಪಡುತ್ತೀರಿ ಅಂತ. ಬ್ರಾಹ್ಮಣರ ಜಾತೀಲಿ ಗಂಡಸರು

ವಧೂ ಹುಡುಕುವುದು ಅಪರೂಪವಾದ ರಿಂಡ್ಸ್ ನಿಮ್ಮ ಸಂಶಯ ಸಹಜ-
ಇರುವ ಸಂಗತಿ ಹೇಳಿ ನೀ. ಆನಂದನನ್ನು ಕಾರ್ಖಾನೆಯವರು ಹೆಚ್ಚಿನ
ಶಿಕ್ಷಣ ಪಡೆಯಲು ಇಂಗ್ಲೆಂಡಿಗೆ ಕಾರ್ಖಾನೆಯ ವೆಚ್ಚದಲ್ಲಿ ಕಳುಹಿಸಬೇಕೆಂ-
ದಿದಾರೆ. ಆನಂದ ಸದ್ಯದಲ್ಲಿಯೇ ಇಂಗ್ಲೆಂಡಿಗೆ ಹೋಗುತ್ತಾನೆ.”

“ಸರಿ”

“ರಂಗಣ ನವರಿಗೆ, ಅವರ ಹೆಂಡತಿಗೆ ಮಗನಿಗೆ ಮದುವೆ ಮಾಡದೆ
ಕಳುಹಿಸುವುದು ಸುತರಾಂ ಇಷ್ಟವಿಲ್ಲ. ಅಲ್ಲಿಗೆ ಬ್ರಹ್ಮಚಾರಿಯಾಗಿ ಹೋದರೆ
ಯಾವ ಕಟ್ಟು, ನಿಬಂಧನೆ ಇಲ್ಲದೆ ಎಲ್ಲಿ ಬಿಳೀ ಹುಡುಗಿಯನ್ನು ಮೋಹಿಸಿ
ಬಿಡುತ್ತಾನೋ ಎಂದು ಅವರಿಗೆ ತುಂಬ ಹೆದರಿಕೆ. ಮದುವೆಯಾಗದರೆ
ಮನಸ್ಸಿಗೆ ಕಡಿವಾಣ ಹಾಕಿದ ಹಾಗಿರುತ್ತದೆ. ಹುಡುಗ ಎಲೈ ಮೀರಿ
ಹೋಗುವುದಿಲ್ಲ ಅಂತ ಅವರ ಭಾವನೆ. ಹೆಂಡತಿಯ ಮೇಲಿನ ಮೋಹ
ಅವನನ್ನು ಕಟ್ಟಿನಲ್ಲಿಟ್ಟಿರುತ್ತದೆ ಎಂದು ಅವರ ಎಣಿಕೆ. ಇಲ್ಲದಿದ್ದರೆ ಅಲ್ಲಿ
ಫರಂಗಿ ಹೆಂಗಸರ ಹಾವಭಾವಗಳಿಗೆ ಮನಸೋತು ಅಲ್ಲಿಯೇ ನಿಂತುಬಿಟ್ಟ
ರೇನು ಗತಿ ಎಂದು ತಲೆಯಮೇಲೆ ಕೈಹೊತ್ತು ಕುಳಿತಿದ್ದಾರೆ.”

ಸೀತಾರಾಮಯ್ಯನವರ ಸಂದೇಹ ಕ್ರಮೇಣ ಮರೆಯಾಗಿ ಅವರ
ಮನಸ್ಸಿನಲ್ಲಿ ಸಂತಸವುಕ್ಕಿತು. ಮುಖದಲ್ಲಿಯೂ ಅದು ವ್ಯಕ್ತವಾಯಿತು.

“ಅದಕ್ಕೇ ಅವರು ಮಗನಿಗೆ ಕೂಡಬೇಡಿ ಮದುವೆಮಾಡಿಬಿಡಬೇಕು ಅಂತ
ಆತುರಪಡುತ್ತಿದ್ದಾರೆ. ಹುಡುಗಿಯ ಮನೆಯವರು ಬಡವರಾದರೂ ಚಿಂತೆ
ಯಿಲ್ಲ. ಎಸ್. ಎಸ್. ಎಲ್. ಸಿ. ಯಾಗಿದ್ದರೆ ಸಾಕು. ಆದರೆ ಹುಡುಗ
ಮಾತ್ರ ತುಂಬಾ ರೂಪವತಿಯಾಗಿರಬೇಕು ಅಂತ ಹೇಳಿದ್ದಾರೆ. ಇಂಗ್ಲೆಂಡಿನ
ರಮಣಿಯರ ಮೋಹವಾಶನನ್ನು ತಳ್ಳಿ ತನ್ನ ಕಡಿ ಆಕರ್ಷಿಸಿಕೊಳ್ಳುವ
ರೂಪವತಿಯಾಗಿರಬೇಕು ಹುಡುಗ. ಇರುವ ವಿಷಯ ಹೇಳಿದೇನೆ.”

“ಹುಡುಗನ ಮನೆಯ ಸ್ಥಿತಿ ಹೇಗಿದೆ?”

“ತಕ್ಕಮಟ್ಟಿಗಿದಾರೆ. ರಂಗಣ ನವರಿಗೆ ಆನಂದ ಒಬ್ಬನೇ ಮಗ.
ಮದ್ದೂರಿನ ಹತ್ತಿರ ಹತ್ತು ಎಕರೆ ಗೆದ್ದೆಯಿದೆ. ಬೆಂಗಳೂರಿನಲ್ಲಿ ಸ್ವಂತ
ಮನೆಯಿದೆ. ಆನಂದನಿಗೆ ಈಗ ಇನ್ನೂರೈವತ್ತು ರೂಪಾಯಿ ಬರುತ್ತಿದೆ.
ಕೆಲಸಕ್ಕೆ ಸೇರಿ ಇನ್ನೂ ಒಂದು ವರ್ಷವಾಯಿತು. ಇಂಗ್ಲೆಂಡಿನಿಂದ ಬಂದ
ಮೇಲೆ ಸಂಬಳ ಹೆಚ್ಚಾಗುತ್ತದೆ. ಮುಂದೆ ಅವನ ಅದೃಷ್ಟ, ಬುದ್ಧಿ ಇದ್ದ
ಹಾಗೆ ಮುಂದೆ ಬರುತ್ತಾನೆ.”

ವಿಷಯವನ್ನೆಲ್ಲ ಕೇಳಿ ಸೀತಾರಾಮಯ್ಯನವರ ಮುಖ ಊರಗಲ

ನಾಯಿತು. ಸಾಮಾನ್ಯ ಗುಮಾಸ್ತನ ಮಗಳು ಅಷ್ಟು ದೊಡ್ಡ ಪದವಿಗಳೆಂದು ಅವರು ಕನಸಿನಲ್ಲಿಯೂ ನಂಬಲು ಸಾಧ್ಯವಾಗದ ಮಾತು. ಈಗ ವಿದ್ಯಾವಂತ ತರುಣನ ಕೈ ಅನಾಯಾಸವಾಗಿ ತಮ್ಮ ಮಗಳು ಹಿಡಿಯುವ ಸುಯೋಗ ಒದಗಿಬಂದುದಕ್ಕಾಗಿ ಅವರಿಗೆ ತುಂಬಾ ಸಂಶೋಷವಾಯಿತು. ಆದರೆ ಮುಂದಿನ ಕಾರ್ಯವೆಲ್ಲಾ ಅವರ ಮಗಳ ಸೌಂದರ್ಯವನ್ನವಲಂಬಿಸಿತ್ತು.

ಸುಂದರರಾಯರು ಸೀತಾರಾಮಯ್ಯನವರ ಮುಖದಲ್ಲಿ ಅವರ ಮಗಳ ಮುಖವನ್ನು ಕಲ್ಪಿಸಿಕೊಂಡರು. ಅವರ ಉತ್ಸಾಹಕ್ಕೆ ತಕ್ಕಮಟ್ಟಿಗೆ ತಣಿ ಲೆರಚಿದಂತಾಯಿತು. ತಂದೆ ಹೀಗಿದ್ದರೆ ಮಗಳೂ ಇವರೆಂತೆಯೇ ಇದ್ದರೆ? ವೆಂಕಟಸುಬ್ಬಯ್ಯನವರ ಮಾತು ಕೇಳಿ ವೃಥಾ ಬಂದ ಹಾಗಾಯಿತೆನೋ ಎಂದುಕೊಂಡರು ಅವರು.

ಸುಂದರರಾಯರ ಮುಖದ ಮೇಲೆ ಮೂಡಿದ ಅನುಮಾನ ಗ್ರಹಿಸಿ ವೆಂಕಟಸುಬ್ಬಯ್ಯ ತನ್ನಲ್ಲಿ ನಗುತ್ತ 'ಭಾವ, ಭಾರತೀನ ಕರಿ' ಎಂದರು. ಸೀತಾರಾಮಯ್ಯನವರು ಎದ್ದು ಒಳಗೆ ಹೋದರು.

ಎರಡು ನಿಮಿಷಗಳ ನಂತರ ಕೈಯಲ್ಲಿ ವೀಳಿಯದಿಲೆ, ಅಡಿಕೆ, ಸುಣ್ಣವಿದ್ದ ತಟ್ಟೆಯೊಂದನ್ನು ಹಿಡಿದು ತಂದೆಯೊಡನೆ ಭಾರತಿ ಒಳಗೆ ಬಂದಳು. ನೀಲಿ ಧರ್ಮಾವರದ ಸೀರೆಯುಟ್ಟು, ಬಿಳಿಯ ಸಿಲ್ಕಿನ ರವಿಕೆ ತೊಟ್ಟು ಕೆಂಪೇರಿದ ಕೆನ್ನೆಯೊಡನೆ ಭಾರತಿ ಒಳಗೆ ಬಂದೊಡನೆ ಸುಂದರರಾಯರ ಅನುಮಾನ ದೂರವಾಯಿತು. ಅವರ ಮುಖದ ಮೇಲೆ ಕಂಡ ತೃಪ್ತಿಯ ನಗು ವೆಂಕಟಸುಬ್ಬಯ್ಯನಿಗೆ ಸಮಾಧಾನ ತಂದಿತು. ವೆಂಕಟಸುಬ್ಬಯ್ಯ ಸೊಸೆಗೆ,

“ಸುಂದರರಾಯರಿಗೆ ನಮಸ್ಕಾರ ಮಾಡಮ್ಮ” ಎಂದರು.

ಭಾರತಿ ತಟ್ಟೆಯನ್ನು ಮೇಜಿನ ಮೇಲಿಟ್ಟು ಚಿಗುರಿನಂತಹ ಕೈಗಳಿಂದ ಸುಂದರರಾಯರ ಒರಟು ಕಾಲನ್ನು ಮುಟ್ಟಿ ನಮಸ್ಕರಿಸಿದಳು. ಹುಡುಗಿಯ ಎಳೆಯ ಕೈಗಳು ತಮ್ಮ ಒಡೆದು ಚೂರಾಗಿದ್ದ ಒರಟು ಕಾಲನ್ನು ಸ್ಪರ್ಶಿಸಿದ ಕೂಡಲೇ ಸುಂದರರಾಯರು ಕಾಲನ್ನು ಹಿಂದಕ್ಕೆಳೆದುಕೊಂಡು

“ಭೇ ಭೇ, ನನಗೇಕೆ ನಮಸ್ಕಾರ ಮಾಡ್ತೀಯಮ್ಮ? ನಿನ್ನ ಅತ್ತೆ, ಮಾವ ಬರತ್ತರಲ್ಲ ಅವರಿಗೆ ಮಾಡು” ಎಂದರು.

“ಇರಲಿ ನೀವೂ ಹಿರಿಯರು. ನಿಮಗೆ ನಮಸ್ಕಾರ ಮಾಡಿದರ ತಪ್ಪೇನು?” ವೆಂಕಟಸುಬ್ಬಯ್ಯ ಸಮಯೋಚಿತವಾಗಿ ನುಡಿದರು.

“ತಪ್ಪೇನಿಲ್ಲ. ನೀನು ಯಾವ ಕ್ಲಾಸಿನಲ್ಲಿ ಓದುತ್ತಿದ್ದೀಯಮ್ಮಾ?”

“ಜೂನಿಯರ್ ಇಂಟರ್.”

“ಸಂಗೀತ ಏನಾದರೂ ಬರುತ್ತದೆಯೇ?”

ಭಾರತಿ ತಗ್ಗಿಸಿದ ತಲೆ ಎತ್ತಿ ತಂದೆಯ ಕಡೆ ‘ಈ ಪ್ರಶ್ನೆಗೆ ನೀನೇ ಉತ್ತರ ಹೇಳು’ ಎನ್ನುವಂತೆ ನೋಡಿದಳು. ಸೀತಾರಾಮಯ್ಯನವರು

“ಅವಳಿಗೆ ಸಂಗೀತದಲ್ಲಿ ಆಸಕ್ತಿಯಿಲ್ಲ. ಆದುದರಿಂದ ಏನೂ ಕಲಿಸಿಲ್ಲ” ಎಂದರು.

“ಒಳ್ಳೆಯದಾಯಿತು ಬಿಡಿ. ಹೆಣ್ಣು ಮಕ್ಕಳಿಗೆ ನಾವು ಹಣ ಸುರಿದು ಸಂಗೀತ ಕಲಿಸುವುದು, ಅವರು ಮದುವೆಯಾಗುತ್ತಲೇ ವಾದ್ಯ ಮುಸುಗು ಹಾಕಿ ಮೂಲೆಯಲ್ಲಿ ಕುಳಿತುಬಿಡುತ್ತದೆ. ನನ್ನ ಮಗಳು ಸುಶೀಲಾಗೆ ವೀಣೆ ಹತ್ತು ವರ್ಷ ಹೇಳಿಸಿದೆ. ಈಗ ಅವಳ ಸಂಸಾರ ತಾಪತ್ರಯ, ಐದು ಮಕ್ಕಳ ಕಾಟದಲ್ಲಿ ವೀಣೆ ಮಾರೋಣ ಅಂತ ಯೋಚಿಸುತ್ತಾ ಇದಾಳೆ. ನೊನ್ನೆ ಹೋಗಿದ್ದಾಗ ‘ಒಂದು ಹಾಡು ಬಾರಿಸಮ್ಮ’ ಎಂದೆ. ‘ವೀಣೆ ಮುಖ ನೋಡಿ ಯುಗವಾಯಿತಣ್ಣ’ ಎಂದಳು. ಅದೂ ಒಂದು ಕಲೆ ಅಂತ ಕೊನೆಯವರವಿಗೂ ಸಾಧಿಸಿಕೊಂಡು ಬರುವವರು ಮಾತ್ರ ಸಂಗೀತ ಕಲಿಯ ಬೇಕು ನೋಡಿ” ಎಂದು ಸುಂದರರಾಯರು ನುಡಿದರು.

“ಹೌದು. ಪಟ್ಟಮ್ಮಾಳ್ ಕಲಿತು ಹಾಡುತ್ತಾರಲ್ಲಾ ಹಾಗೆ ಇರ ಬೇಕು. ಮದುವೆಗಾಗಿ ಸಂಗೀತ ಕಲಿಯುವವರು ಕಲಿಯಲೇಬಾರದು.”

ವಧೂ ಪರೀಕ್ಷೆ ಮುಗಿಯಿತು.

೩

ಸುಂದರರಾಯರು ಅದೇ ದಿನ ರಾತ್ರಿ ಹತ್ತು ಗಂಟೆಗೆ ಮೈಸೂರಿನಿಂದ ಹೊರಡುವ ರೈಲಿನಲ್ಲಿ ಬೆಂಗಳೂರಿಗೆ ಹೊರಟರು. ಹೊರಡುವುದಕ್ಕೆ ಮುಂಚೆ ವೆಂಕಟಸುಬ್ಬಯ್ಯನನ್ನು ಕರೆದು

“ರಂಗಣ್ಣ, ಆನಂದನನ್ನು ಸಾಧ್ಯವಾದರೆ ಭಾನುವಾರ ಕಳುಹಿಸು ತ್ತೀನೆ. ಯಾವುದಕ್ಕೂ ಕಾಗದ ಬರಿಯುತ್ತೇನೆ” ಎಂದರು.

ಸುಂದರರಾಯರು ಬೆಂಗಳೂರು ಸೇರಿದಾಗ ಬೆಳಗಿನ ಜಾವ ಆರು ಗಂಟೆಯಾಗಿತ್ತು. ರೈಲಿನಿಂದಿಳಿದವರು ನೇರವಾಗಿ ತಮ್ಮ ಸ್ನೇಹಿತರಾದ ರಂಗಣ್ಣನವರ ಮನೆಗೆ ಹೋದರು.

ವೇದಮ್ಮನವರು ಅದೇ ತಾನೇ ಎದ್ದು ಮುಂಬಾಗಿಲಿಗೆ ನೀರು ಚಿಮುಕಿಸಿ ರಂಗೋಲಿ ಇಡುತ್ತಿದ್ದರು.

“ರಂಗಣ್ಣೋರು ಎದ್ದಿದ್ದಾರೆಯೇ ತಾಯಿ?”

ಅರ್ಧ ಬಾಗಿ ಉದಯರಾಗವನ್ನು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಿದ್ದ ವೇದಮ್ಮ, ನಸುಬೆಳಕಿನಲ್ಲಿ ಪರಿಚಿತ ದನಿಕೇಳಿ ಚಕಿತರಾಗಿ ತಲೆ ಎತ್ತಿ ಸುಂದರರಾಯರನ್ನು ನೋಡಿ,

“ಇನ್ನೂ ಎದ್ದಿಲ್ಲ. ಒಳಗೆ ಬಂದು ಕುಳಿತುಕೊಳ್ಳಿ. ಎಬ್ಬಿಸುತ್ತೇನೆ” ಎಂದು ನಗುಮುಖದಿಂದ ನ್ವಾಗತಿಸಿದರು.

“ಎಬ್ಬಿಸಬೇಡಮ್ಮ. ನಿಧಾನವಾಗಿ ಏಳಿ. ನನಗೆ ಆತುರವಿಲ್ಲ. ನಾನೂ ಮುಖ ತೊಳೆದುಕೊಂಡು ಬರ್ತೀನಿ” ಎನ್ನುತ್ತಾ ಸುಂದರರಾಯರು ಒಳಗೆ ಹೋದರು.

ಅವರು ಮುಖ ತೊಳೆದು ಈಚೆಗೆ ಬರುವಷ್ಟರಲ್ಲಿ ವೇದಮ್ಮ ಕಾಫಿ ಒಲೆ ಹಚ್ಚಿಸಿ ನೀರಿಟ್ಟು ಬೀಸುತ್ತಿದ್ದರು. ಸುಂದರರಾಯರು ಅಲ್ಲೇ ಹಾಸಿದ ಚಾಪೆಯ ಮೇಲೆ ಕುಳಿತರು.

ಹೊಸ ಧ್ವನಿ ಕೇಳಿ ರಂಗಣ್ಣನವರಿಗೆ ಎಚ್ಚರವಾಯಿತು. ಎದ್ದು ಹೊರಗೆ ಬಂದು ‘ನೀನೇ! ಯಾವಾಗ ಬಂದೆ?’ ಎಂದರು.

“ಇದೇ ತಾನೆ ಬಂದೆ ನಿನ್ನ ನಿಮ್ಮ ಕೆಲಸಕ್ಕಾಗಿಯೇ ಮೈಸೂರಿಗೆ ಹೋಗಿದ್ದೆ. ವೇದಮ್ಮನ ಕೈಯಿನ ಕಾಫಿ ಕುಡಿದು ಬಹಳ ದಿನವಾಯಿತು. ಆದುದರಿಂದ ರೈಲಿನಿಂದಿಳಿದವನು ನೇರವಾಗಿ ಇಲ್ಲಿಗೇ ಬಂದೆ”

ಸುಂದರರಾಯರ ಹೊಗಳಿಕೆ ಕೇಳಿ ವೇದಮ್ಮ ನಾಚಿದರು.

“ಕುಮಾರ ಕಂಠೀರವನಿಗೆ ಬೆಳಗಾಗುವುದು ಯಾವಾಗ?”

“ಇನ್ನೇನು ಏಳುವ ಹೊತ್ತು”

“ಇಂಗ್ಲೆಂಡಿಗೆ ಹೊರಡುವ ತಾರೀಖು ನಿಶ್ಚಯವಾಯಿತೆ?”

“ಇನ್ನೂ ಇಲ್ಲ”

ವೇದಮ್ಮ ಎರಡು ಬಟ್ಟಲು ಕಾಫಿ ತಂದು ಇಬ್ಬರ ಮುಂದೆ ಇರಿಸಿದರು.

“ಹೋದ ಕೆಲಸವೇನಾಯಿತು ಸುಂದರರಾ?” ವೇದಮ್ಮ ಅವರ ಮಾತು ಕೇಳಲು ಅಲ್ಲೇ ಗೋಡೆಯೊರಗಿ ನಿಂತರು.

“ಹುಡುಗನೇನೋ ನೋಡಿ ಬಂದೆ”

“ಹೇಗಿದಾಳೆ” ವೇದಮ್ಮ ಆತುರದಿಂದ ಕೇಳಿದರು.

“ಸಾಕ್ಷಾತ್ ಲಕ್ಷ್ಮಿ ವೆಂಕಟಸುಬ್ಬಯ್ಯ ತನ್ನ ತಂಗಿ ಮಗಳನ್ನು ಹೊಗಳಿದಾಗ ಅಭಿಮಾನದಿಂದ ಹಾಗೆ ಹೇಳುತ್ತಾನೆ ಎಂದುಕೊಂಡಿದ್ದೆ. ಆದರೆ ನಾನೇ ಕಣ್ಣು ರೆ ನೋಡಿದ ಮೇಲೆ ಅವನದು ಬರೀ ಒಣ ಅಭಿಮಾನವಲ್ಲ ಎನಿಸಿತು.”

“ಸುಮಾರಾಗಿ ಯಾರ ಹಾಗಿದಾಳೆ ಹೇಳಿ? ರಾಮರಾಯರ ಕಿರೀ ಸೊಸೆ ಮಾಲತಿಯಷ್ಟು ರಮಟ್ಟಿಗಿದಾಳೆಯೇ?”

ರಾಮರಾಯರ ಕಿರಿಯ ಸೊಸೆ ಬಹಳ ಚೆಲುವೆಯೆಂಬುದು ನೇದಮ್ತನ ಅಭಿಪ್ರಾಯವಾಗಿತ್ತು.

“ಅವಳಿಗಿಂತಲೂ ಮೇಲು ಎಂದು ಹೇಳಬಹುದು. ರಾಮರಾಯರ ಸೊಸೆಯ ಬಣ್ಣ ಬರೀ ಬಿಳುಪು—ಗೋಡೆಯ ಸುಣ್ಣದ ಹಾಗೆ. ಆದರೆ ಈ ಹುಡುಗಿಯ ಬಣ್ಣ ಬಿಳುಪಿಗೆ ಗುಲಾಬಿ ಬೆರಸಿದಂತಿದೆ. ಬರೀ ಬಣ್ಣ ಮಾತ್ರ ವಲ್ಲ. ಕಣ್ಣು ಮೊಗು ಎಲ್ಲಾ ಹೇಳಿ ಮಾಡಿಸಿದ ಹಾಗಿದೆ. ಹುಡುಗಿ ಬಹಳ ಲಕ್ಷಣವಾಗಿದಾಳೆ”

“ಯಾರವ್ವಾ ಅಷ್ಟೊಂದು ಲಕ್ಷಣವಾಗಿರೋದು?” ಎಂದು ಜೇಷ್ಠೆಯಿಂದ ಕೇಳುತ್ತಾ ಆನಂದ ಮಹಡಿಯಿಂದಿಳಿದು ಕೆಳಗೆ ಬಂದ.

ಅವನ ಕಣ್ಣುಗಳಲ್ಲಿನ್ನೂ ನಿದ್ರೆಯ ಮೋಡಿಯಿತ್ತು. ಕ್ರಾಪು ಕೆದರಿ ಅವನ ಹಣೆಯನ್ನು ಮುಚ್ಚಿತ್ತು. ಆನಂದ ಎತ್ತರವಾದ ಆಳು, ಆದರೆ ಆ ಎತ್ತರಕ್ಕೆ ಅವನ ಗಾತ್ರ ಸಾಲದು ಎನ್ನಿಸುವಂತಿತ್ತು. ಸಾಧಾರಣವಾದ ಬಣ್ಣ, ತುಂಟತನ, ಪ್ರೀತಿ, ನಿಷ್ಕಾಪಟ್ಯದ ಕಣ್ಣುಗಳು, ತೆಳುವಾದ ತುಟಿಯ ಮೇಲೆ ಚಿಗುರು ಮಿಾಸೆ, ಮುಖಕ್ಕೆ ದೊಡ್ಡದಾದ ಮೂಗು—ಒಟ್ಟಿನಲ್ಲಿ ಆನಂದ ಮನಸೆಳೆಯುವ ಯುವಕನಲ್ಲದಿದ್ದರೂ ಲಕ್ಷಣವಾಗಿದ್ದ.

ಸುಂದರರಾಯರು ಅವನ ಕಡೆ ತಿರುಗಿ ‘ಯಾರೇನು? ನಿನ್ನ ಹೆಂಡತಿ ವಿಚಾರ ಹೇಳುತ್ತಾ ಇದೀನಿ. ನಿನಗೆ ತಕ್ಕ ಹೆಂಡತಿ ಅವಳು’ ಎಂದರು. ಆನಂದ ಕೈಯಲ್ಲಿ ಹಿಡಿದಿದ್ದ ಬ್ರಷ್ಟಿನೊಡನೆ ಆಟವಾಡುತ್ತಾ ‘ನನಗೇನೋ ಈಗಲೇ ಮದುವೆಯಾಗಲು ಇಷ್ಟವಿಲ್ಲ ಸುಂದರರಾಯರೇ, ಇಂಗ್ಲೆಂಡಿನಿಂದ ಬಂದಮೇಲೆ ಮದುವೆಯಾಗ್ತೀನಿ ಎಂದರೆ ಅಮ್ಮ ಕೇಳೋದಿಲ್ಲ. ಅವಳಿಗೆ ನನಗೆ ಮದುವೆ ಮಾಡಬೇಡಿ ಅಲ್ಲಿಗೆ ಕಳಿಸಲು ದಿಗಿಲು. ಅಲ್ಲಿಂದಲೇ ಬಿಳೀ ಹುಡುಗೀನ ಕರೆದುಕೊಂಡು ಬಂದುಬಿಡುತ್ತೀನೇನೋ ಅಂತ ಹೆದರಿಕೆ. ಅಲ್ಲವೇನಮ್ಮ?’

ಆನಂದ ತಾಯಿಯ ಕಡೆ ತಿರುಗಿ ನಕ್ಕ.

“ಸುಮ್ಮನಿರೋ. ಮದುವೆ ಅಂದರೆ ಯಾಕೆ ಹಾಗೆ ಆಡ್ತೀಯ ಈಗ ಹೀಗೆ ಅಡುವವರೇ ಮುಂದೆ ಸದಾ ಹೆಂಡತಿಯ ಸೆರಗು ಹಿಡಿದು ಓಡಾಡುತ್ತಾರೆ”

“ನಿಮ್ಮಗಳ ಕೈಲಿ ನಾನು ಸೂತ್ರದ ಬೊಂಬಿಯಾಗದೀನಿ. ಏನಾದರೂ ಮಾಡಿಕೊಳ್ಳಿ. ಸುಂದರರಾಯರೇ, ಹುಡುಗಿ ಅಮ್ಮನ ಮಟ್ಟಿಗಿದಾಳೆಯೇ?”

ಆನಂದ ಅಭಿಮಾನದಿಂದ ತಾಯಿಯ ಕಡೆ ನೋಡಿದ.

ವೇದಮ್ಮ ಅರುಂಧತಿಯಂತಹ ಮುತ್ತೈದೆ. ಅರಿಸಿನದ ಕೆನ್ನೆಯದೇ ಒಂದು ಬಗೆಯ ಲಾವಣ್ಯವಾದರೆ, ಕೆಂಪು ಬಳೆಗಳು ತುಂಬಿದ ಕೈ ಮತ್ತೂ ಸೋಗಸು. ಕಾಡಿಗೆ ಬಳಿದ ಕಣ್ಣು ಒಮ್ಮೆ ಸೆರೆಹಿಡಿದರೆ, ಕರಿಮಣಿಸರ, ಚಿನ್ನದ ಸರದಿಂದ ತುಂಬಿದ ಕೊರಳು ಮತ್ತೊಮ್ಮೆ ನೋಡಿದವರ ಮನಸ್ಸನ್ನು ಸೆರೆಹಿಡಿಯುತ್ತಿತ್ತು.

ಮಗನ ಪ್ರಶ್ನೆಗೆ ತಾಯಿ “ನಿನಗೇಕೋ ಅದೆಲ್ಲಾ. ಈಗ ತಾನೇ ಮದುವೆ ಬೇಡ ಎಂದೆ. ಅವಳು ಯಾರ ಹಾಗಿದ್ದರೆ ನಿನಗೇನಂತೆ” ಎಂದರು.

“ಅವೇನೋ ನನಗೆ ಅದೆಲ್ಲಾ ತಿಳಿಯುವುದಿಲ್ಲ. ಭಾನುವಾರ ನಿಮ್ಮನ್ನೇ ಕಳಿಸ್ತೀನಿ ಅಂತ ಹೇಳಿ ಬಂದಿದೀನಿ. ಆಗ ನೀನೇ ಹೋಗಿ ನೋಡು” ಸುಂದರರಾಯರು ಉತ್ತರ ಕೊಟ್ಟರು.

“ಸರಿ. ಹಾಗಾದರೆ ಯಾವತ್ತು ಹೋಗೋಣ” ರಂಗಣ್ಣ ಹೆಂಡತಿಯ ಕಡೆ ತಿರುಗಿದರು.

“ಸುಂದರರಾಯರೇ ಹೇಳಿ ಬಂದಿದಾರಲ್ಲಾ ಭಾನುವಾರ ಕಳಿಸ್ತೀನಿ ಅಂತ. ಭಾನುವಾರ ಆನಂದನಿಗೂ ರಜವಿರುತ್ತದೆ. ಆದುದರಿಂದ ಅವತ್ತೇ ಹೋಗಿ ಬಂದುಬಿಡೋಣ. ಏನೋ ಮಗು?” ಎಂದು ವೇದಮ್ಮ ಆನಂದ ನನ್ನು ನೋಡಿದರು.

“ನೀನು ಹೇಗೆ ಹೇಳಿದರೆ ಹಾಗೆ” ಆನಂದ ಉತ್ತರಿಸಿದ.

ರಂಗಣ್ಣ “ಭಾನುವಾರ ಹೋಗಿ ನಾವೂ ರಾತ್ರಿಗಾಡಿಗೇ ಬರುತ್ತೇವೆ. ಒಂದು ದಿನ ಈ ಮನೆಯ ಕಾವಲಿಗೆ ನೀನಿರಬೇಕಷ್ಟಾ” ಎಂದರು.

“ಅಗತ್ಯವಾಗಿ ಆಗಲಿ. ಹಾಗಾದರೆ ಭಾನುವಾರ ತಾಯಿ, ತಂದೆ, ಮಗ ಬರಾರೇಂತ ವೆಂಕಟಸುಬ್ಬಯ್ಯನವರಿಗೆ ಕಾಗದ ಹಾಕಲೇನು?”

“ಹಾಗೇ ಮಾಡು.”

“ಆಣ ನನಗೇನೋ ಇಂಗೆ ಒಡ್ಡಿದಿಂದ ಬಂದ ಮೋತಿ ಮದುವೆ

ಯಾಗೋಣ ಅಂತ.....” ಆನಂದ ಇನ್ನೂ ರಾಗ ಎಳೆಯುತ್ತಿರುವಾಗಲೇ,
 “ಆ ಮಾತು ಬೇಡ. ಈಗ ಎಲ್ಲ ನಿಶ್ಚಯವಾಗಿ ಹೋಗಿದೆ” ಎಂದು
 ರಂಗಣ್ಣನವರು ಆನಂದನ ಮಾತನ್ನು ತಡೆದು ನಿಲ್ಲಿಸಿದರು.

೪

ಸುಂದರರಾಯರು ಬರೆದ ಕಾಗದ ವೆಂಕಟಸುಬ್ಬಯ್ಯನವರಿಗೆ
 ಶನಿವಾರವೇ ತಲುಪಿತು. ಕಾಗದ ಒಡೆದು ಓದಿ ಅವರು ಶುಭಸಮಾಚಾರ
 ವನ್ನು ತಂಗಿಗೆ ತಿಳಿಸಲು ಅಡಿಗೆ ಮನೆಗೆ ಹೋದರು.

“ಸರೋಜ, ಅವರು ನಾಳೆ ಬೆಳಿಗ್ಗೆ ಬರ್ತಾರಂತೆ. ಭಾರಿ ಔತನದ
 ಅಡಿಗೆ ಮಾಡಿಸು. ಹಾಲುಕೀರಿನ ರುಚಿಗೆ ಸೋತು ಹುಡುಗ ಸೊರಗಬೇಕು.
 ಆಮೇಲೆ ಹುಡುಗೀನ ತೋರಿಸಿದರೆ ಪೂರ್ತಿ ಸುಸ್ತು. ಏನು ಹೇಳ್ತೀಯಾ?”

“ಆಗಲಣ್ಣ” ಎಂದರು ಸರೋಜಮ್ಮ.

ಭಾನುವಾರದ ಔತನಕ್ಕೆ ಬೇಕಾದ ಸಮಸ್ತ ಸಾಮಾನುಗಳನ್ನು
 ಹೊಂದಿಸಿ ರಾತ್ರಿ ಒಂಭತ್ತು ಗಂಟೆಗೆ ಸರೋಜಮ್ಮ ಚಾಪೆ ಚೊಂಬು
 ಹಿಡಿದು ರೂಮಿನಲ್ಲಿ ಕುಳಿತು ಬಿಟ್ಟರು. ‘ನಾಳೆ ಏನುಗತಿ’ ಎಂದು ಅವರ
 ಮನಸ್ಸು ಒದ್ದಾಡಿತು. ರೂಮಿನಲ್ಲಿ ಕುಳಿತು ಅವರು ಮಗಳನ್ನು
 ಕೂಗಿದರು.

“ಭಾರತೀ, ಸ್ವಲ್ಪ ಬಾ ಇಲ್ಲಿ”

“ಏನಮ್ಮ?”

“ವಾಣಿಗೆ ಹೇಳು. ರಾಜಾರಾಮನ್ನು ಜೊತೆ ಮಾಡಿಕೊಂಡು
 ನರಸಮ್ಮನ ಮನೆಗೆ ಹೋಗಿ ‘ಭಾರತೀನ ನೋಡೋಕೆ ಯಾರೋ ಬರ್ತಾ
 ರಂತೆ ಅಮ್ಮ ಒಳಗಿಲ್ಲವಂತೆ. ನಾಳೆ ಒಂದು ದಿನದ ಮಟ್ಟಿಗೆ ಬಂದು ಅಡಿಗೆ
 ಮಾಡಿ ಹೋಗಬೇಕಂತೆ’ ಅಂತ ಹೇಳಬರಲಿ.”

ಭಾರತಿ ಮುಖ ತಿರುಗಿಸಿ ‘ಛೂ, ಭಾರತಿ ನೋಡೋಕೆ ಯಾರೋ
 ಬರ್ತಾರೆ ಅಂತ ಈಗಿನಿಂದಲೂ ಊರಲ್ಲೆಲ್ಲಾ ಟಾಂ ಟಾಂ ಮಾಡೋದು
 ನನಗಿಷ್ಟವಿಲ್ಲ’ ಎಂದಳು.

“ಊರಲ್ಲೆಲ್ಲಾ ಎಲ್ಲಿ ಟಾಂ ಟಾಂ ಮಾಡ್ತೀವೆಯೇ? ನಮಗೆ ಬೇರೆ
 ಕೆಲಸವಿಲ್ಲವೇ?”

“ಇನ್ನೇನು? ನರಸಮ್ಮನವರಿಗೆ ಸುದ್ದಿ ತಿಳಿದರೆ ಪೇಪರಿನಲ್ಲಿ ಹಾಕಿಸ
 ಬೇಕಾಗೇ ಇಲ್ಲ.”

“ನೀನು ವಾಣೀಗೆ ಹೇಳಿಯೋ? ಇಲ್ಲಾ ನಾನೇ ಕರೆದು ಹೇಳತೋ?”

ಭಾರತಿ ಗೊಣಗುತ್ತಾ ವಾಣಿಯ ಬಳಿ ಬಂದು ‘ಅಮ್ಮ ಕರಿತಾಳೆ’ ಎಂದಳು.

ತಾಯಿಯ ಸಂದೇಶವನ್ನು ಹೊತ್ತು ವಾಣಿ, ರಾಜಾರಾಮ ನರಸಮ್ಮನ ಮನೆಯಿಂದ ಹಿಂದಿರುಗಿ ಬಂದು ‘ನರಸಮ್ಮನವರು ನಾಳೆ ಬೆಳಿಗ್ಗೆ ಏಳು ಗಂಟೆಗೆ ಬರ್ತೀನಿ ಅಂತ ಹೇಳಿದರಮ್ಮ’ ಎಂದು ಹೇಳಿದ ಮೇಲೆ ಸರೋಜಮ್ಮನಿಗೆ ಸ್ವಲ್ಪ ಸಮಾಧಾನವಾಯಿತು.

ಬೆಳಿಗ್ಗೆ ಏಳು ಗಂಟೆಗೆ ನರಸಮ್ಮನವರು ಬರುವುದರೊಳಗೆ ಸರೋಜಮ್ಮ ಎರಡು ಬಾರಿ ರಾಜಾರಾಮನ ಕೈಲಿ ಅವರ ಮನೆಗೆ ಹೇಳಿಕಳುಹಿಸಿದ್ದರು. ನರಸಮ್ಮನವರು ಬಂದು ಮಡಿಯುಟ್ಟು ಅಡಿಗೆಯ ಸಿದ್ಧತೆಗೆ ತೊಡಗಿದರು.

ಹತ್ತು ಗಂಟೆಯಾಯಿತು. ಸರೋಜಮ್ಮ ಮಗಳನ್ನು ಕೂಗಿ ‘ಭಾರತಿ, ಲಕ್ಷಣವಾಗಿ ತಲೆ ಬಾಚಿಕೊಂಡು ಹೂವು ಮುಡಿದುಕೋ. ಬಣ್ಣವಾಗಿರುವ ಯಾವುದಾದರೂ ರೇಷ್ಮೆ ಸೀರೆ ಉಟ್ಟುಕೋ’ ಎಂದರು.

“ನಾನೇನು ಅಲಂಕಾರ ಮಾಡಿಕೊಂಡು ಅವರನ್ನು ಒಲಿಸಬೇಕೆ? ನನ್ನನ್ನೇನೂ ವಸ್ತುಪ್ರದರ್ಶನದಲ್ಲಿಟ್ಟಿಲ್ಲ. ನಾನಿರುವ ಹಾಗೇ ಇರ್ತೀನಿ. ಬೇಕಾದರೆ ಮಾಡಿಕೊಳ್ಳಲಿ, ಸಾಕಾದರೆ ಬಿಡಲಿ” ಎಂದು ಭಾರತಿ ತಾಯಿಯ ಮೇಲೆ ಹಾರಾಡಿದಳು.

“ಇಮೊಂದು ದಿನ ನಾನು ಹೇಳಿದ ಹಾಗೆ ಕೇಳಿಬಿಡಮ್ಮ. ಆಮೇಲೆ ನಿನ್ನ ತಂಟೆಗೆ ನಾನು ಬರುವುದಿಲ್ಲ. ನಾನು ಒಳಗಿದ್ದಿದ್ದರೆ ನಿನಗೆ ಎಲ್ಲಾ ಸರಿಯಾಗಿ ಅಲಂಕಾರ ಮಾಡುತ್ತಿದ್ದೆ” ಸರೋಜಮ್ಮ ಆತಂಕದಿಂದ ನುಡಿದರು.

“ಸದ್ಯ ನೀನು ಹೊರಗಿರುವುದೇ ಕ್ಷೇಮವಾಯಿತು. ಇಲ್ಲದಿದ್ದರೆ ನನಗೆ ನಾಗರು, ಕುಚ್ಚಿನ ಜಡೆಪಾಕಿ ‘ಸರಸ್ವತಿ ವೇಷ’ ಹಾಕಿಬಿಡುತ್ತಿದ್ದೆ ಅಂತ ತೋರುತ್ತದೆ.”

“ಈಗ ಹೇಗಾದರೂ ಇರಲಿ. ನನ್ನ ಮಾತು ಮೀರಬೇಡ.”

ಭಾರತಿ ಗೊಣಗುತ್ತಾ ರೂಮಿಗೆ ಬಂದಾಗ ವಾಣಿ ಅಕ್ಕನ ನೆರಳಿನಂತೆ ಹಿಂಬಾಲಿಸಿ ಒಳಗೆ ಬಂದಳು. ಭಾರತಿ ಜಡೆ ಬಿಚ್ಚುತ್ತಿದ್ದಂತೆ ವಾಣಿ,

“ಅಕ್ಕ, ನಿನಗೆ ಮೆರೂನ್ ಬಣ್ಣದ ಸೀರೆ ತುಂಬ ಚೆನ್ನಾಗಿ ಒಪ್ಪುತ್ತದೆ. ಇವತ್ತು ನೀನು ಅದನ್ನೇ ಉಟ್ಟುಕೋ” ಎಂದಳು.

“ಊಹಾಂ. ನಾನು ಯಾವುದೂ ಉಟ್ಟುಕೊಳ್ಳುವುದಿಲ್ಲ.”

“ಮತ್ತೆ, ಇದೇ ಸೀರೇಲಿರುತ್ತೀಯಾ?”

“ಹೂಂ. ಯಾಕಾಗಬಾರದು?”

“ಆಮೇಲೇನಿಲ್ಲ. ಅಮ್ಮ ನಿನ್ನ ಹೊಡದೇ ಬಿಡುತ್ತಾಳೆ. ನನ್ನ ಮಾತು ಕೇಳು. ಮೆರೂನ್ ಬಣದ ಸೀರೆ, ಅವೇ ಬಣದ ಬೌಸು ಹಾಕಿಕೋ. ಸಡಿಲವಾಗಿ ಜಡೆ ಹೆಣೆದುಕೊಂಡು, ಹಣೆಗೆ ಸಣ್ಣಿಗೆ, ದುಂಡಗೆ ಕುಂಕುಮ ಇಟ್ಟುಕೋ. ನಿನ್ನ ಆ ನಕ್ಷತ್ರ, ತಿಲಕ ಯಾವುದೂ ಬೇಡಮ್ಮ. ಕೈಗೆ ಕೆಂಪು ಬಳೆಗಳನ್ನೇ ಹಾಕಿಕೊಂಡು, ತಲೆಗೆ

“ಅಲ್ಲಾ, ನನ್ನ ನೋಡೋಕೆ ಬಂದಾಗಲೇ ನೀನು ಹೀಗೆ ಮಾಡಿಕೋ ಅಂತ ಹೇಳಬೇಕಾದರೆ ಇನ್ನು ನಿನ್ನ ಯಾರಾದರೂ ನೋಡೋಕೆ ಬಂದ ದಿವಸ ಹೇಗೆ ಅಲಂಕಾರ ಮಾಡಿಕೊಳ್ಳುತ್ತೀಯೋ ನಾನು ಬೇರೆ ಕಾಣೆ.”

“ಹೇಗೆನು? ಬಹಳ ಪೋಕಾಗಿ ಮಾಡಿಕೊಂಡು ನನ್ನ ನೋಡೋಕೆ ಬಂದವನು ನನ್ನಲಂಕಾರ, ನನ್ನೂಪ ನೋಡಿ, ಬೆರಗಾಗಿ ತೆರೆದ ಕಣ್ಣು, ಬಿಟ್ಟು ಬಾಯಿನಿಂದ ನನ್ನೂಪ ನುಂಗಿ ಒಂದೇ ಮಾತಿನಲ್ಲಿ ಹಿಂದೆ ಮುಂದೆ ಯೋಚಿಸದೆ ‘ನಾನು ಮದುವೆ ಆಗುವುದಾದರೆ ಈ ಹುಡುಗೀನೇ ಮಾಡೋ ತೀನಿ. ಇಲ್ಲದಿದ್ದರೆ ಸಾಯುವವರೆವಿಗೂ ಬ್ರಹ್ಮಚಾರಿಯಾಗಿರುತ್ತೀನಿ’ ಅಂತ ಹೆಟಿಹಿಡಿಯಬೇಕು.”

“ಸರಿ ಕಣಮ್ಮ. ಆದರೆ ನನಗೆ ಅಲಂಕಾರ ಬೇಡ” ಎನ್ನುತ್ತಿದ್ದರೂ ಭಾರತಿ ತಂಗಿ ಹೇಳಿದಂತೆ ಅಲಂಕರಿಸಿಕೊಳ್ಳತೊಡಗಿದಳು.

ಭಾರತಿ ಕನ್ನಡಿಯ ಮುಂದೆ ಕುಳಿತು ಸಡಿಲವಾಗಿ ಜಡೆ ಹೆಣೆದು ಕೊಂಡು, ಹುಬ್ಬಿನ ನಡುವೆ ಸಣ್ಣದಾಗಿ ದುಂಡಾಗಿ ಕುಂಕುಮದ ಬಟ್ಟು ನಿಟ್ಟುಳು. ವಾಣಿ ತಂದುಕೊಟ್ಟ ಸೀರೆ, ರವಿಕೆಯನ್ನು ಮರುಮಾತಿಲ್ಲದೆ ಧರಿಸಿ, ಸೆರಗನ್ನು ನಾಜೂಕಾಗಿ ಹೊದ್ದು ಸೊಂಟಕ್ಕೆ ಸಿಕ್ಕಿಸಿದಳು.

“ತಗೊಳ್ಳೇ, ಹೂವು ಮುಡಿದುಕೋ” ಎಂದು ವಾಣಿ ಹೂವಿನ ಕುಚ್ಚು ಅಕ್ಕನ ಕೈಗೆ ಕೊಡುತ್ತಿರುವಾಗಲೇ ಹೊರಗೆ ಗಾಡಿಯ ಸದ್ದು ಕೇಳಿಸಿತು.

“ಬಂದರು ಅಂತ ತೋರುತ್ತದೆ” ಎಂದು ವಾಣಿ ಸಂಭ್ರಮದಿಂದ ಹೊರಗೆ ಓಡಿಹೋದಳು. ಭಾರತಿ ಹೂವನ್ನು ಗಡಿಬಿಡಿಯಿಂದ ತಲೆಗೆ ಸೆಕ್ಕಿಸಿ ಅಡಿಗೆ ಮನೆಯೊಳಗೆ ಧಾವಿಸಿದಳು. ಸರೋಜಮ್ಮ ಹಾಲಿನ ಒಂದು ಮೂಲೆಯಲ್ಲಿ ನಿಂತರು.

ಹಸಿರು ಬಣ್ಣದ ಧರ್ಮಾವರದ ಸೀರೆಯುಟ್ಟು, ಕೈಕಾಲು ಕೆನ್ನೆಗಳಿಗೆ

ಬಣಗೆ ಅರಿಶಿನ ಬಳಿದುಕೊಂಡು, ಹಣಗೆ ಅಡ್ಡ ಕುಂಕುಮವಿಟ್ಟು ನಗೆವೊಗದಿಂದ ವೇದಮ್ಮ ಒಳಗೆ ಬಂದರು. ಸರೋಜಮ್ಮ ಅವರನ್ನು ನೋಡಿ 'ಮುತ್ತೈದೆ ಎಷ್ಟು ಲಕ್ಷಣವಾಗಿದಾರೆ!' ಎಂದುಕೊಂಡರು.

“ಬನ್ನಿ”

“ಓಹೋ ಯಾವತ್ತು?” ವೇದಮ್ಮ ಸ್ನೇಹದಿಂದ ಕೇಳಿದರು. ಸರೋಜಮ್ಮ ಸಂಕೋಚದಿಂದ ತಲೆ ತಗ್ಗಿಸಿ 'ನೀವು ಅಪರೂಪಕ್ಕೆ ಬಂದಿರುವಾಗ ಈ ಹಾಳು ಕಾಟಿ.....' ಎಂದರು.

“ಎನು ಮಾಡುವುದು ಹೇಳಿ? ಹೆಣ್ಣಾಗಿ ಹುಟ್ಟಿದ ಮೇಲೆ ಎಲ್ಲ ಅನುಭವಿಸಬೇಕು. ಬಚ್ಚಲು ಮನೆ ಎಲ್ಲಿವೆ?”

“ವಾಣೀ, ವಾಣೀ.....”

“ಎನಮ್ಮ?”

“ಇವರನ್ನು ಕರೆದುಕೊಂಡು ಹೋಗು”

ವೇದಮ್ಮ ವಾಣಿಯ ಮುಖದಲ್ಲಿ ಅವಳಕ್ಕನ ಮುಖವನ್ನು ಚಿತ್ರಿಸುತ್ತಾ ಅವಳನ್ನು ಹಿಂಬಾಲಿಸಿದರು.

ರೂಮಿನಲ್ಲಿ ವೆಂಕಟಸುಬ್ಬಯ್ಯನವರು ಭಾವೀ ಬೀಗರನ್ನು ಉಪಚರಿಸುತ್ತಿದ್ದರು.

“ತಗೊಳ್ಳಯ್ಯ, ನೀನು ಮನೆ ಅಳಿಯ. ನಿನಗೆ ಇನ್ನೊಂದು ಬಟ್ಟೆಲು ಹೆಚ್ಚಾಗಿ ಕಾಫಿ ಕೊಡುತ್ತೇನೆ.”

“ನನಗೆ ಕಾಫಿ ಅಭ್ಯಾಸವೇ ಇಲ್ಲ” ಎನ್ನುತ್ತಾ ಆನಂದ ಬಟ್ಟೆಲನ್ನು ಸರಿಸಿದ. ಅವನಿಗೆ ಅವರ ಉಪಚಾರದಲ್ಲಿ ಆಸಕ್ತಿಯಿರಲಿಲ್ಲ. ಆದುದರಿಂದ ಅವರ ಮಾತುಗಳನ್ನು ನಿರಾಸಕ್ತಿಯಿಂದ ಆಲಿಸುತ್ತ ಕುಳಿತ.

ವೇದಮ್ಮ ಹಾಲಿನಲ್ಲಿ ಹಾಸಿದ್ದ ಚಾವೆಯ ಮೇಲೆ ಕುಳಿತು ತಾವು ಬೆಂಗಳೂರಿನಿಂದ ತಂದಿದ್ದ ಹಣ್ಣು, ತರಕಾರಿಯ ಬುಟ್ಟಿಯನ್ನು ವಾಣಿಯ ಮುಂದಿಟ್ಟು 'ಒಳಗೆ ತೆಗೆದಿಡಮ್ಮ' ಎಂದರು.

“ಇವೆಲ್ಲಾ ಯಾಕೆ ತಂದಿರಿ?” ಸರೋಜಮ್ಮ ಕೇಳಿದರು.

“ಮಕ್ಕಳಿರುವ ಮನೆಗೆ ಬರಿಗೈಲಿ ಹೋಗುವುದೇ?”

ಹಾಲಿನಲ್ಲೇ ಎಲ್ಲರಿಗೂ ಬಾಳೆ ಎಲೆಗಳನ್ನು ಹಾಕಿ, ಎಲೆಯ ಮುಂದೆ ರಂಗವಲ್ಲಿ ಇಡಲಾಯಿತು. ಭಾರತಿ, ಸರೋಜಮ್ಮನ ಹೊರತು ಎಲ್ಲರೂ ಊಟಕ್ಕೆ ಕುಳಿತರು. ವಾಣಿ ಅಕ್ಕನನ್ನೂ ಜೊತೆಯಲ್ಲಿ ಊಟಮಾಡಲು ಬಲವಂತಪಡಿಸಿದಳು. ಆದರೆ ಭಾರತಿ ಖಂಡಿತವಾದ ದನಿಯಲ್ಲಿ 'ಊಹೂಂ

ಎಂದು ಬಿಟ್ಟಳು.

ಎಲ್ಲರೂ ವಿನೋದವಾಗಿ ಮಾತನಾಡುತ್ತಾ ನಗುತ್ತಾ ಊಟಮಾಡುತ್ತಿದ್ದರೆ ಆನಂದ ಮಾತ್ರ ಮಾನವಾಗಿ ತಲೆ ತಗ್ಗಿಸಿ ಊಟ ಸಾಗಿಸುತ್ತಿದ್ದ. ವೆಂಕಟಸುಬ್ಬಯ್ಯನವರು ಚೀಷ್ಟೆ ಮಾಡುತ್ತಾ

“ಏನಯ್ಯ ಬಹಳ ಮಾನವಾಗಿದೀಯೆ? ಹೆಂಡತೀನ ನೋಡುವ ಯೋಚನೆಯೇನು” ಎಂದರು. ಎಲ್ಲರೂ ನಕ್ಕರು. ಆನಂದನ ಮುಖದ ಮೇಲೆ ಕೃತಕನಗು ಮೂಡಿ ಮಾಯವಾಯಿತು.

ಎಲ್ಲರ ಊಟ ಮುಗಿಯುತ್ತಿದ್ದಂತೆ ಸರೋಜಮ್ಮ ಅಡಿಗೆ ಮನೆಯಲ್ಲಿದ್ದ ಭಾರತಿಯನ್ನು ಕರೆದು ಹೇಳಿದರು.

“ರೂಮಿನಲ್ಲಿ ಎಲೆ ಅಡಿಕೆ, ಸುಣ್ಣ ಎಲ್ಲಾನೂ ಅಣಿಯಾಗಿಟ್ಟು ತಟ್ಟೆ ಇಟ್ಟು ಬಾ”

“ಊಹೂಂ. ನಾನು ಹೋಗಲ್ಲಮ್ಮ. ಹಾಲಿನಲ್ಲಿ ಅವರೆಲ್ಲಾ ಕೂತಿ ದಾರೆ. ನಾನು ಅವರ ಮಧ್ಯೆ ಹೇಗೆ ಹೋಗಲಿ?”

“ಹೇಗೆ ಹೋಗೋದು ಎಂದರೆ ನಡೆದುಕೊಂಡು ಹೋಗೋದು. ಈಗ ನಾನು ಹೋಗಿ ಸಿದ್ಧ ಪಡಿಸುವುದಕ್ಕೆ ಆಗುತ್ತದೆಯೇ?” ಸರೋಜಮ್ಮ ಕೇಳಿದರು.

“ವಾಣಿ ಊಟವಾದ ಮೇಲೆ ಹೋಗಿ ಇಡಲಿ.”

“ತುಂಬಾ ತಡವಾಗುತ್ತದೆ. ನೀನೇ ಹೋಗು” ಸರೋಜಮ್ಮ ಮಗಳನ್ನು ಗದರಿಸಿದರು. ನಿರ್ವಾಹವಿಲ್ಲದೆ ಭಾರತಿ ಒಪ್ಪಿಕೊಳ್ಳಬೇಕಾಯಿತು. ಭಾರತಿ ಎಲೆ ಅಡಿಕೆಯನ್ನು ತಟ್ಟೆಯಲ್ಲಿ ಸಿದ್ಧ ಪಡಿಸಿ ತಟ್ಟೆ ಕೈಲಿ ಹಿಡಿದು, ಸಿಂಹಗಳ ನಡುವೆ ಬೆದರಿ ಓಡುವ ಹರಿಣಿಯಂತೆ ವೇಗವಾಗಿ ಹಾಲನ್ನು ದಾಟಿ ರೂಮಿನಲ್ಲಿ ಐಕ್ಯವಾದಳು. ಭಾರತಿ ಹಾಲಿನೊಳಗೆ ಬಂದಾಗ ಆನಂದ ತಲೆ ತಗ್ಗಿಸಿ ಊಟಮಾಡುತ್ತಿದ್ದ. ಮೆರೂನ್ ಸೀರೆಯ ನಿರಿಗಳ ಕೆಳಗೆ ಕೆಂಪಾಗಿ ಬೆವರಿದ್ದ ಪುಟ್ಟ ಹೆಜ್ಜೆಗಳು ಅವನ ಮುಂದೆ ಬಂದಾಗ ಆನಂದ ಅವಳ ಕಾಲುಗಳನ್ನೇ ದಿಟ್ಟಿಸಿ ನೋಡಿದ. ಆ ನಡಿಗೆಯ ಬೆಡಗು ಜನ್ಮಜನ್ಮಾಂತರಗಳಿಂದಲೂ ತನಗೆ ಪರಿಚಿತವಿದ್ದಂತೆ ಅವನಿಗೆ ತೋರಿತು. ಕಾಲುಗಳನ್ನು ನೆಲಕ್ಕೆ ತಗುಲಿಯೂ ತಗುಲದಂತೆ ಮಾಡಿ ಓಡುತ್ತಿರುವ ಚಲುವೆಯ ಮುಖ ಕಾಣಲು ಆನಂದನ ಮನಸ್ಸು ತವಕಿಸಿತು. ಹುಡುಗಿಯನ್ನು ನೋಡುವುದರಲ್ಲಿ ಅವನಿಗೆ ನಿರಾಸಕ್ತಿಯಿದ್ದರೂ ಕುತೂಹಲವುಂಟಾಯಿತು. ಸುಂದರ ಕಾಲಿನೊಡತಿಯನ್ನು ನೋಡಲು ಆನಂದ ಕತ್ತಿತ್ತಿದ್ದ. ಪಕ್ಕದಲ್ಲಿ ಕುಳಿತಿದ್ದ

ವೆಂಕಟಸುಬ್ಬಯ್ಯನವರು ಏನೆಂದುಕೊಳ್ಳುವರೆಂಬ ಯೋಚನೆ ಸಹ ಅವನಿಗೆ ಬರಲಿಲ್ಲ.

ಅವಳ ಹಾರಾಡುತ್ತಿದ್ದ ಸೆರಗು, ಮೊಳಕಾಲಿನವರೆವಿಗೆ ತೂಗಾಡುತ್ತಿದ್ದ ಜಡೆ, ಕೆಂಪು ಬಳೆಗಳು ತುಂಬಿದ ದುಂಡುಗೈ, ಮುಡಿಯ ಮೇಲಿದ್ದ ಮಲ್ಲಿಗೆಯ ಹೊರತು ಬೇರೇನೂ ಕಾಣಲಿಲ್ಲ.

ಕ್ಷಣದಲ್ಲಿ ಅವಳು ಅವನ ಮನಸ್ಸನ್ನು ಚಂಚಲಗೊಳಿಸಿ ಕೊಠಡಿಯಲ್ಲಿ ಮರೆಯಾದಳು. ಮುಖ ತೋರಿಸದ ಜೆಲುವೆ ಅವನ ಹೃದಯದಲ್ಲಿ ಮಧುರ ತರಂಗಗಳನ್ನೆಬ್ಬಿಸಿದಳು.

ಆಮೇಲೆ ಆನಂದನ ಊಟ ಸರಿಯಾಗಿ ಸಾಗಲಿಲ್ಲ. 'ಭೇ, ಅವಳ ಮುಖ ನೋಡಬೇಕಾಗಿತ್ತು' ಎಂದು ತನ್ನನ್ನು ತಾನೇ ಹಳಿದುಕೊಂಡ. ಆದರೇನಂತೆ, ಆಮೇಲಾದಲೂ ನೋಡುವೆನಲ್ಲಾ ಎಂದು ತನ್ನನ್ನೇ ತಾನು ಸಮಾಧಾನಪಡಿಸಿಕೊಂಡ. ಆಗಾಗ್ಗೆ ಕೊಠಡಿಯ ಮುಚ್ಚಿದ ಬಾಗಿಲನ್ನೇ ನೋಡತೊಡಗಿದ.

ಆನಂದನ ಎದುರಿಗೆ ಕುಳಿತಿದ್ದ ವೇದಮ್ಮ ಮಗನ ಮನಸ್ಸಿನ ಓಟದ ದಿಕ್ಕನ್ನು ಗಮನಿಸಿ ನಕ್ಕರು. ಆನಂದನ ಮನಸ್ಸಾಗಲೇ ಅವಳನ್ನು ನೋಡಲು ಕಾತರಗೊಂಡಿದೆಯೆಂಬುದು ಅವರಿಗೆ ತಿಳಿಯಿತು.

ನರಸಮ್ಮನವರು ಹಾಲುಕೀರು ಬಡಿಸಲು ಬಂದವರು

'ಪಾಯಿಸ ಬೇಕೇ' ಎಂದರು.

ಅನ್ಯಮನಸ್ಕನಾಗಿದ್ದ ಆನಂದ 'ಬೇಡ' ಎಂದ.

ನರಸಮ್ಮನವರು ವೆಂಕಟಸುಬ್ಬಯ್ಯನವರಿಗೆ ಬಡಿಸಲು ಬಂದಾಗ ಅವರು ಆನಂದನಿಗೆ

'ಕೀರು ಹಾಕಿಸಿಕೊಳ್ಳಯ್ಯ' ಎಂದು ಉಪಚಾರ ಮಾಡಿದರು.

ಆನಂದ ನಿವ್ರೆಯಿಂದ ಎಚ್ಚೆತ್ತವನಂತೆ 'ಏನು' ಎಂದ.

'ಹಾಲುಕೀರು ಬೇಡವೆ?'

'ಓ, ನಾನು ಏನೋ ಅಂತಿದ್ದೆ.....' ಆನಂದ ಅರ್ಥದಲ್ಲಿಯೇ ಮಾತು ನಿಲ್ಲಿಸಿ ತಾಯಿಯ ಕಡೆ ನೋಡಿದ. ವೇದಮ್ಮನ ಮುಖದಲ್ಲಿ ನಗು ನಲಿಯುತ್ತಿತ್ತು. ತಾಯಿಯ ಮುಖದಲ್ಲಿ ನೆಲಸಿದ್ದ ತೃಪ್ತಿ ಸಮಾಧಾನ ಕಂಡು ಮಗನ ಹೃದಯವೂ ಹಗುರವಾಯಿತು.

ಎಲ್ಲರೂ ಕೈ ತೊಳೆಯಲು ಹೋದ ಸಮಯ ಸಾಧಿಸಿ ಭಾರತ್ಕಿರೂಮಿ ನಿಂದ ಹೊರಗೆ ಬಂದು ಮತ್ತೆ ಅಡಿಗೆ ಮನೆಯಲ್ಲಿ ಅಡಗಿದಳು. ವೆಂಕಟ

ಸುಬ್ಬಯ್ಯನವರು ಭಾರತಿಯಿದ್ದ ಕಡೆಗೆ ಬಂದು
 'ಮಗು, ಎಲೆ ಅಡಿಕೆ ತಂದು ಕೊಡು' ಎಂದರು.
 'ರೂಮಿನಲ್ಲಿ ಎಲ್ಲ ಇಟ್ಟಿದೀನಿ ಮಾವ'
 'ನೀನೇ ಬಂದು ಎಲ್ಲರಿಗೂ ಕೊಡು'

'ಊಹೂಂ, ಅವರೆದುರಿಗೆ ನಾನು ಬರಲಾರೆ'
 ವೆಂಕಟಸುಬ್ಬಯ್ಯನಕ್ಕು 'ಹಾಗಾದರೆ ಆನಂದ ನನ್ನ ಮುದ್ದು ಮುಖ
 ನೋಡಲು ಬಂದಿದಾನೆ ಅಂತ ತಿಳಿದುಕೊಂಡೆಯೇನು' ಎಂದರು.
 'ನನಗೆ ಹೆದರಿಕೆ'

'ಅವನೇನು ಹುಲಿಯಲ್ಲ. ಹಾಗೇ ನೀನೂ ಹುಡುಗನನ್ನು ನೋಡಿದ
 ಹಾಗಾಗುತ್ತದೆ' ಎನ್ನುತ್ತಾ ಅವರು ಹೊರಗೆ ಹೋದರು. ಭಾರತಿ ಮಾವ
 ನನ್ನು ಹಿಂಬಾಲಿಸಿದಳು.

ಅವಳ ಹೃದಯ ಪರೀಕ್ಷೆಯ ಹಾಲಿನೊಳಗೆ ಪ್ರವೇಶಿಸುವ
 ವಿದ್ಯಾರ್ಥಿಯ ಎದೆಯಂತೆ ಹೊಡೆದುಕೊಂಡಿತು.

ರೂಮಿನಲ್ಲಿ ಊದುಕಡ್ಡಿಯ ಸುಗಂಧ ತುಂಬಿತ್ತು. ನಗುವಿನ
 ತೆರೆಗಳೊಡನೆ ಮಾತಿನ ಹೊಳೆ ಹರಿದು ಹೋಗುತ್ತಿತ್ತು. ಭಾರತಿ ತಲೆ
 ತಗ್ಗಿಸಿ ಒಳಗೆ ಬಂದೊಡನೆ ಎಲ್ಲರೂ ಮಾತು ನಿಲ್ಲಿಸಿದರು.

'ಬಾ ಮಗು. ಎಲ್ಲರಿಗೂ ಕೊಡು'

ಭಾರತಿ ಮೊದಲು ವೇದಮೃದನ ಮುಂದೆ ತಟ್ಟೆ ಹಿಡಿದಳು. ಎಲ್ಲರ
 ಮುಂದೆ ತಟ್ಟೆ ಹಿಡಿದು, ಆನಂದನ ಬಳಿ ಮಾತ್ರ ಸುಳಿಯದೆ ತಟ್ಟೆ ಕೆಳಗಿ
 ಟ್ಟಳು. ವೆಂಕಟಸುಬ್ಬಯ್ಯನವರು

'ಎಲ್ಲರಿಗೂ ಕೊಟ್ಟು ಮುಖ್ಯರಾದವರಿಗೆ ಕೊಡಲಿಲ್ಲಾ' ಎಂದರು.

ಭಾರತಿಯ ಮುಖ ಉಟ್ಟಿದ್ದ ಸೀರೆಗಿಂತಲೂ ಕೆಂಪಾಯಿತು. ಅವಳು
 ಏನುಹೇಳಲೂ ತೋಚದೆ ಸುಮ್ಮನೆ ನಿಂತಳು. ಹೆಣ್ಣಿನ ಕಷ್ಟವರಿತ ವೇದಮೃದ

'ಅವನಿಗನ್ನೂ ಮದುವೆಯಾಗಿಲ್ಲ. ಬ್ರಹ್ಮಚಾರಿ ಎಲೆ ಅಡಿಕೆ ಹಾಕ
 ಬಾರದಲ್ಲವೇ' ಎಂದರು.

ವೆಂಕಟಸುಬ್ಬಯ್ಯನವರು

'ಇವತ್ತು ಆಗದಿದ್ದರೆ ಏನಂತೆ? ಒಂದಲ್ಲ ಒಂದು ದಿನ ಸಂಸಾರಿ
 ಯಾಗುತ್ತಾನೆ. ಅವರಿಗೂ ಕೊಡು ತಾಯಿ' ಎಂದರು. ಭಾರತಿ ಮತ್ತೆ ತಟ್ಟೆ
 ಹಿಡಿದು ಆನಂದನ ಮುಂದೆ ನಿಂತಳು. ಆನಂದನ ಕಣ್ಣು ಅವಳ ಮುಖದ
 ಮೇಲೆ ನಾಟಿತ್ತು. ಅವಳ ಕಡೆಯೇ ನೋಡುತ್ತಾ ತಟ್ಟೆಗೆ ಕೈ ಹಾಕಿ ಎಲೆ

ತೆಗೆದುಕೊಂಡ. ಅಡಿಕೆಯಿಲ್ಲಾ ನೆಲದ ಮೇಲೆ ಬಿತ್ತು. ವೇದಮ್ಮ
 'ಇಲ್ಲೇ ಕುಳಿತುಕೋ' ಎಂದರು. ಭಾರತಿ ವೇದಮ್ಮನ ಪಕ್ಕದಲ್ಲಿ
 ಕುಳಿತಳು.

ಸುತ್ತಲೂ ಕುಳಿತಿದ್ದವರು ಮಂಜು ಕರಗಿದಂತೆ ಕರಗಿ ಮಾಯ
 ವಾದಂತೆ ಆನಂದನಿಗೆ ಭಾಸವಾಯಿತು. ಆ ಕೊಠಡಿಯ ತುಂಬ ಭಾರತಿಯ
 ಚೆಲುವು ಅಡಕವಾಗಿದ್ದಂತೆ ತೋರಿತು.

'ಆನಂದ....' ವೇದಮ್ಮ ಕೂಗಿದರು.

'ಎನಮ್ಮ?'

'ಹುಡುಗೀನ ಈಗಲೇ ಸರಿಯಾಗಿ ನೋಡಿ ಬಿಡು. ಆಮೇಲೆ ನಾನು
 ಸರಿಯಾಗಿ ನೋಡಲಿಲ್ಲ ಅಂತ ಕೊಂಕು ತೆಗೆಯಬೇಡ. ಭಾರತಿ, ನೀನೂ
 ಆನಂದನನ್ನು ಸರಿಯಾಗಿ ನೋಡಿ ಬಿಡಮ್ಮ, ನಾಚಿಕೊಳ್ಳಬೇಡ. ನನ್ನ
 ಮಗ ನಿನ್ನನ್ನು ಚೆನ್ನಾಗಿಲ್ಲ.....'

ಭಾರತಿ ಸೆರಗಿನ ಮುಪ್ಪಿನಲ್ಲಿ ನಕ್ಕಳು. ಆದರೆ ಆನಂದನನ್ನು
 ನೋಡುವ ಧೈರ್ಯ ಮಾತ್ರ ಅವಳಿಗೆ ಬರಲಿಲ್ಲ. ಆನಂದ ಮಾತ್ರ ನಿನ್ನಂ
 ಕೋಚದಿಂದ ಕಣ್ಣುಗಳಿಗೆ ಹಬ್ಬವನ್ನುಂಟುಮಾಡಿಕೊಳ್ಳುತ್ತಿದ್ದ.

'ನಿನ್ನದು ಊಟವಾಯಿತೇ ಮಗು' ವೇದಮ್ಮ ಕೇಳಿದರು.

ಭಾರತಿ ಇಲ್ಲವೆಂದು ತಲೆಯಾಡಿಸಿದಳು.

'ನೋಗು ಊಟಮಾಡಿಕೊಂಡು ಬಾ.'

ಭಾರತಿ ಪಂಜರದಿಂದ ಹೊರಗೆ ಹಾರುವ ಹಕ್ಕಿಯಂತೆ ಓಡಿಹೋದಳು.

ಭಾರತಿ ಅಡಿಗೆ ಮನೆಯೊಳಗೆ ಬಂದ ಕೂಡಲೇ ವಾಣಿ ಕೇಳಿದಳು.

"ಹುಡುಗನ್ನು ನೋಡಿದೆಯೇನೇ?"

"ಇಲ್ಲ. ನಾನು ಕತ್ತು ಎತ್ತಲೇ ಇಲ್ಲ."

"ಬರೀ ಸುಳ್ಳು. ನೀನು ನೋಡವೇ ಇರಿಯೇ?"

"ಖಂಡಿತ ಇಲ್ಲ. ನನಗೆ ತುಂಬಾ ನಾಚಿಕೆಯಾಗುತ್ತು."

"ಆದರೆ ಅವರು ಮಾತ್ರ ನಿನ್ನ ನುಂಗುವಂತೆ ನೋಡುತ್ತಿದ್ದರು.
 ಊಟಮಾಡುತ್ತಿದ್ದಾಗ ನೀನು ಬಂದೆಯೆಲ್ಲಾ ಆಗ ಅವರು ನೆಲ ನೋಡು
 ತ್ತಿದ್ದರು. ನೀನು ಮುಂದೆ ಹೋದ ಮೇಲೆ ಕತ್ತಿತ್ತಿದ್ದರು. ಆಮೇಲೆ ಬೇಡಾ
 ಬೇಡಾ ಅವರ ಗೋಳು. ಅಂತು ಮೊದಲು ಮುಖ ತೋರಿಸದೆ ತುಂಬಾ
 ಗೋಳಾಡಿಸಿಬಿಟ್ಟೆ. ಅದಕ್ಕೆ ಬಡ್ಡಿ ಸಮೇತ ರೂಮಿನಲ್ಲಿ ನಿನ್ನ ನೋಡಿದರು."

"ನಿನಗೆ ಹೇಗೆ ಗೊತ್ತು?"

“ನಾನು ಕಿಟಕಿಯ ಮರೆಯಿಂದ ನೋಡಿದೆ.”

ವೇದಮ್ಮ ಒಳಗೆ ಬಂದುದರಿಂದ ಅಕ್ಕತಂಗಿಯರು ಮಾತು ನಿಲ್ಲಿಸಿದರು. ಊಟಮಾಡಿದ ಮೇಲೆ ರಂಗಣ್ಣನವರು ವೆಂಕಟಸುಬ್ಬಯ್ಯನವರಿಗೆ

“ಇನ್ನೇನು ಸ್ವಾಮಿ, ನಾವು ಬಂದ ಕೆಲಸವಾಯಿತು. ಇನ್ನು ಹೊರಡುತ್ತೇವೆ” ಎಂದರು.

“ರಾತ್ರಿ ರೈಲಿಗೆ ಹೊರಡುವಿರಂತೆ. ಆತುರವೇಕೆ ಸ್ವಾಮಿ? ಈ ಊರಿನಲ್ಲಿ ನಿಮ್ಮ ಗುರುತಿನವರಿದ್ದರೆ ಸಂಜೆ ಹೋಗಿ ಬರೋಣ.”

ವೆಂಕಟಸುಬ್ಬಯ್ಯನವರ ಉಪಚಾರಕ್ಕೆ ರಂಗಣ್ಣನವರು ಒಪ್ಪಿಕೊಳ್ಳಲೇಬೇಕಾಯಿತು. ಮಾತುಕತೆ ಮುಗಿದ ಮೇಲೆ ಆನಂದ ಮಲಗಿ ನಿದ್ರಿಸಿದ.

ಆವನಿಗೆ ಎಚ್ಚರವಾದಾಗ ಸಂಜೆ ಐದು ಗಂಟೆಯಾಗಿತ್ತು. ಅವನ ಬಳಿಯಲ್ಲಿಯೇ ಮಲಗಿದ್ದ ರಂಗಣ್ಣನವರು ಅಲ್ಲಿರಲಿಲ್ಲ. ಆನಂದ ಎದ್ದು ಕುಳಿತು, ಮೈಮುರಿದು ಆಕಳಿಸಿ ಬೆರಳುಗಳಿಂದ ಕ್ರಾವು ಸರಿಮಾಡಿಕೊಂಡು ಸೋಪಿನ ನೆಟ್ಟಿಗೆ, ಟವಲು ಹಿಡಿಸು ಬಚ್ಚಲುಮನೆಯ ಕಡೆ ಹೊರಟ. ಆನಂದ ಹೊರಗೆ ಬಂದುದನ್ನು ನರಸಮ್ಮನೋಡಿ,

“ಭಾರತಿ, ಅವರಿಗೆ ಬೋಂಡಾ, ಕಾಫಿ ಕೊಟ್ಟು ಬಾಮ್ಮ” ಎಂದರು.

“ಉಹೂಂ. ನಾನು ಹೋಗೋದಿಲ್ಲ. ಅವರು ರೂಮಿನಲ್ಲೇ ಇದಾರೆ.”

“ಇಲ್ಲ. ಅವರು ಮುಖ ತೊಳೆದುಕೊಂಡು ಬರಲು ಹೋಗಿದಾರೆ.”

“ನಾನಂತೂ ಹೋಗೋದಿಲ್ಲ.”

“ರಾಜಾರಾಮನ್ನ ಕೂಗು.”

“ಅವನು ಕ್ರಿಕೆಟ್ ಆಡಲು ಹೋಗಿದಾನೆ?”

“ನಿಮ್ಮ ಮಾನ, ತಂದೆ ಯಾರೂ ಇಲ್ಲವೇ?”

“ಯಾರೂ ಇಲ್ಲ. ಅವರೆಲ್ಲಾ ಅಜಿಲ್ಲೆಗೋ ನಾಲ್ಕು ಗಂಟೆಗೇ ಹೋದರು. ಇವರು ಮಲಗಿದ್ದ ದರಿಂದ ಎಬ್ಬಿಸುವುದು ಬೇಡ ಅಂತ ಮಾತನಾಡಿಕೊಂಡು ಹೋದರು.”

“ವಾಣೀನ ಕೂಗು.”

“ವಾಣೀ..... ವಾಣೀ.....”

ಮನೆಯಲ್ಲಿ ವಾಣಿಯ ಸದ್ದಿರಲಿಲ್ಲ.

“ನೀನೇ ಇಟ್ಟು ಬಂದು ಬಿಡಮ್ಮ.”

ನಿರ್ವಾಹವಿಲ್ಲದೆ ಭಾರತಿ ಕಾಫಿ ತಿಂಡಿ ತೆಗೆದುಕೊಂಡು ಕಳ್ಳಹೆಜ್ಜೆಗಳಿಂದ ರೂಮಿಗೆ ಹೋದಳು. ರೂಮಿನಲ್ಲಿದ್ದ ಮೇಜಿನ ಮೇಲೆ ಬಟ್ಟೆಲಿಡುವಾಗ ಬಾಗಿಲಿನ ಹತ್ತಿರ ಹೆಜ್ಜೆಯ ಸದ್ದಾಯಿತು.

ಆನಂದ ಬಾಗಿಲಿನ ಬಳಿ ನಿಂತು ಓವಲಿನಿಂದ ಮುಖ ಒರೆಸಿಕೊಳ್ಳುತ್ತಿದ್ದ.

ಭಾರತಿಗೆ ಭೂಮಿ ಬಾಯಿಬಿಟ್ಟರೆ ಸಾಕು ಎನಿಸಿತು. ಭಾರತಿಯನ್ನು ರೂಮಿನಲ್ಲಿ ಕಂಡೊಡನೆ ಆನಂದ ಸಂತೋಷದಿಂದ ಕಣ್ಣುರಳಿಸಿದ. ಕೆನ್ನೆಯ ಮೇಲೆ ತೂಗಾಡುತ್ತಿದ್ದ ಕೆಂಪುಹರಳಿನ ಜುಮುಕಿಗಿಂತಲೂ ಅವಳ ಕೆನ್ನೆ ಕೆಂಪಾಗುತ್ತಿತ್ತು. ಭಾರತಿಯನ್ನು ನೋಡಿದಾಗನಿಂದಲೂ ತನ್ನ ಮನಸ್ಸಿನಲ್ಲಿ ಮೂಡಿದ್ದ ಸಂದೇಹ ನಿವಾರಿಸಿಕೊಳ್ಳಲು ಇದೇ ತಕ್ಕ ಸಮಯವೆಂದು ಆನಂದನಿಗೆ ತೋರಿತು. ಬಾಗಿಲನ್ನು ಬಿಟ್ಟು ಸರಿದರೆ ಹುಡುಗ ಓಡಿಹೋಗಬಹುದೆಂದು ದೆದರಿ ಆನಂದ ಬಾಗಿಲಿಗೆ ಅಡ್ಡವಾಗಿಯೇ ನಿಂತು ಕೇಳಿದ.

“ಕುಳಿತುಕೊಳ್ಳಬಹುದಲ್ಲಾ...”

ಭಾರತಿ ಉತ್ತರ ಕೊಡಲಿಲ್ಲ.

“ಒಂದೇ ಒಂದು ನಿಮಿಷ. ನಾನೊಂದು ಮಾತು ಕೇಳಬೇಕಾಗಿದೆ...”

ಭಾರತಿ ತಲೆಯೆತ್ತಿ ಅವನ ಕಡೆ ನೋಡಿದಳು. ಎಷ್ಟು ಮುದ್ದಾಗಿ ದಾರ! ಹಣೆಗೆ ಅಂಟಿಕೊಂಡಿದ್ದ ಒದ್ದೆ ಕೂದಲು, ಮುಗ್ಧ ಕಣ್ಣುಗಳು, ತುಂಟನಗೆ ಲೇಪಿಸಿಕೊಂಡಿದ್ದ ತುಟಿ. ಎತ್ತರ.....

ಅವನ ಮುಖ ಒಂದು ಕ್ಷಣ ನೋಡಿ ಭಾರತಿ ತಲೆ ತಗ್ಗಿಸಿದಳು.

ಆನಂದನ ಪ್ರಶ್ನೆ ತೀರ ಅನಿರೀಕ್ಷಿತವಾಗಿತ್ತು.

“ನಾನು ನಿಮಗೆ ಒಪ್ಪಿಗೆಯೇ?”

“.....”

“ಹಿರಿಯರ ಒಪ್ಪಿಗೆಗಿಂತಲೂ ನನಗೆ ನಿಮ್ಮ ಒಪ್ಪಿಗೆ ಮುಖ್ಯ. ನಾನು ಸ್ವಲ್ಪ ಕಷ್ಟ. ಅದು ನಿಮಗೆ ಒಪ್ಪಿಲ್ಲದಿದ್ದರೆ ಹಿರಿಯರ ಮಾತಿಗೆ ಕಟ್ಟುಬಿದ್ದು ಮದುವೆಯಾಗಬೇಡಿ. ಈ ವಿಚಾರ ಯೋಚಿಸಲು ನೀವು ನನ್ನಷ್ಟೇ ಸ್ವತಂತ್ರರು. ಆಮೇಲೆ ಕಷ್ಟವುಡುಗನ ಕೈಹಿಡಿದೆ ಎಂದು ನೀವು ಕೊರಗುವಂತಾಗಬಾರದು.....”

ಅವಳರಿವಿಲ್ಲದೇ ಮಾತು ಹೊರಕ್ಕೆ ಬಂತು.

“ನೀವು ಕಷ್ಟಗೇನಿಲ್ಲ.”

ಅವನ ಕಣ್ಣುಗಳಲ್ಲಿ ನಗೆಯ ತರಂಗಗಳೆದ್ದವು.

“ನಿಜವಾಗಿಯೂ?”

“ನಿಜವಾಗಿಯೂ ಹೇಳುತ್ತಿ ದೇನೆ.”

ಭಾರತಿಗೆ ತಾನೇನು ಮಾತನಾಡುತ್ತಿರುವೆನೆಂಬುದರ ಅರಿವಾಯಿತು.

ಅಬ್ಬ! ತನಗೆ ಎಷ್ಟೊಂದು ಧೈರ್ಯ ಬಂದುಬಿಟ್ಟಿದೆ! ಅದೇಕೋ ಆನಂದ ಅಪರಿಚಿತ ಎಂಬ ಭಾವನೆ ಅವಳಿಗೆ ಬರಲಿಲ್ಲ. ಆತ ಜನ್ಮಜನ್ಮಾಂತರಗಳ ಗೆಳೆಯ ಎಂಬ ಭಾವನೆ ಅವಳಿಗೆ ಬಂದಿತ್ತು.

“ನೀವು ಕೇಳಿದ ಪ್ರಶ್ನೆಯನ್ನೇ ನಾನು ಕೇಳಲಿ?”

ಆನಂದ ಹುಡುಗಿಯ ದಿಟ್ಟತನಕ್ಕೆ ಬೆರಗಾದ. ಮಾತನಾಡಿಸಿದರೆ ಮಾತನಾಡುವಳೋ ಇಲ್ಲವೋ ಎಂದು ಸಂಶಯಪಡುತ್ತಿದ್ದ ಅವನಿಗೆ ಹುಡುಗಿಯ ಧೈರ್ಯ ಕಂಡು ಆಶ್ಚರ್ಯವಾಯಿತು. ಅವಳ ಧೈರ್ಯ ಮೆಚ್ಚಿಸುಡಿದ.

“ನೀವೇನು ಕೇಳಬೇಕೂಂತ ಇದೀರಿ?”

“ನಾನು ಕೇಳಬೇಕೆಂದಿರುವುದು ನಿಮಗೆ ಗೊತ್ತು.”

ಭಾರತಿ ತಲೆ ಅಲುಗಿಸಿದಳು.

“ನನಗೆ ಈಗಲೇ ಹೇಳುವುದಕ್ಕಾಗುವುದಿಲ್ಲ.”

ಭಾರತಿಯ ಉತ್ಸಾಹ ಕುಗ್ಗಿ ತಟ್ಟನೆ ನಿರಾಶೆ ಕಣ್ಣುಗಳಲ್ಲಿ ಹಣೆಕಿತು. ಅವಳ ಮುಖದಲ್ಲಾದ ಬದಲಾವಣೆ ಗಮನಿಸಿ ಆನಂದ ನುಡಿದ.

“ಮುಂಚೆದ ಕೂಡಲೇ ಕಣ್ಣು ಕಾಣಿಸುವುದಿಲ್ಲ. ಅಲ್ಲವೇ?”

“ಹಾಗೆಯೇ ಕಣ್ಣು ಕೋರಯಿಸುವ ರೂಪದ ಮುಂದೆ ಮಾತು ಹೊರಡುವುದಿಲ್ಲ.”

ಭಾರತಿ ನಕ್ಕಳು. ಆನಂದ ಮೊದಲನೆಯ ಬಾರಿ ಅವಳ ಕೆನ್ನೆಗಳಲ್ಲಿ ಆಳವಾಗಿ ಮೂಡಿದ ಗುಳಿಗಳನ್ನು ಗಮನಿಸಿದ.

“ಓ!” ಆನಂದ ಆಶ್ಚರ್ಯದಿಂದ ನುಡಿದ.

“ಏನು?”

“ನನಗಿದು ಗೊತ್ತೇ ಇರಲಿಲ್ಲ.”

“ಯಾವುದು?”

ಆನಂದ ಮಾತನಾಡದೇ ತನ್ನ ಕೆನ್ನೆ ಮುಟ್ಟಿ ತೋರಿಸಿದ.

ಆನಂದ ಮುಂದೆ ಬಂದು ಬಟ್ಟೆಲು ಕೈಯಲ್ಲಿ ಹಿಡಿದು ಹಿಂದಿರುಗಿ ನೋಡಿದಾಗ ಕೊಠಡಿ ಬರಿದಾಗಿತ್ತು. ಆನಂದ ಕಾಫಿಯ ಬಟ್ಟೆಲ ಕಡೆ

ನೋಡಿದ ಕಾಫಿ ಕುಡಿಯುವ ಅಭ್ಯಾಸವಿಲ್ಲದಿದ್ದರೂ ಅದನ್ನು ತಂದವಳು ಭಾರತಿಯಾದುದರಿಂದ ಬೆಳ್ಳಿಲು ಬರಿದುಮಾಡಿದೆ.

ರಾತ್ರಿ ಊಟದ ಶಾಸ್ತ್ರಮುಗಿಸಿ ಗಂಡ, ಹೆಂಡತಿ, ಮಗ ಊರಿಗೆ ಹೊರಟರು. ವೇದಮ್ಮ ಹೊರಡುವ ಮುಂಚೆ ಭಾರತಿಗೆ,

“ಹೋಗಿ ಬರೀನಮ್ಮ” ಎಂದರು.

“ಭಾರತಿ, ಅಸರಿಗೆ ನಮಸ್ಕಾರ ಮಾಡು”—ತಾಯಿ ನುಡಿದರು.

ಭಾರತಿ ವೇದಮ್ಮನವರ ಕಾಲು ಮುಟ್ಟಿ ನಮಸ್ಕಾರ ಮಾಡಿದಳು. ವೇದಮ್ಮ ಅಕ್ಕರೆಯಿಂದ ಅವಳ ತಲೆ ಸವರಿದರು.

ಆನಂದ ಎಲ್ಲರಿಗೂ ‘ನಮಸ್ಕಾರ’ ಹೇಳಿ ಹೊರಟ. ಆದರೆ ಯಾರನ್ನು ಕಾಣಲು ಅವನ ಹೃದಯ ತವಕಿಸುತ್ತಿತ್ತೋ ಅವಳು ಮಾತ್ರ ಕಣ್ಣಿಗೆ ಬೀಳಲಿಲ್ಲ. ನಿರಾಶೆಯಿಂದ ಸುತ್ತಲೂ ನೋಡಿ ತಾಯಿಯೊಡನೆ ಹೊರಟೆ. ಗೇಟಿನವೆವಿಗೆ ಹೋದವನು ಎನನ್ನೋ ಜ್ಞಾಪಿಸಿಕೊಂಡು,

“ಅಮ್ಮ, ನನ್ನ ಹ್ಯಾಂಡ್ ಬ್ಯಾಗ್ ರೂಮಿನಲ್ಲೇ ಮರೆತು ಬಂದಿ ದೀನಿ” ಎನ್ನುತ್ತಾ ಮತ್ತೆ ಒಳಗೆ ಬಂದ. ಎಲ್ಲರೂ ಹೊರಟು ಹೋಗಿರುವರೆಂಬ ಧೈರ್ಯದಿಂದ ಭಾರತಿ ಕಿಟಕಿಮಿಲ್ಲಿ ಮುಬುವಿಟ್ಟು ನಿಂತಿದ್ದಳು. ಆನಂದ ರೂಮಿನಲ್ಲಿ ಬಿಟ್ಟುಹೋಗಿದ್ದ ಚೀಲ ತೆಗೆದುಕೊಂಡು ಹೊರಗೆ ಬಂದು ಕಿಟಕಿಯ ಒಳಗಡೆ ಭಾರತಿಯನ್ನು ನೋಡಿ ನಕ್ಕು ಕಣ್ಣಿನಲ್ಲೇ ‘ಹೋಗಿ ಬರುತ್ತೀನಿ’ ಎಂದು ತಿಳಿಸಿದ. ಭಾರತಿ ಪ್ರತಿಯಾಗಿ ನಕ್ಕು ತಲೆ ಅಲುಗಿಸಿದಳು. ಆನಂದ ಈ ಬಾರಿ ನಮಾಢಾಸದಿಂದ ತಾಯಿಯೊಡನೆ ಹೊರಟೆ.

೨೯

ಮದುವೆಯ ದಿನ ಸಮಾಪಿಸುತ್ತಿದ್ದಂತೆ ಮನೆಗೆ ನೆಂಟರು ಬರಪೊಡಗಿದರು. ವೆಂಕಟಸುಬ್ಬಯ್ಯನವರ ಹುಲಯಮಗ ತಿನರಾಮು ಮದುವೆಗೆ ಬಂದಿದ್ದ. ಭಾರತಿ ಮತ್ತು ಸರ್ವಜ ಹುಡುಗಿಯಾಗಿದ್ದಾಗ ಕೀಟೆರೆ ಮಾಡಿ ಅವಳನ್ನು ಅಳಿಸುತ್ತಿದ್ದ ತಿನರಾಮು ಈಗ ಭಾರತಿಯನ್ನು ನೋಡಿದರೆ ನಾಚಿಕೆಂವಗಾಗುತ್ತಿತ್ತು. ಒಂದು ಸಲ ಎಲ್ಲರೂ ಉತ್ಸಾಹದಿಂದ ಮಾತನಾಡುತ್ತಿದ್ದಾಗ ಭಾರತಿ ಒಳಗೆ ಬಂದೊಡನೆ ತಿನರಾಮು ಮಾತು ನಿಲ್ಲಿಸಿದ. ವೆಂಕಟಸುಬ್ಬಯ್ಯ ಮಗನಿಗೆ ‘ಶಿವೂ, ಈಗಲೂ ಮೊದಲಿನಂತೆ ಭಾರತಿ

ಯನ್ನು ಕೀಟಲೆ ಮಾಡಿ ಅಳಿಸಿದರೆ ಇನಾಮು ಕೊಡುತ್ತೇನೆ' ಎಂದರು. ಶಿವರಾಮು ಕಣ್ಣೆತ್ತಿ ಭಾರತಿಯನ್ನು ನೋಡಿದ.

ಅಂದಿನ ಅಳುಮೂಂಜಿ ಹುಡುಗಿ ಈ ರೂಪಸಿಯೇ? ಭಾರತಿಯನ್ನು ಮೊದಲು ತನಗೆ ಕೊಡುವ ಮಾತುಕತೆ ನಡೆದು, ತನ್ನ ತಂದೆ ಆ ಪ್ರಸ್ತಾಪ ಕೊನೆಗಾಣಿಸಿ ಅವಳಿಗೆ ಬೇರೆ ಕಡೆ ಮದುವೆ ಗೊತ್ತು ಮಾಡಿದ ವಿಷಯ ಶಿವ ರಾಮೂಗೆ ತಿಳಿದಿತ್ತು. ಭಾರತಿಯನ್ನು ತನಗೆ ತಪ್ಪಿಸಿದುದಕ್ಕಾಗಿ ಶಿವ ರಾಮೂಗೆ ತಂದೆಯ ಮೇಲೆ ಅಸಮಾಧಾನವುಂಟಾಯಿತು. ಆ ದಿನದ ಅಳುವೋರೆಯ ಹುಡುಗಿ ಲಾವಣ್ಯದ ಮೂರ್ತಿಯಾಗಿದ್ದಾಳೆ ಎನ್ನುವ ವಿಷಯ ತನಗಾದರೂ ಮೊದಲೇ ತಿಳಿದಿದ್ದರೆ, ಹಠಹಿಡಿದಾದರೂ ಭಾರತಿ ಯನ್ನು ಮದುವೆಯಾಗಬಹುದಾಗಿತ್ತು.

“ಛೇ, ಎಂತಹ ಯೋಚನೆ! ಈಗ ಭಾರತಿ ಪರಸ್ತ್ರೀ. ಅವಳ ವಿಷಯ ಹೀಗೆ ಯೋಚಿಸುವುದು ತಪ್ಪಲ್ಲವೇ? ಎಲ್ಲಕ್ಕಿಂತಲೂ ಮಿಗಿಲಾಗಿ ತನಗೂ, ಅವಳಿಗೂ ವರನಾಮ್ಯ ಸ್ವಲ್ಪವೂ ಸರಿಹೋಗುವುದಿಲ್ಲ.”

ಅಸಮಾಧಾನದಿಂದ ಕುಗ್ಗಿದ ಮನಸ್ಸನ್ನು ಶಿವರಾಮು ಸಮಾಧಾನ ಪಡಿಸಿದ. “ಹೋಗಲಿ, ಹುಡುಗಿಗೆ ತನಗಿಂತಲೂ ಶ್ರೇಷ್ಠನಾದ ಕಡೆ ಸಿಕ್ಕಿತು. ಎಲ್ಲಾ ದರೂ ಸುಖವಾಗಿರಲಿ” ಎಂದು ಮನಃಪೂರ್ವಕವಾಗಿ ಹಾಸ್ಯಪಡಿಸಿದ.

ಶಿವರಾಮು ನಗುಮುಖ ಮಾಡಿಕೊಂಡು ಎಲ್ಲರೊಡನೆಯೂ ಮಾತ ನಾಡಿದ. ಆದರೆ ಆ ನಗುಮುಖದ ಹಿಂದೆ ನಿರಾಶೆಯ ಕರಿವೆರಳು ಆಗಾಗ ಹಣಕಿ ಸೋಡುತ್ತಿತ್ತು. ತನಗಾದ ನಿರಾಶೆಯನ್ನು ಮನೆಯಲು ಎಲ್ಲರೊಡ ನೆಯೂ ಮಾತನಾಡಿ, ಭಾರತಿಯನ್ನು ಕೀಟಲೆ ಮಾಡಿ ನಗುವಿನಲ್ಲಿ ನಿರಾಶೆ ಯನ್ನು ಮನೆಯಲು ಅವನು ಯತ್ನಿಸುತ್ತಿದ್ದ.

ವಾಣಿ ಅವನ ಕೈಗೆ ಸಿಕ್ಕಿಬಿಟ್ಟಿರಂತೂ ಮುಗಿಯಿತು.

“ಲೇ ಹುಡುಗಿ, ನೀನಾದರೂ ನನ್ನ ಮದುವೆ ಮಾಡಿಕೊಳ್ಳೇ” ಎಂದು ಅಂಗಲಾಚುತ್ತಿದ್ದ. ಶಿವರಾಮುವಿನ ಆಕ್ರಮಣಕ್ಕೆ ಬೆದರಿದ ವಾಣಿ ಅವನ ಕಣ್ಣು ತಪ್ಪಿಸಿ ಓಡಾಡುತ್ತಿದ್ದಳು. ಒಂದು ಸಲ ಶಿವರಾಮು ತನ್ನ ಸ್ನೇಹಿತ ನೊಡನೆ ಮಾತನಾಡುತ್ತಿದ್ದಾಗ ವಾಣಿ ಸುಳಿಯಲು, ಶಿವರಾಮು ಅವಳನ್ನು ಹಿಡಿದು ನಿಲ್ಲಿಸಿ ಸ್ನೇಹಿತನಿಗೆ ‘ಇವಳು ನನ್ನ ಮದುವೆ ಮಾಡಿಕೊಳ್ಳಲ್ಲ ಎನ್ನುತ್ತಾಳೆ. ನೀನಾದರೂ ಹೇಳಿ ಒಪ್ಪಿಸೋ’ ಎಂದ.

ಅಂದಿನಿಂದ ಶಿವರಾಮೂನ ಕಂಡರೆ ವಾಣಿ ಒಳಗೋಡಿಬಿಡುತ್ತಿದ್ದಳು.

ಶಿವರಾಮು ಬಂದರೆ ಇತರರೂ ಅವನೊಡನೆ ಸೇರಿ ಅವಳನ್ನು ಕಿರುಗುಟ್ಟಿಸುತ್ತಿದ್ದರು.

ಈ ಗಂಡಸರ ಭಂಡತನದಿಂದಾಗಿ ವಾಣಿಗೆ ಸ್ವತಂತ್ರವಾಗಿ ಓಡಾಡಲೂ ಆಸ್ಪದವಿರಲಿಲ್ಲ.

ಸೀತಾರಾಮಯ್ಯನವರು ಮಗಳಿಗಾಗಿ ಹಳದಿ ಮಿಶ್ರಿತ ಹಸಿರು ಸೀರೆ ಯೊಂದರ ಹೊರತು ಬೇರೇನೂ ತಂದಿರಲಿಲ್ಲ. ಯಾರಾದರೂ 'ಹುಡುಗೀಗೆ ಏನು ತಂದಿದ್ದೀರಿ' ಎಂದರೆ 'ಅವಳು ಒಳ್ಳೇ ಕಡಿ ಸೇರುತ್ತಾಳೆ. ಇನ್ನೇನು ತರಬೇಕಾಗಿದೆ' ಎಂದು ಜಾಣತನದಿಂದ ಉತ್ತರ ಕೊಡುತ್ತಿದ್ದರು.

ವೇದಮ್ಮನೊಸೆಗಾಗಿ ವಜ್ರದೋಲೆ, ಬಳೆ, ಸರಗಳನ್ನು ಮಾಡಿಸಿ ತಂದಿದ್ದರು. ಧಾರೆಗೆ ಮುಂಚೆ ಭಾರತಿ ವಜ್ರದೋಲೆ ಹಾಕಿಕೊಂಡು ದೇವರ ಮುಂದೆ ಕುಳಿತಿದ್ದಾಗ ಸರೋಜಮ್ಮ "ನಮ್ಮ ಪೈಕಿ ವಜ್ರದೋಲೆ ಹಾಕಿದವಳು ಭಾರತೀನೇ ಮೊದಲು" ಎಂದು ಹೆಮ್ಮೆಯಿಂದ ನೆಂಟರಲ್ಲಿ ಹೇಳಿಕೊಂಡರು.

'ಅವಳ ಮುಖಕ್ಕೆ ಓಲೆ ತುಂಬ ಚೆನ್ನಾಗಿ ಒಪ್ಪುತ್ತದೆ'

'ಒಪ್ಪದೇ ಏನಮ್ಮ? ಅವಳ ರೂಪು ನೋಡೇ ಹುಡುಗ ಮದುವೆಗೆ ಒಪ್ಪಿದ್ದು' ಎಂದು ಮತ್ತೊಬ್ಬರು ಉತ್ತರ ಕೊಟ್ಟರು.

ರುಭ ಮುಹೂರ್ತದಲ್ಲಿ ಭಾರತಿ ಆನಂದನ ಪತ್ನಿಯಾದಳು. ಮದುವೆ ಅತ್ಯಂತ ಸರಳ ರೀತಿಯಲ್ಲಿ, ಆದಷ್ಟು ಕಡಿಮೆ ಖರ್ಚಿನಲ್ಲಿ ನಡೆದರೂ ವೇದಮ್ಮನವರಾಗಲಿ, ರಂಗಣ್ಣನವರಾಗಲಿ ಬೀಗರನ್ನು ಆಕ್ಷೇಪಿಸಲಿಲ್ಲ. ಬೀಗರು ಬಡವರು, ಹುಡುಗಿಯ ರೂಪಿಗಾಗಿ ತಾವು ಅವಳನ್ನು ಸೊಸೆಯಾಗಿ ಸ್ವೀಕರಿಸಿದ್ದೇನೆ, ಸೊಸೆಯ ಚೆಲುವು ಪರದೇಶದಲ್ಲಿ ಮಗನ ಮನಸ್ಸನ್ನು ಆಂಗ್ಲ ರಮಣಿಯರಿಂದ ಕಾಯುತ್ತದೆ ಎಂಬುದು ಅವರ ಅಚಲವಾದ ನಂಬಿಕೆ. ಸೊಸೆ ಬಡವಳಾದರೂ ಚಿಂತೆಯಿಲ್ಲ. ಮಗ ಯಾವ ಕೆಟ್ಟ ಕೆಲಸ ವನ್ನೂ ಮಾಡದೇ ಬಂದರೆ ಸಾಕು ಎಂದು ಅವರಿಗೆ ಎನಿಸಿತ್ತು. ಮದುವೆಗೆ ಬರುವಾಗಲೂ ಅವರು ತಮ್ಮ ಕಡೆಯಿಂದ ಬಹಳ ಜನರನ್ನು ಕರೆದುಕೊಂಡು ಬಂದಿರಲಿಲ್ಲ. ತಮಗೆ ಬೇಕಾದ ಕೆಲವು ಜನರನ್ನು ಮಾತ್ರ ಕರೆದು ತಂದಿದ್ದರು. ಧಾರೆಯಾದ ಮಧ್ಯಾಹ್ನವೇ ಬೀಗರಿಗೆ ಹೊರೆಯಾಗದಿರಲೆಂದು ತಮ್ಮ ಕಡೆಯವರನೇಕರನ್ನು ಊರಿಗೆ ಕಳುಹಿಸಿಯೂ ಬಿಟ್ಟರು.

ಮದುವೆಯ ವಿಚಾರದಲ್ಲಿ ಯಾವ ವಿಧವಾದ ಅತ್ಯಸ್ತಿಯುಂಟಾಗದಿದ್ದರೂ ಆನಂದನ ಮದುವೆಗೆ ಚಂದು ಬಾರದಿದ್ದು ವೇದಮ್ಮನಿಗೆ ತುಂಬಾ ನಿರುತ್ಸಾಹವನ್ನುಂಟುಮಾಡಿತ್ತು.

ವೇದಮೃನ ತಾಯಿಗೆ ವೇದಮೃ, ಚಂದು ಇಬ್ಬರೇ ಮಕ್ಕಳು. ಚಂದು ಆನಂದನಿಗಂತಲೂ ಆರು ವರ್ಷ ದೊಡ್ಡವನು. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ತಮ್ಮನನ್ನು ವೇದಮೃನೇ ಸಾಕಿ ಸಲಹಿದ್ದರು. ವೇದಮೃ ಸುಡುವೆಯಾಗಿ ಗಂಡನ ಮನೆಗೆ ಬರುವ ವರೆವಿಗೂ ಚಂದು ಅಕ್ಕನ ಮಡಿಲಿನಲ್ಲಿಯೇ ಬೆಳೆದ. ಅಕ್ಕರೆಯ ತಮ್ಮ ಆನಂದನ ಮದುವೆಗೆ ಬರುವುದಾಗಿ ಕಾಗದ ಬರೆದಿದರೂ ಬಾರದಿರಲು ಏನು ಕಾರಣ? ಏನಾದರೂ ಖಾಯಿಲೆ ಮಲಗಿಬಿಟ್ಟಿದ್ದಾನೋ?

ತಮ್ಮನ ಚಿಂತೆಯಲ್ಲಿಯೇ ವೇದಮೃ ಚಪ್ಪರದಲ್ಲಿದ್ದ ಕುರ್ಚಿಯ ಮೇಲೆ ಕುಳಿತು ಸೋಫಾದ ಮೇಲೆ ಅಕ್ಕಸಕ್ಕದಲ್ಲಿ ಕುಳಿತಿದ್ದ ಮಗ ಸೊಸೆಯರನ್ನೇ ದಿಟ್ಟಿಸಿ ನೋಡುತ್ತಿದ್ದರು.

ಆನಂದ, ಭಾರತಿ ಸುತ್ತಲೂ ಇದ್ದ ಜನರನ್ನು ಮರೆತು ತಮ್ಮದೇ ಆದ ಒಂದು ಪ್ರಸಂಚವನ್ನು ನಿರ್ಮಿಸಿಕೊಂಡಿದ್ದರು.

ವೇದಮೃ ದಂವತಿಗಳನ್ನೇ ದಿಟ್ಟಿಸಿ ನೋಡಿದರು.

ಹಸಿರು ಸೀರೆಯುಟ್ಟು, ಹೆರಳು ಹಾಕಿ, ಕನಕಾಂಬರದ ಹೂ ಮುಡಿದ ಹುಡುಗಿಯೊಬ್ಬಳು ಭಾರತಿಯ ಹತ್ತಿರ ಬಂದು ಕೈಗೆ ಪುಸ್ತಕ ಕೊಟ್ಟು ನಗುತ್ತಾ ಅವಳನ್ನು ಮಾತನಾಡಿಸಿದಳು. ಭಾರತಿ ಆನಂದನ ಕಡೆ ತಿರುಗಿ ಏನೋ ಹೇಳಿದಳು. ಆನಂದ ಆ ಹುಡುಗಿಗೆ ಕೈ ಮುಗಿದ. ಆ ಹುಡುಗಿ ಹೊರಟುಹೋದನಂತರ ಆನಂದ ಭಾರತಿಗೆ ಏನೋ ಹೇಳಿದ. ಭಾರತಿ ತುಟಿ ಕಚ್ಚಿ, ನಗು ನುಂಗಿ ತಲೆ ತಗ್ಗಿಸಿದಳು. ನೋಡುವವರು ಏನು ಭಾವಿಸಿ ಯಾರಂಬ ಅರಿವಿಲ್ಲದೆ ಆನಂದ ಅವಳ ಮುಖವನ್ನು ಸ್ನೇಹದಿಂದ ನೋಡುತ್ತಿದ್ದ.

ವೇದಮೃನ ಕಣ್ಣು ರತಿ, ಮನ್ಮಥರಂತೆ ಕುಳಿತಿದ್ದ ಮಗ, ಸೊಸೆಯನ್ನು ನೋಡುತ್ತಿದ್ದರೂ ಮನಸ್ಸು ವ್ಯಾಕುಲದಿಂದ ಕುದಿಯುತ್ತಿತ್ತು. ಗಲ್ಲಕ್ಕೆ ಕೈ ಕೊಟ್ಟು ಕುಳಿತಿದ್ದ ವೇದಮೃನ ಹತ್ತಿರ ಚಿಕ್ಕ ಹುಡುಗನೊಬ್ಬ ಉದ್ವೇಗದಿಂದ ಓಡಿ ಬಂದು 'ಚಿಕ್ಕಮ್ಮ, ಚಂದು ಬಂದ' ಎಂದ.

ವೇದಮೃನ ಚಿಂತೆ ಮಾಯವಾಯಿತು. ಸಡಗರದಿಂದ ಎದ್ದು 'ಎಲ್ಲಿ' ಎಂದರು. ಹುಡುಗ ಅವರನ್ನು ಚಪ್ಪರದಿಂದ ಹೊರಕ್ಕೆ ಕರೆದುಕೊಂಡು ಹೋದ.

ಚಂದು ಕೈಯೆಲ್ಲೊಂದು ಚರ್ಮದ ಸೂಟ್‌ಕೇಸ್ ಹಿಡಿದು ಬಾಗಿಲಿನಲ್ಲಿ ತಲೆ ನೆರೆತವರೊಬ್ಬರೊಡನೆ ನಗುತ್ತಾ ಮಾತನಾಡುತ್ತಿದ್ದ. ವೇದಮೃ

ಉತ್ಸಾಹದಿಂದ ತಮ್ಮನ ಬಳಿ ಧಾವಿಸಿ ಬಂದು ಅವನ ಜಿನ್ನು ಸವರಿ 'ಬಂದೆ ಯೇನೋ ಚಂದು. ನೀನು ಬರಲಿಲ್ಲಾಂತ ತುಂಬಾ ಯೋಚನೆಯಾಗತ್ತು. ಒಳಗೆ ಬಾ. ತಿಂಡಿ ತಿನ್ನುವಿಯಂತೆ' ಎಂದರು.

ಆರಡಿ ಎರಡಂಗುಲವಿದ್ದ ಚಂದು ಐದಡಿ ಎತ್ತರವಿದ್ದ ಅಕ್ಕನೊಡನೆ ತಲೆ ತಗ್ಗಿಸಿ ಮಾತನಾಡುತ್ತಾ ಒಳಗೆ ಹೋದ. ವೇದಮ್ಮ ತಮ್ಮ ಬಂದ ನೆಂಬ ಸಂಭ್ರಮದಲ್ಲಿ ತಾವೇ ಅಡಿಗೆ ಶಾಲೆಗೆ ಹೋಗಿ ಕಾಫಿ, ತಿಂಡಿ ತೆಗೆಸಿ ಕೊಂಡು ಬಂದು ತಮ್ಮನ ಮುಂದಿಟ್ಟರು.

“ಯಾಕೋ ಮಗು, ಬಡವಾಗಿದೀಯಲ್ಲಾ?”

“ನಾನು ಬಡವಾಗುವುದಕ್ಕೆ ಸಾಧ್ಯವೇ ಅಕ್ಕ” ಚಂದು ನಗುತ್ತಾ ಕೇಳಿದ. ವೇದಮ್ಮ ತಮ್ಮನ ವಿಶಾಲವಾದ ಎದೆಯನ್ನೂ, ಮಾಂಸಖಂಡ ದಿಂದ ಉಬ್ಬಿದ ತೋಳನ್ನೂ ಹೆಮ್ಮೆಯಿಂದ ನೋಡಿದರು. ಕೈತೋಳುಗಳು ರೋಮದಿಂದ ತುಂಬಿ ಒರಟಾಗಿ, ಬಲಿಷ್ಠವಾಗಿದ್ದ ರೂ ಮುಖದಲ್ಲಿ ನೃದುತ್ವ ವಿತ್ತು. ನೀಳವಾದ ತಲೆಗೂದಲನ್ನು ಬೈತಲೆ ತೆಗೆಯದೆ ಹಿಂದಕ್ಕೆ ಎತ್ತಿ ಬಾಚಿದ್ದ. ಕಣ್ಣಿಗೆ ಹಿತವಾದ ಕೆಂಪು ಮಿಶ್ರಿತ ಬಿಳಿಬಣ್ಣ, ನೇರವಾದ ಮೂಗು, ತೆಳುವಾದ ತುಟಿಗಳು, ಸ್ವಲ್ಪ ಚಿಕ್ಕವಾದರೂ ವಜ್ರದಂತೆ ಹೊಳೆಯುತ್ತಿದ್ದ ಕಣ್ಣುಗಳು,.....ಹೆಚ್ಚು ನೋಡಿದರೆ ತಮ್ಮನಿಗೆ ದೃಷ್ಟಿಯಾ ದೀತೆಂಬ ಹೆದರಿಕೆಯಿಂದ ವೇದಮ್ಮ ಮುಖ ತಿರುಗಿಸಿದರು.

ಚಂದು, ವೇದಮ್ಮ ಕುಳಿತಿದ್ದ ರೂಮಿನ ಹೊರಗೆ ಅನೇಕ ಹೆಂಗಸರು ಗುಂಪುಕೂಡಿ ಮಾತನಾಡುತ್ತಿದ್ದರು.

“ಅವರು ಯಾರು?”

“ಅವರು ವೇದಮ್ಮನ ತಮ್ಮನಂತೆ” ಮತ್ತೊಬ್ಬಾಕೆ ಪಿಸುಗುಟ್ಟಿದರು.

“ಮದುವೆ ಆಗಿದೆಯೇ?”

“ಇನ್ನೂ ಇಲ್ಲ ಅಂತ ಯಾರೋ ಹೇಳಿದರು. ಬಿ. ಎಸ್. ಪಾಸು ಮಾಡಿ ಕೆಲಸದಲ್ಲಿದ್ದಾರಂತೆ, ಆದರೂ ಯಾಕೆ ಮಾಡಿಕೊಂಡಿಲ್ಲವೋ?”

ಅವನಿಗೆ ಮದುವೆಯಾಗಿಲ್ಲವೆಂದು ಕೇಳಿ ಮದುವೆಗೆ ಬಂದ ಹೆಣ್ಣು ಮಗಳಿದ್ದ ತಾಯಿಯೊಬ್ಬಳ ಮುಖ ಅರಳಿತು.

“ಹಾಗಾದರೆ ನಮ್ಮ ಕಮಲೂನ ಈತನಿಗೆ ಯಾಕೆ ಕೊಡಬಾರದು? ವೇದಮ್ಮನವರನ್ನು ವಿಚಾರಿಸುತ್ತೀನಿ” ಎನ್ನುತ್ತಾ ಆಕೆ ಮತ್ತೊಮ್ಮೆ ಚಂದು ವಿನ ಕಡಿ ನೋಡಿ ‘ಹುಡುಗ ತುಂಬಾ ಲಕ್ಷಣವಾಗಿದಾನೆ’ ಎಂದರು.

ಚಂದು ತಿಂಡಿ ಮುಗಿಸಿ, ಮುಖ ತೊಳೆದು ಕ್ರಾಪು ತಿದ್ದಿ, ಕೈಲೊಂದು

ಕಾಗದದ ಸುರುಳಿ ಹಿಡಿದು ಚಪ್ಪರದೊಳಗೆ ಬಂದ. ಹೆಂಡತಿಯ ರೂಪ ಸಾಗರದಲ್ಲಿ ಮುಳುಗಿದ್ದ ಆನಂದ ಚಂದುವಿನ ಆಗಮನವನ್ನು ಗಮನಿಸಲಿಲ್ಲ. ಚಂದು ಅವನ ಹತ್ತಿರ ಬಂದು ಕೈಯನ್ನು ಆನಂದನ ಭುಜದ ಮೇಲಿರಿಸಿ, “ಮದುವೆಯಾಯಿತು. ಇನ್ನು ನಮ್ಮ ಜ್ಞಾಪಕ ಉಳಿಯುವುದು ಕಷ್ಟ” ಎಂದ.

“ಓಹೋ, ನೀನೇ! ಯಾವಾಗ ಬಂದೆ” ಎನ್ನುತ್ತಾ ಆನಂದ ಬಳಿ ಯಲ್ಲಿಯೇ ಓಡಾಡುತ್ತಿದ್ದ ಹುಡುಗನಿಗೆ ‘ಮಗೂ, ಆ ಕುರ್ಚಿ ತಂದು ಇಲ್ಲಿ ಹಾಕವ್ಯಾ’ ಎಂದ. ಹುಡುಗ ಕುರ್ಚಿ ತಂದು ಸೋಫಾದ ಬಳಿ ಇರಿಸಿದ.

“ಕುಳಿತುಕೊಳ್ಳಯ್ಯ, ನಿನ್ನ ನೋಡಿ ಬಹಳ ದಿನಗಳಾಯಿತು” ಎನ್ನುತ್ತಾ ಹೆಂಡತಿಯ ಕಡೆ ತಿರುಗಿ,

“ಭಾರತಿ, ಚಂದು ನನ್ನ ಸೋದರಮಾವ. ದೊಡ್ಡ ಕಲಾವಿದ....” ಎಂದ. ಭಾರತಿ ನಮ್ರತೆಯಿಂದ ಕೈ ಜೋಡಿಸಿದಳು. ಆನಂದನ ‘ಕಲಾವಿದ’ ಎಂಬ ಪದ ಕೇಳಿ ಚಂದು ನಗುತ್ತಾ ಭಾರತಿಯ ವಂದನೆಯನ್ನು ಹಿಂದಿರುಗಿಸಿದ.

ಭಾರತಿಯನ್ನು ನೋಡಿ ಚಂದುವಿನ ಹಾಸ್ಯವದನ ಗಂಭೀರವಾಯಿತು. ಚಂದು ಸೌಂದರ್ಯೋಪಾಸಕ ಚೆಲುವಿನ ಭಕ್ತ. ಭಗವಂತನೆದುರಿನ ಭಕ್ತನಂತೆ ಅವನು ಅವಳ ಸೌಂದರ್ಯವನ್ನು ಕಣ್ಣು ತುಂಬಾ ನೋಡಿದ.

ಆನಂದನ ಹೆಂಡತಿ ಇಷ್ಟೊಂದು ಚೆಲುವೆಯಾಗಿರಬಹುದು ಎಂದು ಅವನು ಕನಸಿನಲ್ಲಿಯೂ ಎಣಿಸಿರಲಿಲ್ಲ.

ಆ ಕಣ್ಣುಗಳು—ಅವೆರಡೇ ಸಾಕು ಗಂಡಸರ ಹೃದಯವನ್ನು ನುಚ್ಚು ನೂರು ಮಾಡಲಿಕ್ಕೆ. ಕಿವಿಯಲ್ಲಿದ್ದ ಓಲೆಯನ್ನೂ ಮೀರಿ ಮಿನುಗುತ್ತಿದ್ದ ನಯನಗಳು ಚಂದುವಿನ ಹೃದಯವನ್ನು ಮಂಕು ಮಾಡಿದವು. ರಂಗು ಬಳಿದಂತಿದ್ದ ತುಟಿ ನೋಟಕರ ಮನಸ್ಸನ್ನು ತನ್ನಲ್ಲಿಗೆ ಆಕರ್ಷಿಸುತ್ತಿತ್ತು. ಹಾಲಿಗೆ ಕೇಸರಿ ಬೆರಸಿದಂತಿದ್ದ ಬಣ್ಣ, ಹೂವಿನಂತೆ ನಯವಾದ ಕೆನ್ನೆ, ಪುಟ್ಟಗಲ್ಲ, ಕಪ್ಪು ಸಿಲ್ಕಿನ ಜೋಲಿಯಿಂದಾಗಿ ಮತ್ತಷ್ಟು ಅಂದವಾಗಿ ಕಾಣುತ್ತಿದ್ದ ದುಂಡು ತೋಳು ಅವನನ್ನು ಮರುಳುಗೊಳಿಸಿದವು. ತಿಳಿ ಹಳದಿಯ ಪೀತಾಂಬರ ಉಟ್ಟಿದ್ದ ಚೆಲುವೆಯನ್ನು ನೋಡಿ ಚಂದು ಮನಸ್ಸಿನಲ್ಲಿಯೇ ಆನಂದನ ಅಭಿರುಚಿಯನ್ನು ಮೆಚ್ಚಿದ.

“ಧಾರೆ ಸಮಯಕ್ಕೆ ಯಾಕೆ ಬರಲಿಲ್ಲ?” ಆನಂದ ಕೇಳಿದ. ಚಂದು ಭಾರತಿಯಿಂದ ಕಣ್ಣು ಕಿತ್ತು ‘ಊಂ. ಟೈನು ತಪ್ಪಿಹೋಯಿತು. ಬಡ

ವನ ಉಡುಗೊರೆ ಸ್ವೀಕರಿಸಬೇಕು,” ಎಂದು ತನ್ನ ಕೈಲಿ ಹಿಡಿದಿದ್ದ ಸುರುಳಿಯನ್ನು ಆನಂದನ ಕೈಗಿತ್ತ.

“ನೀನು ಬರೆದ ಚಿತ್ರವೋ” ಎನ್ನುತ್ತಾ ಆನಂದ ಸುರುಳಿಯನ್ನು ಬಿಚ್ಚಿದ. ಚಂದು ಬರೆದ ಚಿತ್ರ ಸುಂದರವಾಗಿತ್ತು.

ತಿಳಿನೀಲಿ ಹಿನ್ನೆಲೆ ಕೊಟ್ಟು ಚಂದು ಚಿತ್ರಿಸಿದ್ದ. ಸುಮಾರು ಹದಿನಾರು ವರ್ಷದ ಹುಡುಗಿಯೊಬ್ಬಳು ಹಾವಿನ ಮೊರೆಗಿಂತಲೂ ತೆಳುವಾಗಿದ್ದ ಬಿಳಿಯ ಬಟ್ಟೆಯೊಂದನ್ನು ದೇಹಕ್ಕೆ ಸುತ್ತಿಕೊಂಡಿದ್ದಳು. ತೆಳುವಾಗಿದ್ದ ಆ ಬಟ್ಟೆಯ ಮೂಲಕ ಅವಳ ಎಳೆಯ ಅಂಗಾಂಗಗಳು ಅಸ್ಪಷ್ಟವಾಗಿ ಗೋಚರವಾಗಿದ್ದವು. ಅವಳ ಕೊರಳನ್ನು ಮುತ್ತಿನ ಸರವೊಂದು ಬಳಸಿ ಮಲಗಿತ್ತು. ಬಿಚ್ಚಿದ ತಲೆಕೂದಲು ಅಲೆ ಅಲೆಯಾಗಿ ಗಾಳಿಯಲ್ಲಿ ಹಾರಾಡುತ್ತಿತ್ತು. ಆ ಮುಗುದೆ ನೆಟ್ಟ ನೋಟದಿಂದ ಯಾರನ್ನೋ ನಿರೀಕ್ಷಿಸುತ್ತಾ ತನ್ನ ಬಟ್ಟೆ ಜಾರಿ ಬೀಳುತ್ತಿರುವುದರ ಅರಿವು ಸಹ ಇಲ್ಲದೆ ಕನಸು ಕಾಣುತ್ತಿದ್ದಳು.

“ಚಿತ್ರ ಸೊಗಸಾಗಿದೆ ಚಂದು. ನೀನು ಹುಟ್ಟುಕಲಾವಿದ” ಎನ್ನುತ್ತಾ ಆನಂದ ಭಾರತಿಯ ಕೈಗೆ ಚಿತ್ರವನ್ನು ಕೊಟ್ಟ.

ಅರನಗ್ನೆಯಾಗಿರುವ ಹುಡುಗಿಯ ಚಿತ್ರ ಭಾರತಿಯ ಕೆನ್ನೆಗಳಿಗೆ ಕೆಂಪು ತರಿಸಿತು. ಗಂಡಸರೆದುರಿಗೆ, ಅದರಲ್ಲೂ ಅಪರಿಚಿತ ಚಂದುವಿನೆದುರಿಗೆ ನಗ್ನ ಚಿತ್ರ ನೋಡಲು ಅವಳಿಗೆ ಸಂಕೋಚವಾಯಿತು. ಚಿತ್ರ ಮನಸೆಳೆಯುವಂತಿದ್ದರೂ ಒಂದುಗಳಿಗೆ ನೋಡಿ,

“ಇವಳು ಯಾರನ್ನು ನಿರೀಕ್ಷಿಸುತ್ತಿದ್ದಾಳೆ” ಎಂದು ಕೇಳಿದಳು.

“ಬಹುಶಃ ಪ್ರಿಯತಮನನ್ನಿರಬೇಕು” ಚಂದುವೇ ಉತ್ತರಕೊಟ್ಟ.

“ಹೇಗಿದೆ?” ಆನಂದ ಪ್ರಶ್ನಿಸಿದ. ಚಂದುವಿನ ಕಣ್ಣು ತನ್ನ ಮೇಲೆ ನಾಟಿರುವುದನ್ನರಿತು ಭಾರತಿ ತಗ್ಗಿದ ದನಿಯಲ್ಲಿ,

“ಚೆನ್ನಾಗಿದೆ” ಎಂದಳು.

“ಕಲಾವಿದನ ಕನಸಿವಳು” ಚಂದು ಮನಸ್ಸಿನಲ್ಲಿಯೇ ಹೇಳಿಕೊಂಡ.

“ಆನಂದ, ಈ ಚಿತ್ರ ನನ್ನ ಕಾಣಿಕೆ.”

“ತುಂಬಾ ಸಂತೋಷಾಸ್ವಾ” ಆನಂದ ಮತ್ತೊಮ್ಮೆ ಚಿತ್ರದ ಕಡಿ ನೋಡಿ ಸುರುಳಿಮಾಡಿದ.

“ಇದು ನಿನ್ನ ಹುಡುಗಿಗೆ.....” ಎನ್ನುತ್ತಾ ಚಂದು ಮಕಮಲ್ಲಿನ ವೆಟ್ಟಿಗೆಯೊಂದನ್ನು ಭಾರತಿಯ ಕೈಗೆ ಕೊಟ್ಟ. ಭಾರತಿ ವೆಟ್ಟಿಗೆ ತೆಗೆದು

ಪಕ್ಕದಲ್ಲಿಟ್ಟಳು. ಆನಂದ ಕುತೂಹಲದಿಂದ “ಎಲ್ಲಿ ಕೊಡು. ಏನಿದೆ ನೋಡೋಣ” ಎನ್ನುತ್ತಾ ಪೆಟ್ಟಿಗೆಯ ಮುಚ್ಚಳ ತೆಗೆದ.

ಮೂರಳೆಯ ಮುತ್ತಿನ ಸರ ಪೆಟ್ಟಿಗೆಯಲ್ಲಿ ಮಲಗಿತ್ತು.

“ತುಂಬಾ ಚೆನ್ನಾಗಿದೆ ಚಂದು. ಇದಕ್ಕೆಲ್ಲಾ ಯಾಕೆ ಇಷ್ಟೊಂದು ದುಡ್ಡು ಹಾಕಿ ತಂದೆ?”

“ನಾನೇನು ಬಹುಮಾನ ದಿನಾ ಕೊಡಬೇಕಾಗಿದೆಯೇ? ಈಗ ಈ ಮುತ್ತಿನ ಹಾರ ತಂದಿದ ರಿಂದ ನನಗೇ ನಾಚಿಕೆಯಾಗುತ್ತಿದೆ.”

“ಯಾಕೆ? ವಜ್ರದ ಹಾರ ತರಬೇಕಾಗಿತ್ತೇನು?” ಆನಂದ ತಮಾಷೆಯಾಗಿ ಕೇಳಿದ.

“ಯಾವ ಹಾರವಾದರೂ ಯಾಕೆ? ಚಿಲುವೆಯರಿಗೆ ಆಭರಣಗಳನ್ನು ತರುವುದೆಂದರೆ ಅಪಹಾಸ್ಯ” ಎನ್ನುತ್ತಾ ಚಂದು ಮೆಚ್ಚುಗೆಯಿಂದ ಭಾರತಿಯ ಕಡೆ ನೋಡಿದ. ತನ್ನ ನೂತನ ವಧುವಿನ ಸೊಬಗಿನ ಹೊಗಳಿಕೆ ಕೇಳಿ ಆನಂದ ಹಿಗ್ಗಿ ಹೋದ. ಅವನಿಗೆ ತನ್ನನ್ನೇ ಹೊಗಳಿದಷ್ಟು ಸಂತೋಷ ವಾಯಿತು.

“ಕಲಾವಿದರು ಹಾಸ್ಯ ಮಾಡುತ್ತಿಲ್ಲವಷ್ಟೆ?”

“ಫೇ, ದೈವದತ್ತವಾದ ಲಾವಣ್ಯವನ್ನು ಹಾಸ್ಯಮಾಡುವ ಎದೆ ಯಾರಿಗಿದೆ?”

ಆನಂದ ಉಬ್ಬಿ ಹೋದ. ಭಾರತಿ ಆನಂದನ ಮಾತುಗಳಿಂದ ಲಜಿತ ಳಾದಳು. ಅವಳನ್ನು ಇದುವರೆವಿಗೆ ಯಾರೂ ಚಲುನೆ ಎಂದು ಹೊಗಳಿರ ಲಿಲ್ಲ. ಅಪರಿಚಿತ ಗಂಡಸಿನಿಂದ ತನ್ನ ಸೌಂದರ್ಯದ ಹೊಗಳಿಕೆ ಕೇಳಿದಾಗ ಅವಳಿಗೆ ಹೇಗೆ ಹೇಗೋ ಆಯಿತು.

೬

ಚಂದುವಿನ ಆಗಮನ ಅನೇಕ ಹೆಣ್ಣು ಮಕ್ಕಳ ತಾಯಿಯರಲ್ಲಿ ಕುತೂ ಹಲ, ಆಸಕ್ತಿಯನ್ನು ಹುಟ್ಟಿಸಿತು. ಕಮಲುವಿನ ತಾಯಿ ವೆಂಕಮ್ಮನವರು ಆ ಗಳಿಗೆಯಿಂದಲೇ ವೇದಮ್ಮನವರನ್ನು ಆಶ್ರಯಮಾಡತೊಡಗಿದರು.

“ನಿಮ್ಮ ತಮ್ಮನ ಜಾತಕ ಕೊಡಿ ವೇದಮ್ಮ.”

“ಅವನು ಮದುವೇನೆ ಬೇಡಂತಾನೆ. ನಾನೇನು ಮಾಡಲಿ? ಅವನು ಆನಂದನಿಗಿಂತ ಆರುವರ್ಷ ದೊಡ್ಡವನು. ನಾನೂ, ಅವರೂ ಅವನಿಗೆ

ಕೆಲಸವಾದಾಗಿನಿಂದ ಒಂದೇ ಸಮ ಹೇಳಿದೆವು ಮದುವೆಮಾಡಿಕೋ ಅಂತ. ಅವನು ನನ್ನ ಮಾತಿಗೆ ಕಿವಿಗೊಡಲಿಲ್ಲ.”

“ಅವರು ಮಾಡಿಕೊಳ್ಳದಿರಲು ಕಾರಣವೇನು?”

“ಅವನಿಗೆ ಮದುವೆಯ ಅವಶ್ಯಕತೆ ಇಲ್ಲವಂತೆ. ಮದುವೆಮಾಡಿ ಕೊಳ್ಳೋ ಎಂದರೆ ‘ನನಗೇಕಕ್ಕೆ ಮದುವೆ? ನನ್ನ ಕೈ ಹಿಡಿದವಳು ಎಂದಿಗೂ ಸುಖವಾಗಿರುವುದಿಲ್ಲ’ ಎಂದು ಬಿಡುತ್ತಾನೆ. ನನಗೂ ಹೇಳಿ ಹೇಳಿ ಬೇಜಾರಾಗಿದೆ. ನೀವೇ ಬೇಕಾದರೆ ವಿಚಾರಿಸಿ ”

“ನೀವೂ ಸ್ವಲ್ಪ ಸಹಾಯ ಮಾಡಬೇಕು.”

“ನನ್ನ ಕೈಲಾದ ಸಹಾಯ ನಾನು ಮಾಡುತ್ತೇನೆ” ಎಂದು ವೇದಮ್ಮ ಮಾತುಕೊಟ್ಟರು.

ವೆಂಕಮ್ಮನವರು ವೇದಮ್ಮನ ಮಾತುಗಳಿಂದ ಎದೆಗುಂದಲಿಲ್ಲ. ರಾತ್ರಿ ಊಟವಾದ ಮೇಲೆ ಗಂಡಸರೆಲ್ಲರೂ ಮಾತನಾಡುತ್ತಾ ಕುಳಿತಿದ್ದಾಗ ತಮ್ಮ ಯಜಮಾನರಿಂದ ಚಂದುವಿಗೆ ಹೇಳಿಸಿದರು.

“ನೋಡಪ್ಪ ಮನಸ್ಸು ಮಾಡಿ ನನ್ನ ಮಗಳನ್ನು ಮದುವೆಯಾಗಿ ಬಿಡು.”

ಆನಂದನ ಮದುವೆಯ ಸಮಯದಲ್ಲಿ ತನ್ನ ಮದುವೆಯ ಪ್ರಸ್ತಾಪ ಬರಬಹುದೆಂದು ಚಂದು ನಿರೀಕ್ಷಿಸಿರಲಿಲ್ಲ. ಇದ್ದಕ್ಕಿದ್ದಂತೆ ಮದುವೆಯ ಪ್ರಶ್ನೆ ಎಳಲು ಚಂದು ಅಪ್ರತಿಭನಾದ. ‘ನಾನಿನ್ನೂ ಮದುವೆಯಾಗುವ ಯೋಚನೆ ಇಟ್ಟುಕೊಂಡಿಲ್ಲ.’

“ಹಾಗೆಂದರೇನು ಸ್ವಾಮಿ. ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಉಳಿಯುವಿರೇನು? ಅನ್ನ ಬಟ್ಟೆಗೇನು ಕೊರತೆಯಿಲ್ಲ...”

ಚಂದುವಿನ ಪಕ್ಕದಲ್ಲಿಯೇ ಕುಳಿತಿದ್ದ ಆನಂದ ಚಂದುವಿನ ಬೆನ್ನು ತಟ್ಟಿ,

“ನೀನೂ ಗೃಹಸ್ಥನಾಗಿಬಿಡು ಚಂದು. ದೊಡ್ಡ ಮನಸ್ಸು ಮಾಡು” ಎಂದ.

ಆನಂದನೂ ತಮ್ಮ ಪರವಾಗಿ ಮಾತನಾಡಲು ವೆಂಕಮ್ಮನವರಿಗೆ ಚತುರ್ಭುಜ ಬಂದಂತಾಯಿತು. ಮದುವೆ ಮನೆಯಲ್ಲಿ ಸಡಗರದಿಂದ ಓಡಾಡುತ್ತಿದ್ದ ತಮ್ಮ ಮಗಳು ಕಮಲೂನ ಕೂಗಿದರು.

“ಕಮಲೂ, ಸ್ವಲ್ಪ ಬಾ ಇಲ್ಲಿ.”

ಕಮಲೂಗೆ ಯಾವ ವಿಷಯವೂ ತಿಳಿದಿರಲಿಲ್ಲ. ತನ್ನನ್ನು ಚಂದು

ವಿಗೆ ತೋರಿಸಲು ಕರೆಯುತ್ತಾರೆಂದು ತಿಳಿದಿದ್ದರೆ ಓಡಿ ಹೋಗುತ್ತಿದ್ದಳೋ ಏನೋ !

“ಏನಮ್ಮ.”

“ಏನಿಲ್ಲ. ಇಬ್ಬೇ ಕುಳಿತುಕೋ ಬಾ ಎಂತ ಕರೆದೆ.”

ಕಮಲ ಸಮಯ ಸಂದರ್ಭ ಗ್ರಹಿಸದೆ ಭಾರತಿಯ ಪಕ್ಕದಲ್ಲಿ ಕುಳಿತಳು. ಕಮಲು ಬಂದು ಕುಳಿತಕೂಡಲೆ ಆನಂದ ಎತ್ತಲೋ ನೋಡುತ್ತಿದ್ದ ಚಂದುವನ್ನು ತಿವಿದು,

“ಹುಡುಗೀನ ನೋಡು ಚಂದು. ಭಾರತಿಯ ಪಕ್ಕದಲ್ಲಿ ಕುಳಿತಿದ್ದಾಳೆ” ಎಂದು ಎಚ್ಚರಿಸಿದ. ಚಂದು ತಲೆ ಎತ್ತಿ ನೋಡಿದ. ಅವನ ಕಣ್ಣು ನೋಡಿದುದು ಕಮಲುವನ್ನಲ್ಲ. ಚಿತ್ರದಲ್ಲಿ ಕೊರೆದ ರೂಪಸಿಯಂತಿದ್ದ ಭಾರತಿ ಅವನ ಕಣ್ಣಿಗೆ ಬಿದ್ದಳು. ಆದರೆ ಭಾರತಿಯ ನೋಟ ಚಂದುವಿನ ಮೇಲಿರಲಿಲ್ಲ. ಅವಳ ನೋಟ ಆನಂದನ ಮೇಲಿರುವುದನ್ನು ಕಂಡು ಚಂದುವಿನ ಮನಸ್ಸು ಮತ್ತರದಿಂದ ಕುದಿಯಿತು. ಚಂದು ತಟ್ಟನೆ ಕತ್ತು ತಿರುಗಿಸಿ ಎದು ಹೋದ.

ಅವನ ವರ್ತನೆ ವೆಂಕಮ್ಮನವರಿಗಿಂತಲೂ ವೇದಮ್ಮನವರಿಗೆ ಹೆಚ್ಚು ಜೀಸರವನ್ನುಂಟುಮಾಡಿತು. ಚಂದು ನೋಡಲೆಂದು ಕಮಲುವನ್ನು ಕೂಗಿ ಕರೆದರೆ ಮುಖಕ್ಕೆ ಹೊಡೆದ ಹಾಗೆ ಚಂದು ಎದ್ದು ಹೋದುದು ಅವರಿಗೆ ಜೀಸರವನ್ನುಂಟುಮಾಡಿತು. ಕಮಲು ಅಪ್ರತಿಮ ಸುಂದರಿಯಲ್ಲದಿದ್ದರೂ ಕುರೂಪಿಯಾಗರಲಿಲ್ಲ. ಚಂದು ಅಸಹ್ಯ ದೃಶ್ಯ ನೋಡಿದವನಂತೆ ಎದ್ದು ಹೋದುದು ಅವರ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿತು. ವೇದಮ್ಮ ವೆಂಕಮ್ಮನವರ ಬಳಿ ಬಂದು ಸಂತೈಸುವ ದನಿಯಿಂದ,

“ನಾನಾಗಲೇ ಹೇಳಲಿಲ್ಲವೇ ವೆಂಕಮ್ಮನವರೇ, ಅವನು ತುಂಬಾ ವಕ್ರ ಹುಡುಗ. ಅವನ ಮನಸ್ಸಿನ ರೀತಿಯೇ ತಿಳಿಯುವುದಿಲ್ಲ. ಕೆಲವು ಬಾರಿ ನನ್ನ ಜೊತೆ ಅಷ್ಟು ಸಲಿಗೆಯಾಗಿರುತ್ತಾನೆ. ಕೆಲವು ಸಲ ಎದುರಿಗೆ ಕಂಡರೂ ಹಾಗೇ ಹೋಗುತ್ತಾನೆ. ಅವನ ಮನಸ್ಸಿನ ಆಳವೇ ತಿಳಿಯುವುದಿಲ್ಲ. ಅಂತಹವನಿಗೆ ಹೆಣ್ಣು ಕೊಡುವುದಕ್ಕಿಂತ ಸುಮ್ಮನಿರುವುದು ಮೇಲು” ಎಂದರು. ಕಮಲೂಗೆ ಯಾವ ವಿಷಯವೂ ತಿಳಿಯದೇ ಇದ್ದುದರಿಂದ ಅವಳು ನಗುತ್ತಾ ಸಲಿಗೆಯಿಂದ ಭಾರತಿಯೊಡನೆ ಮಾತನಾಡತೊಡಗಿದಳು. ಆದರೆ ಭಾರತಿಗೆ ಅವಳೊಡನೆ ಮಾತನಾಡುವ ಉತ್ಸಾಹವಿರಲಿಲ್ಲ. ಚಂದು ಮುಖ ದಪ್ಪಗೆ ಮಾಡಿಕೊಂಡು ಎದ್ದು ಹೋದೊಡನೆ ಆನಂದನೂ ಅವನ

ವೆ ಎದ್ದು ಹೋದ.

ಚಂದುವಿನೊಡನೆ ಆನಂದ ಕಾಂಪೌಂಡಿನಲ್ಲಿ ಕುಳಿತು ಕೇಳಿದ.

“ಯಾಕೋ ಚಂದು ಎದ್ದು ಬಂದುಬಿಟ್ಟಿ?”

“ಹುಡುಗಿಯನ್ನು ನೋಡುವ ಮನಸ್ಸಿರಲಿಲ್ಲ. ಆದುದರಿಂದ ಬಂದು ಬಿಟ್ಟಿ.”

“ಛೇ, ಹಾಗೆ ಮಾಡಬಾರದಾಗಿತ್ತು. ಅವರೇನು ತಿಳಿದುಕೊಳ್ಳುತ್ತಾರೆ ಹೇಳು. ಹುಡುಗಿಯೂ ಲಕ್ಷಣವಾಗಿದಾಳೆ

“ನುಮ್ಮನಿರು ಆನಂದ ನನಗೆ ಬೇಕಾದ ಹುಡುಗಿ ಈ ಪ್ರಪಂಚದಲ್ಲಿಲ್ಲ.”

ಆನಂದ ನಗುತ್ತಾ “ದೇವಬೋಕದ ರಂಭಿ ನಿನಗೆ ಹಾರ ಹಾಕೋಕೆ ಬರಬೇಕೇನು?” ಎಂದ.

“ಈಗ ನಾನು ಹಾಗೆ ಹೇಳಿದೆನೇ?”

“ನೀವೆಲ್ಲಾ ಕಶೋವಾಸಕರು. ಅವೂರ್ವ ಸೌಂದರ್ಯ ಹುಡುಕುತ್ತೀರಿ. ಆದರೆ ನಾನು ನಿನ್ನ ಹಾಗಲ್ಲ. ನಾಲಿಗೆ ಬಂದದ್ದು ಪರಮಾನ್ನ ಅಂತ ತಿಳಿಯುತ್ತೇನೆ.”

“ನಿಜವಾಗಿಯೂ ಪರಮಾನ್ನವೇ ಸಿಕ್ಕಿರುವುದರಿಂದ ಈ ಮಾತು ಧೈರ್ಯವಾಗಿ ಆಡುತ್ತೀಯಲ್ಲವೇ” ಎಂದು ಚಂದು ಹೇಳಿದಾಗ ಅವನ ದನಿ ಅಸೂಯೆಯಿಂದ ಕೂಡಿತ್ತು

“ಹಾಗಲ್ಲ ಚಂದು.....”

“ನನಗೆ ನಿನ್ನ ಬರುತ್ತಿದೆ. ಇನ್ನು ಮಲಗಿಕೊಳ್ಳೋಣ” ಎಂದು ಚಂದು ಮುಂದೆ ಆನಂದನಿಗೆ ಮಾತನಾಡಲು ಅವಕಾಶ ಕೊಡಲಿಲ್ಲ.

ಮಾರನೆಯ ದಿನವೇ ಚಂದು ಊರಿಗೆ ಹೊರಟುನಿಂತ. ಸರೋಜಮ್ಮ ನವರಿಂದ ಮೊದಲಾಗಿ ಆನಂದ, ವೇದಮ್ಮ ಎಲ್ಲರೂ ಅವನಿಗೆ ಅಪೊಂದು ದಿನವಿದ್ದು ಹೋಗಲು ಹೇಳಿದರೂ ಚಂದು ಒಪ್ಪಲಿಲ್ಲ.

“ಸ್ವೊಲಿಗೆ ರಜವಿಲ್ಲ. ಇನ್ನಾವಾಗಲಾದರೂ ಬರುತ್ತೇನೆ” ಎಂದು ಹೇಳಿದ. ಅವನು ಊರಿಗೆ ಹೊರಟಾಗ ಭಾರತಿ ಒಳಗಿದ್ದಳು. ಚಂದು ಸುತ್ತಲೂ ನೋಡಿ ಭಾರತಿ ಕಾಣದಿರಲು ಆನಂದನಿಗೆ,

“ನಿನ್ನವಳಿಗೆ ಹೇಳಿಬಿಡಸ್ವಾ. ನಾನು ಹೊರಡುತ್ತೇನೆ” ಎಂದ.

“ತಾಳು, ಅವಳನ್ನೇ ಕರೆಯುತ್ತೇನೆ.”

“ಬೇಡ, ಆನಂದ. ನನ್ನ ಪರವಾಗಿ ನೀನೇ ಹೇಳಿಬಿಡು” ಎಂದು

ಚಂದು ಹೇಳಿದರೂ ಕೇಳದೆ ಆನಂದ ಒಳಗಿದ್ದ ಹೆಂಡತಿಯನ್ನು ಕೊಂಡು ಬಂದ. ಚಂದು ಭಾರತಿಗೆ ಕೈಮುಗಿದು,

“ಹೊರಡುತ್ತೇನಮ್ಮ” ಎಂದ.

“ನೀವು ಬಂದಿದ್ದು ತುಂಬಾ ಸಂತೋಷವಾಯಿತು.”

“ಆನಂದನ ಮದುವೆಗೆ ನಾನು ಬರದಿದ್ದರಾಗುತ್ತದೆಯೇ” ಎಂ ಪಿಸಚಾರಿಕವಾಗಿ ನುಡಿದ ಚಂದು. ಆ ಬಳಿಕ ಅಲ್ಲಿಂದ ಹೊರಟುಬಿಟ್ಟ.

೭

ಸಂಜೆ ಆನಂದ ಭಾರತಿಯೊಡನೆ ಚಿತ್ರ ನೋಡಲು ಬಯಸಿದ. ಅವನ ಬಯಕೆಯನ್ನು ಹಿರಿಯರು ಪ್ರೋತ್ಸಾಹಿಸಿದರು. ಆನಂದನೇನೋ ತಾಯಿ, ತಂದೆ, ಅತ್ತೆ, ಮಾವ ಎಲ್ಲರನ್ನೂ ಕರೆದ. ಹೊಸ ಗಂಡ ಹೆಂಡಿರ ನಡುವೆ ಹೋಗಲು ಮನಸ್ಸೊಪ್ಪದೇ ಎಲ್ಲರೂ ಒಂದೊಂದು ನೆವ ಹೇಳಿ ತಪ್ಪಿಸಿಕೊಂಡರು. ವಾಣಿ, ರಾಜಾರಾಮರೇನೋ ಅಕ್ಕ, ಭಾವನೊಡನೆ ಹೊರಡಲು ತುದಿಗಾಲಿನಲ್ಲಿ ನಿಂತಿದ್ದರು. ಸರೋಜಮ್ಮ ಅವರಿಬ್ಬರನ್ನೂ ತಡೆದು ನಿಲ್ಲಿಸಿದರು. ಕೊನೆಗೆ ಮನೆ ಬಿಟ್ಟು ಹೊರಟವರು ಆನಂದ, ಭಾರತಿ ಮಾತ್ರ.

“ಅಂತೂ ನಾವಿಬ್ಬರೇ ಹೊರಡಬೇಕಾಯಿತು.”

“ಅವರು ಯಾರೂ ಬರುವುದಿಲ್ಲ ಎಂದಮೇಲೆ ಏನು ಮಾಡುವುದು?”

“ನಮ್ಮಿಬ್ಬರೊಡನೆ ಅವರೂ ಬರಲಿ ಎಂದು ನಿನ್ನ ಮನಸ್ಸಿನಲ್ಲಿತ್ತೇ?”

ಭಾರತಿ ಉತ್ತರ ಹೇಳದೇ ನಕ್ಕಳು.

“ನನಗೇನೋ ನಾವಿಬ್ಬರೇ ಹೋಗಬೇಕೆನಿಸಿದ್ದರೂ ಅವರನ್ನೂ ಸುಮ್ಮನೆ ಕರೆದೆ. ನನ್ನ ಮನಸ್ಸು ತಿಳಿದು ಅವರು ಯಾರೂ ಬರುವುದಿಲ್ಲ ಎಂದರು.”

“ಈಗ ಎಲ್ಲಿಗೆ ಹೋಗೋಣ?” ಭಾರತಿ ಕೇಳಿದಳು.

“ಎಲ್ಲಿಗಾದರೂ ಹೋಗಲೇಬೇಕೆ?”

“ಮತ್ತೆ ಮನೆಯಲ್ಲಿ ಚಿತ್ರಕ್ಕೆ ಎಂದು ಹೇಳಿ ಹೊರಟಿದ್ದೀವಲ್ಲ.”

“ಸಿಸೀಮಾಗೆ ಬೇಡ.”

“ಯಾಕೆ?”

“ಗುವು ಬಹಳವಿರುತ್ತದೆ.”

“ಇಬ್ಬರಿಗೋಸ್ಕರ ಯಾರೂ ಸಿನಿಮಾ ಬಿಡುವುದಿಲ್ಲ.”

“ನಾವಿಬ್ಬರೇ ಬೇರೆಲ್ಲಿಗಾದರೂ ಈ ಜನಗಳ ಗುಂಪಿನಿಂದ ದೂರವಾಗಿ ಹೋಗಬಹುದಲ್ಲವೇ ?”

“ಮನೆಯಲ್ಲಿ ಯಾವ ಚಿತ್ರಕ್ಕೆ ಹೋಗಿದ್ದರಿ ಎಂದು ಕೇಳಿದರೆ ?”

“ಸುಳ್ಳು ಹೇಳಿದರಾಯಿತು.”

ಮಾತನಾಡುತ್ತಾ ಇಬ್ಬರೂ ಚಾಮುಂಡಿ ಬೆಟ್ಟದ ಹತ್ತಿರ ಬಂದರು. ಊರು ದೂರವಾದಂತೆ ಜನಸಂಚಾರ ಕಡಿಮೆಯಾಗಿತ್ತು. ಭಾರತಿ ಸೋಲುದನಿಯಲ್ಲಿ ‘ಇನ್ನು ನಾನು ನಡೆಯಲಾರೆ. ಇಲ್ಲೇ ಕುಳಿತುಕೊಳ್ಳೋಣ’ ಎಂದಳು.

‘ಅಪ್ಪಣೆ’ ಎನ್ನುತ್ತಾ ಆನಂದ ಅಲ್ಲಿಯೇ ಉರುಳಿ ಬಿದ್ದಿದ್ದ ದೊಡ್ಡ ಕಲ್ಲು ಬಂಡೆಯ ಮೇಲಿದ್ದ ಧೂಳನ್ನು ಕರ್ಚಿಫಿನಿಂದ ಒರಸಿ,

“ಈ ಪೀಠವನ್ನಲಂಕರಿಸಿ” ಎಂದ.

ಭಾರತಿ ನಿರಿಗಳನ್ನು ಮುದುರಿ ಬಂಡೆಯ ಮೇಲೆ ಕುಳಿತು ‘ನೀವು?’ ಎಂದಳು.

“ನಾನು ರಾಣಿಯವರ ಹತ್ತಿರ ನಿಂತಿರುತ್ತೇನೆ. ಇದು ಎಷ್ಟೇ ಆಗಲಿ ಊರಿನಿಂದ ದೂರವಾದ ಪ್ರದೇಶ. ಯಾವನಾದರೂ ರಾಕ್ಷಸ ನನ್ನ ಹುಡುಗಿಯನ್ನು ನೋಡಿ ಮೋಹಿಸಿ ಎಂದು ತಿಳಿದು ಅಪಹರಿಸದಂತೆ ನಾನು ಕಾವಲಿರುತ್ತೇನೆ.”

ಭಾರತಿ ಕೋಪದಿಂದ ಹುಬ್ಬುಗಂಟಿಕ್ಕೆ ‘ಶುರುವಾಯಿತು’ ಎಂದಳು.

“ನೀನೇಷ್ಟು ಚೆಲುವೆ ಗೊತ್ತೆ ?”

“ಸರಿ. ಇದು ಹೇಳೋಕೆ ಮನೆಯಿಂದ ಇಷ್ಟು ದೂರ ಕರೆದು ಕೊಂಡು ಬಂದಿರೇನೋ? ನಿಮಗೆ ಯಾವಾಗಲೂ ನನ್ನ ಹೊಗಳುತ್ತಿರುವುದನ್ನು ಬಿಟ್ಟರೆ ಬೇರೆ ಕೆಲಸವಿಲ್ಲವೇ ?”

“ನನ್ನ ಈ ದುರ್ಬಲತೆಗೆ ನೀನೇ ಕಾರಣ. ನೀನೇಕೆ ಇಷ್ಟೊಂದು ಚೆನ್ನಾಗಿರಬೇಕು ?”

“ನಾನು ಚೆನ್ನಾಗಿಲ್ಲ ಎಂದುಕೊಂಡು ಬಿಡಿ.”

“ಚೆನ್ನಾನ ಹಿತ್ತಾಳೆ ಎಂದು ಎಸೆಯಲು ಸಾಧ್ಯವೇ ?”

ಸೂರ್ಯ ಮುಳುಗುತ್ತಿದ್ದ. ಹಕ್ಕಿಗಳು ಗೂಡು ಸೇರುತ್ತಿದ್ದವು. ಬೆಟ್ಟದ ಮೇಲಿನಿಂದ ಬೀಸಿ ಬರುವ ತಂಗಾಳಿಗೆ ಭಾರತಿ ಮೈಯೊಡ್ಡಿ ಕುಳಿತಳು. ಆನಂದ ಸುತ್ತಲೂ ತಿರುಗಿ ಸಿಂಹಾವಲೋಕನ ಮಾಡಿದ.

“ಅದೇನು ಹಾಗೆ ಸುತ್ತಲೂ ನೋಡ್ತಿದೀರ ?”

“ಯಾರಾದರೂ ಬರುತ್ತಿ ದಾರೋ ಇಲ್ಲವೋ ಅಂತ ನೋಡಿದೆ”

“ಯಾರೂ ಬಾರದಿರುವುದಕ್ಕೆ ಇದೇನು ನಮ್ಮ ಉದ್ಯಾನವನವೇ....”

ಆನಂದ ಭಾರತಿಗೆ ವಾಕ್ಯ ಪೂರ್ತಿಮಾಡಲು ಅವಕಾಶ ಕೊಡಲಿಲ್ಲ. ಎಲೆಗಳ ಮರ್ಘರ ಸದ್ದಿಗೆ ಭಾರತಿ ಬೆಚ್ಚಿ ಆನಂದನನ್ನು ದೂರ ತಳ್ಳಿದಳು. ಆನಂದ ಎರಡು ಹೆಜ್ಜೆ ಹಿಂದೆ ನಿಂತು ಹೆಂಡತಿಯ ಕಡೆ ನೋಡಿದ. ಭಾರತಿಯ ಮುಖ ರಕ್ತದ ಹೊಂಡದಲ್ಲಿ ಅದಿ ತೆಗೆದಂತಾಗಿತ್ತು. ಉದ್ದೇಗ ದಿಂದ ಕಣ್ಣುಗಳು ನಕ್ಷತ್ರಗಳಂತೆ ಹೊಳೆಯುತ್ತಿದ್ದವು.

ತಾನು ಕಾದಂಬರಿಗಳಲ್ಲಿ ಓದಿ ಊಹಿಸಿದ್ದು ದಕ್ಕಿಂತಲೂ, ಈ ಒಂದು ಅನುಭವ ಅವಳಿಗೆ ಹೆಚ್ಚು ಕಲಿಸಿತು. ಏನೋ ಒಂದು ವಿಧವಾದ ಅತ್ಯಪ್ತಿಯಿಂದ ಮನಸ್ಸು ಕುದಿಯಿತು.

“ಇದೇನಿದು, ಇಲ್ಲೆಲ್ಲಾ ಹುಡುಗಾಟ ಆಡ್ತೀರಿ?”

“ಹಾಗಾದರೆ ನಾವು ಮುದುಕರಾಟ ಆಡಬೇಕೇನು? ಕದ್ದಮಾಲಿಗೆ ಬೆಲೆಯೂ ಹೆಚ್ಚು, ರುಚಿಯೂ ಉಂಟು.”

“ಕದ್ದಮಾಲು ಎಲ್ಲಿಂದ ಬಂತು? ನಾನು ನಿಮ್ಮವಳೇ ಅಲ್ಲವೇ?”

“ನೀನು ನನ್ನವಳು ನಿಜ. ಆದರೂ ಇದು ಬಯಲು ಸ್ಥಳ. ಸುತ್ತಲೂ ನೋಡಿ ಯಾರಾದರೂ ಬರಬಹುದು ಎಂದಂಜಿ ತಟ್ಟನೆ ಮತ್ತು ಕದಿಯುವುದರಲ್ಲಿ ಹೆಚ್ಚು ಸ್ವಾರಸ್ಯವಿದೆ.”

ಕತ್ತಲಾಗುತ್ತಾ ಬಂದು ಒಬ್ಬರ ಮುಖ ಒಬ್ಬರಿಗೆ ಕಾಣಿಸದಂತಾಗಲು ಭಾರತಿ ಎದ್ದು ನಿಂತು ‘ ಹೊರಡೋಣವೇ ’ ಎಂದಳು.

“ಅಷ್ಟೊಂದು ಆತುರ ಯಾಕೆ?”

“ಆತುರವೇನಿಲ್ಲ. ಆದರೆ ಮನೆಯಲ್ಲಿ ಅವರೆಲ್ಲಾ ನಮಗಾಗಿ ಕಾಯುತ್ತಿರುತ್ತಾರೆ”

ಇಬ್ಬರೂ ಮನೆಯ ಕಡೆ ಹೊರಟರು. ಆನಂದ ಭಾರತಿಯ ಕೈ ಹಿಡಿದುಕೊಂಡ. ಭಾರತಿ ಕೈ ಕೊಸರಿ “ಯಾರಾದರೂ ನೋಡಿದರೆ” ಎಂದಳು.

“ಇಲ್ಲಿ ಯಾರಿದಾರೆ. ಜನಸಂಚಾರ ಬಂದ ಮೇಲೆ ಕೈ ಬಿಡುತ್ತೇನೆ. ಅದುವರಿವಿಗೂ ನಿನ್ನ ಕೈ ನನ್ನ ಕೈಲಿರಲಿ”

ಇದ್ದಕ್ಕಿದ್ದಂತೆಯೇ ಭಾರತಿ ಹೇಳಿದಳು ‘ನಿಮ್ಮ ಚಂದು ವಿಚಿತ್ರ ಮನುಷ್ಯ.’”

“ಅವನ ವಿಚಿತ್ರಾನ ನೀನು ಏನು ನೋಡಿದೆ?”

“ಆ ಮನುಷ್ಯ ಎಲ್ಲರ ಹಾಗಲ್ಲ ಎನಿಸಿತು. ನೋಡಬೇಕಾದರೂ ಅಷ್ಟೇ; ಕಣ್ಣಿನಿಂದಲೇ ನುಂಗಿಬಿಡುವ ಹಾಗೆ ನೋಡುತ್ತಾರೆ.”

ಆನಂದ ನಗುತ್ತಾ ‘ಚಂದು ಸೌಂದರ್ಯದ ದಾಸ. ಮೇಲಾಗಿ ಕಲಾವಿದ. ನೀನು ಅನುಪಮ ಸುಂದರಿ. ಸುಂದರವಾದ ವಸ್ತುಗಳನ್ನೆಲ್ಲಾ ಅವನು ಹಾಗೆಯೇ ನೋಡುತ್ತಾನೆ. ಒಂದಲ್ಲ ಒಂದು ದಿನ ನಿನ್ನ ಚಿತ್ರ ಅವನ ಕುಂಚದಿಂದ ಶಕುಂತಲಿಯಾಗಿಯೋ, ಪಾರ್ವತಿಯಾಗಿಯೋ ಹೊರಬೀಳಬಹುದು. ಹಾಗೆ ನೋಡಿದರೆ ತಪ್ಪೇನು?’ ಎಂದ.

“ತಪ್ಪೇನಿಲ್ಲ ಅವರೇಕೆ ಮದುವೆ ಮಾಡಿಕೊಂಡಿಲ್ಲ?”

“ಅವನ ಮನಸ್ಸೊಪ್ಪುವ ಹೆಣ್ಣು ಇನ್ನೂ ಸಿಕ್ಕಿಲ್ಲವಂತೆ.”

“ಚಿತ್ರವೇನೋ ತುಂಬಾ ಚೆನ್ನಾಗಿ ಬರೆಯುತ್ತಾರೆ. ಆದರೂ ಆ ನಗ್ನ ಚಿತ್ರ.....”

ಹೆಂಡತಿಯ ಮಾತು ಕೇಳಿ ಆನಂದನಿಗೆ ನಗು ಬಂದಿತು.

“ಅದರಲ್ಲಿ ತಪ್ಪೇನು? ಸುಂದರವಾದ ವಸ್ತುಗಳನ್ನು ಆರಿಸಿ ಬರೆಯುವುದು ಕಲಾವಿದರ ಹುಟ್ಟುಗುಣ. ಸುಂದರವಾದ ಹೂವು ಚಿತ್ರಿಸಿದರೆ ತಪ್ಪಿಲ್ಲ. ಬೆದರಿದ ಹರಿಣಿ ಬಂದರೆ ತಪ್ಪಿಲ್ಲ. ಹಾಗೆಯೇ ಸುಂದರವಾದ ದೇಹ ಚಿತ್ರಿಸಿದರೆ ತಪ್ಪೇನು?”

“ನನಗೇನೋ ಅದು ಸರಿಯಾಗಿ ತೋರಲಿಲ್ಲ.”

“ಹಾಗೆ ಹೇಳಬೇಡ ಭಾರತಿ. ವಿಶಾಲ ದೃಷ್ಟಿಯಿಂದ ಆ ಚಿತ್ರ ನೋಡು. ನನಗೇನೋ ಆ ಚಿತ್ರ ತುಂಬಾ ಇಷ್ಟವಾಯಿತು. ಅವನು ತಂದಿದ್ದ ಮುತ್ತಿನ ಹಾರ ನಿನಗೆ ಒಪ್ಪಿಗೆಯಾಯಿತೇ?”

“ಹೂಂ. ನಾನು ಹಾಕಿಕೊಂಡಿದೀನಿ. ನೀವು ನೋಡಲಿಲ್ಲವೇ?”

“ನಾನು ನೋಡಲಿಲ್ಲ. ಎಲ್ಲಿ ತೋರಿಸು?”

“ಈಗ ಬೇಡ. ಮನೆಯಲ್ಲಿ ತೋರಿಸುತ್ತೇನೆ.”

“ಮನೆಗೆ ಹೋದ ಮೇಲೆ ನೀನು ನನ್ನ ಕೈಗೆ ಸಿಗುತ್ತೀಯೋ, ಇಲ್ಲವೋ?”

“ಖಂಡಿತ ಬಂದು ತೋರಿಸುತ್ತೇನೆ” ಎಂದು ಭಾರತಿ ಪ್ರಮಾಣ ಮಾಡಿದ ಮೇಲೆ ಆನಂದ ಸುಮ್ಮನಾದ.

ಮನೆಯವರೆಲ್ಲ ದಂಪತಿಗಳನ್ನು ಕಾದುಕೊಂಡು ಊಟಮಾಡದೇ ಕುಳಿತಿದ್ದರು. ಸೀತಾರಾಮಯ್ಯನವರು ಮಗಳು, ಅಳಿಯ ಬಂದೊಡನೆ,

“ಪಿಕ್ಕರ್ ಹೇಗಿತ್ತು?” ಎಂದರು.

“ಸುಮಾರಾಗಿತ್ತು” ಎಂದು ಹೇಳಿ ಆನಂದ ಭಾರತಿಯ ಕಡೆ ನೋಡಿದನು.

ಊಟವಾದ ಮೇಲೆ ಆನಂದನಿಗೆ ಎಲೆ, ಅಡಿಕೆ ಮಡಿಸಿಕೊಡುವ ನೆಪದಲ್ಲಿ ಭಾರತಿ ರೂಮಿಗೆ ಬಂದಳು. ಆನಂದ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ಕುಳಿತಿದ್ದ.

“ಎಲೆ ಅಡಿಕೆ ತಂದಿದೀನಿ.”

ಆನಂದ ಕಣ್ಣು ಬಿಟ್ಟ.

“ನನ್ನ ಸರ ನೋಡಿ. ಬೇಗ...ಯಾರಾದರೂ ಬಂದುಬಿಡಬಹುದು.”

“ಬಂದರೆ ಬರಲಿ. ಹೆದರಿಕೆಯೇನು? ಇನ್ನೂ ಹತ್ತಿರ ಬಾ” ಆನಂದ ಭಾರತಿಯ ಕೈ ಹಿಡಿದು ಹತ್ತಿರಕ್ಕೆಳೆದುಕೊಂಡು ಅವಳ ಕೊರಳಿನ ಕಡೆ ನೋಡಿದ. ದುಂಡಾದ, ಮೃದುವಾದ ಬಿಳಿಗೊರಳಿಗೆ ಸರ ಹೇಳಿ ಮಾಡಿಸಿದಂತಿತ್ತು.

“ಮುತ್ತಿನ ಸರ ಚೆನ್ನಾಗಿಲ್ಲವೇ?” ಭಾರತಿ ಗಂಡನನ್ನು ಕೇಳಿದಳು.

“ಸಂಜೆ ನಾನು ಕೊಟ್ಟ.....” ಆನಂದ ಅರ್ಥಪೂರ್ಣವಾಗಿ ಅವಳ ಕಡೆ ನೋಡಿದ.

“ಅದಕ್ಕೂ, ಇದಕ್ಕೂ ಹೋಲಿಸಲೇ ಬೇಡಿ.....”

ಹೊರಗೆ ಹೆಜ್ಜೆಯ ಸದ್ದಾಯಿತು. ಭಾರತಿ ಹೆದರಿ ‘ನಿಮ್ಮ ದಮ್ಮಯ್ಯ. ಕೈಬಿಡಿ.. ನಾನು ಹೋಗಬೇಕು’ ಎಂದಳು. ಆನಂದ ಕೊಂಚ ಅಸಮಾಧಾನದಿಂದಲೇ ಅವಳ ಕೈ ಬಿಟ್ಟ.

ಮರುದಿನ ಆನಂದ, ವೇದಮ್ಮ, ರಂಗಣ್ಣನವರು ಬೆಂಗಳೂರಿಗೆ ಹೊರಟರು. ಹೊರಡುವುದಕ್ಕೆ ಮುಂಚೆ ವೇದಮ್ಮನವರು ಭಾರತಿಯನ್ನು ಕರೆದು ಹತ್ತಿರ ಕೂರಿಸಿಕೊಂಡು ತಲೆ ನೇವರಿಸಿ,

“ನಮ್ಮ ಮನೆಗೆ ಬೇಗ ಬಂದುಬಿಡು ತಾಯಿ. ಬಹಳ ದಿನ ನಮ್ಮನ್ನು ಬಿಟ್ಟಿರಬೇಡ” ಎಂದರು.

ಆನಂದನಿಗೆ ಹೆಂಡತಿಯನ್ನು ಬಿಟ್ಟು ಹೊರಡುವ ಮನಸ್ಸಿರಲಿಲ್ಲ. ಹೆಚ್ಚು ದಿನ ರಜವಿಲ್ಲದುದರಿಂದ ಅವನು ಊರಿಗೆ ಹೊರಡಲೇಬೇಕಾಗಿತ್ತು. ತನ್ನ ಮಡವಿಯನ್ನೂ ಜೊತೆಯಲ್ಲಿಯೇ ಕರೆದೊಯ್ಯಬಾರದೇಕೆ? ಹಾಗೆಂದು ತಾಯಿಗೆ ಹೇಳುವವರು ಯಾರು? ತಾನೇ ಹೇಳಬೇಕು. ‘ಹೆಂಡತಿಯನ್ನು ಬಿಟ್ಟಿರಲಾರೆ. ಅವಳೂ ನನ್ನೊಡನೆ ಬರಲಿ’ ಎಂದು ಹೇಳಲು ಅವನಿಗೆ

ಸಂಕೋಚವಾಯಿತು. ಹೆಂಡತಿಯ ಮರುಳುಗೊಳಿಸುವ ಮುಖ ಕಣ್ಣಿ ದುರಿಗೆ ತೇಲಿ ಬಂತು. ಆನಂದ ಧೈರ್ಯತಾಳಿ ತಾಯಿಯ ಹತ್ತಿರ ಬಂದ. ವೇದಮ್ಮ ಭಾರತಿಗೆ ಗುಲಾಬಿ ಹೂ ಮುಡಿಸುತ್ತಿದ್ದರು.

“ಅಮ್ಮ, ಈಗ ಊರಿಗೆ ಹೊರಡುವವರು ಯಾರು?”

ಅವನ ಮಾತಿನ ಜಾಡು ತಿಳಿಯದೇ ವೇದಮ್ಮ ‘ನಾನು, ನೀನು, ಅವರು’ ಎಂದರು.

“ಭಾರತಿ ಬರುವುದಿಲ್ಲವೇ” ಆನಂದ ಧೈರ್ಯವಾಗಿ ಕೇಳಿದ. ಭಾರತಿ ಕೃತಜ್ಞತೆಯಿಂದ ಗಂಡನ ಕಡೆ ನೋಡಿದಳು. ಗಂಡನನ್ನಗಲಿರುವುದೆಂದರೆ ಅವಳಿಗೂ ಆನಂದನಷ್ಟೇ ದುಃಖವನ್ನುಂಟುಮಾಡಿತ್ತು. ವೇದಮ್ಮ ಮಗನ ಮನಸ್ಸರಿತು ನಗು ನುಂಗಿ,

“ಮಗೂ, ಭಾರತಿ ಈಗ ಬೇಡ. ಇನ್ನು ಹದಿನೈದು ದಿನಕ್ಕೆ ಒಳ್ಳೇ ಲಗ್ನವಿದೆ. ಆಗ ಬಂದು ಕರೆದುಕೊಂಡು ಹೋಗೋಣ” ಎಂದರು.

“ಈಗ ಒಳ್ಳೇ ಲಗ್ನವಿಲ್ಲವೇನಮ್ಮ?”

ಮಗ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ಆತುರ ವಡುತ್ತಿರುವುದು ಅವರಿಗೆ ತಿಳಿಯಿತು. ಚಿಕ್ಕ ವಯಸ್ಸಿನ ಗಂಡ, ಹೆಂಡತಿ ಜೊತೆಯಲ್ಲಿರಲು ಬಯಸುವುದು ಸಹಜ. ಆದರೆ ಸಂಪ್ರದಾಯಕ್ಕೆ ಕಟ್ಟು ಬಿದ್ದ ಮನಸ್ಸು ಆನಂದನ ಸೂಚನೆಯನ್ನು ಪ್ರತಿಭಟಿಸಿತು. ಮಗನಿಗೆ ಏನು ಹೇಳಲೂ ತೋರದೆ ಸೊಸೆಯ ಕಡೆ ನೋಡಿದರು. ಭಾರತಿ ಗಂಡನ ಕಡೆ ಬೇಡುಗಣ್ಣುಗಳಿಂದ ನೋಡುತ್ತಿದ್ದಳು. ಗಂಡನೊಡನೆ ಹೋಗುವ ಆತುರ, ಕಾತುರ, ಆಸೆ ಅವಳ ಮುಖದಲ್ಲಿ ಸ್ಪಷ್ಟವಾಗಿ ಮೂಡಿತ್ತು. ಅದನ್ನು ನೋಡಿ ವೇದಮ್ಮನಿಗೆ ಮಗ, ಸೊಸೆಗಿಂತಲೂ ಹೆಚ್ಚು ವ್ಯಥೆಯಾಯಿತು. ಆದರೆ ಮಾಡುವುದೇನು? ಹದಿನೈದು ದಿನಕ್ಕೆ ಮುಂಚೆ ಒಳ್ಳೆಯ ದಿನವಿರಲಿಲ್ಲ. ವೇದಮ್ಮ ಕುಗ್ಗಿದ ದನಿಯಲ್ಲಿ

‘ನಾನೇನು ಮಾಡಲಿ ಮಗು? ಜೋಯಿಸರನ್ನು ವಿಚಾರಿಸಿದೆ. ಇನ್ನು ಹದಿನೈದು ದಿನ.....’ ತಾಯಿ ಮಾತು ಮುಗಿಸುವುದಕ್ಕೆ ಮುಂಚೆ ಆನಂದ ಆ ಜಾಗದಿಂದ ಸರಿದುಹೋದ.

೮

ಆನಂದ ಊರಿಗೆ ಹೊರಟುಹೋದ ಮೇಲೆ ಭಾರತಿಗೆ ಮನೆಯೇ ಬರಿದಾದಂತೆ ತೋರಿತು. ಆನಂದನ ಪ್ರೀತಿಯ ನುಡಿಗಳು, ಸವಿಯಾದ

ಸ್ನೇಹ ಇವುಗಳಿಂದ ದೂರವಿರುವುದು ಅವಳಿಗೆ ಖೇದವನ್ನುಂಟುಮಾಡಿತ್ತು. ಮಧುರ ಸನ್ನಿವೇಶಗಳನ್ನು ನೆನೆದು ಕನಸು ಕಟ್ಟುವುದೇ ಅವಳ ಕೆಲಸ ವಾಯಿತು. ಆನಂದ ಊರಿಗೆ ಸೇರಿದ ಮಾರನೆಯ ದಿನವೇ ಭಾರತಿಗೆ ಕಾಗದ ಬರೆದಿದ್ದ. ಕಾಗದ ಬಂದೊಡನೆ ಭಾರತಿ ಕಾಗದ ತೆಗೆದುಕೊಂಡು ರೂಮಿಗೆ ಹೋಗಿ ರೂಮಿನ ಬಾಗಿಲನ್ನು ಹಾಕಿಕೊಂಡು, ನಾಲ್ಕು ಪುಟದ ಕಾಗದವನ್ನು ನಲವತ್ತು ಬಾರಿ ಓದಿದಳು. ಆದರೂ ಅವಳಿಗೆ ತೃಪ್ತಿಯಾಗ ಲಿಲ್ಲ. ರೂಮಿನಿಂದ ಹೊರಗೆ ಬರುತ್ತಲೇ ಸರೋಜಮ್ಮ

“ಏನು ಬರೆದಿದಾರೆ” ಎಂದರು.

“ಆಂ....ಊಂ....ಏನೂ ಇಲ್ಲ.” ಅಷ್ಟು ದೊಡ್ಡ ಕಾಗದದಲ್ಲಿ ತಾಯಿಗೆ ಹೇಳತಕ್ಕ ವಿಷಯ ಏನೂ ಇಲ್ಲದಿದ್ದು ಭಾರತಿಗೆ ಅತ್ಯಾಶ್ಚರ್ಯವನ್ನುಂಟು ಮಾಡಿತು. ಹದಿನೈದು ದಿನಗಳಲ್ಲಿ ಆನಂದ ಭಾರತಿಗೆ ಎಂಟು ಕಾಗದ ಗಳನ್ನು ಬರೆದಿದ್ದ. ಮನಸ್ಸಿಗೆ ಬೇಸರವಾದಾಗಲೆಲ್ಲ ಆ ಕಾಗದಗಳನ್ನು ತೆಗೆದು ಓದಿ ಬೇಜಾರು ಪರಿಹಾರ ಮಾಡಿಕೊಳ್ಳುತ್ತಿದ್ದಳು.

ಅತ್ತೆ, ಮಾವ ನಾಳೆ ಬರುತ್ತಾರೆ ಎನ್ನುವಾಗ ಸೀತಾರಾಮಯ್ಯ ನವರಿಗೆ ರಂಗಣ್ಣನವರಿಂದ ಕಾಗದ ಬಂತು. ಆ ಕಾಗದ ಕೈಲಿ ಹಿಡಿದೇ ಸೀತಾರಾಮಯ್ಯನವರು ಅಡಿಗೆ ಮನೆಯ ಬಾಗಿಲಿಗೆ ಬಂದು,

“ರಂಗಣ್ಣನವರಿಂದ ಕಾಗದ ಬಂದಿದೆ. ಅವರು ನಾಳೆ ಬರುತ್ತಾರೆ. ನಾಡಿದ್ದು ಭಾರತೀನ ಕರೆದುಕೊಂಡು ಹೋಗ್ತೀವಿ ಅಂತ ಬರೆದಿದಾರೆ” ಎಂದರು.

“ಯಾವಾಗ ಬರಾ ರಂತೆ?”

“ಬೆಳಗಿನ ಟ್ರೈನಿಗೆ ಬರುತ್ತಾರೆ. ಈಗ ಮಾರ್ಕೆಟ್ಟಿಗೆ ಹೋಗುತ್ತೇನೆ. ನಾಳೆಗೆ ಏನೇನು ತರಬೇಕು ಅಂತ ಗುರುತು ಹಾಕಿಕೊಂಡು.”

ಸರೋಜಮ್ಮ ತಮಗೆ ಬೇಕಾದ ಸಾಮಾನುಗಳನ್ನು ಒಂದು ಚೀಟಿ ಯಲ್ಲಿ ಗುರುತು ಹಾಕಿಕೊಟ್ಟರು. ಸೀತಾರಾಮಯ್ಯನವರು ಕೋಟು ಹಾಕಿ ಕೊಂಡು ತಲೆಗೆ ಬೂದುಬಣ್ಣದ ಟೋಪಿಯಿಟ್ಟು ಹೊರಟರು.

ತಾಯಿ, ತಂದೆಯ ಮಾತುಗಳನ್ನು ಮರೆಯಲ್ಲಿ ನಿಂತು ಕೇಳಿದ ಭಾರತಿ ಅವರ ಮಾತು ಮುಗಿದೊಡನೆ ರೂಮಿಗೆ ಓಡಿ ಹೋದಳು. ಅವಳ ಹೃದಯ ವಸಂತಕಾಲದ ನವಿಲಿನಂತೆ ಕುಣಿಯಿತು.

“ನಾಳೆ ಅವರು ಬರುತ್ತಾರೆ! ಆಗಲೇ ನೋಡಿ ಎಷ್ಟು ದಿನಗಳಾದವು. ಅಬ್ಬ! ಒಂದೊಂದು ಕಾಗದವನ್ನೂ ಪ್ರೇಮದಲ್ಲಿ ಮುಳುಗಿಸಿದ್ದರು! ನನ್ನನ್ನು

ಕಂಡರೆ ಅವರಿಗೆ ಅದೆಷ್ಟು ಪ್ರೀತಿ! ನಾನು ನಿಜವಾಗಿಯೂ ಆ ಪ್ರೀತಿಗೆ ಅರ್ಹಳೆ? ಸ್ವರ್ಗಲೋಕದ ಕಿನ್ನರ ನನ್ನ ರಾಜ.....” ಭಾರತಿ ಕನಸು ಹೆಣೆಯ ತೊಡಗಿದಳು. ಆನಂದ ಬಂದಂತೆ, ತಾನು ಅವನ ತೋಳುಗಳಲ್ಲಿ ಬಂಧಿತಳಾದಂತೆ ಭಾವಿಸಿಕೊಂಡಳು. ಅವಳ ಚೆಲುವು ಮೊಗ ಕೆಂಬಣ ದಿಂದಬಾಗತು.

“ಭಾರತೀ ... ಭಾರತೀ ...” ತಾಯಿ ಕೂಗುತ್ತಿದ್ದರು.

ಭಾರತಿಯ ಕನಸೊಡೆಯಿತು. ಸರೋಜಮ್ಮ ಮಗಳನ್ನು ನೋಡಿ ‘ನಾಳೆ ನಿನ್ನ ಗಂಡ, ಅತ್ತೆ, ಮಾವ ಬರಾರೆ. ರೂಮನ್ನು ಓರಣವಾಗಿ ರಿಸಿ, ಕಿಟಕಿ ಬಾಗಿಲುಗಳಿಗೆ ಫರದೆ ಹಾಕಿ....’

“ತಿಳಿಯಿತಮ್ಮ” ಎನ್ನುತ್ತಾ ಭಾರತಿ ಹೊರಡಲನುವಾದಳು.

“ಇಲ್ಲಿ ಸ್ವಲ್ಪ ಕೇಳೇ.... ರೂಮಲ್ಲಿರುವ ಮೇಜು ಕುರ್ಚಿ ಹಾಲಿಗೆ ಸಾಗಿಸಿ ರೂಮಿನಲ್ಲಿ ಮಂಚ ಹಾಕುವುದಕ್ಕೆ...”

“ಗೊತ್ತಾಯಿತಮ್ಮ” ಎಂದು ಭಾರತಿ ಮಾಯವಾದಳು.

ಭಾರತಿ ಆ ದಿನವೆಲ್ಲಾ ಕನಸು ಕಾಣುವುದರಲ್ಲಿ ಕಳೆದಳು. ರಾಜಾ ರಾಮ, ವಾಣಿಯರ ಕೀಟಲೆಯಾಗಲಿ, ತಾಯಿ ತಂದೆಯರ ಸಂಭ್ರಮವಾಗಲಿ ಅವಳ ಕಿವಿಗೆ ಬೀಳಲಿಲ್ಲ.

ಬೆಳಗಿನ ಜಾವಕ್ಕೆ ಮಗಳನ್ನೆಬ್ಬಿಸಿ ಸರೋಜಮ್ಮ ಎಣ್ಣೆ ನೀರು ಹಾಕಿದರು. ಭಾರತಿ ನೀರು ಹಾಕಿಕೊಂಡು ತಲೆಗೆ ಸುತ್ತಿದ ಟೆವಲನ್ನು ಬಿಚ್ಚಿ ಒರಸಿಕೊಳ್ಳುತ್ತಿದ್ದಂತೆಯೇ ವಾಣಿ, ರಾಜಾರಾಮ ‘ಭಾವ, ಭಾವ’ ಎಂದು ಕೂಗಾಡುವುದು ಕೇಳಿಸಿತು. ಭಾರತಿ ತಲೆ ಒರಸಿಕೊಳ್ಳುತ್ತಾ ಅಡಿಗೆ ಮನೆಯೊಳಗೆ ಅವಿತುಕೊಂಡಳು.

ಆನಂದ ರೈಲ್ವೆ ಸ್ಟೇಷನ್ನಿನಲ್ಲೇ ತನ್ನ ಹೆಂಡತಿಯನ್ನು ನಿರೀಕ್ಷಿಸಿದ್ದ. ಆದರೆ ತನ್ನನ್ನು ಎದುರುಗೊಳ್ಳಲು ಮಾವನವರು ಮಾತ್ರ ಬಂದಿರುವುದನ್ನು ನೋಡಿ ಅವನಿಗೆ ನಿರಾಶೆಯಾಯಿತು.

ವೇದಮ್ಮ, ರಂಗಣ್ಣನವರು ಎಂದಿನಂತೆಯೇ ಬೀಗರೊಡನೆ ಮಾತನಾಡುತ್ತಾ ನಡೆದರು. ಆನಂದ ಮಾತ್ರ ‘ಭಾರತಿ ಏಕೆ ಬರಲಿಲ್ಲ’ ಎಂದು ಯೋಚಿಸುತ್ತಿದ್ದ. ಮನೆ ದೂರದಲ್ಲಿ ಕಾಣಿಸಿದೊಡನೆ ಅವನ ಮನಸ್ಸು ಮತ್ತೆ ಉಲ್ಲಾಸಗೊಂಡಿತು. ಮುಂಬಾಗಲಿನಲ್ಲಿ ನಿಂತಿದ್ದ ಅತ್ತೆ, ಮೈದುನ, ನಾದಿನಿಯನ್ನು ನೋಡಿ ಅವನ ಮುಖ ಮತ್ತೆ ಬಾಡಿತು. ಆಮೇಲಾದರೂ ಅವಳನ್ನು ನೋಡುತ್ತೇನಲ್ಲ ಎಂದು ಸಮಾಧಾನ ಮಾಡಿಕೊಂಡ. ಭಾವನನ್ನು ದೂರದಲ್ಲಿ ನೋಡಿದೊಡನೆ ರಾಜಾರಾಮ ‘ಭಾವ’ ಎನ್ನುತ್ತಾ ಓಡಿ

ಹೋಗಿ ಕೈಹಿಡಿದುಕೊಂಡ. ಆನಂದ ಗೆಲುವು ತಂದುಕೊಂಡು ಮೈದುನನೊಡನೆ ಭಾರತೀಯ ಕ್ರಿಕೆಟ್ ಆಟಗಾರರನ್ನು ಹಳಿಯುತ್ತಾ ಒಳಗೆ ಬಂದ. ರಾಜಾರಾಮನಿಗೆ ಕ್ರಿಕೆಟ್ ಆಟಗಾರರೆಂದರೆ ಪ್ರಾಣ. ಅವರನ್ನು ಯಾರಾದರೂ ನಿಂದಿಸಿದರೆ ಅವನು ಕೆರಳುತ್ತಿದ್ದ. ಅದನ್ನರಿತೇ ಮೈದುನನನ್ನು ರೇಗಿಸುವ ಸಲುವಾಗಿ ಆನಂದ,

“ರಾಜಾರಾಮ್, ನೋಡಿದೆಯೋ ನಿನ್ನ ಆಟಗಾರರು ಹೇಗೆ ಆಡಿದ್ದಾರೆ. ಈ ವೀರರು ಇಂಗ್ಲೆಂಡಿಗೆ ಯಾಕಾದರೂ ಹೋದರೋ...” ಎನ್ನುವಷ್ಟರಲ್ಲಿ ರಾಜಾರಾಮ,

“ಭಾವ, ‘ವೆಟ್ ಪಿಚ್’ನಲ್ಲಿ ಆಟ ಆಡುವುದು ಕಷ್ಟ” ಎಂದು ಭಾರತೀಯರನ್ನು ವಹಿಸಿ ಮಾತನಾಡಿದ.

“ಅದೆಲ್ಲಾ ಕಟ್ಟಿಡು. ಪಾಪ! ರಾಯ್‌ಗೆ ರಸಗುಲ್ಲಾ, ಗೋಪಿನಾಥ್‌ಗೆ ಇಡ್ಲಿ ಸಾಂಬಾರ್ ಇಂಗ್ಲೆಂಡಿನಲ್ಲಿ ಎಲ್ಲಿಂದ ಬರಬೇಕು?”

“ಸುಮ್ಮನಿರಿ ಭಾವ.....”

ವಾಣಿ ರೂಮನ್ನು ಪ್ರವೇಶಿಸಿ ಭಾವನ ಗಮನವನ್ನು ಸೆಳೆದಳು. ಒಳಗೆ ಬಂದೊಡನೆ ಆನಂದನ ಕಣ್ಣುಗಳು ಅವನ ಪ್ರೇಯಸಿಯನ್ನು ಹುಡುಕಿದವು. ಅವಳೆಲ್ಲಿಯೂ ಕಾಣದಿರಲು ಆನಂದ ಕುಗ್ಗಿದ ಮನಸ್ಸಿನಿಂದ ತನಗಾಗಿ ಸಿದ್ಧಗೊಳಿಸಲ್ಪಟ್ಟಿದ್ದ ರೂಮು ಸೇರಿದ. ನಾದಿನಿ, ಮೈದುನ, ಭಾವನನ್ನು ಹಿಂಬಾಲಿಸಿದರು.

ಚಾಕೊಲೇಟ್, ಬಿಸ್ಕತ್ ಕೈಗೆ ಬಿದ್ದೊಡನೆ ವಾಣಿ ರೂಮಿನಿಂದ ಹೊರಗೆ ಬಂದಳು. ಸರೋಜಮ್ಮ ರಾಜಾರಾಮನನ್ನು ಕೂಗಿ ಅವನೊಡನೆ ಕಾಫಿ ಕಳುಹಿಸಿದರು. ಆನಂದನಿಗೆ ತಡೆಯದಂತಾಯಿತು.

“ನಿಮ್ಮ ಅಕ್ಕ ಎಲ್ಲೋ?”

“ಅಡಿಗೆ ಮನೆ ಸೇರಿಬಿಟ್ಟಿದ್ದಾಳೆ. ಇವತ್ತು ಅವಳು ನಿಮ್ಮ ಕಣ್ಣಿಗೆ ಬೀಳಬಾರದು.”

“ಹಾಗೆ ಯಾರು ಹೇಳಿದರು?”

“ಅಮ್ಮ”

“ಸರಿಯಪ್ಪ” ಎಂದು ಮಾತು ಮುಗಿಸಿದ ಆನಂದ. ಸಂಜೆಯೂ ಭಾರತಿ ಕಣ್ಣಿಗೆ ಬೀಳದಿರಲು ಆನಂದನಿಗೆ ಮನೆಯಲ್ಲಿರಲು ಬೇಸರವಾಯಿತು. ತಿರುಗಾಡಿಕೊಂಡು ಬರಲು ಹೊರಗೆ ಹೋದ.

ಆನಂದ ರೂಮಿನಲ್ಲಿಲ್ಲವೆಂದು ದೃಢ ಮಾಡಿಕೊಂಡು ಭಾರತಿ ಮೆಲ್ಲನೆ

ಸೂಮಿಗೆ ಬಂದಳು. ಒಂದೊಂದು ದಿಕ್ಕಿಗೆ ಎಸೆದಿದ್ದ ಬೂಡ್ಡುಗಳನ್ನು ಕೋಡಿಸಿ ಮಂಚದ ಕೆಳಗೆ ತಳ್ಳಿದಳು. ನೆಲದ ಮೇಲೆ ಮುದುರಿ ಅಸ್ತವ್ಯಸ್ತವಾಗಿ ಬಿದ್ದಿದ್ದ ಪಂಚೆಯನ್ನು ಮಡಿಸಿಟ್ಟಳು. ರೂಮಿನ ವಿಲಕ್ಷಣ ವಾತಾವರಣ ಆನಂದನಿಗೆ ಆಗದ್ದ ಬೇಸರವನ್ನು ಸಾರಿ ಹೇಳುತ್ತಿತ್ತು. ರಾಜಾರಾಮ ತೆಗೆದುಕೊಂಡು ಹೋಗಿ ಕೊಟ್ಟಿದ್ದ ಎಲೆ, ಅಡಿಕೆ ತಟ್ಟಿಯಲ್ಲಿಯೇ ಒಣಗುತ್ತಿತ್ತು.

ಆನಂದ ಮರಳಿ ಮನೆಗೆ ಬಂದಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಊಟ ಮುಗಿಸಿ ರೂಮು ಸೇರಿ 'ಸರಿ, ಇನ್ನೂ ದೇವಿಯವರಿಗೆ ದಯೆ ಬರುತ್ತದೋ ಇಲ್ಲವೋ' ಎಂಬ ಯೋಚನೆಯಲ್ಲಿರುವಾಗಲೇ ಕೈಯಲ್ಲಿ ಹಾಲಿನ ಬಟ್ಟೆಲು ಹಿಡಿದು ಭಾರತಿ ಒಳಗೆ ಬಂದಳು. ಆನಂದ ಪ್ರಸನ್ನಗೊಂಡು,

“ದೇವಿಯವರಿಗೆ ಭಕ್ತನ ಮೇಲೆ ದಯೆ ಬಂತು. ಬೆಳಿಗ್ಗೆ ಎಲ್ಲಾ ಎಲ್ಲಿ ಅವಿತುಕೊಂಡಿದೆ?” ಎಂದ.

ಭಾರತಿ ಮುಗುಳುನಗೆ ಬೀರುತ್ತಾ 'ನಿಮ್ಮೆದೆಯಲ್ಲಿ ಅವಿತು ಕೊಂಡಿದೆ' ಎಂದಳು. ಆನಂದ ತನ್ನೆದೆ ಮುಟ್ಟಿ ನೋಡಿಕೊಳ್ಳುತ್ತಾ ಇರಬಹುದು. ಅದಕ್ಕೇ ಎನೋ ಬೆಳಿಗ್ಗೆ ನನ್ನೆದೆ ತುಂಬಾ ಭಾರವಾಗಿತ್ತು' ಎಂದು ಹೇಳಿ ಅವಳ ಕೈ ಹಿಡಿದುಕೊಂಡ. ಹಾಲು ಸ್ವಲ್ಪ ತುಳುಕಿ ನೆಲದ ಮೇಲೆ ಬಿತ್ತು.

“ಕೈ ಬಿಡಿ. ಹಾಲು ಚೆಲ್ಲಿಹೋಗುತ್ತದೆ.”

“ಹಾಲು ಹೋದರೆ ಹೋಗಲಿ. ನನಗದು ಬೇಕಾಗಿಲ್ಲ.” ಆನಂದ ಹೆಂಡತಿಯ ಕೈಲಿದ್ದ ಬಟ್ಟೆಲು ಕಸಿದು ಕಿಟಕಿಯಲ್ಲಿಟ್ಟ.

“ಕುಡಿದುಬಿಡಿ. ಆರಿಹೋಗುತ್ತದೆ.”

“ನಿಧಾನವಾಗಿ ಕುಡಿದರಾಯಿತು.”

ಭಾರತಿ ಒಣಗಿದ್ದ ವೀಳೆಯದೆಲೆ ನೆನೆದು “ಬೆಳಿಗ್ಗೆ ಎಲೆ ಅಡಿಕೆ ಏಕೆ ಹಾಕಿಕೊಳ್ಳಲಿಲ್ಲ?” ಎಂದಳು.

“ನೀನು ಬಂದು ಮಡಿಸಿ ಕೊಟ್ಟಿದ್ದರೆ ಹಾಕಿಕೊಳ್ಳುತ್ತಿದ್ದೆ. ನಾಳೆ ನನ್ನೊಡನೆ ಬರುತ್ತೀಯಾ?”

ಭಾರತಿ ಆನಂದನ ಕಡೆ ನೋಡಿದಳು. ಈ ಪ್ರಶ್ನೆ ಕೇಳಲು ನಿಮಗೆ ಮನಸ್ಸಾದರೂ ಹೇಗೆ ಬಂತು ಎಂದು ಕೇಳಿದವು ಕಣ್ಣುಗಳು. ದೀಪದ ಬೆಳಕಿನಲ್ಲಿ ಕಾಂತಿಯೇರಿದ್ದ ಕಣ್ಣುಗಳನ್ನು, ಎಲೆ ಅಡಿಕೆಯಿಂದ ಕೆಂಪಾದ ತುಟಿಗಳನ್ನು ನೋಡಿ ಆನಂದ ತಣಿಯದಾದ. ನೊದಲನೆಯ ದಿನ

ತಾನು ಅವಳನ್ನು ನೋಡಿದಾಗ ಉಟ್ಟಿದ್ದ ಮೆರೂನ್ ಬಣ್ಣದ ಸೀರೆ ದೇಹಕಾಂತಿಗೆ ಮೆರಗು ಕೊಟ್ಟಿತು. ಭಾರತಿಯ ಕೆನ್ನೆಯ ಬೆರಳಾಡಿಸುತ್ತಾ ಆನಂದ ಹೇಳಿದ.

“ಭಾರತಿ, ನೀನಿಷ್ಟು ಚೆನ್ನಾಗಿದೀಯೆ! ನಾನು ಚಿತ್ರಕಾರ ಆಗಿದ್ದು ಅಸಹಕುನದ ನುಡಿ ಕೇಳಿದಂತೆ ಭಾರತಿಯ ಎದೆ ಹೋಗಿ ಕೊಂಡಿತು. ಚಿತ್ರಗಾರ ಎಂದೊಡನೆ ಅವಳ ಮನಸ್ಸು ಚಂದುವನೆನೆಯಿತು.

“ಈಗ ಆ ಮಾತೇಕೆ ?”

“ನಾನು ನಿನ್ನನ್ನು ಆದರ್ಶವಾಗಿಟ್ಟುಕೊಂಡು ಚಿತ್ರ ಬರೆದಿದ್ದೆ. ಚಂದು.....”

“ನೀವು ಈಗಿರುವಂತೆಯೇ ಇರಿ. ನನಗೆ ಸಾಕು. ನೀ ಆಗಬೇಕಾಗಿಲ್ಲ!” ಮುತ್ತಿನ ಹಾರ ಕೊಟ್ಟಾಗ ಚಂದು ತನ್ನನ್ನು ನೆರೀತಿಯನ್ನು ಭಾರತಿ ಮರೆತಿರಲಿಲ್ಲ.

“ಚಂದು ಯಾವಾಗಲಾದರೂ ಬಂದಾಗ ನಿನ್ನ ಚಿತ್ರ ಬರೆ ಹೇಳ್ತೇನೆ”

“ಊಹೂಂ. ಖಂಡಿತ ಬೇಡಿ. ನನ್ನ ಚಿತ್ರ ಅವರು ಬರಲು ಬೇಕಾಗಿಲ್ಲ.” ಚಂದುವಿನ ವಿಷಯ ಭಾರತಿಗೆ ಅದೇಕೋ ಪ್ರಿಯವಾಗಿ ಲಿಲ್ಲ. ಚಂದು. ಚಂದು! ಈ ಸಮಯದಲ್ಲೂ ಅವನ ವಿಷಯವೇಕೆ ?

ಗಂಡನಿಂದ ಆ ಮಾತು ಮರೆಸಲು, ಭಾರತಿ ತನ್ನ ಕೆನ್ನೆಯನ್ನು ಆನಂದನ ಕೆನ್ನೆಯ ಮೇಲಿಟ್ಟಳು.

ಹಾಲು ಕೆಟಕಿಯಲ್ಲೇ ಆರಿ ತಣ್ಣ ಗಾಯಿತು.

ಮಾರನೆಯ ದಿನ ಭಾರತಿ ಅತ್ತೆ, ಮಾವ, ಗಂಡನೊಡನೆ ಬೆಂಗಳೂರಿಗೆ ಹೊರಟಳು. ಸರೋಜಮ್ಮ ಮಗಳನ್ನು ಸಂತೋಷದಿಂದಲೇ ಈಳು ಹಿಸಿಕೊಟ್ಟರು. ಹೆಂಡತಿಯೊಡನೆ ಬೆಂಗಳೂರಿನ ಟ್ರೈನು ಹತ್ತಿದಾಗ ಆನಂದನ ಹೃದಯ ಗರಿಗಿಂತಲೂ ಹಗುರವಾಗಿತ್ತು. ಅವನು ಗಾಡಿಯಲ್ಲಿ ಕುಳಿತು ನಗುಮುಖದಿಂದ ಹೆಂಡತಿಯ ಕಡೆ ನೋಡಿದಾಗ ಭಾರತಿಯ ಮುಖ ಸ್ವಲ್ಪ ಕಳೆಗುಂದಿತ್ತು.

“ಅಮ್ಮನನ್ನು ಬಿಟ್ಟಿರುವುದು ಕಷ್ಟವೇ ?”

“ಎಷ್ಟಾಗಲಿ ಹುಟ್ಟಿ ಬೆಳೆದ ಮನೆ ಬಿಟ್ಟು ಬರುವಾಗ ಮನಸ್ಸಿಗೆ ಏನೋ ಒಂದು ತರಹ ಆಗುವುದು ಸಹಜ”

ಸೋತು ಗೆದ್ದವಳು

“ನಿನ್ನ ಆ ತರಹವನ್ನು ನಾನು ಮರೆಸುತ್ತೇನೆ” ಎನ್ನುವಂತೆ ಆನಂದ ಹೆಂಡತಿಯ ಕಡೆ ನೋಡಿದ.

೯

ಭಾರತಿ ಚಿಕ್ಕವಳಾಗಿದ್ದಾಗ ಅತ್ತೆಯ ಮನೆ ಎಂದರೆ ಅದೊಂದು ನರಕ ಎಂದು ಭಾವಿಸಿದ್ದಳು. ಅನೇಕರ ಬಾಯಿಂದ ಅವಳು ‘ಅತ್ತಿ ಸೊಸೆ ಜಗಳ ವಾಡದ ದಿನವಿಲ್ಲ’ ಎಂದು ಕೇಳಿದ್ದಳು. ಆದರೆ ಅತ್ತೆಯ ಮನೆಗೆ ಬಂದ ಮೇಲೆ ಭಾರತಿಗೆ ತನ್ನ ಮಟ್ಟಿಗಾದರೂ ಈ ಕಲ್ಪನೆ ಸುಳ್ಳು ಎನಿಸಿತು. ವೇದಮೃಗಿಗೆ ಹೆಣ್ಣು ಮಕ್ಕಳಿರಲಿಲ್ಲ. ಭಾರತಿಯನ್ನು ಸೊಸೆ ಎಂದು ಭಾವಿಸುವುದಕ್ಕಿಂತಲೂ ಮಗಳು ಎಂದು ಅವರು ತಿಳಿದಿದ್ದರು. ಹಬ್ಬ ಹರಿದಿನಗಳಲ್ಲಿ ಬಣ್ಣದ ಸೀರೆಯುಟ್ಟುಕೊಂಡು ಓಡಾಡುವ ಹೆಣ್ಣು ಮಕ್ಕಳಿಲ್ಲದ ಕೊರತೆಯನ್ನು ಭಾರತಿ ದೂರ ಮಾಡಿದಳು. ಆನಂದನ ವೋಹದ ಹುಡುಗಿ ವೇದಮೃಗಿಗೆ ಮೆಚ್ಚಿನ ಸೊಸೆಯಾಗಿದ್ದಳು. ಮನೆಗೆ ಬಂದ ತಮ್ಮ ಗೆಳತಿ ಯರೆದುರಿಗೆ ಭಾರತಿಯನ್ನು ಕೂಗಿ

“ನನ್ನ ಸೊಸೆ” ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಿದ್ದರು. ಬಂದವರು ಹಿರಿಯರಾಗಿದ್ದರೆ ಸೊಸೆಗೆ ‘ಕಾಲು ಮುಟ್ಟಿ ನಮಸ್ಕಾರ ಮಾಡಮ್ಮ, ಅಂಥವರ ಆಶೀರ್ವಾದ ನಿಮ್ಮನ್ನು ಚೆನ್ನಾಗಿ ಕಾಪಾಡಲಿ’ ಎಂದು ಹೇಳಿ ಸೊಸೆಯ ಕೈಯಲ್ಲಿ ನಮಸ್ಕಾರ ಮಾಡಿಸುತ್ತಿದ್ದರು.

“ನಿಮ್ಮ ಸೊಸೆ ಸಾಕ್ಷಾತ್ ಲಕ್ಷ್ಮಿಯ ಹಾಗಿದಾಳಮ್ಮ” ಎಂದವರು ಹೇಳಿದಾಗಲಂತೂ ವೇದಮೃಗನ ಮುಖ ಊರಗಲವಾಗುತ್ತಿತ್ತು.

“ಏನೋ ನಿಮ್ಮ ನಿರ್ದಾಸ” ಎಂದು ಅವರ ಮಾತಿಗೆ ವೇದಮೃಗ ಉತ್ತರಿಸುತ್ತಿದ್ದರು. ಸೊಸೆಯನ್ನು ಯಾವ ಕೆಲಸ ಮಾಡಲೂ ಬಿಡುತ್ತಿರಲಿಲ್ಲ. ಭಾರತಿ ಅತ್ತೆ ಒಬ್ಬರೇ ಕೆಲಸ ಮಾಡುವುದನ್ನು ನೋಡಿ ತಾನಾಗಿ ಕೆಲಸಗಳನ್ನು ವಹಿಸಿಕೊಂಡು ಮಾಡಲು ಹೋದರೂ ವೇದಮೃಗ ಅಕ್ಕರೆಯಿಂದ ಸೊಸೆಯನ್ನು ಗದರಿಸಿ ಕಳುಹಿಸಿಬಿಡುತ್ತಿದ್ದರು.

“ಮುಂದೆ ಕೆಲಸ, ಸಂಸಾರ ಇದ್ದೇ ಇದೆ. ಈಗೊಂದೆರಡು ದಿನ ಹುಡುಗಿಯ ಹಾಗೆ ಆಟವಾಡಿಕೊಂಡು ಹಾಯಾಗಿರು” ಎಂದು ಹೇಳುತ್ತಿದ್ದರು.

ರಂಗಣ್ಣನವರು ಸೊಸೆಯನ್ನು ಚಿಕ್ಕ ಹುಡುಗಿ ಎಂದು ಭಾವಿಸಿ

ಸೋತು ಗೆದ್ದವಳು

‘ಮಗೂ’ ಎಂದೇ ಕರೆಯುತ್ತಿದ್ದರು. ಸೊಸೆಯ ಮೇಲೆ ಅಮಿತ ವಿಶ್ವಾಸ. ಆದರೆ ಯಾವುದನ್ನೂ ಬಾಯಿಬಿಟ್ಟು ಹೇಳುತ್ತಿರಲಿಲ್ಲ. ಅದು ಅವರ ಸ್ವಭಾವ.

ಅತ್ತೆ, ಮಾವ, ಗಂಡನ ಮಮತೆಯ ನೆರಳಿನಲ್ಲಿ ಭಾರತಿಯ ಬದುಕಿನ ಬಳ್ಳಿ ಸೊಂಪಾಗಿ ಬೆಳೆಯತೊಡಗಿತು.

ಒಂದು ದಿನ ಆನಂದ ಫ್ಯಾಕ್ಟರಿಯಿಂದ ಐದು ಗಂಟೆಗೆ ವಾಪಸ್ಸು ಮನೆಗೆ ಬಂದೊಡನೆ ಭಾರತಿ ಅವನ ಕಾಲಿನ ಬೂಡ್ಡಿನ ಲೇಸು ಬಿಚ್ಚಲು ಬಾಗಿದಾಗ ಆನಂದ

“ನನಗೂ ಕೈಗಳಿವೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಅಪೇಕ್ಷಿಸುತ್ತೇನೆ” ಎಂದ.

“ಅದು ನನಗೂ ಗೊತ್ತು. ಪಾಪ! ತುಂಬಾ ಬಳಲಿ ಬಂದಿರುತ್ತೀರಿ...”

“ಬಳಲಿ ಬಂದವರಿಗೆ ಬೂಡ್ಡು ಬಿಚ್ಚಿದರೆ ಆಯಾಸ ಪರಿಹಾರವಾಗುವುದಿಲ್ಲ”

“ಮತ್ತೆ.....?” ಭಾರತಿ ದೊಡ್ಡದಾಗಿ ಕಣ್ಣು ಬಿಟ್ಟು ಕೇಳಿದಳು.

“ಬಳಲಿಕೆ ಹೋಗಲು ಒಂದೇ ಮಾರ್ಗವಿದೆ” ಎನ್ನುತ್ತಾ ಆನಂದ ಅವಳ ಮುಖದ ಕಡೆ ನೋಡಿ ನಕ್ಕ.

“ನಿಮಗೆ ಯಾವಾಗಲೂ ಕುಚೇಷ್ಟೆ” ಎನ್ನುತ್ತಾ ಭಾರತಿ ಒಳಗೆ ಹೋಗಿ ತಿಂಡಿ ತಟ್ಟೆಯನ್ನು ತಂದು ಮೇಜಿನ ಮೇಲಿಟ್ಟಳು.

“ರಾಣಿಯರೂ ಸ್ವೀಕರಿಸಬೇಕು”

“ನಾನು ತಿಂದಾಯಿತು. ನೀವು ತೆಗೆದುಕೊಳ್ಳಿ.”

“ನನ್ನ ಜೊತೆ ಸ್ವಲ್ಪ.....” ಎನ್ನುತ್ತಾ ಆನಂದ ಕೈಲಿ ಉಪ್ಪಿಟ್ಟು ತೆಗೆದು ಕೊಡಲು ಹೋದ.

“ಬೇಡ್ರೀ”

“ತಿನ್ರೀ” ಎನ್ನುತ್ತಾ ಆನಂದ ಬಲವಂತ ಮಾಡಿ ಉಪ್ಪಿಟ್ಟನ್ನು ಅವಳ ಬಾಯಿಗೆ ತುರುಕಿದ. ಕದನದಲ್ಲಿ ಉಪ್ಪಿಟ್ಟು ಅವಳ ಕೆನ್ನೆಗೆ ಬಳಿದು ಕೊಂಡಿತು. ಭಾರತಿ ಟವಲಿನಿಂದ ಕೆನ್ನೆ ಉಜ್ಜಿ ಒರೆಸಿ

“ನೀವು ಹೀಗೆಲ್ಲಾ ಆಡಿದರೆ ನಾನು ರೂಮು ಬಿಟ್ಟು ಹೊರಟು ಹೋಗುತ್ತೇನೆ” ಎಂದಳು.

“ಹೋಗು. ನಾನು ತಿಂಡಿ ತಿನ್ನುವುದೇ ಇಲ್ಲ.”

“ನಿಮ್ಮ ದಮ್ಮಯ್ಯ ಬೇಗ ತಿಂದು ಮುಗಿಸಿ. ಎಲ್ಲಾ ದರೂ ಸುತ್ತಾಡಿ

ಕೊಂಡು ಬರೋಣ”

ಆನಂದ ತಿಂಡಿ ತಿಂದು ಮುಗಿಸಿ, ಕೈ ತೊಳೆದುಕೊಂಡು ಬರುವಷ್ಟರಲ್ಲಿ ಭಾರತಿ ಜಡೆ ಹೆಣೆದು ಮುಗಿಸಿದ್ದಳು. ಆನಂದ ಹಿಂದಿನಿಂದ ಬಂದು ಅವಳ ಜಡೆ ಹಿಡಿದೆಳೆದು ತನ್ನ ಕೊರಳಿಗೆ ಜಡೆ ಸುತ್ತಿಕೊಳ್ಳುತ್ತಾ “ಇವೇನು ಒಂದೇ ಜಡೆ ಹಾಕಿಕೊಂಡಿದೀಯೆ” ಎಂದ.

“ಮತ್ತೆ ನಾಲ್ಕು ಜಡೆ ಹಾಕಿಕೊಳ್ಳಬೇಕಾಗತ್ತೀನು?”

“ನಾಲ್ಕು ಬೇಡ. ಎರಡು ಜಡೆ ಸಾಕು”

“ಊಹಾಂ. ಅಮ್ಮ ಏನು ತಿಳಿದುಕೊಳ್ಳುತ್ತಾರೆ?” ಆನಂದ ತಾಯಿಯನ್ನು ‘ಅಮ್ಮ’ ಎಂದು ಕೂಗುತ್ತಿದ್ದ. ಆದುದರಿಂದ ಭಾರತಿಯೂ ಅತ್ತೆಯನ್ನು ‘ಅಮ್ಮ’ ಎಂದು ಸಂಬೋಧಿಸುತ್ತಿದ್ದಳು.

“ಅಮ್ಮ ಏನು ತಿಳಿದುಕೊಳ್ಳುವುದಿಲ್ಲ. ‘ಎಲ್ಲಾ ಅವರವರ ಇಷ್ಟ’ ಎಂದುಕೊಳ್ಳುತ್ತಾರೆ. ನೀನು ಎರಡು ಜಡೆ ಹಾಕಿಕೊಂಡರೆ ಹೇಗೆ ಕಾಣಿಸುತ್ತೀಯೋ ನಾನು ನೋಡಬೇಕು”

“ನನ್ನ ಹೇಗೆ ನೋಡಿದರೂ ನಿಮಗೆ ತೃಪ್ತಿಯಿಲ್ಲ. ನಾನು ಎಷ್ಟು ವಿವಿಧ ಭಂಗಿಯಲ್ಲಿ ಕುಳಿತರೂ ನಿಮಗೆ ಸಾಲದಲ್ಲವೇ?”

“ನಿಜ ಭಾರತಿ. ನೋಡಿದಷ್ಟೂ ಅತ್ಯಸ್ತಿ ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ. ಎರಡು ಜಡೆ ಹಾಕಿಕೊಳ್ಳುತ್ತೀ ತಾನೆ?”

“ಊಹಾಂ”

“ನನಗಾಗಿ?”

“ಆಗಲಿ” ಎಂದು ಭಾರತಿ ಒಪ್ಪಿಕೊಂಡಳು. ಮೊದಲಿಂದಲೂ ತಾನು ರೂಪವತಿ ಎಂಬುದು ಭಾರತಿಗೆ ತಿಳಿದಿತ್ತು. ಆದರೂ ಅದನ್ನು ಆಕೆ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಆದರೆ ಮದುವೆಯಾದ ಮೇಲೆ ಸಹಜ ಚಿಲುನೆಯಾದ ಅವಳು ಕೃತಕ ಸಾಧನಗಳಿಂದ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು ಆನಂದನ ಮುಂದೆ ಸುಳಿಯುತ್ತಿದ್ದಳು. ಬಣ್ಣದ ಬೊಂಬೆಯಂತಹವಳು ಸಿಂಗರಿಸಿಕೊಂಡು ಬಂದರೆ ಆನಂದನಿಗೆ ಬರಿಯ ನೋಟದಿಂದ ತೃಪ್ತಿಯಿಲ್ಲ. ದೂರದಿಂದ ನೋಡಿ ಮೆಚ್ಚಿ ಹತ್ತಿರಕ್ಕೆಳೆದು ಅವಳ ಶೃಂಗಾರವನ್ನೆಲ್ಲಾ ಹಾಳು ಮಾಡಿದರೇ ಅವನಿಗೆ ತೃಪ್ತಿ ಸಿಗುತ್ತಿತ್ತು. ಮುಖಕ್ಕೆ ಬಳಿದಿದ್ದ ಪೌಡರನ್ನು ತುಟಿಯಿಂದೊರಸಿ ಓರಣವಾಗಿ ಬಾಚಿದ್ದ ಮುಂಗುರುಳುಗಳನ್ನು ಬೆರಳುಗಳಿಂದ ಕೆಡಿಸಿ, ಕಣಿಗೆ ಹಚ್ಚಿಕೊಂಡಿದ್ದ ಕಾಡಿಗೆ ಕೆನ್ನೆಗೆ ಬಳಿದುಕೊಳ್ಳುವಂತೆ ಮಾಡಿ, ಹಣೆಯಲ್ಲಿದ್ದ ಕುಂಕುಮ ತನ್ನ ಕೆನ್ನೆಗೋ ಗಲ್ಲಕ್ಕೋ ಮೆತ್ತಿ

ಕೊಳ್ಳುವಂತೆ ಮಾಡುವವರೆವಿಗೆ ಅವನಿಗೆ ತೃಪ್ತಿ ಇರಲಿಲ್ಲ. ಅವಳು ಮುಡಿದ ಮುಳ್ಳಿಗೆ ಅವನ ತೋಳ ಬಿಗಿತದಲ್ಲಿ ಮಂಕಾಗಿ, ಬಾಡಿ ಕೆಳಗೆ ಉದುರುತ್ತಿತ್ತು.

“ಛೂ, ನನ್ನ ಅಲಂಕಾರವೆಲ್ಲಾ ಕೆಡಿಸಿಬಿಟ್ಟಿರಿ” ಎಂದು ಇಲ್ಲದ ಕೋಪ ತಂದುಕೊಂಡು ಹೇಳಿದರೂ ಅವನ ವರ್ತನೆ ಅವಳಿಗೆ ತುಂಬಾ ಪ್ರಿಯವಾಗಿತ್ತು.

ಆನಂದ “ನೀನು ಎರಡು ಜಡಿ ಹಾಕಿಕೋ ಎನ್ನಲು “ನೀವು ಅಲಂಕಾರ ಕೆಡಿಸುವ ಹಾಗಿದ್ದರೆ ಹಾಕಿಕೊಳ್ಳುವುದಿಲ್ಲ” ಎಂದಳು.

“ಅಸ್ಪಣೆ”

ಭಾರತಿ ವೇದಮೃದನವರ ಮುಂದೆ ಹೋಗಿ,

“ಅಮ್ಮ, ಈ ಜಡಿ ಏನಾಗಿದೆ?” ಎಂದಳು.

“ಯಾಕೆ ಮಗು?”

“ನುತ್ತೆ ಇದು ಅವರಿಗೆ ಜೆನ್ನಾಗಿಲ್ಲವಂತೆ. ಎರಡು ಜಡಿ ಹಾಕಿಕೋ ಎನ್ನುತ್ತಾರೆ. ಈ ಜಡಿ ಏನಾಗಿದೆ” ಎನ್ನುತ್ತಾ ಭಾರತಿ ಭಾರದಿಂದ ಜಗ್ಗುತ್ತಿದ್ದ ತನ್ನ ಜಡೆಯನ್ನು ಕೈಯಿಂದ ಮುಂದಕ್ಕಳೆದು ಅದರ ತುದಿಯನ್ನು ಕೈಯಲ್ಲಿ ಹಿಡಿದು ಕುಣಿಸಿದಳು.

“ಅವನಿಗೆ ಹೇಗಿಷ್ಟವೋ ಹಾಗೆ ಮಾಡು.”

“ನನಗೆ ಎರಡು ಜಡಿ ಹಾಕಿಕೊಂಡು ಅಭ್ಯಾಸವಿಲ್ಲ.”

“ಅವನ ಮನಸ್ಸಿಗೆ ನೋವು ಮಾಡಬೇಡ. ಈಗ ಎರಡು ಜಡಿ ಅಭ್ಯಾಸ ಮಾಡಿಕೊಂಡರಾಯಿತು ”

ಭಾರತಿ ಅತ್ತೆಯ ಅಸ್ಪಣೆ ಪಡೆದು ರೂಮಿಗೆ ಬಂದಳು. ಜಡೆಯನ್ನು ಬಿಚ್ಚಿ, ಗಂಡನ ಕೈಗೆ ಬಾಚಣಿಗೆ ಕೊಟ್ಟು,

“ಎಲ್ಲಿ, ಈ ಕೂದಲನ್ನು ಸರಿಯಾಗಿ ಅರ್ಧಭಾಗ ಮಾಡಿ” ಎಂದಳು.

ಆನಂದ ಬಾಚಣಿಗೆಯಿಂದ ಅವಳ ಕೇಶರಾಶಿಯನ್ನು ವಿಭಾಗಿಸಿದ. ಭಾರತಿ ಎರಡು ಜಡಿ ಹಾಕಿಕೊಂಡು, ಗುಲಾಬಿ ಹೂ ಮುಡಿದು ತನ್ನ ಪೆಟ್ಟಿಗೆ ತೆಗೆದು ‘ಯಾವ ಸೀರೆ ಉಡಲಿ’? ಎಂದಳು.

“ಪ್ರಿಂಟೆಡ್ ನಿನಾನ್.”

“ಊಹೂಂ ಅದು ಮೊನ್ನೆ ತಾನೆ ಉಟ್ಟಿದ್ದೆ.”

“ಹಳದೀ.....”

“ಛೂ, ಅದು ಬೇಡ.”

“ಹಾಗಾದರೆ ನಿನ್ನಿಷ್ಟ.”

“ಅಯ್ಯೋ, ನೀವೇ ಹೇಳಿ.”

“ನಾನು ಹೇಳಿದ್ದು ನೀನು ಒಪ್ಪುವುದಿಲ್ಲವಲ್ಲ ! ”

“ಇಲ್ಲ, ಒಪ್ಪುತ್ತೇನೆ.”

“ನೇರಿಳೆ ಬಣ್ಣ ದ ಸೀರೆ.”

“ಆಗಲಿ. ಬೌಸು.”

“ಬಿಳಿ ಸಿಲ್ಕಿನದು.”

ಭಾರತಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಿದ್ದಂತೆಯೇ ಆನಂದ ಒಂದು ಗಳಿಗೆಯಲ್ಲಿ ಸಿದ್ಧನಾದ. ಭಾರತಿ ಹೊರಡಲನುವಾದಳು. ಆನಂದ ಅವಳನ್ನು ದೂರದಿಂದಲೇ ನೋಡಿ ನಕ್ಕು ಸುಮ್ಮನಾದ. ತನ್ನ ಅಲಂಕಾರ ನೋಡಿಯೂ ದೂರದಲ್ಲಿಯೇ ಕೈಕಟ್ಟಿ ನಿಂತಿರುವುದನ್ನು ನೋಡಿ ಭಾರತಿಗೆ ಹೇಗೆ ಹೇಗೋ ಆಯಿತು. ಗಂಡನ ಮುಖ ನೋಡಿ ಸ್ವಾಗತಿಸುವಂತೆ ನಕ್ಕಳು. ಕೆನ್ನೆಯಲ್ಲಿನ ಗುಳಿ ಆಕವಾಗಿ ಮೂಡಿದರೂ ಆನಂದ ನಿಂತಿದ್ದ ಜಾಗದಿಂದ ಕದಲಲಿಲ್ಲ.

“ಇದೇನು, ರಾಜ ಬಹಳ ಗಂಭೀರವಾಗಿರುವ ಹಾಗಿವೆ ?”

“ಗಂಭೀರವಾಗಿರಬೇಕೆಂದು ದೇವಿಯವರ ಅಪ್ಪಣೆಯಾಗಿದೆ.”

ಇಬ್ಬರೂ ತಿರುಗಾಡಿಕೊಂಡು ಮನೆಗೆ ಬಂದಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಆನಂದ ಒಳಗೆ ಬಂದು ಕೇಳಿದ—

“ಈಗ ನಾನು ನಿನ್ನ ಅಲಂಕಾರಕ್ಕೆ ಕೈ ಹಚ್ಚಲೇ ?”

“ನಿಮ್ಮಿಷ್ಟ.”

ನಿಮಿಷದಲ್ಲಿ ಭಾರತಿಯ ಶೃಂಗಾರ ಸೂರೆಯಾಯಿತು. ಮುಡಿವಿದ್ದ ಗುಲಾಬಿ ದಳಗಳು ಒಂದೊಂದಾಗಿ ಉದುರಿದವು. ತಲೆಗೂದಲು ಕೆದರಿ ಹಾರಾಡತೊಡಗಿತು.

“ಈಗ ತೃಪ್ತಿಯಾಯಿತು. ”

“ಸಾರ್ಥಕವಾಯಿತು ! ” ಭಾರತಿ ಕೂದಲು ಸರಿಪಡಿಸುತ್ತಾ ಹೇಳಿದಳು.

೦೦

ಭಾರತಿ ಗಂಡನ ಮನೆಗೆ ಬಂದು ಹದಿನೈದು ದಿನಗಳಾದವು.

ಶನಿವಾರ ಎಂದಿನಂತೆಯೇ ಆನಂದ ಸಂಜೆ ಐದು ಗಂಟೆಗೆ ಮನೆಗೆ

ಬಂದ. ದಿನದಂತೆ ಅವನ ಮುಖ ಉಲ್ಲಾಸವಾಗಿರಲಿಲ್ಲ. ಯಾವುದೋ ಯೋಚನೆಯಿಂದ ಮುಖ ಮಂಕಾಗಿತ್ತು. ಭಾರತಿ

“ಎಲ್ಲಾ ದರೂ ಹೋಗೋಣವೇ” ಎಂದಳು.

“ಬೇಡ.”

“ಯಾಕೆ ಏನೋ ಒಂದು ತರಹ ಇದೀರಲ್ಲ.”

“ಇಲ್ಲವಲ್ಲ” ಆನಂದ ಬಲವಂತದಿಂದ ನಕ್ಕು ಹೇಳಿದ.

“ನನಗೂ ಹೇಳಬಾರದೆಂದು ಮನಸ್ಸು ಮಾಡಿದೀರಾ ?”

“ಈಗ ಕೇಳಬೇಡ ಭಾರತಿ. ರಾತ್ರಿ ಹೇಳುತ್ತೇನೆ.”

ಭಾರತಿ ಸುಮ್ಮನಾದಳು. ರಾತ್ರಿ ಆನಂದ ಅವಳ ಮುಖ ನೋಡುತ್ತಾ ಹೇಳಿದ. ‘ನಿನ್ನ ಬಿಟ್ಟು ಹೋಗುವುದೆಂದರೆ ತುಂಬಾ ಬೇಜಾರಾಗುತ್ತಿದೆ.’ ಭಾರತಿ ಅವನ ಬಳಿ ಸರಿದು ‘ನನ್ನೇಕೆ ಬಿಟ್ಟು ಹೋಗಬೇಕು’ ಎಂದಳು.

“ಇನ್ನು ಹದಿನೈದು ದಿನಕ್ಕೆ ನಾನು ಇಂಗ್ಲೆಂಡಿಗೆ ಹೊರಡಬೇಕು. ಮುಂದಿನ ತಿಂಗಳು ಮೂರನೇ ತಾರೀಖು ಹಡಗು ಬೊಂಬಾಯಿನಿಂದ ಹೊರಡುತ್ತದೆ.”

“ಬರುವುದು ಎಷ್ಟು ದಿನವಾಗುತ್ತದೆ?”

“ಎರಡು ವರ್ಷವಾಗುತ್ತದೆ.”

ಭಾರತಿ ಬಹಳ ಹೊತ್ತು ಮಾತನಾಡಲಿಲ್ಲ. ಕೊನೆಗೆ ಹಟದಿಂದ ಹೇಳಿದಳು ‘ನಾನೂ ಬರುತ್ತೇನೆ. ನನ್ನನ್ನೂ ಕರೆದುಕೊಂಡು ಹೋಗಿ.’

ಅವಳ ಮಾತಿಗೆ, ಹೇಳಿದ ರೀತಿಗೆ ಆನಂದ ನಕ್ಕುಬಿಟ್ಟ.

“ಯಾಕೆ ನಗುತ್ತೀರಿ. ನಾನೂ ಬರುತ್ತೇನೆ.”

“ನೀನು ಅಲ್ಲಿಗೆ ಬರುವುದು ಸಾಧ್ಯವೇ ?”

“ಯಾಕಾಗಬಾರದು ?”

“ನೀನು ಅಲ್ಲಿಗೆ ಬಂದರೆ ನಿನ್ನ ಮುದ್ದು ಮುಖ ನನ್ನ ಹೆಚ್ಚಿನ ಶಿಕ್ಷಣದ ನಡುವೆ ಬಂದು ಮರುಳುಗೊಳಿಸುತ್ತದೆ.”

“ಹಾಗಾದರೆ ಎರಡು ವರ್ಷ ನಾನು ನಿಮ್ಮನ್ನು ಬಿಟ್ಟಿರಬೇಕೆ ?”

“ಹಾಗೆ ಮಾಡದೇ ವಿಧಿಯಿಲ್ಲ.”

ಭಾರತಿ ಮಗುವಿನಂತೆ ಹಟ ಮಾಡತೊಡಗಿದಳು.

“ನಾನೂ ಬರುತ್ತೇನೆ. ನನ್ನನ್ನೂ ಕರೆದುಕೊಂಡು ಹೋಗಿ. ಇಲ್ಲ ದಿದ್ದರೆ ನೀವೂ ಹೋಗಬೇಡಿ. ನಿಮಗೆ ನನ್ನ ಕಂಡರೆ ಪ್ರೀತಿಯಿಲ್ಲ. ಅದು

ದರಿಂದಲೇ ಬಿಟ್ಟು.....”

“ಭಾರತಿ, ನಾನು ಹೇಳುವುದನ್ನು ಕೇಳು”

“ನೀವು ಹೇಳುವುದೂ ಬೇಡ. ನಾನು ಕೇಳುವುದೂ ಇಲ್ಲ. ನಾನೂ ಬರುತ್ತೇನೆ. ಎರಡು ವರ್ಷ ನಿಮ್ಮನ್ನು ಬಿಟ್ಟು ನಾನಿರಲಾರೆ. ನನ್ನನ್ನೂ ಕರೆದುಕೊಂಡು ಹೋಗುವುದಾದರೆ ಹೋಗಿ. ಇಲ್ಲದಿದ್ದರೆ ನೀವೂ ಹೋಗಬೇಡಿ”

“ಭಾರತಿ.....”

“ನೀವು ನನಗೇನೂ ಹೇಳಬೇಡಿ. ನಿಮಗೆ ನನ್ನ ಕಂಡರೆ ಆಗುವುದಿಲ್ಲ....” ಆನಂದ ನಿರುಪಾಯನಾಗಿ ಅವಳ ಗಲ್ಲ ಹಿಡಿದೆತ್ತಿ “ಎಲ್ಲಿ, ನನ್ನ ಮುಖ ನೋಡಿ ಆ ಮಾತನಾಡು” ಎಂದ. ಭಾರತಿ ಅವನ ಕೈ ದೂರ ತಳ್ಳಿದಳು.

“ನಿನಗಷ್ಟು ಬೇಜಾರಾಗುವ ಹಾಗಿದ್ದರೆ ನಾನು ಹೋಗುವುದಿಲ್ಲ. ಹಾಗೆಂದು ನಾಳೆಯೇ ಬರೆದುಬಿಡುತ್ತೇನೆ.” ಆನಂದ ನಿಶ್ಚಯದ ಸ್ವರದಲ್ಲಿ ನುಡಿದ.

ಆನಂದ ಬುದ್ಧಿವಂತನೆಂದು ಕಾರ್ಖಾನೆಯವರು ತಾವಾಗಿ ಖರ್ಚು ಮಾಡಿ ಕಳುಹಿಸುವಾಗ ತಾನು ಬೇಡವೆನ್ನುವುದು ಸರಿಯೆ? ಈ ಅವಕಾಶವನ್ನು ಕಳೆದುಕೊಳ್ಳಬಾರದಲ್ಲವೇ? ಆ ರೀತಿ ಮಾಡಿದರೆ ತಾನಾಗಿ ಆನಂದನ ಪ್ರಗತಿಗೆ ಕಲ್ಲು ಹಾಕಿದಂತಾಗುವುದಿಲ್ಲವೇ? ತಾನು ಅವನಿಗಿರುವ ಭವ್ಯ ಭವಿಷ್ಯವನ್ನು ಹಾಳುಮಾಡಬೇಕೇ?

“ಊಹಾಂ. ಹಾಗೆ ಮಾತ್ರ ಬರೆಯಬೇಡಿ. ನೀವು ಹೋಗಿ.”

“ನೀನು?”

“ನಾನು ರಾಮಾ, ಕೃಷ್ಣಾ ಅಂತ ದೇವರ ಸ್ಮರಣೆ ಮಾಡಿ ಕಾಲ ಹಾಕುತ್ತೇನೆ.”

ಈ ಬಾರಿ ಆನಂದ ಅಧೀರನಾದ.

“ನಿನ್ನ ಬಿಟ್ಟು ಹೇಗೆ ಹೋಗಲಿ?” ಆನಂದ ಬಿಂಕಿಗೆ ಬಿದ್ದ ಹುಳುವಿನಂತೆ ಒದ್ದಾಡತೊಡಗಿದ.

“ನನ್ನನ್ನು ಬಿಟ್ಟಿರುವುದೆಂದರೆ ನಿಮಗೆ ಅಷ್ಟೊಂದು ಕಷ್ಟವೆ?”

“ನಿನ್ನಂತಹ ಹುಡುಗಿಯನ್ನು ಬಿಟ್ಟು ಸಮುದ್ರದಾಚೆ ಹೋಗುವುದೆಂದರೆ....” ಆನಂದ ಮುಖ ಮುಚ್ಚಿಕೊಂಡ.

ಭಾರತಿ ಅವನನ್ನು ಸಂತೈಸಿದಳು. “ನನ್ನ ರಾಜ ಮನಸ್ಸಿಗೆ ನೋವು

ಮಾಡಿಕೊಂಡರೆ ನನಗೂ ದುಃಖವಾಗುತ್ತದೆ. ಇನ್ನೂ ಹದಿನೈದು ದಿನ ನಮ್ಮ ಮನ ಬಂದಂತೆ ಕಳೆಯಬಹುದಲ್ಲ. ಈಗಿನಿಂದ ಅದರ ಯೋಚನೆ ಯಾಕೆ? ಈ ರಾತ್ರಿ ನಮ್ಮದಾಗಿರುವಾಗ ನಾಳಿನ ಮಾತೇಕೆ?” ಎಂದಳು. ಅವಳ ಒಲುಮೆಯ ಮಾತುಗಳು ಆನಂದನ ಮನಸ್ಸನ್ನು ಸಮಾಧಾನ ಗೊಳಿಸಿದವು.

ಆನಂದ ಸದ್ಯದಲ್ಲಿಯೇ ಇಂಗ್ಲೆಂಡಿಗೆ ಹೋಗುವನೆಂಬ ಸುದ್ದಿ ಅವನ ತಾಯಿ ತಂದೆಗೂ ಪ್ರಿಯವಾಗಿರಲಿಲ್ಲ. ಜೀವನದ ಸಂಧ್ಯೆಯಲ್ಲಿ ತಮ್ಮ ಏಕ ಮಾತ್ರ ಪುತ್ರನನ್ನು ಎರಡು ವರ್ಷಗಳ ಕಾಲ ಅಗಲಿರುವುದೆಂದರೆ ಅವರಿಗೆ ಕಷ್ಟದ ಮಾತಾಗಿತ್ತು.

ಮನಸ್ಸಿಗೆ ಸಂತೋಷವಾಗಲಿ, ದುಃಖವಾಗಲಿ ಅದನ್ನು ಆಡಿ ತೋರಿ ಸುವ ಸ್ವಭಾವ ರಂಗಣ್ಣನವರದಲ್ಲ. ದುಃಖವಾದರೆ ಒಂದು ನಿಟ್ಟುಸಿರು ; ಸಂತೋಷವಾದರೆ ಒಂದು ಮುಗುಳು ನಗೆ-ಇದಿಷ್ಟರಲ್ಲಿ ಅವರ ಸುಖ, ದುಃಖ ಪರರಿಗೆ ಗೊತ್ತಾಗುತ್ತಿತ್ತು. ಅಂತಹವರೂ ಆನಂದನ ಪ್ರಯಾಣ ಕೇಳಿ,

“ಇನ್ನೆರಡು ವರ್ಷ ನಾವು ನಿನ್ನನ್ನು ಬಿಟ್ಟು ಹೇಗಿರುವುದೋ ಆನಂದ” ಎಂದು ಕೇಳಿದರು. ಮಗನ ಪ್ರಯಾಣದ ಸುದ್ದಿ ಕೇಳಿ ವೇದಮ್ಮ ನವರಂತೂ ಭೂಮಿಗಳಿದು ಹೋದರು. ಆನಂದ ಹುಟ್ಟಿದಾಗಿನಿಂದ ತಾಯಿ ಯನ್ನು ಒಂದು ದಿನವೂ ಬಿಟ್ಟಿರಲಿಲ್ಲ. ಅವರ ಪಾತ್ಸಲ್ಯದ ನೆರಳಿನಲ್ಲಿ ಅವನು ಸದಾ ಸುಖಿಯಾಗಿದ್ದ. ಪರದೇಶದಲ್ಲಿ ಕಾಲಕಾಲಕ್ಕೆ ಎಣ್ಣೆ ನೀರು, ಊಟ, ತಿಂಡಿ ಇವುಗಳನ್ನು ನೋಡಿಕೊಳ್ಳುವವರು ಯಾರು? ಆದರೆ ಈಗ ಕಷ್ಟಪಟ್ಟರೆ ಮುಂದೆ ಫಲವಿದ್ದೇ ಇದೆ ಎಂಬ ವಿಷಯ ಅವರನ್ನು ಸಮಾಧಾನಪಡಿಸಿತು.

ಆನಂದನೇ ತಾಯಿ, ತಂದೆಯನ್ನು ಸಮಾಧಾನ ಮಾಡಿದ. ತಂದೆಗೆ “ನಿನ್ನ” ಹೆಚ್ಚಿಗೆ ಹೇಳುವುದೇನಿದೆ? ಎಲ್ಲ ನೀವೇ ತಿಳಿದುಕೊಳ್ಳಬಲ್ಲರಿ” ಎಂದ. ತಾಯಿಗೆ “ನಾನೇನು ಇನ್ನೂ ಮಗುವೇನಮ್ಮ? ಎಣ್ಣೆ ನೀರು, ಊಟ, ತಿಂಡಿ, ಜೋಗುಳ ಅಂತ ಸದಾ ಹೇಳುವುದಕ್ಕೆ. ನಿನ್ನ ಮಗುವಿ ಗಾಗಲೇ ಮಗುವಾಗುವ ವಯಸ್ಸಾಯಿತು” ಎನ್ನುತ್ತಾ ಭಾರತಿಯ ಕೌ ನೋಡಿ ನಕ್ಕ.

ಸಂತಸ ತುಂಬಿ ಹರಿಯುತ್ತಿದ್ದ ಮನೆಯಲ್ಲಿ ಮಂಕು ವಾತಾವ ಕವಿಯಿತು. ಮೂಲೆ ಮೂಲೆಯಲ್ಲಿಯೂ ಮಿನುಗುತ್ತಿದ್ದ ನಗುವಿನ ಜಿ ಈಗ ಮಸುಕಾಗಿತ್ತು.

ಎಲ್ಲರಿಗಿಂತಲೂ ಹೆಚ್ಚು ಮಂಕಾಗಿದ್ದವಳು ಭಾರತಿ. ಆನಂದ ಒಂದು ದಿನ ಅಭೀಷಿನಿಂದ ಮನೆಗೆ ಬರುವುದು ತಡವಾದರೆ ಮುಂಬಾಗಿಲಿಗೆ ಬಂದು ನಿಲ್ಲುತ್ತಿದ್ದಳು. ಅಂತಹವಳಿಗೆ ಎರಡು ವರ್ಷ ಗಂಡನನ್ನು ಅಗಲಿರುವುದೆಂದರೆ ಅಸಾಧ್ಯದ ಮಾತಾಗಿತ್ತು. ಅದರ ಕಲ್ಪನೆಯೇ ಅವಳ ಮುಖದ ಮೇಲಿನ ಸಂತಸವನ್ನು ಮಲಿನಗೊಳಿಸಿತ್ತು.

ಆನಂದ ಹೆಂಡತಿಯ ಬಾಡಿದ ಮೋರೆಯನ್ನು ಗಮನಿಸಿದ್ದ. ಅವಳ ಸರಸ ಸಲ್ಲಾಪದಲ್ಲಿ ಮೊದಲಿನಂತೆ ಉತ್ಸಾಹವಿರಲಿಲ್ಲ. ಆನಂದ ಅವಳ ಮುಖದ ಮೇಲೆ ನಗು ತರಿಸಲು ಸರ್ವಪ್ರಯತ್ನ ಮಾಡುತ್ತಿದ್ದ. ಒಂದೆಡೆ ಕುಳಿತು ಯೋಚನೆ ಮಾಡಲು ಅವಕಾಶ ಕೊಡದೆ ಅವಳನ್ನು ಕರೆದುಕೊಂಡು ಸುತ್ತಾಡಿ ಬರುತ್ತಿದ್ದ. ಅವರು ನೋಡದ ಸಿನಿಮಾಗಳಿರಲಿಲ್ಲ. ಭೇಟಿ ಕೊಡದ ಪಾರ್ಕುಗಳಿರಲಿಲ್ಲ. ಜಿಂಗಳೂರಿನಲ್ಲಿ ಎಲ್ಲೆಲ್ಲಿ ನೋಡಿದರೂ ಆನಂದ, ಭಾರತಿ ಕಾಣಿಸುತ್ತಿದ್ದರು. ಗಂಡನಿಗೆ ಬೇಸರ ಮಾಡಬಾರದೆಂದು ಭಾರತಿ ನಗುಮುಖ ಮಾಡಿಕೊಂಡು ಅವನೊಡನೆ ಓಡಾಡಿದರೂ, ಸದ್ಯದಲ್ಲಿಯೇ ಆತ ತನ್ನನ್ನು ಬಿಟ್ಟು ದೂರ ಹೊರಟುಹೋಗಲಿರುವನೆಂಬ ಸಂಗತಿ ಅವಳ ಮನಸ್ಸನ್ನು ಒಂದೇಸಮನಾಗಿ ಕೊರೆಯುತ್ತಿತ್ತು. ಒಂದೊಂದು ದಿನ ಕಳೆದಂತೆ ಭಾರತಿ ಉಳಿದ ದಿನಗಳನ್ನು ಎಣಿಸುತ್ತಿದ್ದಳು.

“ಒಂದು ದಿನ ಕಳೆಯಿತು. ಇನ್ನು ಹದಿನಾಲ್ಕು ದಿನವಿದೆ..... ಹದಿಮೂರು ದಿನ”

ತಾನೆಷ್ಟು ರಮಿಸಿದರೂ ಹೆಂಡತಿಯ ಮನಸ್ಸು ಭಾರವಾಗಿರುವುದನ್ನು ಆನಂದ ಗಮನಿಸಿದ್ದ. ಹಗುರ ಮಾಡಲು ಮಾರ್ಗ ಕಾಣದೇ ನಿರುಪಾಯ ನಾಗಿದ್ದ.

ಬೊಂಬಾಯಿಗೆ ಹೊರಡುವುದು ಎರಡು ದಿನ ಮಾತ್ರ ಉಳಿಯಿತು. ಭಾರತಿಯ ಮುಖ ಮೋಡ ಕವಿದ ಚಂದ್ರನಂತಾಯಿತು.

ಆ ರಾತ್ರಿ ಆನಂದ ಅವಳನ್ನು ಸಮಾಧಾನ ಪಡಿಸತೊಡಗಿದ.

“ಭಾರತಿ, ನೀನು ಹೀಗೆ ಮುಖ ಬಾಡಿಸಿಕೊಂಡು ಕುಳಿತರೆ ನಾನು ಹೇಗೆ ಹೋಗಲಿ! ಎರಡು ವರ್ಷ ನಿನ್ನಿಂದ ದೂರವಿರುವಾಗ ಈ ಅಳುಮುಖ ನೆನಪಿನಲ್ಲಿಟ್ಟುಕೊಂಡಿರಬೇಕೆ? ಹೀಗಾದರೆ ಹೇಗೆ?”

“ನೀವು ಹೋಗಲೇ ಬೇಡಿ” ಭಾರತಿ ಒಂದೇ ಮಾತಿನಲ್ಲಿ ಉತ್ತರ ಕೊಟ್ಟಳು.

“ನೋಡು, ನಾನು ಇಂಗ್ಲೆಂಡಿಗೆ ಹೋಗಿ ಬಂದರೆ ದೊಡ್ಡ ಕೆಲಸ,

ಸೊಗಸಾದ ಮನೆ

“ನನಗೆ ಕಾರು, ಮನೆ ಯಾವುದೂ ಬೇಡ.”

“ಹಾಗಾದರೆ ನಿನಗೇನು ಬೇಕು” ಆನಂದ ಉತ್ಸಾಹದಿಂದ ಕೇಳಿದ. ಭಾರತಿ ಆನಂದನ ಕೊರಳ ಸುತ್ತ ಕೈಹಾಕಿ ‘ನನಗೆ ನೀವು ಬೇಕು’ ಎಂದಳು.

ಅವಳ ಮಾತು ಕೇಳಿ ಆನಂದನಿಗೆ ಒಂದು ಗಳಿಗೆ ಮಾತು ಹೊರಡಲಿಲ್ಲ.

“ಭಾರತಿ

“ನನಗೇನೂ ಬೇಡ. ನೀವೊಬ್ಬರಿಂದಲೇ ಸಾಕು. ನಿಮಗೆ ಬರುವ ಸಂಬಳ ನನಗೇ ಸಾಕು. ನಾವೇನೂ ಚಿನ್ನ ತಿನ್ನಬೇಕಾಗಿಲ್ಲ.”

“ಈಗ ನನಗೆ ಬರುವ ಸಂಬಳ ನಮ್ಮಿಬ್ಬರಿಗೆ ಸಾಕು. ನಾಲ್ಕು ಮಕ್ಕಳಾದರೆ?”

“ನಮಗಿಂತ ಬಡವರಿಗೆ ಮಕ್ಕಳಾಗಿಲ್ಲವೇ? ಹೇಗೋ ಆಗುತ್ತದೆ. ನೀವು ಹೊರಟುಹೋದರೆ ನಾನಿಲ್ಲಿ ದಿನ ಹೇಗೆ ಕಳೆಯಲಿ?”

“ಕಾಲೇಜಿಗೆ ಸೇರಿಕೋ.”

“ಕಾಲೇಜಿಗೆ ಸೇರಿಕೊಂಡರೆ ಬಿ. ಎ. ಮುಗಿಸುವುದಕ್ಕಾಗುವುದಿಲ್ಲ. ಅದೂ ಅಲ್ಲದೆ ವಿದ್ಯೆಯಲ್ಲಿ ನನಗೆ ಆಸಕ್ತಿಯೂ ಇಲ್ಲ. ನೊದಲಿನಿಂದಲೂ ನನಗೆ ವಿದ್ಯೆ, ಪರೀಕ್ಷೆ ಎಂದರೆ ತಲೆನೋವು.”

“ಸಮಾಜಕ್ಕೆ ಸೇರಿಕೊಂಡು ಹಿಂದಿ, ಹೊಲಿಗೆ, ಸಂಗೀತ ಯಾವುದಾದರೂ ಕಲಿಯಬಹುದಲ್ಲಾ?”

“ನನಗೆ ಯಾವುದೂ ಬೇಡ. ನಾನು ಯಾವುದನ್ನೂ ಕಲಿಯುವುದಿಲ್ಲ. ಸಂಗೀತಕ್ಕೂ ನನಗೂ ಯಾವಾಗಲೂ ವೈರ.”

“ಚಿತ್ರಕಲೆ ಇವೆ. ಅದನ್ನು ಕಲಿಯಬಹುದು.”

‘ಚಿತ್ರಕಲೆ’ ಎಂದೊಡನೆ ಹೊಳವುಗಣ್ಣುಗಳೆರಡು ಅವಳನ್ನು ಬಗೆದು ತಿನ್ನುವಂತೆ ನೋಡಿದ ಹಾಗೆ ಭಾಸವಾಯಿತು.

‘ಉಹೂಂ. ಅದಂತೂ ಖಂಡಿತ ಬೇಡ’ ಎಂದಾಗ ಭಾರತಿಯ ದನಿಯಲ್ಲಿ ಹೆದರಿಕೆಯಿತ್ತು.

“ಹೇಗಾದರೂ ಎರಡು ವರ್ಷ ಕಳೆದು ಬಿಡು, ಮಗು. ಆಮೇಲೆ ನಾನು ನಿನ್ನನ್ನು ಬಿಟ್ಟು ಒಂದು ದಿನವೂ ದೂರ ಹೋಗುವುದಿಲ್ಲ. ನಿನಗೆ ಇಂಗ್ಲೆಂಡಿನಿಂದ ಬರುವಾಗ ಏನು ತರಲಿ?”

“ನನಗೇನೂ ಬೇಡ.”

“ಏನೂ ಬೇಡವೇ?”

“ನಿಮ್ಮ ಪ್ರೀತಿ ತಂದರೆ ಸಾಕು. ಅಲ್ಲಿ ನಿಮ್ಮ ಪ್ರೀತಿಯನ್ನು ಯಾರಿಗೂ ಕೊಡಬೇಡಿ.”

“ನನ್ನ ಹೃದಯವನ್ನು ಇಲ್ಲೇ ಬಿಟ್ಟು ಹೋಗುವಾಗ ಅಲ್ಲಿ ಪ್ರೀತಿಯನ್ನು ಇತರರಿಗೆ ಹೇಗೆ ಕೊಡಲಿ?”

“ನನ್ನಾಣೆಯಾಗಿ?”

“ನಿನ್ನಾಣೆಗೂ ನಾನು ಎಂದೆಂದಿಗೂ ನಿನ್ನವನು. ಈಗಲಾದರೂ ಸಮಾಧಾನವಾಯಿತೇ?”

ಭಾರತಿ ತಲೆ ಅಲುಗಿಸಿದಳು.

“ನೀನೂ ನನ್ನೊಡನೆ ಬೊಂಬಾಯಿನವರೆವಿಗೆ ಬರಬಾರದೇಕೆ? ಹೇಗಿದ್ದರೂ ಅಣ್ಣನನ್ನೊಡನೆ ಬೊಂಬಾಯಿಗೆ ಬರುತ್ತಾರೆ. ಅವರೊಡನೆ ಹಿಂದಿರುಗಿ ಹೋಗಬಹುದು.”

ಆನಂದನ ಸಲಹೆ ಭಾರತಿಗೆ ಸಂತೋಷವನ್ನುಂಟುಮಾಡಿತು.

“ಹಾಗಾದರೆ ನಾವು ಇನ್ನೂ ಎರಡು ದಿನ ಜೊತೆಯಲ್ಲಿದ್ದ ಹಾಗಾಗುತ್ತದಲ್ಲವೇ?”

“ಹೌದು. ನಾನೇ ಅಣ್ಣನನ್ನು ಕೇಳುತ್ತೇನೆ” ಎನ್ನುತ್ತಾ ಆನಂದ ಎದ್ದು ಹೊರಗೆ ಹೋದ. ರಂಗಣ್ಣನವರ ಮುಂದೆ ನಿಂತು,

“ಅಣ್ಣ, ಭಾರತೀನೂ ನನ್ನೊಡನೆ ಬೊಂಬಾಯಿನವರೆವಿಗೆ ಬರುತ್ತಾಳೆ” ಎಂದ.

“ಅಗತ್ಯವಾಗಿ ಆಗಲಿ. ನಾವಿಬ್ಬರೇ ಆದರೆ ಹೋಟೆಲಿನಲ್ಲಿಳಿದು ಕೊಳ್ಳಬಹುದು. ಭಾರತಿ ಬಂದರೆ ಹಾಗಾಗಲು ಸಾಧ್ಯವಿಲ್ಲ”

“ನಾನಾದರೂ ಹೋಟೆಲಿನಲ್ಲಿ ಏಕೆ ಇಳಿದುಕೊಳ್ಳಬೇಕು? ರಾಮು, ಪದ್ಮಕಾಗದ ಬರೆದವಾರೆ ಬೊಂಬಾಯಿನಲ್ಲಿ ಅವರ ಮನೆಯತ್ತೇ ಇಳಿದು ಕೊಳ್ಳಬೇಕು ಅಂತ. ಆದುದರಿಂದ ಕಷ್ಟವೇನಿಲ್ಲ!”

“ಹಾಗಾದರೆ ನನ್ನಡ್ಡಿಯೇನಿಲ್ಲ” ಎಂದರು ರಂಗಣ್ಣ.

ಗಂಡನೊಡನೆ ತಾನು ಬೊಂಬಾಯಿಗೆ ಹೋಗಬಹುದೆಂದು ಕೇಳಿ ಭಾರತಿ ಹಿಗ್ಗಿದಳು.

ಜೊಂಬಾಯಿಗೆ ಹೊರಡುವ ದಿನ ಬಂತು. ಆನಂದನ ಗೆಳೆಯರು ರೈಲ್ವೆ ನಿಲ್ದಾಣಕ್ಕೆ ಬಂದು ಹಾರಗಳನ್ನು ಹಾಕಿ, ಕೈ ಕುಲುಕಿ ಅವನಿಗೆ ಶುಭ ಕೋರಿದರು. ಆನಂದ ಎಲ್ಲರಿಗೂ 'ಬೈ ಬೈ' ಹೇಳಿ ಹೆಂಡತಿ, ತಂದೆಯೊಡನೆ ಗಾಡಿ ಹತ್ತಿದ.

ಟ್ರೈನು ವಿಕೋಪಿಯಾ ಟರ್ಮಿನಸ್ ಸೇರಿದಾಗ ಭಾರತಿ ಚಕಿತಳಾಗಿ ಜನಸಮುದ್ರವನ್ನು ತೆರದ ಕಣ್ಣಿನಿಂದ ನೋಡಿದಳು. ಅವಳು ಬೆಂಗಳೂರಿ ಗಿಂತಲೂ ದೊಡ್ಡ ನಗರವನ್ನು ನೋಡಿರಲಿಲ್ಲ. ಆ ಜನಸಮುದ್ರ ಅವಳನ್ನು ಬೆರಗುಗೊಳಿಸಿತು. ಟ್ರಾಮನ್ನು ಅವಳು ಚಿತ್ರದಲ್ಲಿ ಸಹ ನೋಡಿರಲಿಲ್ಲ.

ಗಂಡನಿಗೆ ಟ್ರಾಮು ತೋರಿಸಿ 'ಅದು ತುಂಬಾ ಚೆನ್ನಾಗಿದೆ. ಅದರಲ್ಲಿ ಕುಳಿತುಕೊಳ್ಳೋಣ' ಎಂದಳು.

ಹೆಂಡತಿಯ ಮುಗ್ಧ ಮಾತಿಗೆ ಆನಂದ ನಕ್ಕುಬಿಟ್ಟ. ಜನಸಂದಣಿ ಯಲ್ಲಿ ಆನಂದ ಹೆಂಡತಿಯ ತೋಳು ಹಿಡಿದು 'ನಡಿ' ಎಂದ. ಅಷ್ಟು ಜನರ ನಡುವೆ ಗಂಡ ತನ್ನ ತೋಳು ಹಿಡಿದುದನ್ನು ನೋಡಿ ಯಾರೇನು ತಿಳಿದು ಕೊಳ್ಳುವರೋ, ಯಾರು ತಮ್ಮನ್ನು ನೋಡಿ ನಗುವರೋ ಎಂದಂಜಿ ಭಾರತಿ ಸುತ್ತಲೂ ನೋಡಿದಳು. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿ, ಇವರನ್ನು ಕಣ್ಣಿತ್ತಿ ಸಹ ನೋಡದಿದ್ದು ದು ಭಾರತಿಗೆ ಅತ್ಯಾಶ್ಚರ್ಯವನ್ನುಂಟು ಮಾಡಿತು. ಬೆಂಗಳೂರಿನಲ್ಲಾಗಲಿ, ಮೈಸೂರಿನಲ್ಲಾಗಲಿ ಗಂಡ ಈಗಿನ ಹಾಗೆ ನಿಲ್ದಾಣದಲ್ಲಿ ತೋಳು ಹಿಡಿದಿದ್ದರೆ ಜನ ಹೇಗೆ ನೋಡುತ್ತಿದ್ದರು! ತೋಳು ಹಿಡಿಯುವುದೂ ಬೇಡ; ಕೊನೆಗೆ ಹುಡುಗ, ಹುಡುಗಿ ಮಾತ ನಾಡುತ್ತಾ ನಿಂತಿದ್ದರೆ ಅದೆಷ್ಟು ವಕ್ರ ನೋಟಗಳು ಅವರನ್ನು ಚುಚ್ಚಿ ನೋಡುತ್ತಿದ್ದವು!

ಭಾರತಿ, ಆನಂದ ಎರಡು ಹೆಜ್ಜೆ ಮುಂದೆ ಇಟ್ಟಂತೆ ಹಿಂದಿನಿಂದ 'ಹಲೋ...ಆನಂದ' ಎಂದು ಕೂಗುತ್ತಾ ರಾಮು ಧಾವಿಸಿ ಬಂದ.

'ರಾಮು! ಈಕೆ ನನ್ನ ಹೆಂಡತಿ ಭಾರತಿ'

'ನಮಸ್ಕಾರ'

ರಾಮು ನಗುತ್ತಾ ಮಾತನಾಡುತ್ತಾ ಮೂವರೊಡನೆ ಹೆಜ್ಜೆ ಹಾಕಿದ. ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ರಾಮು ಕೇಳಿದ 'ಟ್ರಾಕ್ಸ್'

ಯಲ್ಲಿ ಹೊರಟುಹೋಗೋಣ.’

‘ಬ್ರಾಮಿನಲ್ಲಿ ಹೋದರಾಗದೇ?’ ಹೆಂಡತಿಯ ಆಸೆ ಪೂರಯಿಸುವ ಸಲುವಾಗಿ ಆನಂದ ಕೇಳಿದ.

‘ಬ್ಯಾಕ್ಸಿಯಾದರೆ ಅನುಕೂಲ.’

ಸಾಮಾನುಗಳನ್ನು ಬ್ಯಾಕ್ಸಿಗೆ ತುಂಬಿ ರಾಮು ‘ಮಾತುಂಗ’ ಎಂದ. ಭಾರತಿ ಕಾರಿನ ಬಾಗಿಲ ಹತ್ತಿರ ಕುಳಿತು ಓಡುತ್ತಿದ್ದ ಬ್ರಾಮುಗಳನ್ನು ನೋಡುತ್ತಿದ್ದಳು. ಮುಕ್ಕಾಲು ಗಂಟೆಯ ನಂತರ ದೊಡ್ಡ ಬಂಗಲೆ ಯೊಂದರ ಮುಂದೆ ಕಾರು ನಿಂತಿತು.

ಎರಡನೇ ಮಹಡಿಯ ಮೇಲೆ ಎರಡು ರೂಮುಗಳಿದ್ದ ಇಕ್ಕಟ್ಟಾದ ಸ್ಥಳವೊಂದರಲ್ಲಿ ರಾಮುವಿನ ಸಂಸಾರ ಸಾಗಿತ್ತು. ಇಷ್ಟು ಪುಟ್ಟ ಜಾಗದಲ್ಲಿ ಇವರು ಹೇಗೆ ಸಂಸಾರ ಮಾಡುವರೋ ಎಂದು ಭಾರತಿ ಆಶ್ಚರ್ಯಪಟ್ಟಳು. ಬಾಗಿಲಿನಲ್ಲಿ ರಾಮುವಿನ ಹೆಂಡತಿ ಪದ್ಮ ನಗುನೋಗದಿಂದ ಭಾರತಿಯನ್ನು ಸ್ವಾಗತಿಸಿದಳು.

ಪದ್ಮ ಸ್ವಲ್ಪ ಕುಳ್ಳು ವ್ಯಕ್ತಿ. ಕಸ್ವಗಿದ್ದರೂ ಲಕ್ಷಣವಾದ ಹುಡುಗಿ. ಅಲೆ ಅಲೆಯಾದ ಒರಟು ಕೂದಲು, ದಪ್ಪ ನೋಟು ಜಡೆ, ಸ್ನೇಹ ತುಂಬಿದ ಕಣ್ಣುಗಳು. ಅವಳ ಸ್ನೇಹಕ್ಕೆ ಭಾರತಿ ಮನಸೋತಳು. ಒಂದು ಗಳಿಗೆ ಯಲ್ಲಿ ಪದ್ಮ, ಭಾರತಿ ಗೆಳತಿಯರಾದರು.

‘ಇಷ್ಟು ಚಿಕ್ಕ ಜಾಗದಲ್ಲಿ ಹೇಗಿದೀರಿ?’ ಭಾರತಿ ಕೇಳಿದಳು.

‘ಇಷ್ಟು ಸಿಕ್ಕಿರುವುದು ನಮ್ಮ ಪುಣ್ಯ’ ಎಂದುತ್ತರ ಕೊಟ್ಟಳು ಪದ್ಮ.

‘ಇಲ್ಲಿರಲು ನೋದಲು ಮುಜುಗರವಾಗಲಿಲ್ಲವೇ?’

‘ಹುಂ. ಕಾಡಿನಲ್ಲಿ ಸ್ವೇಚ್ಛೆಯಾಗಿದ್ದ ಪ್ರಾಣಿಗಳನ್ನು ತಂದು ಪಂಜರದಲ್ಲಿಟ್ಟ ಹಾಗಾಯಿತು. ಈಗ ಇದೇ ಸರಿಹೋಗಿದೆ.’

ಮನೆ ಪುಟ್ಟದಾಗಿದ್ದರೂ ಪದ್ಮಳ ಜಾಣ್ಮೆ, ಶುಭ್ರತೆ, ಅಚ್ಚುಕಟ್ಟು ಭಾರತಿಯನ್ನು ಅಚ್ಚರಿಗೊಳಿಸಿದವು. ಕನ್ನಡಿಯಂತಹ ನೆಲದಮೇಲೆ ಜಮಖಾನ ಹಾಸಿತ್ತು. ಕಿಟಕಿ, ಬಾಗಿಲುಗಳಿಗೆ ಸ್ವಚ್ಛವಾದ ಬಿಳಿಯ ತೆರೆ ಗಳು. ಅಡಿಗೆ ಮನೆಯಲ್ಲಿ ಸ್ವಲ್ಪವೂ ಮಸಿಯಿರಲಿಲ್ಲ.

ಅಡಿಗೆಮನೆ ಸಹ ಎಷ್ಟು ಚೊಕ್ಕಟವಾಗಿದೆ’ ಎಂದು ಭಾರತಿ ಉದ್ಗಾರ ತೆಗೆದಾಗ ಪದ್ಮ ‘ಇಲ್ಲಿ ಇದ್ದಲ್ಲಿನ ಆನಶ್ಯಕತೆಯಿಲ್ಲ. ಎಲ್ಲ ವಿದ್ಯುತ್ ಚಕ್ರಿಯ ಸಹಾಯದಿಂದ ಮಾಡುತ್ತೇನೆ’ ಎಂದಳು.

ಆನಂದನ ಸಲುವಾಗಿ ರಾಮು ಎರಡು ದಿನ ಅಫೀಸಿಗೆ ರಜ ತೆಗೆದು

ಕೊಂಡಿದ್ದ. ಮಧ್ಯಾಹ್ನದ ತಿಂಡಿ ಕಾಫಿ ಮುಗಿದೊಡನೆ ಆನಂದ ಹೇಳಿದ

“ಡ್ರೆಸ್ ಮಾಡಿಕೋ. ಜುಹೂ ಬೀಚಿಗೆ ಹೋಗೋಣ”

ಭಾರತಿ ಎಳೆಯ ಮಗುವಿನಂತೆ ‘ಹೌದು. ನಾನು ಸಮುದ್ರ ನೋಡಿಲ್ಲ’ ಎಂದಳು. ಅವಳ ಮಾತು ಕೇಳಿ ಪದ್ಮಳಿಗೆ ಆಶ್ಚರ್ಯವಾಯಿತು.

“ಎನ್ರಿ, ನೀವು ಸಮುದ್ರಾನೇ ನೋಡಿಲ್ಲವೇ?”

“ಸಮುದ್ರ ನೋಡೋಕೆ ಅವಕಾಶವೇ ಸಿಕ್ಕಿಲ್ಲ. ಬೆಂಗಳೂರು, ಮೈಸೂರು ಬಿಟ್ಟರೆ ನಾನು ಹೊರಗಿನ ಪ್ರದೇಶಗಳನ್ನು ನೋಡಿಯೇ ಇಲ್ಲ. ನೀವೂ ಬೀಚಿಗೆ ಬನ್ನಿ.” ಭಾರತಿ ಪದ್ಮಳನ್ನು ಕರೆದಳು. ಪದ್ಮ ರಾಮು ವಿನ ಕಡೆ ನೋಡಿದಳು. ರಾಮು ಅದೇನು ಸನ್ನಿ ಮಾಡಿದನೋ ಪದ್ಮ ‘ನನಗೆ ಬರೋಕಾಗೋದಿಲ್ಲ ಕಣ್ರೀ. ರಾತ್ರಿಗೆ ಅಡಿಗೆ ಮಾಡಬೇಕು. ಸಮುದ್ರ ನನಗೇನೂ ಹೊಸದಲ್ಲ. ನೀವಿಬ್ಬರೂ ಹೋಗಿ ಬನ್ನಿ’ ಎಂದಳು.

ನಾಲ್ಕು ಗಂಟೆಯ ಹೊತ್ತಿಗೆ ಭಾರತಿ ಹಳದಿ ಸಿಲ್ಹಿನ ಮೇಲೆ ಕಪ್ಪು ಚಿಕ್ಕೆಗಳಿದ್ದ ಚಿರತೆ ಚರ್ಮದ ಸೀರೆಯುಟ್ಟು, ನವಿಲು ಬಣ್ಣದ ಬ್ಲೌಸ್ ತೊಟ್ಟು ಹೊರಡಲು ಸಿದ್ಧಳಾದಳು. ರಂಗಣ್ಣನವರು ಬೀಚಿಗೆ ಬರುವುದಿಲ್ಲವೆಂದು ನೊಂದಲೇ ಹೇಳಿಬಿಟ್ಟಿದ್ದರು.

ಬೀಚು ಸೇರುವ ಹೊತ್ತಿಗೆ ನಾಲ್ಕು ಮುಕ್ಕಾಲು ಗಂಟೆಯಾಗಿತ್ತು. ಸಮುದ್ರತೀರದಲ್ಲಿ ಜನರ ಗುಂಪು ಅಧಿಕವಾಗಿತ್ತು. ಭಾರತಿ ಅಲ್ಲಿಗೆ ಬಂದಿದ್ದ ದಂಪತಿಗಳ ಜೋಡಿ, ಹೆಂಗಸರ ವೇಷ ಭೂಷಣಗಳನ್ನು ನೋಡುವುದರಲ್ಲಿ ಸಮುದ್ರವನ್ನೂ ಮರೆತುಬಿಟ್ಟಿದ್ದಳು. ವಾರ್ಸಿ, ಸಿಂಧಿ, ಗುಜರಾತಿ ಹೆಂಗಸರ ಉಡಿಗೆ ನೋಡಿ ಅಚ್ಚರಿಯಿಂದ,

“ಅಲ್ಲಿ ನೋಡಿ, ಆ ಗುಜರಾತಿ ಹೆಂಗಸಿನ ರವಿಕೆಯ ಕತ್ತು ಎಷ್ಟು ಕೆಳಗಿದೆ! ಅವಳಿಗೆ ಸಂಕೋಚ ಆಗೋಲ್ಲವೇನಿ?” ಎಂದಳು.

ಆನಂದ ನಗುತ್ತಾ ‘ನೀನು ಸಮುದ್ರ ನೋಡೋಕೆ ಬಂದೆಯೋ, ಅಥವಾ ಆಕೇನ ನೋಡೋಕೆ ಬಂದೆಯೋ’ ಎಂದು ಕೇಳಿದ.

ಭಾರತಿ ಸಮುದ್ರದ ಕಡೆ ತಿರುಗಿದಳು.

ನೀಲಿಯ ಬಣ್ಣದ ತೆರೆಗಳು ನೊರೆಯನ್ನು ಉಗಿಯುತ್ತಾ ಒಂದರ ಮೇಲೊಂದು ಅಪ್ಪಳಿಸಿ ಬಂದು ದಡಕ್ಕೆ ಬಡಿದು, ಹತ್ತಿರ ನಿಂತಿದ್ದವರ ಮುಖಕ್ಕೆ ನೀರಿನ ಹನಿಗಳನ್ನು ಸಿಂಪಡಿಸಿ, ಶಾಂತವಾಗಿ ಹಿಂದಕ್ಕೆ ಸರಿದು ಬೇರೊಂದು ಅಲೆಗೆ ಸ್ಥಳ ಮಾಡಿಕೊಡುತ್ತಿದ್ದವು. ಆ ನೊರೆಯ ಮೊರೆ ದಾಟಿ, ಅಲೆಗಳ ಸ್ಪರ್ಶ, ನೀಲಿಯ ಕಡಲು ಇವುಗಳನ್ನು ನೋಡಿ ಭಾರತಿ

ದಿಗ್ಭ್ರಾಂತಳಾದಳು. ಅನೇಕರು ಅಲೆಗಳಿಗೆ ಕಾಲೊಡ್ಡಿ ನಿಂತಿರುವುದನ್ನು ನೋಡಿ ಭಾರತಿ ಆನಂದನಿಗೆ

“ನಾನೂ ಹಾಗೆ ಸಿಂತುಕೊಳ್ಳಬೇಕು” ಎಂದಳು.

“ನಿಂತುಕೋ.”

“ಹೆದರಿಕೆಯಾಗುತ್ತದೆ”

ಆನಂದ ಭಾರತಿಗೆ ಧೈರ್ಯ ಹೇಳಿದ. ಭಾರತಿ ಅಳುಕುತ್ತಾ ಸಮಾಪಕ್ಕೆ ಹೋಗಿ ನಿಂತಳು. ಅಲೆಯೊಂದು ಮೊರೆಮೊರೆದು ಬಂದು ಕಾಲಿನ ಮೇಲು ರುಳಿ ಸೀರೆಯ ನಿರಿಯನ್ನು ತೋಯಿಸಿ, ನೊರೆಯನ್ನು ಉಗುಳಿ ಕಾಲಿನ ಕೆಳಗಿದ್ದ ಮರಳನ್ನು ಕೊರೆದು ಹಿಂವೆ ಹೋಯಿತು. ಮೊದಲನೆಯ ಸಲ ಭಯವಾದರೂ ಅನಂತರ ಭಾರತಿಗೆ ಧೈರ್ಯ ಬಂದಿತು.

ಇನ್ನೊಂದು ಕಡಿ ಕಡಲೆಕಾಯಿ, ಭೇಲ್, ಮಿಠಾಯಿ ಮಾರುವ ಹುಡುಗರು ಬಂದು ಕೊಳ್ಳಿರೆಂದು ಎಲ್ಲರನ್ನೂ ಬಲವಂತ ಪಡಿಸುತ್ತಿದ್ದರು.

ಸಂಜೆಯ ಹೊಂಬೆಳಕು ಮಸುಕಾಗುತ್ತಾ ಬಂದಂತೆ ಆನಂದ, ಭಾರತಿ ಮನೆಯ ಕಡಿ ಹೊರಟರು.

ಮರುದಿನ ಮಧ್ಯಾಹ್ನ ‘ಮೆಟ್ರೋ’ ಥಿಯೇಟರಿಗೆ ಭೇಟಿಯಿತ್ತು ಮೂರು ಗಂಟೆಗಳ ಕಾಲ ಚಿತ್ರ ನೋಡುತ್ತಾ ಕುಳಿತಿದ್ದರು.

ಆ ದಿನ ರಾತ್ರಿ ಭಾರತಿಗೆ ನಿದ್ರೆ ಬರಲಿಲ್ಲ. ಮಾರನೆಯ ದಿನ ಸಂಜೆಯೇ ಆನಂದ ಹಡಗು ಹತ್ತಬೇಕಾಗಿತ್ತು. ರಾತ್ರಿ ಇಬ್ಬರೇ ಇದ್ದಾಗ ಭಾರತಿಯ ಕಣ್ಣುಗಳು ಹನಿಗೂಡಿದವು.

“ನಾಡಿದ್ದು ಇಷ್ಟು ಹೊತ್ತಿಗೆ ನೀವೆಲ್ಲೋ, ನಾನೆಲ್ಲೋ!”

“ನೀನು ನನ್ನ ಹೃದಯದಲ್ಲಿ, ನಾನು ನಿನ್ನ ಎದೆಯಲ್ಲಿರುತ್ತೇನೆ.”

“ಅಬ್ಬ! ಎರಡು ವರ್ಷಗಳು! ೭೨೦ ದಿನಗಳು! ನೀವು ಬರುವಷ್ಟರಲ್ಲಿ ನಾನು ಸತ್ತೇ ಹೋಗಿರುತ್ತೇನೋ ಏನೋ!”

ಆನಂದ ಅವಳ ಬಾಯನ್ನು ಮುಚ್ಚಿ ‘ಕೆಟ್ಟ ಮಾತನಾಡಬೇಡ’ ಎಂದನು.

“ನಿಮ್ಮ ಪ್ರೀತಿ ನನಗೆ ಮಿಸಲು, ನೆನಪಿರಲಿ” ಭಾರತಿ ಗಂಡನಿಗೆ ಎಚ್ಚರಿಕೆ ಕೊಟ್ಟಳು.

“ನಿನಗೆ ಅಷ್ಟೊಂದು ಅಪನಂಬಿಕೆಯೇ?”

“ಪಶ್ಚಿಮ ದೇಶಗಳಲ್ಲಿ ಹೆಂಗಸರು ತಾವಾಗಿ ಮುಂದುವರಿಯುತ್ತಾರೆ ಎಂದು ಕೇಳಿದೀನಿ. ಆದುದರಿಂದ ಒತ್ತಿ ಹೇಳಿದೆ”

“ದೀಪ ಆರಿಸಲೇ?”

“ಬೇಡ”

“ಯಾಕೆ”

“ನಿಮ್ಮನ್ನು ನೋಡುವುದು ಇನ್ನೂ ಎರಡು ವರ್ಷದ ಮೇಲೆ. ಇವತ್ತು ರಾತ್ರಿಯೆಲ್ಲಾ ನಿಮ್ಮನ್ನು ಕಣ್ಣು ತುಂಬಾ ನೋಡಿ ಎವೆಯಲ್ಲಿಟ್ಟು ಕೊಳ್ಳುತ್ತೇನೆ”

ಹೆಂಡತಿಯ ನೇದನೆಯ ನುಡಿ ಆನಂದನ ಮನಸ್ಸನ್ನು ನಾಟಿತು.

ರಾತ್ರಿಯೆಲ್ಲಾ ಅವರ ರೂಮಿನಲ್ಲಿ ದೀಪ ಉರಿದು, ಅವರ ದುಃಖಕ್ಕೆ ಮೂಕ ಸಾಕ್ಷಿಯಾಗಿತ್ತು.

ಬೆಳಗಾಯಿತು. ಬೆಳಕಿನೊಡನೆ ಭಾರತಿಯ ಮುಖವೂ ರಕ್ತ ರಹಿತವಾಯಿತು. ಬೆಳಗ್ಗೆ ಪದ್ಮ ಅವಳ ಮುಖವನ್ನು ನೋಡಿ,

“ಏನಿ, ಗಂಡನ್ನ ಬಿಟ್ಟಿರುವುದು ಅಷ್ಟೊಂದು ಕಷ್ಟವೇ” ಎಂದಳು. ಭಾರತಿ ಅವಳ ಮಾತು ಕೇಳಿ ಅದು ತನ್ನ ಕರ್ತವ್ಯವೆಂಬಂತೆ ನಕ್ಕಳು.

ಎಲ್ಲರೂ ಮಧ್ಯಾಹ್ನ ಮೂರು ಗಂಟೆಗೇ ಬಲಾರ್ಡ್‌ಪಿಯರ್‌ಗೆ ಹೊರಟರು. ಆನಂದ ಹೊರಡುವುದಕ್ಕೆ ಮುಂಚೆ ಭಾರತಿಗೆ,

“ಅಮ್ಮ, ಅಣ್ಣನಿಗೆ ವಯಸ್ಸಾಯಿತು. ಅವರನ್ನು ಸರಿಯಾಗಿ ನೋಡಿಕೊ. ಈಗ ನೀನೇ ಅವರಿಗೆ ಮಗ, ಸೊಸೆಯಾಗಬೇಕು. ಎಲ್ಲಿ ಒಂದು ಬಾರಿ ನಕ್ಕುಬಿಡು. ಇದು ಸರಿಯಾಗಿಲ್ಲ. ಕೆನ್ನೆಯಲ್ಲಿನ ಕುಳಿ ಇನ್ನೂ ಅಳವಾಗಿ ಮೂಡಬೇಕು. ಹಾಗೆ.....”

ಅವಳು ನಗುತ್ತಿದ್ದಂತೆಯೇ ಆನಂದ ಹೆಂಡತಿಗೆ ಮುತ್ತಿಟ್ಟು ‘ಎರಡು ವರ್ಷದವರಿಗೆ ಇದನ್ನೇ ನೆನಸಿಕೋ’ ಎನ್ನುತ್ತಾ ಅವಳ ಕೈ ಬಿಟ್ಟು.

ರಾಮು, ಪದ್ಮ, ಭಾರತಿ, ರಂಗಣ್ಣ ನವರು ಆನಂದನನ್ನು ಬೀಳ್ಕೊಡಲು ಪೋರ್ಟಿಗೆ ಹೋದರು. ಭಾರತಿಯಂತೆಯೇ ಅನೇಕರು ತಮ್ಮ ಗಂಡಂದಿರನ್ನೂ, ಸ್ನೇಹಿತರನ್ನೂ, ಮಕ್ಕಳನ್ನೂ ಬೀಳ್ಕೊಡಲು ಬಂದಿದ್ದರು. ಆನಂದ ಆರು ಗಂಟೆಯವರೆವಿಗೆ ಮಾತನಾಡುತ್ತಾ ನಿಂತಿದ್ದ. ಹೊರಗಿನವರಿಗೆ ಹೊರಟುಹೋಗುವುದಕ್ಕೂ, ಪ್ರಯಾಣಿಕರಿಗೆ ಹತ್ತುವುದಕ್ಕೂ ಹಡಗಿನ ಸಿಳ್ಳೆಯಾಯಿತು.

ಆನಂದ ತಂದೆಗೆ ಕಾಲು ಮುಟ್ಟಿ ನಮಸ್ಕಾರ ಮಾಡಿ “ಅಣ್ಣ, ನಾನು ಹೋಗುವುದನ್ನು ಭಾರತಿ ತುಂಬಾ ಮನಸ್ಸಿಗೆ ಹೆಚ್ಚಿಕೊಂಡಿದ್ದಾಳೆ. ಅವಳನ್ನು ನೀವು ಸಮಾಧಾನ ಮಾಡಿ”: ಎಂದು ರಾಮುವಿನ ಕೈಕುಲುಕಿ, ಪದ್ಮಳಿಗೆ

ಕೈ ಜೋಡಿಸಿದ. ಹೆಂಡತಿಯ ಮುಖ ನೋಡಿ ನಕ್ಕು, ಅವಳ ಕೈ ಹಿಡಿದು ಮೂಳೆಗಳು ಮುರಿಯುವಂತೆ ಅದುಮಿ,

“ಈ ನೋವು ಎರಡು ವರ್ಷದವರೆಗೆ ನೆನಪಿನಲ್ಲಿರುತ್ತದೆ ಅಲ್ಲವೆ?” ಎಂದ. ಅವನ ಮಾತು ಕೇಳಿ ರಾಮು, ಪದ್ಮ ನಕ್ಕರು. ಆನಂದ ಮುದ್ದಿಗಾಗಿ ಅದುಮಿದ ಕೈ ಕೆಂಪಾಗುತ್ತ.

“ನಾನಿನ್ನು ಹೋಗಿ ಬರಲಾ” ಎನ್ನುತ್ತಾ ಆನಂದ ಭಾರತಿಯ ಕಡೆ ನೋಡಿ, ಅವಳ ಕಣು ಗಳಲ್ಲಿ ನೀರು ಉಕ್ಕುವ ವೊದಲೇ ತಟ್ಟನೆ ಬಿನ್ನು ತಿರುಗಿಸಿ ಹೊರಟುಹೋದ.

ಆನಂದ ಕಣ್ಣುರೆಯಾಗುವವರೆವಿಗೆ ಎಲ್ಲರೂ ಚಿತ್ರದಲ್ಲಿನ ಬೊಂಬೆಯಂತೆ ಅಲ್ಲಿಯೇ ನಿಂತಿದರು. ಮೊದಲು ರಂಗಣ ನರು ಎಚ್ಚಿತ್ತು ಭಾರತಿಯ ಬಿನ್ನು ತಟ್ಟಿ. ‘ಹೊರಡೋಣವೇ ಮಗು’ ಎಂದರು. ಭಾರತಿ ಪದ್ಮಳ ಮುಖ ನೋಡಿದಳು. ಪದ್ಮ ಸಹಾನುಭೂತಿಯಿಂದ ಭಾರತಿಯ ಕೈ ಹಿಡಿದು ‘ನಡೆಯಿರಿ’ ಎಂದಳು.

ಮನೆಗೆ ಬಂದೊಡನೇ ರಂಗಣ ನವರು ರಾಮುವಿಗೆ ‘ನಾವು ನಾಳೆಯೇ ಬೆಂಗಳೂರಿಗೆ ಹೊರಟುಬಿಡುತ್ತೇವೆ’ ಎಂದರು. ರಾಮುವಿಗೆ ಅವರು ಆಗಲೇ ಹೊರಡುವುದು ಇಷ್ಟವಿರಲಿಲ್ಲ. ಅವನು

“ಇನ್ನಿರಡು ದಿನವಿದ್ದು ಹೋಗಬಹುದಲ್ಲ” ಎಂದ. ಗಂಡನ ಮಾತಿಗೆ ಪದ್ಮಳೂ ದನಿಗೊಡಿಸಿದಳು.

“ಹೌದು ತಾತ, ಭಾರತಿಯ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಎರಡು ದಿನ ನಮ್ಮ ಜೊತೆಯಲ್ಲಿದ್ದು ಬೊಂಬಾಯಿ ನೋಡಲಿ. ಆಮೇಲೆ ಹೋಗುವಿರಂತೆ” ಎಂದುದನ್ನು ಕೇಳಿ ರಂಗಣ ನವರು

“ನೀನೇನು ಹೇಳುತ್ತೀಯನ್ನು” ಎಂದು ಸೊಸೆಯನ್ನು ಕೇಳಿದರು.

“ನೀವೆಲ್ಲರೂ ಹೇಗೆ ಹೇಳಿದರೆ ಹಾಗೆ” ಎಂದಳು ಭಾರತಿ.

ರಾತ್ರಿ ಭಾರತಿಗೆ ನಿದ್ರೆ ಬರಲಿಲ್ಲ. ಕಣ್ಣು ಮುಚ್ಚಿದರೆ ಆನಂದ ಎದುರಿಗೆ ಬಂದು ನಿಲ್ಲುತ್ತಿದೆ. ಅವನ ಸಾನ್ನಿಧ್ಯಕ್ಕಾಗಿ, ಅವನ ನಲ್ಲುಡಿಗಳಿಗಾಗಿ ಅವಳ ಹೃದಯ ಹೆಬ್ಬಲಿಸಿ ನೋರಗತು. ನಗು, ಉಲ್ಲಾಸ ಗಂಡನೊಂದಿಗೇ ಭಾರತಿಯಿಂದ ಮರೆಯಾಗಿತ್ತು.

ಪದ್ಮ ಗೆಳತಿಯ ಮನಸ್ಸನ್ನು ಎರಡೇ ದಿನದಲ್ಲಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು. ಭಾರತಿಯ ಮನಸ್ಸು ಮಗುವಿನ ಮನಸ್ಸಿನಂತೆಯೂ, ಯಾರು ಬೇಕಾದರೂ ತಮಗಿಷ್ಟಬಂದಂತೆ ಅವಳ ಮನಸ್ಸನ್ನು ಮೇಣದಂತೆ

ಕರಗಿಸಬಿಡಬಹುದೆಂಬುದನ್ನೂ ಅವಳ ಪರಿಚಯವಾದ ಒಂದೆರಡು ಗಂಟೆ ಗಳಲ್ಲಿಯೇ ಕಂಡುಹಿಡಿದಿದ್ದಳು. ಗೆಳತಿಯನ್ನು ಒಂದು ಕ್ಷಣವೂ ಬಿಟ್ಟರೆ ಯಾವಾಗಲೂ ಅವಳೊಡನೆ ಮಾತುಗಳನ್ನಾಡುತ್ತಿದ್ದಳು. ಭಾರತಿಯನ್ನು ಏಕಾಂಗಿಯಾಗಿ ಬಿಟ್ಟರೆ ಅವಳು ಗಂಡನ ಯೋಚನೆ ಮಾಡುವಳೆಂದೆಣಿಸಿ, ಅವಳನ್ನು ಒಂದು ಗಳಿಗೆಯೂ ಸುಮ್ಮನೆ ಕುಳಿತು ಕೊಳ್ಳಲು ಬಿಡುತ್ತಿರಲಿಲ್ಲ. ಅವಳಿಗೆ ಯಾವುದಾದರೂ ಕೆಲಸವನ್ನು ಹಚ್ಚುತ್ತಲೋ ಅಥವಾ ಮಾತನಾಡಿಸುತ್ತಲೋ ಅವಳ ವ್ಯಥೆಯನ್ನು ದೂರವಾಗಿ ರಿಸಲು ಪ್ರಯತ್ನಿಸುತ್ತಿದ್ದಳು. ಪದ್ಮ ಮನೆಗೆಲಸಗಳನ್ನೆಲ್ಲಾ ಜಾಗ್ರತೆಯಾಗಿ ನಾಲ್ಕು ಗಂಟೆಗೇ ಮುಗಿಸಿ ಸಿಂಗಾರ ಮಾಡಿಕೊಂಡು ಗೆಳತಿಯನ್ನೂ ಕರೆದು ಕೊಂಡು ಹೊರಟುಬಿಡುತ್ತಿದ್ದಳು. ರಂಗಣ್ಣನವರನ್ನು ಕರೆದರೂ ಅವರು ಒಂದೇ ಮಾತಿನಲ್ಲಿ “ನಾನು ಮುದುಕ. ಸುತ್ತಾಡಲಾಗೆ, ನೀವು ಹೋಗಿ ಬನ್ನಿ” ಎನ್ನುತ್ತಿದ್ದರು. ಪದ್ಮ ತನಗೆ ಪರಿಚಯವಿದ್ದ ಕನ್ನಡಿಗರ ಮನೆಗೆ ಗೆಳತಿಯನ್ನೂ ಕರೆದುಕೊಂಡು ಹೋಗಿ ಅವರ ಪರಿಚಯಮಾಡಿಸಿದಳು.

“ಇವರ ಯಜಮಾನರು, ನಮ್ಮವರು ತುಂಬಾ ಸ್ನೇಹಿತರು. ಇವರ ಗಂಡ ಇಂಗ್ಲೆಂಡಿಗೆ ಹೋಗಿದ್ದಾರೆ” ಎಂದು ಪದ್ಮ ಹೆಮ್ಮೆಯಿಂದ ಅವರಲ್ಲಿ ಹೇಳುತ್ತಿದ್ದಳು. ಬೊಂಬಾಯಿಯಲ್ಲಿ ನೋಡತಕ್ಕ ಸ್ಥಳಗಳಿಗೆಲ್ಲಾ ಭಾರತಿಯನ್ನು ಕರೆದುಕೊಂಡು ಪದ್ಮ ಹೋದಳು. ಪದ್ಮಳ ಧೈರ್ಯ, ಜಾಣ್ಮೆ ಕಂಡು ಭಾರತಿ ಆಶ್ಚರ್ಯಪಟ್ಟಳು. ಕನ್ನಡದ ಹುಡುಗಿಯಾದರೂ, ಹಿಂದಿ, ಮರಾಠಿಯನ್ನು ಸ್ವಲ್ಪವೂ ತಡವರಿಸದೆ ಮಾತನಾಡುತ್ತಿದ್ದಳು ಪದ್ಮ.

“ಪದ್ಮ, ನೀವು ಹಿಂದಿ, ಮರಾಠಿ ಹೇಗೆ ಕಲಿತಿರಿ” ಎನ್ನಲು,

“ಸುತ್ತಲೂ ಜನ ಮಾತನಾಡುವುದನ್ನು ನೋಡಿ ತಾನಾಗಿಯೇ ಬಂತು” ಎಂದು ಅವಳು ಉತ್ತರ ಕೊಟ್ಟಳು.

ತೋಳಿಗೊಂದು ಚೀಲ ನೇತು ಹಾಕಿಕೊಂಡು, ಕಣ್ಣುಗಳನ್ನು ಗಳಿಗೆ ಗೊಮ್ಮೆ ದೊಡ್ಡ ದಾಗಿ ಅರಳಿಸುತ್ತಾ, ಸುತ್ತಲೂ ಕುತೂಹಲದಿಂದ ನೋಡುತ್ತ “ಕ್ಯೂ”ನಲ್ಲಿ ನಿಲ್ಲುವ ರೀತಿ, ಸಿನಿಮಾದಲ್ಲಿ ಮುನ್ನುಗ್ಗಿ ಟಿಕೀಟು ತರುವ ಪದ್ಮಳ ಛಾತಿಗೆ ಭಾರತಿ ಮೆಚ್ಚಿದ್ದಳು. ಮನೆಯ ಸಾಮಾನು ತರುವ ತಾಪತ್ರಯವೂ ರಾಮುವಿಗಿರಲಿಲ್ಲ. ಮನೆಗೆ ಬೇಕಾದ ಸಾಮಾನುಗಳನ್ನು ಮಧ್ಯಾಹ್ನ ಊಟವಾದ ಮೇಲೆ ತಾನೇ ಹತ್ತಿರವಿದ್ದ ಮಾರ್ಕೆಟ್ಟಿಗೆ ಹೋಗಿ ಚೌಕಾಸಿ ಮಾಡಿ ತರುತ್ತಿದ್ದಳು ಪದ್ಮ.

“ಪರವಾಗಿಲ್ಲ. ನೀವು ತುಂಬಾ ಧೈರ್ಯಶಾಲಿಗಳು.” ಎಂದು ಭಾರತಿ

ಹೇಳಿದಾಗ ಪದ್ಮ “ಈ ಊರುಗಳಲ್ಲಿ ಧೈರ್ಯ, ಮುನ್ನುಗ್ಗುವಿಕೆ ಇಲ್ಲದಿದ್ದರೆ ಬದುಕುವುದೇ ಕಷ್ಟ” ಎಂದಳು.

ಒಂದು ವಾರದಲ್ಲಿ ನೋಡಬೇಕಾದ ಸ್ಥಳಗಳನ್ನೆಲ್ಲಾ ನೋಡಿ ರಂಗಣ್ಣ, ಭಾರತಿ ಬೆಂಗಳೂರಿಗೆ ಹೊರಟರು. ಭಾರತಿ ಹೊರಟು ಬರುವಾಗ ಪದ್ಮಳಿಗೆ ಹೇಳಿದಳು

“ನಿಮ್ಮೊಡನೆ ಕಳೆದ ದಿನಗಳು ಸಂತೋಷವಾಗಿದ್ದವು ಪದ್ಮ. ಇಲ್ಲಿ ಕಳೆದ ದಿನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ”

ಪದ್ಮ ನಗುತ್ತಾ “ಆನಂದ ಹಿಂದಿರುಗಿ ಬರುವಾಗ ನೀವು ಅವರನ್ನು ಎದುರುಗೊಳ್ಳುವುದಕ್ಕೆ ಬಂದು ನಮ್ಮಲ್ಲಿಯೇ ಉಳಿಯಬೇಕು” ಎಂದು ಹೇಳಿದಳು.

ರಾಮು, ಪದ್ಮ ಸ್ವೇಷನಿಗೆ ಬಂದಿದ್ದರು. ಟ್ರೈನು ಹೊರಡುವುದಕ್ಕೆ ಮುಂಚೆ ಪದ್ಮ ಕರವಸ್ತ್ರ ಬೀಸಿ “ಬಡವರನ್ನು ಮರೆಯಬಾರದು” ಎಂದಳು.

ಟ್ರೈನು ನಿಲ್ದಾಣವನ್ನು ಬಿಟ್ಟಕೂಡಲೇ ಭಾರತಿ ತನ್ನ ಸೀಟಿನಲ್ಲಿರಾಗಿ ಕಣ್ಣು ಮುಚ್ಚಿದಳು. ಜೊಂಬಾಯಿನಿಂದ ಪೂನಾಕ್ಕೆ ಹೋಗುವ ಮಾರ್ಗಗಳಲ್ಲಿನ ಸುಂದರ ದೃಶ್ಯಗಳನ್ನು ನೋಡುವ ಮನಸ್ಸು ಅವಳಲ್ಲಿರಲಿಲ್ಲ. ಸ್ವಭಾವತಃ ಮಿತಭಾಷಿಯಾದ ರಂಗಣ್ಣನವರು ಸೊಸೆಯ ನಿರಾಸಕ್ತಿಯನ್ನು ಕಂಡು ಮಾತನಾಡಲಿಲ್ಲ.

“ಈಗ ಅವರಲ್ಲಿದಾರೋ ಆ ಪರಮಾತ್ಮನಿಗೇ ಗೊತ್ತು” ಎಂಬ ಬಿಸಿಯು ಸಿರು ಗಾಳಿಯೊಂದಿಗೆ ಬೆರೆಯಿತು. ಕಣ್ಣಿನಿಂದ ಹನಿಯೊಂದು ಮುತ್ತಿನಂತೆ ದುಂಡುಗೆನ್ನೆಯ ಮೇಲುರುಳಿತು. ರಂಗಣ್ಣನವರು ಅದನ್ನು ಗಮನಿಸಿ,

‘ತಾಯಿ, ಎಚ್ಚರಮಾಡಿಕೊಳ್ಳಿ. ಕನಸು ಕಾಣುತ್ತಿದ್ದೆಯೆ’ ಎಂದರು. ಭಾರತಿ ಕಣ್ಣು ಬುಟ್ಟು ಕಿಟಕಿಯಿಂದಾಚೆ ನೋಡತೊಡಗಿದಳು. ಆಕಾಶದಲ್ಲಿ ಈಜುತ್ತಿದ್ದ ಮೋಡಗಳ ತುಂಡಿನ ಬೆಡಗಾಗಲಿ, ಹಿತವಾಗಿ ಬೀಸುತ್ತಿದ್ದ ಗಾಳಿಯ ಸೊಂಪಾಗಲಿ ಅವಳ ಮನಸ್ಸನ್ನು ಸೆಳೆಯಲಿಲ್ಲ. ಅವಳ ತನುಮನವೆಲ್ಲ ಆನಂದನಲ್ಲಿ ಐಕ್ಯವಾಗಿತ್ತು.

೧೨

ಬೆಂಗಳೂರಿನಲ್ಲಿ ಮನೆ ತಲುಪಿದಾಗ ಆನಂದನಿಲ್ಲದ ಮನೆ ಪ್ರವೇಶಿಸುವಾಗ ಭಾರತಿಗೆ ಕತ್ತು ಹಿಸುಕಿದಂತೆ ಆಯಿತು. ‘ಇನ್ನೂ ಎರಡು ವರ್ಷ!’

ಎಂದು ಬಲೆಗೆ ಬಿದ್ದ ಪಕ್ಷಿಯಂತೆ ಅವಳ ಮನಸ್ಸು ಒದ್ದಾಡಿತು.

ವೇದಮ್ತು ಸೊಸೆಯ ಮುಖದ ಮೇಲಿನ ದುಗ್ಗುಡ, ವ್ಯಥೆಯನ್ನು ಗಮನಿಸಿದರು. “ಪಾಪ! ಚಿಕ್ಕ ವಯಸ್ಸು. ಜೊತೆಯಲ್ಲಿರಬೇಕಾದವನು ದೂರದಲ್ಲಿರುವುದರಿಂದ ಹುಡುಗಿಗೆ ಬೇಸರವಾಗಬೇ” ಎಂದುಕೊಂಡರು.

ಭಾರತಿಗೆ ಕುಳಿತರೆ, ನಿಂತರೆ ಆನಂದನ ನೆನಪು ಬರುತ್ತಿತ್ತು. ಒಲ್ಲದ ಮನಸ್ಸಿನಿಂದ ಅವಳು ಊಟಕ್ಕೆ ಕುಳಿತುಕೊಳ್ಳುತ್ತಿದ್ದಳು. ಆನಂದ ಕುಳಿತು ಕೊಳ್ಳುತ್ತಿದ್ದ ಸಕ್ಕದ ಮಣಿ ಖಾಲಿಯಾಗಿರುತ್ತಿತ್ತು.

ವೇದಮ್ತುನ ಕಣ್ಣು ತಪ್ಪಿಸಿ ಆನಂದ ಆಗಾಗ್ಗೆ ಅವಳೆಲೆಯಿಂದ ಎಂಜಲು ಕದಿಯುತ್ತಿದ್ದ. ಹಾಗೂ ತನಗೆ ಸೇರದುದನ್ನು ತನ್ನ ತಟ್ಟೆಯಿಂದ ತೆಗೆದು ಭಾರತಿಗೆ ಹಾಕಿಬಿಡುತ್ತಿದ್ದ. ಭಾರತಿ ಮುನಿದು

“ನಿಮಗೆ ಸೇರದಿದ್ದರೆ ನನಗೇಕೆ ಹಾಕುತ್ತೀರಿ” ಎನ್ನುತ್ತಿದ್ದಳು.

“ನನಗೆ ಅದು ಸೇರುವುದಿಲ್ಲ. ನೀನು ಅದನ್ನು ತಿನ್ನು. ನೀನು ನನಗೆ ಸೇರುತ್ತೀಯಾದ್ದರಿಂದ ಎಲ್ಲಾ ನನಗೆ ಸೇರಿದ ಹಾಗಾಯಿತು!”

ಆನಂದ ಹುಡುಗಾಟವಾಡಿ ಎಂಜಲು ಬೆರೆಸಿದಾಗ ಭಾರತಿ ಮುನಿದು ಅವನು ಮೇಲೆ ಹುಸಿಗೋಪ ತೋರಿಸಿದರೂ, ಅವನು ಒಂದು ದಿನ ಹಾಗೆ ಹುಡುಗಾಟವಾಡದಿದ್ದರೆ ಅವಳ ಮನಸ್ಸು ಮುದುಡುತ್ತಿತ್ತು. ‘ಇನ್ನತ್ತೇಕೋ ಒಂದು ಬಗೆಯಾಗಿದಾರೆ’ ಎಂದು ತನ್ನತ್ತೇ ಕೊರಗುತ್ತಿದ್ದಳು.

ಊಟವಾಡಿ ಎಲೆ ಅಡಿಕೆ ಹಾಕಿಕೊಳ್ಳುವಾಗ ಒಂದೊಂದು ದಿನ ಜಗಳ ನಡೆಯುತ್ತಿತ್ತು. ಆನಂದನಿಗೆ ಮೊದಮೊದಲು ಎಲೆ ಅಡಿಕೆ ಸೇರುತ್ತಿರಲಿಲ್ಲ. ಆದರೆ ಭಾರತಿಯ ಕೈಯಿಂದ ಬಾಯಿಗೆ ಬರುವ ಚಿಗುರೆಲೆ, ಅಡಿಕೆ, ಅದಕ್ಕೆ ಕೈತಲೂ ಅದನ್ನು ಹಿಡಿಯುವ ಮಿದುಬೆರಳುಗಳನ್ನು ಕಚ್ಚುವುದಕ್ಕಾಗಿ ಆನಂದ ಎಲೆ, ಅಡಿಕೆಯನ್ನು ಒಗ್ಗಿಸಿಕೊಂಡಿದ.

“ಎಲೆ, ಅಡಿಕೆ ಹಾಕಿಕೊಳ್ಳಬೇಕಾದರೆ ಬೆರಳು ಕಚ್ಚಬೇಕೇ” ಎಂದು ಭಾರತಿ ಕೇಳಿದರೆ “ಬೆರಳಿಗಾಗಿಯೇ ಎಲೆ ಅಡಿಕೆ” ಎಂದುತ್ತರ ಕೊಡುತ್ತಿದ್ದ.

ಊಟವಾದ ಮೇಲೆ ವೇದಮ್ತುನವರು ಎಂದಿನಂತೆ ‘ಎಲೆ ಅಡಿಕೆ ಇದೆ. ಬೇಕಾದರೆ ಹಾಕಿಕೊಳ್ಳಮ್ಮ’ ಎಂದರು.

‘ಬೇಡ’ ಎಂದಿಷ್ಟೇ ಹೇಳಿ ಭಾರತಿ ಮಹಡಿ ಹತ್ತಿದಳು. ಹಗಲು ಕುಂಟುತ್ತಾ ರಾತ್ರಿ ಕಾಲಿಟ್ಟಿತು. ಹಗಲಿಗಿಂತಲೂ ರಾತ್ರಿ ಕಳೆಯುವುದು ಭಾರತಿಗೆ ಘೋರವೆನಿಸಿತು. ಆನಂದನ ತೋಳಸೆರೆಯಲ್ಲಿ ಅವನೆದೆಯ ಮೇಲೆ ಮುಖವಿಟ್ಟು ಮಲಗದೊಡನೆ ನಿಂದೆ ಆಕೆಗೆ ಬರುತ್ತಿತ್ತು.

ಸೋತು ಗೆದ್ದವಳು

ಈಗ ಅವಳು ಮಲಗದ ಮೆತ್ತನೆಯ ಹಾಸಿಗೆ ಮುಳ್ಳಿನಂತೆ ಭಾಸವಾಯಿತು. ಚಟ್ಟಿನೆದ್ದು ಕುಳಿತು ಹೊದಿಕೆ ಬಿಸಾಡಿ ಪುಸ್ತಕವೊಂದನ್ನು ತೆಗೆದಳು. ಆನಂದ ಪುಸ್ತಕದ ಮೇಲೆ 'ಭಾರತಿ' ಎಂದು ಗೀಚಿದ್ದ.

ಮೇಜಿನ ಪಕ್ಕದ ಗೋಡೆಯ ಮೇಲೆ ಭಾರತಿಯ ಪಾರ್ಶ್ವಭಾಗದ ಮುಖವನ್ನು ಪೆನ್ನಿಲ್ಲಿನಿಂದ ಗುರುತಿಸಿತ್ತು. ಒಂದು ದಿನ ರಾತ್ರಿ ಭಾರತಿಯ ನೆರಳು ಗೋಡೆಯ ಮೇಲೆ ಬಿದ್ದಾಗ ಆನಂದ ಅವಳ ನೆರಳು ನೋಡಿ ಪೆನ್ನಿಲ್ ಹಿಡಿದು 'ಒಂದು ನಿಮಿಷ ಅಲುಗದೆ ಹಾಗೆಯೇ ಇರು' ಎಂದು ಹೇಳಿ ನೆರಳಿನ ಮೇರೆಯನ್ನು ಅನುಸರಿಸಿ ಅವಳ ಮುಖ ಗುರುತಿಸಿದ್ದ. ಭಾರತಿ ತನ್ನ ಚಿತ್ರವನ್ನೇ ದಿಟ್ಟಿಸಿ ನೋಡಿದಳು.

"ಒಂದು ಭಾಗದಿಂದ ನೋಡಿದರೆ ನಾನಿಷ್ಟು ಚೆನ್ನಾಗಿ ಕಾಣಿಸುತ್ತೇನೆಯೆ? ನನ್ನ ರೆಪ್ಪೆ ಇಷ್ಟು ನೀಳವಾಗಿದೆಯೇ" ಎಂದು ಆಕೆ ಆಶ್ಚರ್ಯಪಟ್ಟಳು. ತುಟಿಯ ಕೊಂಕು, ರೆಪ್ಪೆಯ ಬಾಗುವಿಕೆಯಿಂದ ಆ ಚಿತ್ರವನ್ನು ಗುರುತಿಸಿದಾಗ ಭಾರತಿ ನಗುತ್ತಿದ್ದಳೆಂಬುದನ್ನು ಸ್ಪಷ್ಟವಾಗಿ ಹೇಳಬಹುದಾಗಿತ್ತು.

ಕೆಟ್ಟ ಕನಸು ಕಂಡು ಬೆಚ್ಚಿ ಆನಂದನನ್ನು ಆಶ್ರಯಿಸುವುದು ಭಾರತಿಗೆ ಸಾಮಾನ್ಯವಾಗಿತ್ತು. ಅವಳ ಎದೆಯ ಬಡಿತ ಆಲಿಸಿ ಆನಂದ "ನನ್ನ ಹಕ್ಕಿ ಬೆದರಿತೇನು" ಎಂದು ಸಮಾಧಾನಪಡಿಸುತ್ತಿದ್ದ. ಈಗ ಪತಿಯ ಸಾನ್ನಿಧ್ಯ ಕ್ಯಾಗಿ, ಅವನ ತೋಳ ಸೆಂಗಾಗಿ ಅವಳ ಹೃದಯ ಹನಿದು ಹಂಬಲಿಸಿತು.

"ಇನ್ನೂ ಎರಡು ವರ್ಷ ಈ ಜೀವನ!" ಎಂದು ಭಾರತಿ ನಿಟ್ಟುಸಿರು ಬಿಟ್ಟಳು. ರಾತ್ರಿ ಬಹುಭಾಗವನ್ನು ನಿದ್ರೆಯಿಲ್ಲದೆ ಕಳೆದು ಬೆಳಗಿನ ಜಾವದ ಹೊತ್ತಿಗೆ ಈಸಿ ಛೇರಿನ ಮೇಲೆ ಮಲಗಿ ನಿದ್ರಿಸಿದಳು. ಬೆಳಿಗ್ಗೆ ಭಾರತಿ ಮಹಡಿಯಿಳಿದು ಬಂದಾಗ ಅವಳ ಕಣ್ಣುಗಳು ಕೆಂಪಾಗಿರುವುದನ್ನು ನೋಡಿ ವೇದಮೃನವರು

"ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲವೇ?" ಎಂದರು.

"ಏಕೋ ನಿದ್ರೆ ಬರಲಿಲ್ಲ."

"ಗಂಡನ ಯೋಚನೆಯೇನು?"

"ಹಾಗೇನಿಲ್ಲ" ಎಂದು ಭಾರತಿ ನಗಲು ಯತ್ನಿಸಿದಳು. ಆದರೆ ನಗು ಬರಲಿಲ್ಲ.

ತಾಯಿಯ ಮನೆಯಲ್ಲಿ ತಂಗಿ, ತಮ್ಮಂದಿರ ಗಲಾಟೆಯ ನಡುವೆ ಆನಂದನನ್ನು ಮರೆಯುವುದು ಸಾಧ್ಯವಾಗಬಹುದೆಂದೂಹಿಸಿ ಭಾರತಿ,

"ನಾನು ಕೆಲವು ದಿನ ಮೈಸೂರಿಗೆ ಹೋಗಿ ಬರಲೇ" ಎಂದಳು.

“ಅಗತ್ಯವಾಗಿ ಹೋಗಿ ಬಾಮ್ಮ. ಇಲ್ಲಾ ದರೆ ನಿನ್ನ ಜೊತೆಗೆ ಯಾರೂ ಇಲ್ಲ; ಮೈಸೂರಿನಲ್ಲಿ ತಂಗಿ, ತಮ್ಮ ಎಲ್ಲರೂ ಇದಾರೆ. ಒಂದೆರಡು ದಿನ ಹಾಯಾಗಿ ಇದ್ದು ಬಾ” ಎಂದರು ನೇದಮ್ಮ.

ಭಾರತಿ ಮುಢ್ಯಾಹ್ನವೇ ಮೈಸೂರಿಗೆ ಹೊರಡುವ ಸಿದ್ಧತೆ ನಡೆಸಿದಳು. ರಂಗಣ್ಣನವರೇ ಸೊಸೆಯನ್ನು ರೈಲು ಹತ್ತಿಸಿ ಬಂದರು. ಅನಿರೀಕ್ಷಿತವಾಗಿ ಮನೆಗೆ ಬಂದ ಭಾರತಿಯನ್ನು ನೋಡಿ ಮನೆಯವರಿಗೆ ಆಶ್ಚರ್ಯ, ಆನಂದ ಒಟ್ಟಿಗೇ ಉಂಟಾದವು.

ಸರೋಜಮ್ಮ ಕೇಳಿದರು “ಇದೇನೇ ಭಾರತಿ, ಕಾಗದವಿಲ್ಲದೆ ಹೀಗೆ ಬಂದುಬಿಟ್ಟಿ?”

ಭಾರತಿ ಕೈಲಿದ್ದ ಚೀಲವನ್ನು ಕುರ್ಚಿಯ ಮೇಲೆ ಹಾಸಿದ ಬಟ್ಟೆಯ ಮೇಲೆ ಒಗೆದು ‘ಬೇಜಾರಾಯಿತು. ಅದಕ್ಕೇ ಬಂದೆ’ ಎಂದಳು.

‘ಬೊಂಬಾಯಿ ಹೇಗಿದೆ?’

‘ಬೆಂಗಳೂರಿಗಿಂತಲೂ ದೊಡ್ಡದಾಗಿದೆ.....’

‘ವಾಪ! ಭಾವ ಇಲ್ಲ. ಆದುದರಿಂದ ಬೆಂಗಳೂರು ಬೇಜಾರಾಗಿ ಮೈಸೂರಿನ ನೆನಪಾಯಿತೇನೋ’ ಎಂದು ವಾಣಿ ಹಾಸ್ಯಮಾಡಿದಳು. ಮೈಸೂರಿಗೆ ಬಂದ ಎರಡು ದಿನ ಮನೆಯವರೊಡನೆ ಆನಂದನನ್ನು ಮರೆಯುವುದು ಸಾಧ್ಯವಾದರೂ ತವರು ಸ್ವಲ್ಪ ಹಳೆಯದಾದಾಗ ಆನಂದನ ನೆನಪು ಭಾರತಿಗೆ ಮರುಕಳಿಸಿತು.

ಹೃದಯದ ಹಸಿವು, ಅಶಾಂತಿ ಮತ್ತೆ ತಲೆಯೆತ್ತಿದವು. ಮುಗುವೆ ಯಾಗಿ ಬೆಳೆದ ಅವಳು ಪಾಂಪತ್ಯ ಜೀವನದಲ್ಲಾದ ಅನುಭವಕ್ಕೆ ಮರುಳಾಗಿದ್ದಳು. ಪಾಂಪತ್ಯ ಜೀವನ ಅವಳಿಗೆ ಹೊಸದು. ಅದನ್ನು ಪೂರ್ಣವಾಗಿ ಅನುಭವಿಸಿ, ತೃಪ್ತಿಯಾಗುವ ಮುನ್ನವೇ ವಿಧಿ ಗಂಡ ಹೆಂಡಿರನ್ನು ಅಗಲಿಸಿತ್ತು. ಬಾಯಾರಿದವನಿಗೆ ನೀರು ಕೊಟ್ಟು, ಒಂದು ಹನಿ ನೀರು ನಾಲಗೆಗೆ ಬಿಡ್ಡೊಡನೆ ಬಟ್ಟಲನ್ನು ಕಸಿದುಕೊಂಡ ಹಾಗಾಗಿತ್ತು ಭಾರತಿಯ ಸ್ಥಿತಿ. ಅವಳ ದೇಹ, ಮನಸ್ಸು ಆನಂದನ ಸಾನ್ನಿಧ್ಯಕ್ಕಾಗಿ ಹಾತೊರೆಯುತ್ತಿದ್ದವು. ಯಾವಾಗಲೂ ದಿನಗಳನ್ನು ಲೆಕ್ಕ ಹಾಕುತ್ತಾ ಕುಳಿತುಕೊಳ್ಳುವುದೇ ಅವಳ ಕೆಲಸವಾಯಿತು.

‘ಅವರು ಹೋಗಿ ಇಷ್ಟು ದಿನವಾಯಿತು. ಇನ್ನೂ ಬರಬೇಕಾದರೆ ಎಷ್ಟು ದಿನ ಬೇಕಾಗುವುದು’ ಎಂದು ಲೆಕ್ಕ ಹಾಕುತ್ತಾ ಭಾರತಿ ಕುಳಿತುಬಿಡುತ್ತಿದ್ದಳು. ಮಗಳ ಅನ್ಯಮನಸ್ಕತೆ, ನಿರಾಸಕ್ತಿಯನ್ನು ಕಂಡು ತಾಯಿಗೆ

ಸೋತು ಗೆದ್ದವಳು

ಚಿಂತೆಯಾಯಿತು.

“ಯಾಕೇ ಭಾರತೀ, ಮಂಕಾಗದೀಯಾ” ಎಂದು ತಾಯಿ ಕೇಳಿದರೆ, “ಇಲ್ಲವಲ್ಲ” ಎಂದು ಮೊಟಕಾಗಿ ಉತ್ತರ ಕೊಡುತ್ತಿದ್ದಳು. ಹೀಗೆ ಮೈಸೂರಿನಲ್ಲಿ ಮೂರು ತಿಂಗಳು ತಳ್ಳಿ ಭಾರತಿ ಬೆಂಗಳೂರಿಗೆ ಬಂದಳು.

ಅವಳನ್ನು ನೋಡಿದೊಡನೆ ವೇದಮ್ಮ ಗಾಬರಿಯಾದರು.

“ಯಾಕಮ್ಮ, ಇಷ್ಟು ಬಡವಾಗಿದೀಯೆ? ಹುಷಾರಾಗದೀ ತಾನೆ?” ಎಂದು ಆಕೆ ಬೆನ್ನಿನ ಮೇಲೆ ಕೈಯಾಡಿಸಿದರು. ಭಾರತಿ ನಗು ತಂದು ಕೊಂಡು

“ಹುಷಾರಾಗಿದೇನೆ” ಎಂದು ಉತ್ತರಕೊಟ್ಟಳು. ಅವಳು ವಿರಹಾಗ್ನಿಯಿಂದ ಬಳಲುತ್ತಿರುವುದು ವೇದಮ್ಮನಿಗೆ ತಿಳಿದಿತ್ತು. ಅದರ ಅನುಭವ ಅವರಿಗೂ ಅನೇಕ ಬಾರಿ ಆಗಿತ್ತು. ಆದರೆ ಸೊಸೆಯಂತೆ ಅವರಿಗೆ ಎಂದೂ ಎರಡು ವರ್ಷ ಗಂಡನನ್ನು ಅಗಲಿರಬೇಕಾದ ಪ್ರಮೇಯ ಬಂದಿರಲಿಲ್ಲ. ಭಾರತಿ ದಿನದೊಡಲು ವಡುತ್ತಿರುವ ಕಷ್ಟ ಗಮನಿಸಿ ವೇದಮ್ಮ

“ಕಾಶೇಜಿಗಾದರೂ ಸೇರಿಕೋಮ್ಮ” ಎಂದು ಸೂಚಿಸಿದರು.

“ನನಗೆ ಮೊದಲಿನಿಂದಲೂ ವಿದ್ಯೆಯಲ್ಲಿ ಆಸಕ್ತಿಯಿಲ್ಲ. ಈಗಂತೂ ಇಲ್ಲವೇ ಇಲ್ಲ” ಎಂದು ಭಾರತಿ ಒಂದೇ ಮಾತಿನಲ್ಲಿ ಹೇಳಿಬಿಟ್ಟಳು.

“ಹಾಗಾದರೆ ಸಮಾಜಕ್ಕಾದರೂ ಸೇರಿ ಹಿಂದಿ, ಹೊಲಿಗೆ ಕಲಿತರೆ ಸ್ವಲ್ಪ ಸಮಯ ಹೋಗುತ್ತದಲ್ಲವೇ?” ಎಂದು ವೇದಮ್ಮ ಸೊಸೆಯನ್ನು ಬಲವಂತೆ ಪಡಿಸಿದರು. ಸೇರುವ ಆಸೆಯಿಲ್ಲದಿದ್ದರೂ ಅತ್ತೆಯ ಮಾತನ್ನು ತೆಗೆದು ಪಾಕಲಾರದರೆ ಅವರ ಒತ್ತಾಯಕ್ಕೆ ಭಾರತಿ ಸಮಾಜ ಸೇರಿದಳು.

ಸಂಜೆ ಹೊರಡುವಾಗ ತಲೆ ಬಾಚಿ ವಾಯಿಲ್ ಸೀರೆ ಸುತ್ತಿಕೊಂಡು ಹೊರಟರೆ ಪುನಃ ಅವಳು ಮಾರನೇ ದಿನ ಸಂಜೆಯವರೆಗೆ ತಲೆ ಬಾಚುತ್ತಿರಲಿಲ್ಲ. ಆನಂದ ಇದ್ದಾಗ ದಿನಕ್ಕೆ ಮೂರು ಬಾರಿ ತಲೆಬಾಚಿ, ಉಡುಪು ಬದಲಿಸಿ ಸೊಬಗಿನ ರಾಣಿಯಂತೆ ಮೆರೆಯುತ್ತಿದ್ದವಳಿಗೆ ಈಗ ಅಲಂಕಾರ, ಶೃಂಗಾರ ಯಾವುದೂ ಬೇಕಾಗಿರಲಿಲ್ಲ.

ಹಿಂದಿ ಕ್ಲಾಸಿಗೆ ಸೇರಿದ ಅನಂತರವೂ ಅವಳಿಗೆ ಆ ಭಾಷೆಯಲ್ಲಿ ಉತ್ಸಾಹ ಮೂಡಲಿಲ್ಲ. ಕಲಿತ ಅಕ್ಷರಗಳನ್ನೆಲ್ಲಾ ಬಹುಜೀಗ ಮರೆಯುತ್ತಿದ್ದಳು. ಹಾಗೂ ಹೀಗೂ ಮೂರು ತಿಂಗಳು ಸಮಾಜಕ್ಕೆ ಹೋಗಿ, ಪ್ರಥಮ ಪರೀಕ್ಷೆಗೆ ಕುಳಿತಳು. ಅವಳು ನಿರೀಕ್ಷಿಸಿದಂತೆಯೇ ಪರೀಕ್ಷೆಯಲ್ಲಿ ಸೋಲಾಗಲು ಭಾರತಿ ಹಿಂದಿಗೆ ನಮಸ್ಕಾರ ಹಾಕಿಬಿಟ್ಟಳು. ವೇದಮ್ಮ ಅವಳ ಮನ

ಸೋತು ಗೆದ್ದವಳು

ಸ್ನೋಲಿಸಿ ಪುನಃ ಹಿಂದಿ ಕಲಿಯುವಂತೆ ಪ್ರೇರೇಪಿಸಿದರು.

“ನನಗೆ ಅದು ಇಷ್ಟವಿಲ್ಲ. ಇನ್ನು ಹತ್ತು ಸಾರಿ ಕಟ್ಟಿದರೂ ನಾನು ಪಾಸಾಗುವುದಿಲ್ಲ” ಎಂದಳು ಭಾರತಿ.

ಆನಂದನಿಂದ ಪತ್ರ ಬಂದ ದಿನ ಮಾತ್ರ ಭಾರತಿಯ ಮುಖದ ಮೇಲೆ ನಗೆ ಮಿನುಗುತ್ತಿತ್ತು. ಅದೂ ಕೆಲವು ಗಳಿಗೆಗಳು ಮಾತ್ರ ಅವಳ ಮುಖ ಪ್ರಪುಲ್ಲತೆಯಿಂದ ಅರಳುತ್ತಿತ್ತು; ತಿಳಿಗೊಳದ ಮೇಲೆಸೆದ ಕಲ್ಲು ಸಣ ಸಣ ತರಂಗಗಳನ್ನೆಬ್ಬಿಸುವಂತೆ, ಮಾನ, ನಿರಾಸಕ್ತಿಯಿಂದ ತುಂಬಿದ ಮನಸ್ಸಿನ ಮೇಲೆ ಆನಂದನ ಪತ್ರ ಆನಂದತರಂಗಗಳನ್ನು ಒಂದುಗಳಿಗೆ ಮಾಡಿಸಿ, ಅಲ್ಲೋಲಕಲ್ಲೋಲ ಮಾಡಿ ಪುನಃ ಸ್ತಬ್ಧವಾಗುತ್ತಿತ್ತು. ಪ್ರೀತಿಯ ಮಾತುಗಳಿಂದ ಹೆಣೆದ ಪ್ರೇಮಪತ್ರಗಳು ಅವಳ ಹೃದಯದ ಹಸಿವನ್ನು ಹೆಚ್ಚು ಮಾಡುತ್ತಿದ್ದವು. ತಲೆಗೆ ಬಾಚಣಿಗೆ ಹಾಕಬೇಕಾದರೆ ವೇದಮೃತನವರು ದಿನಕ್ಕೆ ಮೂರು ಬಾರಿಯಾದರೂ ಸೊಸೆಗೆ ಹೇಳಬೇಕಾಗಿತ್ತು.

“ಭಾರತಿ, ಜಡೆ ಹಾಕಿಕೊಮ್ಮ. ಹೂವು ಒಣಗುತ್ತಾ ಇದೆ” ಎಂದು ಬೆಳಗಿನಿಂದ ಪಲ್ಲವಿ ಹಾಡಿದರೆ ಸಂಜೆಯ ಹೊತ್ತಿಗೆ ಅವಳು ಜಡೆ ಹಾಕಿಕೊಳ್ಳುತ್ತಿದ್ದಳು. ಅತ್ತೆ ಏನೂ ಹೇಳದ ದಿನ ಭಾರತಿ ಬಾಚಣಿಗೆಯನ್ನೇ ಮುಟ್ಟುತ್ತಿರಲಿಲ್ಲ.

ವೇದಮೃತನವರು ಪ್ರತಿ ದಿನ ಸಂಜೆ ತಮ್ಮ ಗೆಳತಿ ಸಾವಿತ್ರಮ್ಮನ ಮನೆಗೆ ಹೋಗುತ್ತಿದ್ದರು. ಸಂಜೆ ಅನೇಕ ಹೆಗಸರು ಅಲ್ಲಿ ಸಭೆ ನೇರುತ್ತಿದ್ದರು. ಒಂದೊಂದು ದಿನ ಒಬ್ಬರು ಗೀತೆಯನ್ನೋ, ರಾಮಾಯಣವನ್ನೋ ಓದುತ್ತಿದ್ದರು. ವೇದಮೃತನವರು ಮನೆ ಕೆಲಸ ಮುಗಿಸಿ ಸಾವಿತ್ರಮ್ಮನ ಮನೆಗೆ ಹೋಗಿ ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ ಗೀತೆಯನ್ನು ಕೇಳಿ ಮನೆಗೆ ಬಂದು ಅಡಿಗೆ ಮಾಡುತ್ತಿದ್ದರು.

ಒಂದು ಸಂಜೆ ವೇದಮೃತ ಸೊಸೆಗೆ ಹೇಳಿದರು.

“ಮನೇಲಿ ಸುಮ್ಮನೆ ಕುಳಿತಿರುವುದರ ಬದಲು ಸಾವಿತ್ರಮ್ಮನ ಮನೆ ಗಾದರೂ ಬಾ. ಇವತ್ತು ಗೀತೆ ಓದುತ್ತಾರೆ. ಮನಸ್ಸಿನ ಜೇಜಾರು ಸ್ವಲ್ಪ ವಾದರೂ ಹೋಗಬಹುದು.”

ಭಾರತಿಗೆ ಅತ್ತೆಯೊಡನೆ ಹೋಗುವ ಮನಸ್ಸಿರಲಿಲ್ಲ. ಆದರೂ ಪ್ರತಿ ಯೊಡನೆ ಅನುರೂಪನೆ ಸಾವಿತ್ರಮ್ಮನ ಮನೆಗೆ ಹೋದಳು.

ಸಾವಿತ್ರಮ್ಮ ಕೇಳಿದರು. ‘ಯಾಕ್ರೀ, ಸೊಸೆ ಇಷ್ಟು ಬಡವಾಗಿದ್ದಾರೆ.’

“ಏನೋಮ್ಮ, ನನಗಂತೂ ಯಾಕೆ ಎನ್ನುವುದೇ ಗೊತ್ತಿಲ್ಲ.”

ಸೋತು ಗೆದ್ದವಳು

“ನಿಮ್ಮ ಮಗನ್ನು ಬೇಗ ಕರೆಸಿಕೊಂಡು ಬಿಡಿ. ಆಗ ಸರಿಹೋಗು ತ್ತಾಳೆ” ಎಂದು ಸಾವಿತ್ರಮ್ಮ ಹೇಳಿದೊಡನೆ ಉಳಿದವರು ನಕ್ಕರು. ಅವರೊಡನೆ ಮಂಕಾಗಿ ಭಾರತಿಯೂ ನಕ್ಕಳು.

ಸಾವಿತ್ರಮ್ಮನೇ ಗೀತೆಯನ್ನು ಓದಲು ಮೊದಲು ಮಾಡಿದರು. ಭಾರತಿ ಗೋಡೆಯೊರಗಿ ಗೀತೆ ಕೇಳುವವಳಂತೆ ಕುಳಿತಿದ್ದರೂ ಮನಸ್ಸು ಆನಂದನನ್ನು ಹುಡುಕಿಕೊಂಡು ಹೋಯಿತು. ಹೃದಯ ಪ್ರೇಮಗೀತೆಯನ್ನು ಹಾಡಲು ಬಯಸಿರುವಾಗ ಈ ವೇದಾಂತ, ಗೀತೆ ಯಾರಿಗೆ ಬೇಕಾಗಿದೆ ಎಂದುಕೊಂಡಳು ಭಾರತಿ. ಅರ್ಜುನ ದ್ರೌಪದಿ, ಸುಭದ್ರೆಯರನ್ನ ಗಲಿ ಹೇಗೆ ತಾನೇ ರಣರಂಗಕ್ಕೆ ಬಂದನೋ? ದ್ರೌಪದಿಗೆ ವಾಂಡವರಲ್ಲಿ ಎಲ್ಲರಿಗಿಂತಲೂ ಅರ್ಜುನನ ಮೇಲೆ ಪ್ರೇಮ ಹೆಚ್ಚು ಎಂದು ಹೇಳುತ್ತಾರಲ್ಲ, ಆಕೆ ಹೇಗೆ ತನ್ನ ಪ್ರಿಯತಮನನ್ನು ಯುದ್ಧಕ್ಕೆ ಕಳುಹಿಸಿದಳು? ಅವನ ವಿರಹ ದಿಂದ ಅವಳ ಮನಸ್ಸೆಷ್ಟು ನೊಂದಿತೋ? ಈಗ ತಾನೂ, ಆನಂದ ಇಲ್ಲವೇ? ಅವರು ಇಂಗ್ಲೆಂಡಿಗೆ ಯಾಕಾದರೂ ಹೋದರೋ? ಹಾಯಾಗಿ ಮನೆಯಲ್ಲಿ ಇರಬಾರದಾಗಿತ್ತೇ? ಪಾವ! ಅದು ಅವರ ತಪ್ಪಲ್ಲ. ಆದರೆ ಈ ಅಗಲಿಕೆ.....

ಭಾರತಿ ಕನಸು ಕಾಣತೊಡಗಿದಳು. ರಣರಂಗ, ಕೃಷ್ಣ, ಕರ್ಣ, ಅರ್ಜುನ ಎಲ್ಲರೂ ಅವಳ ಮನಸ್ಸಿನಿಂದ ಮರೆಯಾದರು. ಅವಳ ಹೃದಯ ದಲ್ಲಿ ಸ್ಥಿರವಾಗಿ ನಿಂತ ಮೂರ್ತಿಯೊಂದೇ—ಆನಂದ.

ವೇದಮ್ಮ ಮನೆಗೆ ಬರುವಾಗ ದಾರಿಯಲ್ಲಿಯೇ ಕೇಳಿದರು.

“ಹೇಗಿತ್ತಮ್ಮ ಗೀತೆ?”

“ಗೀತೆಯೇನೋ ಜಿನ್ನಾಗಿದೆ. ಅದರೆ ನನಗೆ ಅರ್ಥವಾಗಲಿಲ್ಲ.”

ಭಾರತಿಯ ಔದಾಸೀನ್ಯ, ಅನ್ಯಮನಸ್ಕತೆ ಇವುಗಳನ್ನು ಗಮನಿಸಿದ್ದ ವೇದಮ್ಮನವರು ಮಾರನೆಯ ದಿನ ಸೊಸೆಯನ್ನು ಗೀತಾಪಾರಾಯಣಕ್ಕೆ ಕರೆಯಲೂ ಇಲ್ಲ; ಭಾರತಿ ತಾನಾಗಿ ಬರುತ್ತೇನೆಂದು ಹೇಳಲೂ ಇಲ್ಲ. ಒಂದೇ ದಿನದಲ್ಲಿ ಭಾರತಿಯ ಗೀತಾಶ್ರವಣ ಮುಕ್ತಾಯವಾಯಿತು.

ಎಂಟು ತಿಂಗಳು ಕಳೆದು ಬೇಸಿಗೆಯ ಕಾಲ ಕಾಲಿಟ್ಟಿತು.

ಜೊತೆಗಾರನಿಲ್ಲದ ಅವಳ ಜೀವನ ಶೂನ್ಯವಾಗಿತ್ತು. ಉಕ್ಕೇರು ತಿದ್ದ ಬಯಕೆ, ಆಸೆ, ಆಕಾಂಕ್ಷೆಗಳನ್ನು ಅದುಮಿಡುವುದರಲ್ಲೇ ಅವಳ ದಿನ ಕಳೆದು ಹೋಗುತ್ತಿತ್ತು. ಕ್ಷಣಿಕ ದಾಂಪತ್ಯಜೀವನ ಅವಳ ಹೃದಯವನ್ನು ಅತ್ಯಸ್ತಿಯ ದಳ್ಳುರಿಯಲ್ಲಿ ಬೇಯಿಸುತ್ತಿತ್ತು. ಆಸೆಗೆ ಅಡ್ಡ ಗಟ್ಟಿ ಹಾಕುವುದ ರಲ್ಲಿ ಅವಳ ಹೃದಯ ಹಣ್ಣಾಯಿತು. ಮನಸ್ಸೆಲ್ಲಿ ಸಂಯಮ ಮಿಾರಿ ವರ್ತಿಸು

ಸೋತು ಗೆದ್ದವಳು

ವುದೋ ಎಂಬ ಗಾಬರಿ ಬೇರೆ ಅವಳನ್ನು ಕಾಡುತ್ತಿತ್ತು. ಬಿಸಿಲಿನ ಬೇಗೆಗೆ ಹಣ್ಣಾದ ಎಲೆಗಳಂತೆ ಭಾರತಿಯ ದೇಹ ವಿರಹತಾಪಕ್ಕೆ ಸಿಕ್ಕಿ ಬಾಡಿತು. ನಿರೀಕ್ಷೆಯ ತಪಸ್ಸಿನಲ್ಲಿದ್ದಾಗಲೇ ಬೇಸಿಗೆ ಬಂದಿತು.

೧೨

ವೇದಮೃತನವರ ತಂದೆ ವೆಂಕಟರಾಮಯ್ಯನಿಗೆ ವೇದಮೃತನೇ ದೊಡ್ಡ ಮಗಳು. ಚಂದು ಅವರಿಗಿಂತಲೂ ಬಹಳ ಚಿಕ್ಕವನು. ಚಂದು ಹುಟ್ಟುವುದಕ್ಕೆ ಒಂದು ವರ್ಷ ಮುಂಚಿತವಾಗಿ ವೇದಮೃತನವರಿಗೆ ಮದುವೆಯಾಗಿತ್ತು. ಗಂಡನ ಮನೆಗೆ ಹೋದ ಮೇಲೆ ತಾಯಿ ಗರ್ಭಿಣಿಯೆಂದರಿತು ವೇದಮೃತ ಬೆಂಗಳೂರಿನಿಂದ ಹಾಸನಕ್ಕೆ ಓಡಿಬಂದರು. ತಾಯಿಯನ್ನು ಕೂರಿಸಿ, ಮನೆಗೆಲಸಗಳನ್ನು ತಾವೇ ವಹಿಸಿಕೊಂಡರು. ಮನೆಗೆ ಗಂಡು ಮಗು ಇಲ್ಲದಿರುವ ಚಿಂತೆ ತಾಯಿ ಸೀತಮ್ಮನಿಗಿಂತಲೂ ವೇದಮೃತನನ್ನು ಚೆನ್ನಾಗಿ ಚಿಂತೆಗೀಡುಮಾಡಿತ್ತು.

“ಅಮ್ಮ, ನೂಸಾದರೂ ಗಂಡಾಗಿದ್ದರೆ ಚೆನ್ನಾಗಿತ್ತು. ಅಣ್ಣನ ಮನೆಯ ಹೆಸರು ಹೇಳಲು ಗಂಡು ಮಕ್ಕಳಿಲ್ಲದ ಹಾಗಾಯಿತು” ಎಂದು ವೇದಮೃತನಿಗೆ ತಾಯಿಗೆ ಹೇಳುತ್ತಿದ್ದರು. ಆಗ ತಾಯಿ,

“ನೀನು ಯಾವ ಗಂಡು ಮಗನಿಗೆ ಕಡಿಮೆಯಾಗಿದ್ದೀ ವೇದಮೃತ? ನೀನೇ ಮಗ, ಮಗಳು” ಎಂದು ವೇದಮೃತನಿಗೆ ಹೇಳುತ್ತಿದ್ದಳು. ಸಂತೋಷದಿಂದ ತಮ್ಮ ಮಗಳು ಬಾಣಂತಿತನ ಮಾಡುವುದನ್ನು ನೋಡಿ ತಾಯಿಗೆ ನಾಚಿಕೆಯಾಗುತ್ತಿತ್ತು. ಅವರು

“ಏನು ನಾಚಿಕೆಗೇಡಮ್ಮ, ಮಗಳ ಕೈಯಿಂದ ಬಾಣಂತನ ಮಾಡಿಸಿಕೊಳ್ಳುವ ಹಾಗಾಯಿತಲ್ಲ” ಎಂದು ಮಗಳಿಗೆ ಹೇಳುತ್ತಿದ್ದರು. ವೇದಮೃತ ಬೆಳ್ಳಿಯ ವಿಗ್ರಹದಂತಿದ್ದ ತಮ್ಮನನ್ನು ಅಪ್ಪಿ,

“ಅಮ್ಮಾ, ಈ ಚಿನ್ನದ ಬೊಂಬೆ ಸಿಕ್ಕಿರುವುದಕ್ಕೆ ಸಂತೋಷಪಡವೇ ಹೀಗೆ ಹೇಳಬೇಡ” ಎನ್ನುತ್ತಿದ್ದರು.

“ನಿನ್ನ ತಮ್ಮನಿಗೆ ಪ್ರೀತಿಯಾಗಬೇಕು.”

“ಹೌದು. ನನಗಲ್ಲದೇ ಇನ್ನಾರಿಗೆ ಪ್ರೀತಿ ಬರಬೇಕು? ಮಗ ಇಲ್ಲ ಅಂತ ಅಣ್ಣ ಒದ್ದಾಡುತ್ತಿದ್ದರು. ತವರು ವಂಶದ ಮೊಳಕೆ ಚಂದು” ಎಂದು ವೇದಮೃತ ತಮ್ಮನನ್ನು ಮುದ್ದಾಡುತ್ತಿದ್ದರು.

ಯು ನಾಲ್ಕು ವರ್ಷದ ಹುಡುಗನಾಗಿದ್ದಾಗ ಸತ್ತು ಹೋದುದು. ದ ಅವನಿಗೆ ತಾಯಿಯ ನೆನಪೇ ಇರಲಿಲ್ಲ. ತಾಯಿ ಗಿಂತಲೂ ಅಕ್ಕಿಯು ಅಡಲಿನಲ್ಲಿ ಬೆಳೆದ ಚಂದು. ನೊದನೊದಲು ಅವನದು ಬಹಳ ಹೆಚ್ಚಿದ ಸ್ವಭಾವವಾಗಿದ್ದಾಗ ಹಟಮಾಡಲೊಡಗದರೆ ತಾಯಿ, ತಂದೆಯ ಯಾವ ಮಾತಿಗೂ ಬಗ್ಗದವನು, ಅಕ್ಕನ ಒಂದು ನಲ್ಲುಡಿಗೆ ಶರಣಾಗತ ನಾಗುತ್ತಿದ್ದ.

ಸೀತಮ್ಮನವರು ಚಂದುವನ್ನು ತಬ್ಬಲಿಯನ್ನಾಗಿ ಮಾಡಿ ಹೋದ ಮೇಲೆ ವೆಂಕಟರಾಮಯ್ಯನವರು ಪುನಃ ಮದುವೆಯಾಗಲಿಲ್ಲ. ಅನೇಕರು ಅವರಿಗೆ ಬುದ್ಧಿವಾದ ಹೇಳಿದರು.

“ಚಂದು ಇನ್ನೂ ಮಗು. ಅವನನ್ನು ನೋಡಿಕೊಳ್ಳುವವರು ಯಾರು? ಅವನಿಗಾಗಿಯಾದರೂ ಮದುವೆಯಾಗಿ” ಎಂದು ಗೆಳೆಯರು ಸಲಹೆ ಕೊಟ್ಟರು.

“ಬರುವವಳು ಬಲತಾಯಿಯಾಗುತ್ತಾಳೆ ಹೊರತು ತಾಯಿಯಾಗುವುದಿಲ್ಲ. ನಮ್ಮ ವೇದಾ ಅವನಿಗೆ ತಾಯಿ ಇಲ್ಲ ಎನಿಸಿಲ್ಲ. ಅವಳು ನೋಡಿಕೊಳ್ಳುತ್ತಾಳೆ” ಎಂದು ವೆಂಕಟರಾಮಯ್ಯನವರು ದೃಢವಾಗಿ ಹೇಳಿಬಿಟ್ಟರು.

ಆನಂದ ಹುಟ್ಟುವವನಿಗೆ ವೇದಮ್ಮನವರು ಚಿಕ್ಕ ತಮ್ಮನಿಗಾಗಿ ವೆಂಕಟರಾಮಯ್ಯನವರು ಹೆಚ್ಚು ಕಾಲ ಕಳೆಯುತ್ತಿದ್ದರು. ಆನಂದ ಮುಟ್ಟಿದಾಗ ವೆಂಕಟರಾಮಯ್ಯನವರು ಮಗಳನ್ನು ಕರೆಸಿಕೊಂಡು, ಅಡಿಗೆ ಯವರನ್ನಿರಿಸಿ ಮಗಳಿಗೆ ಬಾಣಂತಿನ ಮಾಡಿ ಕಳುಹಿಸಿದರು. ಅನಂತರ ವೇದಮ್ಮ ಪಾಸನಕ್ಕೆ ಬರುವುದು ಸ್ವಲ್ಪ ಅಪರೂಪವಾಯಿತು. ಆ ವೇಳೆಗೆ ಚಂದುವೂ ದೊಡ್ಡವನಾಗಿದ್ದ.

ಚಂದುವಿಗೆ ಚಿಕ್ಕಂದಿನಿಂದಲೂ ವಿದ್ಯೆಯ ಮೇಲೆ ಆಸಕ್ತಿಯಿರಲಿಲ್ಲ. ಕೈಗೆ ಸಿಕ್ಕಿದ ಪೇಜುಗಳಲ್ಲಿ ಚಿತ್ರ ಗೀಚುತ್ತಿದ್ದ. ಇದ್ದಲ್ಲಿನ ಚೂರಿನಿಂದ ಮನೆಯ ಗೋಡೆಯ ಮೇಲೆ ಹಕ್ಕಿ, ಗಿಡ, ನದಿ ಇವುಗಳ ಚಿತ್ರವನ್ನು ರಚಿಸಿ, ತಂದೆಯ ಕೈಯಿಂದ ‘ಗೋಡೆ ಹಾಳಾಯಿತು’ ಎಂದು ಬಯ್ಯಿಸಿಕೊಳ್ಳುತ್ತಿದ್ದ. ತಂದೆ ಮಗನನ್ನು ಬಯ್ದರೂ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವನು ಚಿತ್ರ ಬರೆಯುತ್ತಿದ್ದ ರೀತಿಯನ್ನು ಮನಸ್ಸಿನಲ್ಲಿಯೇ ಮೆಚ್ಚಿದರು.

ಶರಗತಿಯಲ್ಲಿ ಉಪಾಧ್ಯಾಯರು ಪಾಠ ಹೇಳುತ್ತಿದ್ದರೆ ಪುಸ್ತಕದ ಪಾಳೆಗಳಲ್ಲಿ ಮೇಷ್ಟರ ಚಿತ್ರವನ್ನೋ, ಕೆಟಕಿಯಿಂದಾಚೆ ಕಾಣುತ್ತಿದ್ದ ಆಕಾರ, ನೋಡಗಳನ್ನೋ ಬರೆಯುತ್ತಿದ್ದ.

ಚಂದುವಿಗೆ ಅಕ್ಕನನ್ನು ಕಂಡರೆ ಅಪರಿಮಿ. 'ಮ್ತು
 ಹಾಕಿದ ಗೆರೆಯನ್ನು ಅನನು ದಾಟುತ್ತಿರಲಿಲ್ಲ. ಆ... ದುವಿನ
 ಸ್ವಭಾವ ಬದಲಾಯಿಸತೊಡಗಿತು. ಇತರರೊಡನೆ ಉ, ದುಃಖ
 ಹಂಚಿಕೊಳ್ಳುತ್ತಿದ್ದ ಹುಡುಗ ಈಗ ಯಾವುದನ್ನೂ ಇತರರಿಗೆ ಹೇಳಿಕೊಳ್ಳದೆ
 ಸಂತೋಷ, ದುಃಖ ಎಲ್ಲವನ್ನೂ ತನ್ನೆದೆಯಲ್ಲೇ ತುಂಬಿಟ್ಟುಕೊಳ್ಳತೊಡ
 ಗಿದ. ಮೊದಲು ಸ್ನೇಹಜೀವಿಯಾಗಿ ತುಂಟನಾಗಿದ್ದವನು, ಬೆಳೆಯುತ್ತಾ
 ಬಂದಂತೆ ಎಲ್ಲರಿಂದಲೂ ದೂರವಾಗಿ, ಭಾವಜೀವಿಯಾಗಿ ಸರಮಸಾಧುವಾ
 ದನು. ಇದ್ದಕ್ಕಿದ್ದಂತೆಯೇ ಮಗನ ಸ್ವಭಾವದಲ್ಲಾದ ಬದಲಾವಣೆಯನ್ನು
 ನೆಂಕಟರಾಮಯ್ಯನವರು ಗಮನಿಸಿದರು. "ಏನೋ ಹುಡುಗು ಸ್ವಭಾವ"
 ಎಂದು ಮೊದಲು ತಾತ್ಪಾರ ಭಾವನೆ ತಾಳಿದರು. ಆದರೆ ಅವನು ಯಾರೊಡ
 ನೆಯೂ ಬೆರೆಯದೇ ಏಕಾಂಗಿಯಾಗಿ ಕಾಲ ಕಳೆಯುವುದನ್ನು ನೋಡಿ
 "ಇದೇಕೆ ಹೀಗಾದ" ಎಂದು ಯೋಚನೆ ಮಾಡತೊಡಗಿದರು. ಮೊದಲಿನ
 ಸರಸ ಸ್ವಭಾವ, ಹುಡುಗಾಟಿಕೆ, ವಿನೋದ ಮರೆಯಾಗಿ ಗಾಂಭೀರ್ಯ,
 ಮೌನಕ್ಕೆ ಕೊಟ್ಟಿತು.

"ಇದೇಕೋ ಮಗು, ಈಚೆಗೆ ಏನೋ ಒಂದು ಬಗೆಯಾಗಿರುವೆ"
 ಎಂದು ತಂದೆ ಕೇಳಿದರೆ 'ಇಲ್ಲಣ್ಣ' ಎಂದು ಮೊಟಕಾಗಿ ಉತ್ತರ ಹೇಳುತ್ತಿದ್ದ.
 ತಮ್ಮೆದುರಿಗೆ ಮನಸ್ಸು ಬಿಚ್ಚಿ ಮಾತನಾಡದಿದ್ದರೂ, ಅಕ್ಕನೆದುರಿಗೆ ಎಲ್ಲ
 ವನ್ನೂ ಹೇಳಿಕೊಳ್ಳಬಹುದೆಂದರಿತು ತಂದೆ ಮಗಳನ್ನು ಬೆಂಗಳೂರಿನಿಂದ
 ಕರೆಸಿದರು

ವೇದಮ್ಮ ತಮ್ಮನ ತಲೆಯ ಮೇಲೆ ಸ್ನೇಹದಿಂದ ಕೈಯಾಡಿಸಿ ಕೇಳಿ
 ದರು.

"ಇದ್ಯಾಕೋ ಚಂದು ಹೀಗಾಗಿದೀಯಾ?"

"ಹೇಗಿದೀನಿ"

"ಏನೋ ಒಂದು ತರಹ ಮುಂಕಾಗಿದೀಯಾ. ಯಾರೊಡನೆಯೂ
 ಮಾತಿಲ್ಲ, ಕತೆಯಿಲ್ಲ"

"ಅದೆಲ್ಲ ನಿಮ್ಮ ಭ್ರಮೆ. ನಾನು ಮೊದಲಿನಂತೆಯೇ ಇದೇನೆ. ನಾನು
 ಬದಲಾಯಿಸಿಲ್ಲ. ನೀವು ಬದಲಾಯಿಸಿರಬೇಕು ಎಂದು ತೋರುತ್ತದೆ.
 ಅಥವಾ ನೀವು ನನ್ನನ್ನು ಬಣ್ಣದ ಕನ್ನಡಕ ಹಾಕಿಕೊಂಡು ನೋಡುತ್ತಿರ
 ಬೇಕು."

ವೇದಮ್ಮ ತಮ್ಮನನ್ನು ನಾನಾ ಬಗೆಯಾಗಿ ಪ್ರಶ್ನಿಸಿ ಕೇಳಿದರು.

ಆದರೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ.

ಬಿ.ಎನ್.ಸಿ., ಪಾನಾಪೊಡನೆ ವೆಂಕಟರಾಮಯ್ಯನವರು ಮಗನಿಗೆ ಎಂಜಿನಿಯರಿಂಗ್ ಕಾರ್ಪೊರೇಷನ್ ಸೇರಿಕೊಳ್ಳುವಂತೆ ಒತ್ತಾಯ ಮಾಡಿದರು. ವಿದ್ಯೆಯಲ್ಲಿ ಆಸಕ್ತಿಯಿಲ್ಲದುದರಿಂದ ಚಂದು ಮುಂಚೆ ಓದಲು ಒಪ್ಪಲಿಲ್ಲ. ಮುಂದೇನು ಮಾಡಬೇಕೆಂದು ಅವನು ಯೋಚಿಸುತ್ತಿರುವಾಗಲೇ ವೆಂಕಟರಾಮಯ್ಯನವರು ಸತ್ತುಹೋದರು. ಚಂದು ಹಾಸನದಲ್ಲಿದ್ದ ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟು, ಕೆಲಸ ಹುಡುಕತೊಡಗಿದನು. ಚಂದು ಪೈಲಟ್ ಆಫೀಸರಾಗಬೇಕೆಂದು ನಿಶ್ಚಯಿಸಿದಾಗ, ವೇದಮ್ತ ಮೂರು ದಿನ ಅನ್ಯೂನೀರು ಬಿಟ್ಟು ಅತ್ತು ಸತ್ಯಾಗ್ರಹ ಮಾಡಿ ತಮ್ಮನನ್ನು ಅವನ ನಿರ್ಧಾರದಿಂದ ಹಿಂದಿರುಗಿಸಿದರು. ಅಕ್ಕನ ಮನುಷ್ಯನಿಗೆ ಕಟ್ಟಬಿದ್ದು ಚಂದು ಮನಸ್ಸು ಬದಲಾಯಿಸಬೇಕಾಗಿ ಬಂತು.

ಧಾರವಾಡದ ಹೈಸ್ಕೂಲಿನಲ್ಲಿ ಉಪಾಧ್ಯಾಯನ ಕೆಲಸ ಸಿಕ್ಕಿದೊಡನೆ ಚಂದು ಧಾರವಾಡಕ್ಕೆ ಸೇರಬಹುದಾದನು. ರೂವೊಂದನ್ನು ಬಾಡಿಗೆಗೆ ತೆಗೆದುಕೊಂಡು ಹೋಟೆಲಿನಲ್ಲಿ ಊಟಮಾಡಿ ಅಲ್ಲಿ ಜೀವನ ತಕ್ಕತೊಡಗಿದ.

ತಮ್ಮನ ಸನ್ಯಾಸ ವೇದವ್ಯವಿಗೇ ಒಪ್ಪಿಗೆಯಾಗಲಿಲ್ಲ. ನಾನಾ ಬಗೆಯಾಗಿ ಮದುವೆ ಮಾಡಿಕೊಳ್ಳಲು ಅವರು ಅವನಿಗೆ ಹೇಳಿದರು.

“ಇನ್ನೂ ಎಷ್ಟು ದಿನ ಹೋಟೆಲೂಟ ತಿನ್ನುತ್ತೀಯೋ? ಮದುವೆ ಮಾಡಿಕೊಳ್ಳಬಾರದೇ?”

“ಹೋಟೆಲೂಟ ಬೇಡದಿದ್ದರೆ ಅಡಿಗೆಯವನನ್ನು ಇಟ್ಟುಕೊಂಡರಾಯಿತು. ಅದಕ್ಕಾಗಿ ಮದುವೆಯಾಗಬೇಕೆ?” ಎಂದು ಅಕ್ಕನನ್ನೇ ಪ್ರಶ್ನಿಸುತ್ತಿದ್ದ.

ಅವನ ಮನಸ್ಸು ಬದಲಾಯಿಸುವುದು ಸಾಧ್ಯವಿಲ್ಲವೆಂದು ತಿಳಿದು ವೇದಮ್ತ ಸುಮ್ಮನಾದರು.

ಉಪಾಧ್ಯಾಯ ವೃತ್ತಿಯಲ್ಲಿ ರಜಗಳು ಹೇರಳವಾಗಿ ದೊರೆಯುತ್ತಿದ್ದುದರಿಂದ, ಚಂದು ವೊಂದಲಿನಿಂದಲೂ ತನಗೆ ಆಸಕ್ತಿಯಿದ್ದ ಚಿತ್ರಕಲೆಯನ್ನು ಅಭಿವೃದ್ಧಿ ಮಾಡಿಕೊಳ್ಳತೊಡಗಿದನು. ಚಿತ್ರಕಲೆಯನ್ನು ಸಾಧಿಸುವಾಗ ಅವನಿಗೆ ಗುರುಗಳ ಆವಶ್ಯಕತೆಯೂ ತೋರಲಿಲ್ಲ. ಅನುಭವ ಹೆಚ್ಚಿದಂತೆ, ಅಭ್ಯಾಸ ಸಾಗಿದಂತೆ ಅವನ ಕೈ ಪಳಗತೊಡಗಿತು. ಚಿತ್ರ ಬರೆಯುವ ಹವ್ಯಾಸ ದೊಡನೆ ಸಾಹಿತ್ಯಾಭ್ಯಾಸವೂ ನಿರಂತರವಾಗಿ ನಡೆದಿತ್ತು. ಪುಸ್ತಕ, ಕುಂಚ

ಇವು ಅವನ ಎರಡು ಕಣ್ಣುಗಳಾಗಿದ್ದವು.

೧೪

ಬೇಸಿಗೆಯ ರಜಮೊಡನೆ ಚಂದು ಬೆಂಗಳೂರಿಗೆ ಬರುವೆನೆಂದು ಬರೆದಿದ್ದ ಕಾಗದ ವೇದಮೃತ ಕೈಸೇರಿತು. ವಕ್ರ ಮನಸ್ಸಿನ ತಮ್ಮ ಅಕ್ಕನ ಮೇಲಿನ ಅಭಿಮಾನದಿಂದ ಬರುವುದನ್ನು ನೋಡಿ ವೇದಮೃತ ಹಿಗ್ಗಿದರು. ಆನಂದ ಇಂಗ್ಲೆಂಡಿನಿಂದ ಮರಳಿ ಬಂದಷ್ಟು ಸಂತೋಷವಾಯಿತು ಅವರಿಗೆ. ಚಂದು ಬರುವ ಸುದ್ದಿಯನ್ನು ಸಂಭ್ರಮದಿಂದ ಗಂಡನಿಗೆ ಹೇಳಿದರು ಅಕೆ.

“ನಮ್ಮ ಚಂದು ಬರತಾನೆ.”

“ಬಹಳ ಸಂತೋಷ” ಎಂದರು ರಂಗಣ್ಣನವರು.

ಕುಗ್ಗಿದ ಮನದಿಂದ ಆಕಾಶದ ಕಡೆ ನೋಡುತ್ತಾ ಕುಳಿತಿದ್ದ ಭಾರತಿಗೆ “ಭಾರತಿ, ಚಂದು ನಾಡಿದ್ದು ಇಲ್ಲಿಗೆ ಬರತಾನೆ. ರಜ ಕಳೆಯುವವರೆವಿಗೂ ಇಲ್ಲೇ ಇರತಾನೆ” ಎಂದರು.

“ಚಂದು! ಯಾರು.....?” ಭಾರತಿಗೆ ತಟ್ಟನೆ ನೆನಪಾಗಲಿಲ್ಲ.

“ನನ್ನ ತಮ್ಮ ಕಣ್ಣೇ. ಇಷ್ಟು ಬೇಗ ಮರೆತುಬಿಟ್ಟಿಯಾ?”

ಭಾರತಿಗೆ ಜ್ಞಾಪಕ ಬಂತು. ಚಂದು ಬರುವನೆಂಬ ಸುದ್ದಿ ಅವಳಿಗೆ ಅಜೇಕೋ ಪ್ರಿಯವಾಗಲಿಲ್ಲ. ತನ್ನ ಮದುವೆಯಲ್ಲವನನ್ನು ನೋಡಿದ್ದರೂ ಅವಳಿಗೆ ಅವನ ಮುಖ ಮರೆತು ಹೋಗಿತ್ತು. ಅದರೂ ಆ ಹೊಳಪುಕಣ್ಣುಗಳ ತೀಕ್ಷ್ಣತೆಯನ್ನು ಅವಳು ಮರೆತಿರಲಿಲ್ಲ. ತನ್ನ ಕಣ್ಣುಗಳಲ್ಲಿ ಅವನು ತನ್ನ ಕಣ್ಣನ್ನು ನಾಟಿ, ಅಂತರಂಗವನ್ನು ಬಗೆದು ನೋಡುವ ರೀತಿ ಅವಳಿಗೆ ಹೆದರಿಕೆಯನ್ನುಂಟುಮಾಡಿತ್ತು.

ಭಾರತಿ ಚೆಲುವೆಯಾದುದರಿಂದ, ಅವಳು ಎಲ್ಲಿಗಾದರೂ ಹೊರಟರೆ ತರುಣರು, ಮುದುಕರು ಮೊದಲಾಗಿ ಕತ್ತು ತಿರುಗಿಸಿ ಅವಳನ್ನು ನೋಡುತ್ತಿದ್ದರು. ಹೆಂಗಸರು, ಹುಡುಗಿಯರು ಮೆಚ್ಚುಗೆಯಿಂದ ನೋಡಿ, ಮತ್ತರ ದಿಂದ ಒಬ್ಬರಿಗೊಬ್ಬರು ಪಿಸುಗುಟ್ಟುತ್ತಿದ್ದರು. ಒಂದು ಸಾರಿ ಭಾರತಿ ಅಲಂಕರಿಸಿಕೊಂಡು ತಮ್ಮನೊಡನೆ ಹೊರಗೆ ಹೊರಟಾಗ, ಬೀದಿಯಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದ ತರುಣನೊಬ್ಬ ಅವಳ ಕಡೆಯೇ ನೋಡುತ್ತಾ ಹೋಗಿ, ಸೈಕಲ್ ಮರಕ್ಕೆ ಡಿಕ್ಕಿ ಹೊಡೆದಮೇಲೆ ಎಚ್ಚರಗೊಂಡಿದ್ದ. ಹೆಂಗಸರು, ಗಂಡಸರು ಅವಳು ಎಲ್ಲಿದ್ದರೂ ದಿಟ್ಟಿಸಿ ನೋಡು

ವುದು ಸಾಮಾನ್ಯವಾಗಿತ್ತು. ಆದರೆ ಅವರ ನೋಟ ಅವಳ ಚಿತ್ತವನ್ನು ಕಲಕಿರಲಿಲ್ಲ. ಅವು ಕೇವಲ ಹಾರುನೋಟಗಳಾಗಿದ್ದವು. ಆದರೆ ಚಂದುವಿನ ನೋಟವೇ ಬೇರೆ ರೀತಿಯಾಗಿತ್ತು. ಅವನು ತನ್ನ ಮುಖವನ್ನು ನೋಡಿದಾಗ ಭಾರತಿಗೆ ಎಲ್ಲಾ ದರೂ ಅಡಗಬೇಕು ಎನ್ನುವ ಭಾವನೆ ಉದಯಿಸುತ್ತಿತ್ತು. ಕತ್ತಲೆಯಿಂದ ಒಂದು ಜೊತೆ ಕಣ್ಣುಗಳು ಭಾರತಿಯನ್ನು ತೀಕ್ಷ್ಣವಾಗಿ ನೋಡಿದಂತೆ ಭಾಸವಾಯಿತು.

ಆ ದಿನ ಚಂದು ಬರುವನೆಂದು ವೇದನ್ನು ಸಂಭ್ರಮರಡುತ್ತಿದ್ದರು ಭಾರತಿ ತನ್ನೂಟೆ ಮುಗಿಸಿ ಮಲಗಲು ಮಹಡಿಯ ಮೇಲೆ ಹೋದಳು. ಬಹಳ ಹೊತ್ತು ಮಲಗಿ ನಿದ್ರಿಸಿದರೂ ನಿದ್ರೆ ಬರಲಿಲ್ಲ. ಮೇಜಿನ ಮೇಲಿದ್ದ ಇಂಗ್ಲಿಷ್ ಕಾದಂಬರಿಯೊಂದನ್ನು ಕೈಯಲ್ಲಿ ಹಿಡಿದು ಕುಳಿತಳು. ಆದರೆ ಅವಳ ಮನಸ್ಸು ಮಾತ್ರ ಪುಸ್ತಕದ ಮೇಲಿರಲಿಲ್ಲ. ಇತ್ತ ಅಡಿಗೆಯ ಮನೆಯಲ್ಲಿ ವೇದನ್ನು ಕೆಲಸವಿನ್ನೂ ಮುಗಿದಿರಲಿಲ್ಲ. ಅಡಿಗೆ ಮನೆಯಿಂದ ಪಾತ್ರೆಗಳ ಸದ್ದು ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಪಾತ್ರೆಗಳ ಸದ್ದನ್ನು ಆಲಿಸುತ್ತಾ ಭಾರತಿ ಕಾದಂಬರಿಯ ಪುಟಗಳನ್ನು ಮಗುಚುತ್ತಿದ್ದಳು. ಮನಸ್ಸು ಆನಂದನಲ್ಲಿ ಐಕ್ಯವಾಗಿತ್ತು. ಒಂದು ವರ್ಷ ಹೇಗೆ ಉರುಳಿ ಹೋಯಿತೆಂಬುದು ಅವಳಿಗೇ ಒಂದು ಸಮಸ್ಯೆಯಾಗಿತ್ತು. ಹಗಲಿಗಿಂತಲೂ ಇರುಳು ಒಂಟಿಯಾಗಿ ಕಳೆಯುವುದು ಅವಳಿಗೆ ಘೋರವಾಗಿತ್ತು. ಜ್ವಾಲೆಯಂತೆ ದಹಿಸುತ್ತಿದ್ದ ಹಾಸಿಗೆಯ ಮೇಲೆ ಅನೇಕ ರಾತ್ರಿಗಳನ್ನು ನಿದ್ರೆಯಿಲ್ಲದೆ ಭಾರತಿ ಕಳೆದಿದ್ದಳು.

ಭಾರತಿಗೆ ಯಾವಾಗಲೋ ನಿದ್ರೆಬಂದುಬಿಟ್ಟಿತು. ಮೈಮೇಲಿನ ಹೊದಿಕೆ, ಕೈಲಿದ್ದ ಪುಸ್ತಕ ಎರಡೂ ಮಂಚದಿಂದ ಕೆಳಗೆ ಬಿದ್ದಿದ್ದವು. ಕಿಟಕಿಯಿಂದ ಗಾಳಿ ಜೋರಾಗಿ ಬೀಸಿದಾಗ ಭಾರತಿಗೆ ಎಚ್ಚರವಾಯಿತು. ಭಾರತಿ ಮೇಜಿನ ಮೇಲಿದ್ದ ಗಡಿಯಾರದ ಕಡೆ ಕಣ್ಣು ಹೊರಳಿಸಿದಳು. ನಾಲ್ಕು ಗಂಟೆಯಾಗಿತ್ತು. ಮೈಮುರಿದು ಆಕಳಿಸುತ್ತಾ ಕೆಳಗಿಳಿದು ಬಂದಳು. ಮುಖ ತೊಳೆದು, ಹಣೆಗೆ ಕುಂಕುಮವ ಬೊಟ್ಟಿಟ್ಟು, ಅಡಿಗೆ ಮನೆಯ ಹೊಸಿಲು ದಾಟಿ ಒಳಗೆ ಬಂದಳು.

ಚಂದು ಕಾಫಿಯ ಬಟ್ಟಲು ಕೈಲಿ ಹಿಡಿದಿದ್ದ. ವೇದನ್ನು ತಮ್ಮನ ಎದುರಿಗೆ ಕುಳಿತು ಉಸಚಾರ ಮಾಡುತ್ತಿದ್ದರು. ಹಾಸ್ಯದ ನಗೆ ಚಂದುವಿನ ಮುಖದಮೇಲೆ ಲಾಸ್ಯವಾಡುತ್ತಿತ್ತು. ತುಟಿಯವರೆಗೆ ಬಟ್ಟಲು ತೆಗೆದುಕೊಂಡು ಹೋಗಿದ್ದ ಕೈ ಒಂದು ಗಳಿಗೆ ತಡೆಯಿತು. ಬಾಗಿಲು ದಾಟಿ

ಒಳಗೆ ಬಂದ ಭಾರತಿಯನ್ನು ಬಟ್ಟಲ ಮೇಲಿನಿಂದ ಚಂದು ಕಣ್ಣೆತ್ತಿ ನೋಡಿದ. ಕೂಡಲೇ ಕಣ್ಣು ತಗ್ಗಿಸಿ ಕಾಫಿಯನ್ನು ಕುಡಿದ.

ಆಗ ತಾನೇ ನಿಸ್ವೆಯಿಂದ ಎದ್ದು ಬಂದಿದ್ದ ಭಾರತಿಯ ಕಣ್ಣಿಗೆ ಚಂದು ಬೇಗ ಆನಂದನಂತೆಯೇ ಕಾಣಿಸಿದ. ಆನಂದನಿಗಿಂತಲೂ ಚಂದುವಿನದು ಒಳ್ಳೆ ಕೆಂಪು. ಎತ್ತರ, ಗಾತ್ರದಲ್ಲಿಯೂ ಚಂದು ಆನಂದನನ್ನು ಮೀರಿಸಿದ್ದ. ಆದರೆ ಮುಖದ ಆಕಾರ, ಚಹರೆ, ನಗು, ಚಲನವಲನಗಳು ಆನಂದನನ್ನೇ ಹೋಲುತ್ತಿದ್ದವು.

ಭಾರತಿ ಮುಂದಡಿಯಿಟ್ಟಿದ್ದ ಹೆಜ್ಜೆಯನ್ನು ಹಿಂದಕ್ಕೆಟ್ಟಳು. ವೇದಮ್ತ ಅದನ್ನು ಗಮನಿಸಿ,

“ಬಾಮ್ಮ, ಹೊರಗಿನವರು ಯಾರೂ ಬಂದಿಲ್ಲ. ಚಂದು ನಮ್ಮವನು” ಎಂದರು. ಭಾರತಿ ಹಿಂಜರಿಯುತ್ತಾ ಒಳಗೆ ಬಂದು ಕುಳಿತಳು. ಎದುರಿಗೆ ಕುಳಿತಿದ್ದ ರೂಪರಾಶಿಯನ್ನು ಚಂದು ನಿರ್ಭಯವಾಗಿ ನೋಡತೊಡಗಿದನು.

ನಯನಾದ ಕೊರಳಿನ ಕೊಂಕು, ಕೆನ್ನೆಯ ಕೋಮಲತೆ, ಕಣ್ಣಿನ ಕಾಂತಿ, ಕೂದಲಿನ ಕಪ್ಪು, ತುಟಿಯ ರಂಗು, ದೇಹದ ಮಾಟ. ಒಂದೊಂದೂ ಅವನನ್ನು ಮರುಳುಗೊಳಿಸಿದವು. ಯಾವುದಾದರೂ ಒಂದು ಅಂಗದಲ್ಲಿ ತಪ್ಪುಕಂಡು ಹಿಡಿಯಲಿಕ್ಕಿಲ್ಲ. ಚಂದು ಅವಳನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡಿದನು.

ಆ ದೊಡ್ಡ ಕಣ್ಣುಗಳಲ್ಲಿ ತಪ್ಪು ಕಂಡುಹಿಡಿಯಲು ಸಾಧ್ಯವೇ? ಹಣೆ ಮುಖಕ್ಕೆ ಸರಿಯಾದ ಪ್ರಮಾಣದಲ್ಲಿತ್ತು. ಹುಬ್ಬುಗಳು ಕಣ್ಣಿನ ಹೊಳಪು ನೋಡಲೆಂಬಂತೆ ಬಾಗಿ ಬಂದಿದ್ದವು.

“ಇವೇನು, ನೀವಿಬ್ಬರೂ ನೂತನಾಡಬಾರದು ಅಂತ ಮಾಡಿದೀರಾ” ವೇದಮ್ತ ಕೇಳಿದರು. ಅನರ ಮಾತು ಕೇಳಿ ಭಾರತಿ ನಕ್ಕಳು. ಕೆನ್ನೆಗಳ ಮಧ್ಯದಲ್ಲಿ ಗುಳಿ ಆಳವಾಗಿ ನೂಡಿ ಮರೆಯಾಯಿತು. ಚಂದು ಅದನ್ನು ನೋಡಿ ಪೂರ್ಣ ನೋತುಹೋದ.

ಭಾರತಿ ತಿಂಡಿ ಮುಗಿದ ಕೂಡಲೇ ತನ್ನ ತಟ್ಟೆ ಬಟ್ಟಲುಗಳನ್ನು ಎತ್ತಿ ಕೊಂಡು ಹೊರಗೆ ಹೊರಡುವುದರಲ್ಲಿದ್ದಳು.

“ಹಾಗೇ ಚಂದುವಿನದೂ ತಗೊಂಡು ಹೋಗಮ್ಮ” ಎಂದು ವೇದಮ್ತ ಕೂಗಿದರು. ಭಾರತಿ ಹಿಂದಿರುಗಿ ಬಂದು ಅವನ ಮುಂದೆ ಬಗ್ಗಿದಳು. ಬೆನ್ನಿನ ಮೇಲೆ ಮಲಗದ ಜಡೆ, ಮುಂದೆ ತೂಗಿ ಬಂದು ನೆಲದ ಮೇಲೆ ಈಜಾಡಿತು. ಭಾರತಿ ತಟ್ಟೆಗಳನ್ನು ತೋಡಿಸಿಕೊಂಡು ಹೊರಟುಹೋದಳು.

ಚಂದುವಿಗೆ ಮದುವೆಯ ದಿನ ಕಾಣಿಸಿದುದಕ್ಕಿಂತಲೂ ಭಾರತಿ ಈಗ ಹೆಚ್ಚು ಅಂದವಾಗಿ ತೋರಿದಳು. ನೈವಾಹಿಕ ಜೀವನ ಅವಳ ದೇಹದ ಲಾವಣ್ಯವನ್ನು ಇಮ್ಮಡಿಪಿತ್ತು. ಕೆನ್ನೆ ನೊದಲಿಗಿಂತಲೂ ತುಂಬಿಕೊಂಡು ನಸುಕೆಂಪು ಛಾಯೆಯ ಮೇಲಿತ್ತು. ನಡಿಗೆಯಲ್ಲಿ ವಿಲಾಸ, ಆಲಸ್ಯ ತುಂಬಿದವು. ಚೆಲ್ಲಾಟದ ಹುಡುಗಿಯಾಗಿದ್ದ ಭಾರತಿ ಒಂದೇ ವರ್ಷದಲ್ಲಿ ಸೊಂಪು ಚೆಲ್ಲುವ ತರುಣಿಯಾಗಿದ್ದಳು.

ವಿರಹದಿಂದ ಅವಳ ಮುಖ ಕಳೆಗುಂದಿರುವುದನ್ನು ಚಂದುವಿನ ಸೂಕ್ಷ್ಮ ಕಣ್ಣುಗಳು ಗಮನಿಸಿದವು. ಅಗಲಿಕೆಯಿಂದ ಮುಖ ಕೊಂಚ ಬಾಡಿದರೂ, ವಿರಹ ಜ್ವಾಲೆಯಿಂದ ಉರಿಯುತ್ತಿದ್ದ ಆ ಎರಡು ಕಣ್ಣುಗಳ ಅನುಸಮ ಕಾಂತಿಗೆ ಚಂದು ಮರುಳಾದನು. ಕಣ್ಣುಗಳಲ್ಲಿನ ವಿರಹ ವಿಲಾಸ ಹತ್ತಿಸಿದ ಬೆಂಕಿಯಂತೆ ಉರಿಯುತ್ತಿದ್ದವು. ದೇಹ ನೊದಲಿಗಿಂತ ತುಂಬಿ ಕೊಂಡಿದ್ದರೂ ನಡಿಗೆಯಲ್ಲಿ ಆಲಸ್ಯ, ಮಾತಿನಲ್ಲಿ ಔದಾಸೀನ್ಯವಿತ್ತು.

“ಇಂತಹ ರೂಪಸಿಯನ್ನು ಬಿಟ್ಟು ಹೋಗಲು ಆನಂದನಿಗೆ ಮನಸ್ಸಾದರೂ ಹೇಗೆ ಬಂದಿತು? ನನಗೇನಾದರೂ ಇಂತಹ ಚೆಲುವೆ ಸಿಕ್ಕಿದ್ದರೆ ಅಮೇರಿಕಾದ ಅಧ್ಯಕ್ಷ ಸ್ಥಾನಕ್ಕೆ ಸ್ವಾಗತಿಸಿದ್ದರೂ ಹೋಗುತ್ತಿರಲಿಲ್ಲ” ಎಂದು ಚಂದು ಮನಸ್ಸಿನಲ್ಲಿಯೇ ಹೇಳಿಕೊಂಡ.

ಸಂಜೆಗೆ ಎಂದಿನಂತೆ ವೇದನ್ಮನವರು ಗೀತಾಸಾರಾಯಣಕ್ಕೆ ಸಾವಿತ್ರಮ್ಮನವರ ಮನೆಗೆ ಹೊರಟುಹೋದರು. ರಂಗಣ್ಣನವರು ನಿತ್ಯದ ‘ಗಾಳಿ ಸಂಚಾರ’ಕ್ಕೆ ಹೊರಡುವ ಮುನ್ನ ಸೊಸೆಯನ್ನು ಕೂಗಿ,

“ತಾಯೀ, ಮನೆಯಲ್ಲಿ ಯಾರೂ ಇಲ್ಲ ಬಾಗಿಲು ಹಾಕಿ ಕೊಂಡಿರು. ನಾನು ಬೇಗ ಬಂದುಬಿಡುತ್ತೇನೆ” ಎಂದರು. ಭಾರತಿ ಬಾಗಿಲು ಹಾಕಿ, ಹಾಲಿನಲ್ಲಿಯೇ ಕುಳಿತಳು. ಅರ್ಧಗಂಟಿಯ ಅನಂತರ ಹೊರಗಿನಿಂದ ಯಾರೋ ಬಾಗಿಲು ಬಡಿದರು. ಭಾರತಿ ಬಾಗಿಲು ತೆಗೆದಳು. ಹೊಸಿಲಾಚೆ ಮೆಟ್ಟಿಲಿನ ಮೇಲೆ ಚಂದು ನಿಂತಿದ್ದ.

“ಇನ್ನೂ ಸ್ವಲ್ಪ ಎತ್ತರವಾಗಿದ್ದರೆ ಚೆನ್ನಾಗಿತ್ತು” ಎಂದುಕೊಂಡ ಚಂದು. ಭಾರತಿ ಬಾಗಿಲು ತೆಗೆದು, ಮಹಡಿ ಹತ್ತಿ ಹೋದಳು.

ಚಂದು ಅವಳ ಚಲನವಲನವನ್ನೇ ನೆಟ್ಟ ಕಣ್ಣಿನಿಂದ ನೋಡುತ್ತಿದ್ದ. ತಾನು ಬಂದೊಡನೆ ಅವಳು ಮಹಡಿಯ ಮೇಲೆ ಹೊರಟು ಹೋಗಲು ಕಾರಣವೇನು? ತನ್ನೆದುರಿಗೆ ಬರಲು ನಾಚಿಕೆಯೇ ಅಥವಾ ಹೆದರಿಕೆಯೇ?

ಚಂದುವಿನ ಮನಸ್ಸು ಸೂಜಿಗಲ್ಲಿನಿಂದ ಆಕರ್ಷಿಸಲ್ಪಟ್ಟ ಕಬ್ಬಿಣದಂತೆ ಮತ್ತೆ, ಮತ್ತೆ ಅವಳ ಕಡೆಗೇ ಓಡುತ್ತಿತ್ತು. ಯಾವ ವಿಚಾರ ಯೋಚಿಸತೊಡಗದರೂ ತಗ್ಗುಪ್ರದೇಶದ ಕಡೆ ಹರಿಯುವ ನೀರಿನಂತೆ ಅವನ ಮನಸ್ಸು ಅವಳ ಕಡೆ ಹರಿಯುತ್ತಿತ್ತು. ಆನಂದನ ಹೆಂಡತಿಯನ್ನು ಈ ದೃಷ್ಟಿಯಿಂದ ನೋಡುವುದು ಸರಿಯೇ? ಈ ಯೋಚನೆ ಬಂದೊಡನೆ ಚಂದುವಿನ ಮುಖ ಬಾಡಿಹೋಯಿತು. ಹತ್ತಿರವಿದ್ದ ಕುರ್ಚಿಯ ಮೇಲೆ ಅವನು ಕುಸಿದು ಬಿದ್ದ.

ತಾಯಿ ಅವನಿಗೆ ಬುದ್ಧಿ ತಿಳಿಯುವುದಕ್ಕೆ ಮುಂಚೆಯೇ ಸತ್ತು ಹೋಗಿದ್ದರು. ಅಕ್ಕನನ್ನು ಉಳಿದು ಅವನಿಗೆ ಬೇರಾವ ಹೆಂಗಸರ ಪರಿಚಯವೂ ಇರಲಿಲ್ಲ. ನೊಡಲಿನಿಂದಲೂ ಹೆಂಗಸರ ಬಗ್ಗೆ ತಾತ್ಸಾರ, ತಿರಸ್ಕಾರ, ಅಲಕ್ಷ್ಯ ಭಾವನೆ ಅವನೊಡನೆ ಬೆಳೆದು ಬಂದಿತ್ತು.

ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಚಂದುವಿನ ಪ್ರಾಣ ಸ್ನೇಹಿತನ ಹೆಸರು ಗೋಪಿನಾಥ. ಗೋಪಿನಾಥ ಚಿಕ್ಕ ಮಗುವಾಗಿದ್ದಾಗಲೇ ಅವನ ತಾಯಿ ತೀರಿಹೋಗಿದ್ದರು. ಅವರ ತಂದೆ ಮರುಮದುವೆಯಾಗಿದ್ದರು. ಬಲತಾಯಿ ಗೋಪಿನಾಥನಿಗೆ ಚಿತ್ರಹಿಂಸೆ ಕೊಡುತ್ತಿದ್ದರು. ತಾಯಿ ಕೊಡುತ್ತಿದ್ದ ಹಿಂಸೆಯನ್ನು ತಂದೆಯೊಡನೆ ಹೇಳುವ ಧೈರ್ಯವಿಲ್ಲದೇ ಗೋಪಿನಾಥ ಒಳಗೇ ಸಹಿಸುತ್ತಿದ್ದ. ಚಂದುವಿನ ಸ್ನೇಹವಾದ ಮೇಲೆ ಗೆಳೆಯನ ಕರುಣಾಮಯ ಹೃದಯ ನೋಡಿ, ಗೋಪಿ ಬಲತಾಯಿ ತನಗೆ ಕೊಡುವ ಚಿತ್ರಹಿಂಸೆ, ನರಕಯಾತನೆಯನ್ನು ಚಂದುವಿನೊಡನೆ ಹೇಳಿಕೊಂಡು ಹೃದಯ ಹಗುರಮಾಡಿಕೊಳ್ಳುತ್ತಿದ್ದ. ಗೆಳೆಯರಿಬ್ಬರೂ ಶಾಲೆ ಮುಗಿದ ಮೇಲೆ ಹಿಂದಿದ್ದ ಮಣ್ಣು ದಿಬ್ಬದ ಮೇಲೆ ಕುಳಿತುಕೊಳ್ಳುತ್ತಿದ್ದರು. ಆಗ ಹೆಂಗಸರ ಬಗ್ಗೆ ಮೊಳಕೆಯೊಡೆದ ಭಾವನೆ ಕಾಲೇಜಿಗೆ ಬಂದ ಮೇಲೆ ಸಣ್ಣಗಿಡವಾಗಿ ಬೆಳೆಯಿತು.

ಕಾಲೇಜಿನಲ್ಲಿಯೂ ಅವನು ಹೆಚ್ಚು ಗೆಳೆಯರೊಡನೆ ಬೆರೆಯುತ್ತಿರಲಿಲ್ಲ. ಅವನ ಸಮಾಧ್ಯಾಯಿನಿಯಾಗಿದ್ದ ಶಾಂತಳ ವರ್ತನೆ, ನಡತೆ ಬಹಳ ಸಡಿಲವಾಗಿತ್ತು. ಚಂದುವಿನ ಭವ್ಯಾಕಾರಕ್ಕೆ ಶಾಂತ ಮನಸೋತಿದಳು. ಅವನನ್ನು ಹಾವ, ಭಾವ ವಿಶಾಸಗಳಿಂದ ತನ್ನವನನ್ನಾಗಿ ಮಾಡಿಕೊಳ್ಳಲು ಯತ್ನಿಸಿದಳು. ಆದರೆ ಚಂದು ಯಾವುದನ್ನೂ ಕಾಣದವನಂತೆ ಇದ್ದು ಬಿಟ್ಟ. ಒಮ್ಮೆ ಶಾಂತ ಚಂದುವಿಗೆ,

“ನಾನು ಇಂಗ್ಲೀಷಿನಲ್ಲಿ ತುಂಬಾ ವೀಕಾ (weak) ಗಿದೀನಿ. ನಮ್ಮ ಮನೆಗೆ ಬಂದು ಇಂಗ್ಲೀಷ್ ಹೇಳಿಕೊಡುವಿರಾ” ಎಂದು ಬಿನ್ನಾಣದಿಂದ

ಕೇಳಲು ಚಂದು,

“ನಾನೂ ನಿಮ್ಮ ತರಗತಿಯಲ್ಲಿ ಓದುವ ವಿದ್ಯಾರ್ಥಿ. ನನಗಿಂತಲೂ ಉಸಾಧ್ಯಾಯರ ಸಹಾಯ ಪಡೆದರೆ ಒಳ್ಳೆಯದು” ಎಂದು ಹೇಳಿಬಿಟ್ಟ. ಆದಿನಿಂದ ಶಾಂತಳಿಗೆ ಚಂದುವನ್ನು ಕಂಡರೆ ಆಗುತ್ತಿರಲಿಲ್ಲ.

ಚಂದು ಆ ಪ್ರಸಂಗವನ್ನು ಮರೆತುಬಿಟ್ಟರೂ ಶಾಂತ ಮರೆಯಲಿಲ್ಲ.

ಒಂದು ಸಲ ಕಾಲೇಜಿನಲ್ಲಿ ಯಾವುವೋ ಸಂಘದ ಉತ್ಸವ ನಡೆಯಿತು. ವಿವಿಧ ವಿನೋದಾವಳಿ, ನಾಟಕ ಮುಗಿಯುವ ಹೊತ್ತಿಗೆ ರಾತ್ರಿ ಹತ್ತು ಗಂಟೆ ಯಾಗಿತ್ತು. ಚಂದು ಹೊರಗೆ ಬಂದಾಗ ಶಾಂತ ಕಾಲೇಜಿನ ಮುಂಭಾಗದಲ್ಲಿ ನಿಂತು, ಬೆರಳು ಕಡಿಯುತ್ತಾ ಸುತ್ತಮುತ್ತ ನೋಡುತ್ತಿದ್ದಳು. ಆಗಲೇ ಬಹಳ ಜನ ವಿದ್ಯಾರ್ಥಿಗಳು ಹೊರಟುಹೋಗಿದ್ದರು. ಶಾಂತಳಿಗೆ ಮನೆಗೆ ಹೋಗಲು ಜೊತೆಯಿಲ್ಲವೆಂದು ಚಂದುವಿಗೆ ಗೊತ್ತಾಯಿತು. ಅಸಹಾಯಕ ಳಾಗಿರುವ ಹೆಣ್ಣಿಗೆ ಸಹಾಯ ಮಾಡುವ ಉದ್ದೇಶದಿಂದ ಚಂದು ಅವಳ ಹತ್ತಿರ ನಿಂತು,

“ಮನೆಯಿಂದ ಯಾರೂ ಬಂದಿಲ್ಲವೇ” ಎಂದ.

“ಇಲ್ಲ”

“ಒಬ್ಬರೇ ಮನೆಗೆ ಹೋಗಲು ನಿಮಗಂಜಿಕೆಯಾದರೆ ನಾನು ಜೊತೆ ಯಲ್ಲಿ ಬರುತ್ತೇನೆ” ಎಂದು ಚಂದು ವಿನಯದಿಂದ ಕೇಳಿದ.

“ನಿಮ್ಮ ಸಹಾಯ ಬೇಕಾಗಿಲ್ಲ. ತಾವು ಹೋಗಬಹುದು” ಎಂದು ಶಾಂತ ಕಟುವಾಗಿ ನೇಳಿದಳು.

ಮಾರನೆಯ ದಿನ ಕನ್ನಡ ಕ್ಲಾಸು ನಡೆಯುತ್ತಿದ್ದಾಗ ಪ್ರಿನ್ಸಿಪಾಲರಿಂದ ಚಂದುವಿಗೆ ಕರೆ ಬಂದಿತು. ಪ್ರಿನ್ಸಿಪಾಲರು ತನ್ನನ್ನೇಕೆ ಕರೆಸಿರಬಹುದು ಎಂದು ಯೋಚಿಸುತ್ತಾ ಚಂದು ಅನರ ರೂಮಿಗೆ ಹೋದ. ಶಾಂತ ರೂಮಿ ನಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತು ನಗುತ್ತಾ ಪ್ರಿನ್ಸಿಪಾಲರೊಡನೆ ಮಾತನಾಡುತ್ತಿದ್ದಳು. ಚಂದು ಒಳಗೆ ಬಂದೊಡನೆ ನಗು ನಿಲ್ಲಿಸಿ, ಹುಬ್ಬು ಗಂಟುಹಾಕಿದಳು. ಪ್ರಿನ್ಸಿಪಾಲರು ರೋಷದಿಂದ ಹೇಳಿದರು.

“ಮಿಸ್ ಶಾಂತಳ ಕ್ಷಮೆ ಕೇಳು. ನಿನ್ನೆ ರಾತ್ರಿ ಈಕೆಯೊಡನೆ ನೀನು ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳು. ಈ ಬಾರಿಗೆ ಸುಮ್ಮನಿದ್ದೇನೆ.”

ಚಂದು ಶಾಂತಳ ಮುಖ ನೋಡಿದ. ಅವಳ ಕಣ್ಣುಗಳು ಹಾಸ್ಯ ದಿಂದ ನಗುತ್ತಿದ್ದವು. ಅವಳ ಮುಖದಲ್ಲಿ ಮುಯ್ಯ ತೀರಿಸಿಕೊಂಡಿದ್ದರ ಸಮಾಧಾನವಿತ್ತು.

ಚಂದುವಿನ ರಕ್ತ ಕೋಪದಿಂದ ಕುದಿಯಿತು. ಅವನ ಸಹಾಯ ತಿರಸ್ಕರಿಸಿದ ಶಾಂತ ಹಿಂದಿನ ರಾತ್ರಿ ಪುಂಡನಾದ ರಾಜಗೋಪಾಲನೊಡನೆ ಮನೆಗೆ ಹೊರಟದ್ದನ್ನು ನೋಡಿದ್ದ. ತಾನೇನು ಕಾಂತಳ ಸೌಂದರ್ಯವನ್ನು ಭ್ರಮಿಸಿಯಾಗಲಿ, ಅವಳಲ್ಲಿ ಸ್ತ್ರೀತಿಗೊಂಡಾಗಲಿ ಹಾಗೆ ಮಾತನಾಡಿಸಿರಲಿಲ್ಲ. ತನ್ನ ಸದುದ್ದೇಶವನ್ನು ದುರುದ್ದೇಶವನ್ನಾಗಿ ಭಾವಿಸಿ ಶಾಂತ ಚಂದುವಿನ ಮೇಲೆ ಪ್ರತೀಕಾರ ಕೈಗೊಳ್ಳಲು ನಿಶ್ಚಯಿಸಿದ್ದಳು.

“ನನ್ನ ಮಾತಿನಲ್ಲಿ ಬೇರಾವ ಅರ್ಥವೂ ಇರಲಿಲ್ಲ ನಾರ್. ಈಕೆ ಅನಾರ್ಥ.... ..”

“ಷಟ್ ಅಸ್. ನೀನೀಗ ಕ್ಷಮೆ ಕೇಳದಿದ್ದರೆ ಕಾಲೇಜಿನಿಂದ ಡಿಬಾರ್ ಮಾಡಬೇಕಾಗುವುದು.”

ಚಂದು ತುಟಿ ಕಚ್ಚಿದ. ಗಂಟಲನ್ನು ಯಾರೋ ಬಿಗಿಯಾಗಿ ಅದುಮಿ ಹಿಡಿದಂತಾಯಿತು. ನಿರುಪಾಯನಾಗಿ ನುಡಿದ.

“ನನ್ನ ವರ್ತನೆಯನ್ನು ಕ್ಷಮಿಸಿ” ಎಂದವನೇ ಪ್ರಿನ್ಸಿಪಾಲರ ರೂಮಿನಿಂದ ಹೊರಗೆ ಬಂದ.

ಎಳೆಯ ವಯಸ್ಸಿನಲ್ಲಿ ಮನಸ್ಸಿನ ಮೇಲೆ ಮೂಡಿದ್ದ ಭಾವನೆಗೆ ಈಗ ಗರಿಗೂಡಿತು.

ಧಾರವಾಡದಲ್ಲಿ ಅವನ ಸಹೋದ್ಯೋಗಿಯೊಬ್ಬನಿಗಾದ ನಿರಾಶೆಯನ್ನು ಕಂಡು ಚಂದುವಿಗೆ ಇಡೀ ಸ್ತ್ರೀ ಜಾತಿಯ ಬಗ್ಗೆ ತಿರಸ್ಕಾರ ಹುಟ್ಟಿತು.

ವೇವಶರ್ಮ ಅವನ ಅಂತರಂಗದ ಗೆಳೆಯನಾಗಿದ್ದ. ಒಂದು ದಿನ ಚಂದು ಶರ್ಮನನ್ನು ನಾಯುವಿಹಾರಕ್ಕೆ ಕರೆಯಲು ಶರ್ಮ

“ಈ ದಿನ ಬರಲಾಗುವುದಿಲ್ಲ” ಎಂದ.

ಶರ್ಮ ಎಂದೂ ಚಂದುವಿನ ಆಹ್ವಾನವನ್ನು ನಿರಾಕರಿಸಿದವನಲ್ಲ.

“ಕಾರಣ” ಎಂದು ಚಂದು ಪ್ರಶ್ನಿಸಲು ಶರ್ಮ ತನ್ನ ಅಂತರಂಗವನ್ನು ಚಂದುವಿಗೆ ಬಿಚ್ಚಿ ತೋರಿಸಿದ.

ಶರ್ಮ ಅದೇ ಊರಿನ ಶ್ರೀಮಂತರ ಮಗಳು ಉಷಾಳನ್ನು ಪ್ರೇಮಿಸಿದ್ದ. ಉಷಾ ಕಾಲೇಜಿನಲ್ಲಿ ಓದುತ್ತಿದ್ದಳು. ಆಕೆ ಶರ್ಮನ ಮನಸ್ಸನ್ನು ಸೂರೆಗೊಂಡಿದ್ದಳು. ಅವಳ ವಿದ್ಯಾಭ್ಯಾಸ ಮುಗಿದೊಡನೆ ಮದುವೆ ಆಗುವುದರಲ್ಲಿತ್ತು. ಆ ದಿನ ತಾನು ಉಷಾಳ ಮನೆಗೆ ಹೋಗುವುದಾಗಿ ಶರ್ಮ ಹೇಳಲು ಚಂದು ಅವನ ಬೆನ್ನು ತಟ್ಟಿ ಅಭಿನಂದಿಸಿದ ಅವರಿಬ್ಬರ ಸಂತೋಷ ನೋಡಿ ಚಂದುವೂ ಸುಖಿಯಾಗಿದ್ದ. ಉಷಾ ಶ್ರೀಮಂತ ತರುಣನೊಬ್ಬನ

ಕೈಹಿಡಿದು ಶರ್ಮನನ್ನು ನಿರಾಶೆಯ ಪ್ರಸಾತಕ್ಕೆ ತಳ್ಳಿ ತನ್ನ ಪ್ರೇಮ ಕೃತಕವೆಂದು ತೋರಿಸಿದಳು. ಈ ಪ್ರಕರಣದಿಂದ ಶರ್ಮನಿಗಿಂತಲೂ ಚಂದುವಿಗೆ ಹೆಚ್ಚು ನೋವಾಗುತ್ತಿತ್ತು.

ಈ ಪ್ರಕರಣಗಳಿಗೆ ಚಂದು ಸಾಕ್ಷಿಯಾಗಿದ್ದು ದರಿಂದ ಮದುವೆಯಾಗಬಾರದೆಂದು ಅವನು ನಿಶ್ಚಯಿಸಿದ್ದ.

೧೫

ಮೊದಲನೆಯ ಸಲ ಭಾರತಿಯನ್ನು ನೋಡಿದಾಗ ಕಲಾವಿದನಿಗೆ ಸೌಂದರ್ಯದಲ್ಲಿರುವ ಸಹಜ ಆಸಕ್ತಿ ಅವನ ಮನಸ್ಸನ್ನು ಆಕರ್ಷಿಸಿತು. ಹಿಂದೆ ಹೃದಯದಲ್ಲಿ ಮೂಡಿದ್ದ ಭಾವನೆಗೂ, ಸೌಂದರ್ಯಕ್ಕೂ ಹೋರಾಟವಾಗಿ, ಸೌಂದರ್ಯ ತನ್ನ ವಿಜಯಸತಾಕೆಯನ್ನು ಅವನ ಹೃದಯದಲ್ಲಿ ಹಾರಿಸಿತು. ಚಿಕ್ಕಂದಿನಿಂದಲೂ ಮನಸ್ಸಿನಲ್ಲಿ ಬೇರೂರಿದ್ದ ಭಾವನೆಯನ್ನು ಒಂದೇ ಸಲ ಕಿತ್ತ ಸೆಯುವುದು ಚಂದುವಿಗೆ ಕಠಿಣವಾಗಿ ತೋರಿತು. ಬಹಳ ದಿನಗಳಿಂದಲೂ ಅದುಮಿದ್ದ ರಾಗ, ಬಯಕೆ, ಭಾವನೆಯ ತುಳಿತವನ್ನು ಒತ್ತರಿಸಿ ಎದು ನಿಂತು ರೂಪವಿಂದ ಸೆಳೆಯಲ್ಪಟ್ಟವು.

ಕೆಲವು ಹೆಂಗಸರು ತಪ್ಪು ಮಾಡಬಹುದು. ಆದರೆ ಎಲ್ಲರೂ ಕೆಟ್ಟವರೆಂದು ಹೇಳುವುದಕ್ಕಾಗುವುದಿಲ್ಲ ಎಂದು ಚಂದು ತನ್ನನ್ನು ತಾನೇ ಸಮಾಧಾನಮಾಡಿಕೊಂಡನು. ಸೌಂದರ್ಯದ ಭಕ್ತನಾಗಿದ್ದ ಚಂದುವಿಗೆ ಭಾರತಿಯ ಚೆಲುವು, ಲಾವಣ್ಯದಲ್ಲಿ ಅಸರಿಮಿತ ಭಕ್ತಿ, ಪ್ರೇಮ, ಬಯಕೆ ಉತ್ಪನ್ನವಾಯಿತೇ ಹೊರತು, ಅದರಲ್ಲಿ ಕಳಂಕವನ್ನಾಗಲಿ ತಪ್ಪನ್ನಾಗಲಿ ಕಲ್ಪಿಸಿಕೊಳ್ಳಲಾಗಲಿಲ್ಲ.

ಮದುವೆಯ ಅನಂತರ ಧಾರವಾಡಕ್ಕೆ ಹಿಂದಿರುಗಿದ ಮೇಲೆ ಚಂದು ವಿನ ಕತ್ತಲು ಕವಿದ ಮನದ ಮೇಲೆ ಭಾರತಿ ಮಿಂಚಿನಂತೆ ಮಿಂಚಿ ಬರುತ್ತಿದ್ದಳು. ಶಾಲೆಯಲ್ಲಿ ಷಾಠ ಹೇಳಿ ರೂಮಿಗೆ ಬಂದು ಆಯಾಸದಿಂದ ಒರಗಿದಾಗ ಭಾರತಿಯ ಮುಖ ಅವನ ಕಣ್ಣು ಮುಂದೆ ತೇಲಿಬರುತ್ತಿತ್ತು. ಕೂಡಲೇ ಚಂದುವಿಗೆ ನನಚೈತನ್ಯ ಬಂದಂತಾಗಿ ಹೃದಯ ಮಿಡಿಯುತ್ತಿತ್ತು. ಈಗ ವಿರಹಿಣಿಯಾದ ಅವಳನ್ನು ನೋಡಿದ ಮೇಲೆ ಅವನ ದಾಹ ಹೆಚ್ಚಿತು. ಸ್ತ್ರೀ ವೈಷಯಾಗಿ ಮದುವೆಯಾಗುವುದಿಲ್ಲವೆಂದು ಶರಣ ಮಾಡಿದ್ದ ಚಂದುವಿಗೆ ಬೇಕಾದ ಹೆಣ್ಣು ಸ್ರಪಂಚದಲ್ಲಿ ಒಬ್ಬಳು ಮಾತ್ರ. ಆದರೆ ಅವಳು

ಆನಂದನ ಮೋಹದ ಮಡದಿಯಾಗಿದ್ದಳು, ಅಕ್ಕನ ಅಕ್ಕರೆಯ ಸೊಪೆಯಾಗಿದ್ದಳು. ಆನಂದನ ಹೆಂಡತಿಯನ್ನು ಬಯಕೆಯ ದೃಷ್ಟಿಯಿಂದ ನೋಡುವುದು ಸರಿಯೇ ?

ಚಂದುವಿನ ಮನಸ್ಸಿನಲ್ಲಿ ದೊಡ್ಡ ಕ್ರಾಂತಿಯೆದ್ದಿತು.

ನಿಸ್ಸಹಾಯಕನಾಗಿ 'ಎನು ಮಾಡಲಿ' ಎನ್ನುವಂತೆ ಎದೆಯನ್ನು ಅವನು ಒತ್ತಿ ಹಿಡಿದುಕೊಂಡನು.

ಚಂದು ಬಂದು ಮೂರು ನಾಲ್ಕು ದಿನಗಳಾಗಿದ್ದರೂ ಭಾರತಿಯನ್ನು ಮಾತನಾಡಿಸಿರಲಿಲ್ಲ. ಭಾರತಿಯೂ ಅವನ ಕಡೆ ತಿರುಗಿ ನೋಡುತ್ತಿರಲಿಲ್ಲ.

ಆದರೆ ಚಂದು ಬಂದಮೇಲೆ ಭಾರತಿಗೆ ತನ್ನ ಅಲಂಕಾರದ ವಿಷಯವಾಗಿ ಮೊದಲಿನಂತೆ ನಿರ್ಲಕ್ಷ್ಯದಿಂದಿರುವುದು ಮಾತ್ರ ಅವಳಿಗೆ ಸಾಧ್ಯವಾಗಲಿಲ್ಲ. ಮನೆಗೆ ಅತಿಥಿಯೊಬ್ಬರು ಬಂದಿರುವಾಗ ತಾನು ಹುಚ್ಚಿಯಂತಿರುವುದು ಸರಿಯಲ್ಲವೆನಿಸಿತು ಭಾರತಿಗೆ. ಮೊದಲಿನಂತೆ ನೋಮಾರಿಯಾಗಿ ರವಿ, ಸಂಜೆ ಓರಣವಾಗಿ ತಲೆಬಾಚಿಕೊಂಡು, ಒಗೆದು ಮಡಿಸಿಟ್ಟಿದ್ದ ಸೀರೆಯನ್ನು ಡುತ್ತಿದ್ದಳು.

ಚಂದು ಬಂದು ಒಂದು ವಾರವಾಗಿತ್ತು.

ವೇದಮೃತನವರು ಅಡಿಗೆ ಮನೆಯಲ್ಲಿ ಕೆಲಸಮಾಡುತ್ತಿದ್ದರು. ಭಾರತಿ ಪಾಲಿನಲ್ಲಿ ಕನ್ನಡಿ ಇರಿಸಿಕೊಂಡು, ತಲೆಗೆ ಎಣ್ಣೆ ಹಚ್ಚಿ ಓರಣವಾಗಿ ತಲೆಬಾಚಿಕೊಂಡಳು. ಮುಖಕ್ಕೆ ಮಿತವಾಗಿ ಪೌಡ್‌ಹಚ್ಚಿ, ಹಣೆಗೆ ಕುಂಕುಮವಿಟ್ಟಳು. ಚಂದು ಬರುವುದಕ್ಕೆ ಮುನ್ನ ಅಲಂಕಾರದಲ್ಲಿ ಇಲ್ಲದ ಆಸಕ್ತಿ ಈಗ ಬರಲು ಕಾರಣವೇನು ಎಂದು ಭಾರತಿ ತನ್ನ ಮನಸ್ಸನ್ನೇ ಪರೀಕ್ಷಿಸಿಕೊಂಡಳು. ಮನೆಗೆ ಯಾರಾದರೂ ಬಂದಾಗ ಹಳಸಲಾಗಿದ್ದರೆ ಚೆನ್ನವೇ ಎಂದು ತನಗೆ ತಾಳೇ ಸಮಾಧಾನ ಮಾಡಿಕೊಂಡಳು. ಚಂದುವಿಗೆ ಬದಲು ಯಾರಾದರೂ ಮುದುಕರು ಬಂದಿದ್ದರೂ ತಾನು ಹೀಗೆ ಅಲಂಕಾರದಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದೆನೇ ಎಂದುಕೊಂಡಳು. 'ಇರಲಾರದು' ಎಂದು ನೆಟ್ಟಿಸಿರುವಿಟ್ಟಿತು ಅವಳ ಒಳಮನಸ್ಸು. ಮನೆಯಲ್ಲಿ ಅತ್ತಿಂದಿತ್ತ ಓಡಾಡುವಾಗ ತಾನವನ ಕಡೆ ನೋಡದಿದ್ದರೂ, ಅವನ ಕಣ್ಣುಗಳು ದೈನ್ಯ, ದಾಹ ಬೆರೆತ ದೃಷ್ಟಿಯಿಂದ ತನ್ನ ಕಡೆ ನೋಡುತ್ತಿದ್ದುದರ ಅರಿವಾಗುತ್ತಿತ್ತು ಅವಳಿಗೆ.

"ಬಾಗಿಲು" ಚಂದು ಹೊರಗಿನಿಂದ ಕೂಗಿದ.

ಭಾರತಿ ಚಂಗೆನೆ ಹಾರಿಹೋಗಿ ಬಾಗಿಲು ತೆಗೆದಳು. ಜಡೆ ಮುಂದೆ ಬಂದು ಎರಿಳಿದು ಮಂಡಿಯ ಬಳಿ ತೂಗಾಡುತ್ತಿತ್ತು. ಭಾರತಿಯ ಕೈಗಳು

ಹಸಿರು ರಿಬ್ಬನ್ನನ್ನು ಜಡೆಗೆ ಕಟ್ಟುತ್ತಿದ್ದವು.

ಚಂದು ಕೈಲಿ ಹೂವಿನ ಪೂಟ್ಟಣ ಹಿಡಿದಿದ್ದ. ಹೂವಿನ ಸುವಾಸನೆ ಮನೆಯಲೆಲ್ಲಾ ತುಂಬಿತ್ತು.

“ಅಕ್ಕ ಇಲ್ಲವೇ?” ಚಂದು ಮೊದಲನೆಯ ಸಲ ಮಾತನಾಡಿಸಿದ.

“ಇದಾರೆ.”

“ನೀವು, ಅಕ್ಕ ಹೂವು ಮುಡಿದುಕೊಳ್ಳಿ” ಎನ್ನುತ್ತಾ ಪೂಟ್ಟಣ ಅವಳ ಕೈಗಿತ್ತ. ಹೂವು ಕೊಡುವಾಗ ಅವನ ಒರಟಾದ ದವ್ವ ಬೆರಳುಗಳು ಅವಳ ಮಿದು ಬೆರಳನ್ನು ಸೋಕಿದವು. ಇಬ್ಬರೂ ಬೆಚ್ಚಿ ಎರಡು ಹೆಜ್ಜೆ ಹಿಂದೆ ಸರಿದರು.

ಒಂದು ವರ್ಷದ ಮೇಲೆ ಗಂಡಸಿನ ಕೈಯ ಒರಟು ಸ್ಪರ್ಶ ಭಾರತಿಗೆ ರೋಮಾಂಚವನ್ನುಂಟುಮಾಡಿತು. ವಿದ್ಯುಚ್ಛಕ್ತಿ ತಗುಲಿದ ತಂತಿಯಂತೆ ಭಾರತಿಯ ದೇಹ ನಡುಗಿತು. ಆದರೆ ಅಂಜಿಕೆಯಿಲ್ಲೂ ಏನೋ ಒಂದು ರೀತಿಯ ಮಾಧುರ್ಯವಿತ್ತು.

ಚಂದುನಿಗೆ ಹೆಣ್ಣಿನ ಸ್ಪರ್ಶ ತೀರ ಹೊಸದು. ಅವನಿಗೆ ಹೊಸ ಹೂವಿನ ಬುಟ್ಟಿಯಲ್ಲಿ ಕೈಯಿಟ್ಟೆ ಆನುಭವವಾಯಿತು. ಮನಸ್ಸು ವ್ಯಗ್ರ ಗೊಂಡು ಬಯಕೆ ಹೆಡೆಯೆತ್ತಿತು. ಭಾರತಿಯ ತನು, ಮನ, ಧನಸೆಲ್ಲಾ ತನ್ನದಾಗಬೇಕೆಂದು ಸ್ಪಾರ್ಧ ತಲೆಮೋರಿತು. ಭಾರತಿ ಆನಂದನ ಹುಡುಗಿ ಎಂಬುದು ಸೆನಸಿಗೆ ಬಂದ ಕೂಡಲೇ ಚಂದುವಿನ ಮನಸ್ಸು ನೀರು ಬಿದ್ದ ಅರಸು ರಾಶಿಯಂತಾಯಿತು. “ಕೊನೆ ಎಲ್ಲಿಗೆ” ಎಂದು ಕೊಂಡು ತಲೆಯನ್ನು ಬಿಗಿಯಾಗಿ ಹಿಡಿದುಕೊಂಡ

ಅಂದಿನಿಂದ ಚಂದು ಸ್ವಲ್ಪ ಫೈರ್‍ಯ ವಹಿಸಿ ಭಾರತಿಯನ್ನು ಮಾತನಾಡಿಸತೊಡಗಿದನು. ಭಾರತಿಗೂ ಈಗ ಚಂದುವನ್ನು ಕಂಡರೆ ಮೊದಲಿನ ಅಂಜಿಕೆಯಾಗಲಿ, ನಾಚಿಕೆಯಾಗಲಿ ಇರಲಿಲ್ಲ. ಮೊದಲಿನ ಸಂಕೋಚ ದೂರವಾಗಿ ಸಲಿಗೆಗೆಡೆಕೊಟ್ಟಿತು. ಅದಕ್ಕೆ ಕಾರಣ ಚಂದು ಅವಳನ್ನು ನುಂಗುವ ಹಾಗೆ ನೋಡುತ್ತಿರಲಿಲ್ಲ. ಜೀಜ್ಜಿಗಾರ ತನ್ನ ಬೇಟೆಯನ್ನು ಕಾಣುವ ದೃಷ್ಟಿಯನ್ನು ತಪ್ಪಿಸಿ ಸ್ನೇಹದಿಂದ ವರ್ತಿಸುತ್ತಿದ್ದ. ಅಂಜಿದ ಮಗು ಒಂಜೊಂದೇ ಹೆಜ್ಜೆ ಸಮಾಸಕ್ಕೆ ಬಂದು ಕತ್ತೆತ್ತಿ ನೋಡಿ ಎದುರಿಗಿರುವುದು ಅಪಾಯಕಾರಿಯಲ್ಲ ಎಂದು ಪರೀಕ್ಷಿಸಿ ಪುನಃ ಒಂದು ಹೆಜ್ಜೆ ಬರುವಂತೆ ಭಾರತಿ ಚಂದುವನ್ನು ಗಳಿಗೆ ಗಳಿಗೆಗೂ ಪರೀಕ್ಷಿಸುತ್ತಿದ್ದಳು. ಸಹಚರನಿಲ್ಲದ ಬಾಳಿನ ಶೂನ್ಯತೆ ಈಗ ಭಾರತಿಗೆ ಮತ್ತೂ ಆಳವಾಗಿ

ತೋರಿತು. ಚಂದುವನ್ನು ನೋಡಿದಾಗಲೆಲ್ಲ ಅವಳಿಗೆ ಆನಂದನ ನೆನಪು ಬರುತ್ತಿತ್ತು. ಚಂದು ಮನೆಗೆ ಬಂದುದು ಹಸಿದವನೆದುರಿಗೆ ಅನ್ನವಿಟ್ಟಂತಾಯಿತು. ಜೊತೆಗಾರನಿಗಾಗಿ ಕಾದು ಹಂಬಲಿಸಿ ಜಿಂಡಾದ ಜೀವ ಚಂದುವನ್ನು ಬಯಸತೊಡಗಿತು.

ಒಂದು ಸುಂದರ ಸಂಜೆ ಭಾರತಿ ಹಾರ್ಡಿಯ 'ಟೆಸ್' ಓದುತ್ತಾ ನರಾಂಡದಲ್ಲಿ ಕುಳಿತಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ವೇದಮೃತ್ಯು ನಿಗಿಂತಲೂ ಮುಂಚಿತವಾಗಿ ಮನೆ ಬಿಟ್ಟು ಹೋಗಿದ್ದ ಚಂದು ಮನೆಗೆ ಬಂದ. ಚಂದು ಹೂವನ್ನು ಅವಳಿಗೆ ಕೊಟ್ಟು,

“ನೀವು, ಅಕ್ಕ ಮುಡಿದುಕೊಳ್ಳಿ” ಎಂದ.

ವೇದಮೃತ್ಯುನ ಪಾಲನ ಹೂವನ್ನು ತೆಗೆದಿರಿಸಿ ಭಾರತಿ ತನ್ನ ಪಾಲಿನ ಹೂ ಮುಡಿದಳು. ಚಂದು ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕುಳಿತ. ಭಾರತಿ ಅವನ ನೋಟ ಸಹಿಸಲಾರದೇ ಕಾದಂಬರಿ ತೆಗೆದು ಮುಖಕ್ಕೆ ಮರೆಮಾಡಿಕೊಂಡಳು.

“ಯಾವ ಪುಸ್ತಕ ಓದುತ್ತಿರೀರಿ?”

“ಟೆಸ್”

“ಕತೆ ತುಂಬಾ ಚೆನ್ನಾಗಿದೆ. ನಾನು ಅವನ ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ.”

“ಅವನು ಬರೆದಿರುವ ಪುಸ್ತಕಗಳನ್ನು ಗುರುತು ಮಾಡಿ ಕೊಡಿ. ನಾನು ಎಲ್ಲ ಓದಬೇಕು.”

“ಅವನೊಬ್ಬನದೇ ಏಕೆ? ಒಳ್ಳೇ ಪುಸ್ತಕಗಳ ಹೆಸರನ್ನೆಲ್ಲಾ ಗುರುತು ಹಾಕಿಕೊಡುತ್ತೇನೆ. ಎಲ್ಲಾ ಓದಬೇಕಾದ ಪುಸ್ತಕಗಳು.”

“ಈಗ ಸಮಯವಿದೆ. ಎಲ್ಲಾ ಓದಬಹುದು.”

“ಆನಂದ ಇಂಗ್ಲೆಂಡಿಗೆ ಹೋಗಿರುವುದು ನಿನಗಿಗೆ ತುಂಬಾ ಬೇಜಾರನ್ನುಂಟುಮಾಡಿರಬೇಕಲ್ಲವೇ?”

“ಹೂಂ.”

“ಆನಂದ ಯಾವಾಗ ಬರುತ್ತಾನೆ?”

“ಇನ್ನೂ ಒಂದು ವರ್ಷವಾಗಬಹುದು. ನೀವು, ಅವರು ಒಂದೇ ಕ್ಲಾಸಿನಲ್ಲಿ ಓದಿದವರೇನು?”

“ಇಲ್ಲ. ನಾನು ಆನಂದನಿಗಿಂತ ವಯಸ್ಸಿನಲ್ಲಿ ದೊಡ್ಡವನು. ಆದರೆ ಅದೃಷ್ಟ ನಾತ್ರ ಅವನದು ದೊಡ್ಡದು. ಆನಂದ ಅದೃಷ್ಟಶಾಲಿ”

ಭಾರತಿ ಪುಸ್ತಕದೊಳಗಿನಿಂದ ತಲೆ ಎತ್ತಿ “ಯಾಕೆ, ನಿಮಗೇನು ಕಡಿಮೆಯಾಗಿದೆ” ಎಂದಳು.

ಚಂದು ಸ್ವಲ್ಪ ಹೊತ್ತು ಸುಮ್ಮನಿದ್ದು “ನನಗೆ ಅದೃಷ್ಟವೊಂದಿಲ್ಲ. ಸಾವು” ಭಾರತಿ ಮಧ್ಯದಲ್ಲಿಯೇ ಬಾಯಿಹಾಕಿ ‘ಫೇ, ಕೆಟ್ಟ ಮಾತನ್ನಾಡಬೇಡಿ’ ಎಂದಳು.

“ಬದುಕಿದರೆ ಆನಂದನ ಹಾಗೆ ಬದುಕಬೇಕು. ಆನಂದನಿಗೆ ಅಗೃಹ್ಯ ದೇವತೆ ಒಲಿದಿದ್ದಾಳೆ. ವಿಸ್ಮೈ, ಬುದ್ಧಿ, ಹಣ ಯಾವುದಕ್ಕೂ ಅವನಿಗೆ ತೊಂದರೆಯಿಲ್ಲ. ಅವನು ಬುದ್ಧಿವಂತನೆಂದು ಮೆಚ್ಚಿ ಪ್ಯಾಕ್ಟರಿಯವರು ಇಂಗ್ಲೆಂಡಿಗೆ ಕಳುಹಿಸಿದ್ದಾರೆ. ಅಸಾಮಾನ್ಯ ಚೆಲುವೆ ಅವನ ಕೈ ಹಿಡಿದಿದ್ದಾಳೆ. ಅವನಿಗೆ ಜೀವನದಲ್ಲಿ ಮತ್ತೇನು ಬೇಕು?” ಚಂದು ಭಾರತಿಯನ್ನೇ ನೋಡುತ್ತಾ ಹೇಳಿದ. ಅವನ ದನಿಯಲ್ಲಿ ಮತ್ತರ, ವ್ಯಥೆಯಿತ್ತು. ಅಸಾಮಾನ್ಯ ಚೆಲುವೆ ಎಂದುದನ್ನು ಕೇಳಿ ಭಾರತಿ ತಲೆ ತಗ್ಗಿಸಿದಳು.

“ಚೆಲುವೆ ಎಂದರೆ ನೀವು ತಪ್ಪು ತಿಳಿಯುವುದಿಲ್ಲ ತಾನೆ? ನಾನು ಚಿತ್ರಗಾರ. ಸುಂದರ ವಸ್ತುಗಳನ್ನು ಮನಸಾರೆ ಮೆಚ್ಚಿ ಬಾಯಿತುಂಬ ಹೊಗಳುತ್ತೇನೆ”

“ಊಹೂಂ. ಅದರಿಂದ ನನಗೇನೂ ಕೋಪವಿಲ್ಲ”

ಚಂದು ತನ್ನನ್ನು ಧೈರ್ಯವಾಗಿ ಪ್ರಶಂಸಿಸಿದುದರಿಂದ ಭಾರತಿಗೆ ಕೋಪ ಬರಲಿಲ್ಲ. ತನ್ನ ಬಗ್ಗೆ ಅಭಿಮಾನವುಂಟಾಯಿತು.

“ನೀವು ಕಾಂಪ್ಲಿಮೆಂಟ್‌ನ್ನು ಸ್ಪೋರ್ಟಿವ್ ಆಗಿ ತಗೊಂಡಿದ್ದು ನೋಡಿ ಬಹಳ ಸಂತೋಷವಾಯಿತು. ನೀವೇ ಹೇಳಿ ಆನಂದ ಅದೃಷ್ಟಶಾಲಿಯಲ್ಲವೆ....”

“ಇರಬಹುದು. ಆದರೆ ನಿಮಗೇನು ಕಡಿಮೆಯಾಗಿದೆಯೆ?” ಭಾರತಿ ಧೈರ್ಯದಿಂದ ಪ್ರಶ್ನಿಸಿದಳು.

“ನನಗೇನೂ ಇಲ್ಲ”

“ನೀವೂ ವಿದ್ಯಾವಂತರು. ಸಾಕಷ್ಟು ದುಡ್ಡಿದೆ. ಹಾಗೂ ರೂಪಿನಲ್ಲಿ” ಎನ್ನುತ್ತಾ ಭಾರತಿ ಅರ್ಥದಲ್ಲಿಯೇ ನಾಲಿಗೆ ಕಚ್ಚಿದಳು. ಮಾತು ಅವಳ ಹೆಣ್ಣುಬಾಯಿಯನ್ನು ಮೀರಿ ಹೊರಬಂದುಬಿಟ್ಟಿತ್ತು. ಮುಖವೆಲ್ಲಾ ಓಕಳಿಯೆರಚಿದಂತೆ ಕೆಂಪಾಯಿತು. ತನ್ನ ರೂಪದ ಮೆಚ್ಚುಗೆ ಕೇಳಿ ಚಂದು ಹಿಗ್ಗಿಹೋದ. ಅವನಿಗೆ ತಾನು ಸುಂದರ ಪುರುಷನೆಂಬುದು ತಿಳಿದಿತ್ತು. ಆದರೆ ಅದನ್ನು ಹೇಳಿದವಳು ಭಾರತಿಯಾದುದರಿಂದ ಅದರ ಬೆರೆ ಹೆಚ್ಚಾಗಿತ್ತು.

“ನೀವು ಠಾಗೆ ಭಾವಿಸಿದ್ದರೆ ನಿಮ್ಮ ದೊಡ್ಡ ಗುಣ ಅದಕ್ಕೆ ಕಾರಣ”

ಭಾರತಿ ಆ ಮಾತನ್ನು ಮರೆಸಲು ವಿಷಯ ಬದಲಾಯಿಸಿದಳು.

“ನೀವು ಆ ದಿನ ಕಮಲಾನ ನೋಡಿ ಮದುವೆ ಮಾಡಿಕೊಂಡಿದ್ದರೆ ಚೆನ್ನಾಗಿತ್ತು. ಕಮಲು ತುಂಬಾ ಒಳ್ಳೆಯ ಹುಡುಗ”

“ನಾನು ಆ ದಿನ ಅವಳನ್ನು ನೋಡಲಿಲ್ಲ. ಹುಡುಗ ಹೇಗಿದಾಳೆ?”

“ಚೆನ್ನಾಗಿದಾಳೆ”

“ನಿಮ್ಮಷ್ಟು?”

“ನಾನು ಹೇಗೆ ಹೇಳಲಿ? ಸ್ವಲ್ಪ ಕವ್ವು ಬಣ್ಣದ ಮೇಲಿದಾಳೆ. ಅವಳಿಗಿನ್ನೂ ಮದುವೆಯಾಗಿಲ್ಲ. ಈಗಲೂ ಮನಸ್ಸು ಮಾಡಿ ನೋಡಿ”

ಚಂದು ಸ್ವಲ್ಪ ಹೊತ್ತು ಮಾತನಾಡಲಿಲ್ಲ. ಕೊನೆಗೆ ಭಾರವಾದ ದನಿಯಲ್ಲಿ ಹೇಳಿದ. “ನನಗೆ ಈ ಜನ್ಮದಲ್ಲಿ ಮದುವೆಯಿಲ್ಲ”

“ಏಕೆ ಹಾಗೆ ಹೇಳುವಿರಿ” ಭಾರತಿ ಅಚ್ಚರಿಯಿಂದ ಕೇಳಿದಳು.

“.....”

“ನಿಮಗೆ ಹೆಣ್ಣು ಕೊಡುವವರಿಲ್ಲವೆ?”

“ಹೆಣ್ಣು ಕೊಡುವವರಿದ್ದರೂ ನನಗೆ ಬೇಕಾದ ಹುಡುಗಿಯಿಲ್ಲ”

“ಇಷ್ಟು ದೊಡ್ಡ ಪ್ರಪಂಚದಲ್ಲಿ ನಿಮಗೆ ಬೇಕಾದ ಹುಡುಗಿಯಿಲ್ಲವೆಂದರೆ ಆಶ್ಚರ್ಯವೇ ಸರಿ.”

“ನಾನು ಬಯಸಿದ ಹುಡುಗಿಗೆ ಮದುವೆಯಾಗಿದ್ದರೆ? ನಾನು ಪ್ರೀತಿಸಿದ ಹುಡುಗಿ ಬೇರೊಬ್ಬನ ಸುಡದಿಯಾಗಿದ್ದರೆ?” ಉದ್ವೇಗದಿಂದ ಜೋರಾಗಿ ಪ್ರಾರಂಭಿಸಿದ ವಾಕ್ಯ ಕ್ರಮೇಣ ತಗ್ಗಿ, ಕೊನೆಯ ಪದವನ್ನು ಚಂದು ತನಗೆ ತಾನೇ ಹೇಳಿಕೊಳ್ಳುವಂತೆ ಪಿಸುಗುಟ್ಟಿದನು. ಅವನ ಮಾತು, ಉದ್ವೇಗ, ನೋಟಕ್ಕೆ ಭಾರತಿ ಭಳಕು ಹೊಡೆದವಳಂತೆ ಅವನನ್ನು ನೋಡಿದಳು. ಏನಾದರೂ ಹೇಳಲೇಬೇಕೆಂದು ನಿರ್ಧರಿಸಿ ಪ್ರಯತ್ನಪೂರ್ವಕವಾಗಿ ಹೇಳಿದಳು.

“ಒಂದು ಪಕ್ಷ ಹಾಗಿದ್ದರೆ ಅನ್ಯಾಯ ...ನೀವು ಪರಿಸ್ಥಿತಿಗೆ ಹೊಂದಿಕೊಂಡು ಹೋಗಬೇಕು ...”

ವರಾಂಡದಲ್ಲಿ ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಬೇರೆ ಯಾರೂ ಇಲ್ಲದಿದ್ದರೂ ತಾನೂ ಚಂದುವಿನಂತೆ ಪಿಸುಗುಟ್ಟಿದುದಕ್ಕಾಗಿ ಭಾರತಿಗೆ ಆಶ್ಚರ್ಯವಾಯಿತು.

ಇಬ್ಬರೂ ಬಹಳ ಹೊತ್ತು ಮಾತನಾಡದೇ ಸುಮ್ಮನೆ ಕುಳಿತಿದ್ದರು.

ಕತ್ತಲಾಗುತ್ತಾ ಬಂದಂತೆ ಚಂದು ಎದ್ದು ಸ್ವಿಚ್ಚು ಒತ್ತಲು ಬಂದ. ಸ್ವಿಚ್ಚು ಭಾರತಿ ಕುಳಿತಿದ್ದ ಕುರ್ಚಿಯ ಮೇಲೆ ಸರಿಯಾಗಿತ್ತು. ಚಂದು

ಎದ್ದು ಹತ್ತಿರ ಬಂದಂತೆ ಅವಳ ಹೃದಯ ಹೊಡೆದುಕೊಳ್ಳತೊಡಗಿತು. “ಎಕೆ ಬರುತ್ತಿ ದಾನೆ” ಎನ್ನುವಂತೆ ಗಾಬರಿಯಿಂದ ಅವನ ಕಡೆ ನೋಡಿದಳು.

“ಓ, ಎಂತಹ ಸುಂದರಾಕಾರ!” ದೇಹವನ್ನು ಬಯಸುತ್ತಿದ್ದ ಭಾರತಿಯ ದೇಹ ಬಾಳೆ ಎಲೆಯಂತೆ ಕಂಪಿಸಿತು. ಚಂದು ದೀಪವನ್ನು ಹಚ್ಚಿಸಿದ ಕೂಡಲೇ ಭಾರತಿ ನಿಟ್ಟುಸಿರು ಬಿಟ್ಟಳು.

ಚಂದು ಅವಳು ಕುಳಿತಿದ್ದ ಕುರ್ಚಿಯ ಮೇಲೆ ಬಾಗಿ, ಅವಳ ಭುಜದ ಮೇಲಿಂದ ಕೈಲಿ ಹಿಡಿದಿದ್ದ ಪುಸ್ತಕ ನೋಡಿ “ಟೀಸ್”ಲಿ ಯಾವ ಭಾಗ ಓದುತ್ತಿರುವಿರಿ” ಎಂದ.

ಅವನ ಉದ್ದೇಗದ ಬಿಸಿಯುಸಿರು ಅವಳ ಕೆನ್ನೆಯನ್ನು ಸುಡತೊಡಗಿತು. ಪ್ರತಿ ದಿನವೂ ನಿಸರ್ಗದ ಕರೆಯನ್ನು ಪ್ರತಿಭಟಿಸುತ್ತಿದ್ದ ಅವಳ ಮನಸ್ಸು ಪುರುಷ ಸಾಮ್ರಾಜ್ಯದಿಂದ ಚಂಚಲವಾಯಿತು.

ಇತ್ತೀಕೆ ನಿಂತು ತನ್ನನ್ನು ಪರೀಕ್ಷಿಸುತ್ತಿದ್ದಾರೆ? ದೂರ ಹೋಗಿ ಬಾರದೇ?

“ಹೂಂ. ಯಾವುದೋ ಭಾಗ ಹೀಗೆ ..” ಭಾರತಿ ತೊದಲಿದಳು. ಚಂದು ಅವಳ ಮುಖದ ಕಡೆ ನೋಡಿದ. ದೂರದಲ್ಲಿ ಕಾಣುವುದಕ್ಕಿಂತಲೂ ಸಮೀಪದಲ್ಲಿ ನೂರು ಪಾಲು ಸುಂದರಿಯಾಗಿ ಕಾಣಿಸುತ್ತಾಳೆ! ಅವಳ ಹಾಲು ಗೆನ್ನೆ ಅವನಿಗೆ ಅತಿ ಸಮೀಪದಲ್ಲಿತ್ತು. ಕತ್ತಿಪ್ಪೆಗಳು ಗಾಬರಿ, ಸಂಕೋಚ ದಿಂದ ಕೆನ್ನೆಯ ಮೇಲೆ ಮಲಗಿದ್ದವು. ತಾನೀಗ ಅವಳನ್ನು ಮುದ್ದಿಸಿದರೆ ಭಾರತಿಗೆ ತನ್ನನ್ನು ಪ್ರತಿಭಟಿಸುವ ಶಕ್ತಿ ಇಲ್ಲವೆಂದು ಚಂದುವಿಗೆ ಕೂಡಲೇ ಹೊಳೆಯಿತು. ಎಳೆಯ ಪ್ರಾಯದ ಹುಡುಗಿ, ದಾಂಪತ್ಯ ಜೀವನದಲ್ಲಿ ಅದೇ ತಾನೇ ಹೆಜ್ಜೆಯಿಟ್ಟ ತರಳೆ, ದೈಹಿಕ ಸುಖ ಅನೇಕಿಸುತ್ತಿರುವ ಕಾಮಿನಿಯಿ ವಳೆಂದು ಚಂದುವಿಗೆ ಅಪೊಂದು ನೋಟದಿಂದ ರೇ ತಿಳಿಯಿತು. ಅವಳ ಕಣ್ಣುಗಳು ಏನೋ ಮಧುರ ಅನುಭವವನ್ನು ನೆನೆದು, ನಿರೀಕ್ಷಿಸಿ ಮುಚ್ಚಿ ದ್ದವು. ಚಂದುವಿನ ತುಟಿ ಅವಳ ಕೆನ್ನೆಯ ಬಳಿ ಮುಂದುವರಿಯಿತು. ಅಷ್ಟರಲ್ಲಿಯೇ ಅವನ ಕಣ್ಣಿನ ನೋಟ ಅವಳ ಕೊರಳಿನಲ್ಲಿ ಹೊಳೆಯುತ್ತಿದ್ದ ತಾಳಿಯ ಮೇಲೆ ಬಿತ್ತು. ಚಂದುವಿನ ಪ್ರಬಲವಾದ ಬಯಕೆ ನಿರೇರತೆದ ಬೆಂಕಿಯಂತೆ ತಟ್ಟನೆ ತಣ್ಣಗಾಗಿ ಹೋಯಿತು. ಸರ್ಪ ಮೆಟ್ಟಿದವನಂತೆ ಚಂದು ಹಿಂದಕ್ಕೆ ಸರಿದ.

ಎರಡು ದಿನ ಇಬ್ಬರೂ ಪರಸ್ಪರ ಮಾತನಾಡಿಸುವ ಸಾಹಸ ಮಾಡಲಿಲ್ಲ.

ಅಂತರಂಗವನ್ನು ದಹಿಸುತ್ತಿದ್ದ ದೈಹಿಕ ಆಕರ್ಷಣೆಯೊಡನೆ ಭಾರತಿ

ಹೆಜ್ಜೆ ಹೆಜ್ಜೆಗೂ ಹೊಡೆದಾಡತೊಡಗಿದಳು. ಪ್ರತಿನಿತ್ಯದ ಪ್ರತಿಭಟನೆ ಯಿಂದಾಗಿ ಮನಸ್ಸು ಸೋಲತೊಡಗಿತು. ಪರಪುರುಷನನ್ನು ಬಯಸುವುದು ತಪ್ಪು ಎಂದು ಸಂಪ್ರದಾಯಕ್ಕೆ ಕಟ್ಟುಬಿದ್ದ ಮನಸ್ಸು ವಿವೇಕ ನುಡಿಯಿತು. ಪ್ರಾಯ, ಯಾವನದ ಮದದಿಂದ ಮೋಹಗೊಂಡಿದ್ದ ಮನಸ್ಸು ವಿರೋಧಿಸಿತು. 'ಇನ್ನೆಷ್ಟು ದಿನ ಸಹಿಸಲಿ? ನಾನು ಮಾನವಳಲ್ಲವೇ? ಬಿಸಿರಕ್ತದ, ಏರುಪ್ರಾಯದ ಯುವತಿಗೆ ಸಹಜವಾದ ರಾಗೋದ್ರೇಗಗಳು ನನಗೂ ಇಲ್ಲವೇ? ಈ ವಯಸ್ಸಿನಲ್ಲಿ, ದಾಂಪತ್ಯ ಜೀವನದಲ್ಲಿ ತೃಪ್ತಿಸಡೆಯದ ನಾನು ಈಗ ಸಹಚರನನ್ನು ಬಯಸಿದರೆ ತಪ್ಪೇನು? ಬಾಯಾರಿಕೆ, ಹಸಿವು, ನಿದ್ರೆಗಳಂತೆ ಕಾಮವೂ ಒಂದು ಹುಟ್ಟುಗುಣ. ಬಾಯಾರಿಕೆಯಾದಾಗ ನೀರು ಕುಡಿಯದಿರಲು ಸಾಧ್ಯವೇ? ಬಾಯಾರಿಕೆಯಾದಾಗ ನೀರು ಕುಡಿಯುವುದಾಗಲಿ, ಹಸಿವಾದಾಗ ಊಟಮಾಡುವುದಾಗಲಿ ತಪ್ಪಿಲ್ಲವಾದರೆ ಈ ದೈಹಿಕಾಕರ್ಷಣೆಯನ್ನೇಕೆ ಅದುಮಿಡಬೇಕು?'

ಈ ದುಡುಕಿನ ಮಾತನ್ನು ವಿವೇಕ ಒಪ್ಪಲಿಲ್ಲ. "ನಿನ್ನ ಭಾವನೆಗಳು ತಪ್ಪು. ಈಗ ದುಡುಕಿದರೆ ಮುಂದೆ ಪಕ್ಕಾತ್ತಾಪ ಪಡಬೇಕಾದೀತು. ನೀನು ಆನಂದನ ಮಡದಿ. ಅನ್ಯರನ್ನು ಕಾಮಿಸುವುದು ತಪ್ಪು. ಅವನನ್ನು ಕಾಮಿಸಿ ಪ್ರೇಮಿಸಬೇಡ."

"ನಾನು ಆನಂದನನ್ನು ಈಗಲೂ ಪ್ರೀತಿಸುತ್ತೇನೆ. ಜನ್ಮಜನ್ಮಾಂತರಗಳಿಗೂ ಅವಳೇ ನನ್ನ ಪತಿಯಾಗಲಿ. ನನ್ನ ಪ್ರೇಮ, ಕೃಪೆಯ ಅವರದು. ಎಂದೆಂದಿಗೂ ನಾನು ಅವರವಳು. ಆದರೆ ಈ ಕಾಮನೆ..."

ಭಾರತಿ ತೋಳಿನ ಮೇಲೆ ತಲೆಯಿಟ್ಟು ಮಲಗಿದಳು. ಎರಡು ಮನಸ್ಸಿನ ಘರ್ಷಣೆಯಲ್ಲಿ ಏನು ಮಾಡಲೂ ತೋಚದೆ ವಿಹ್ವಲಳಾದಳು. ಕಣ್ಣುಗಳು ಹನಿಗೂಡಿದವು ಇಂದ್ರಿಯ ನಿಗ್ರಹ ಮಾಡುವ ಶಕ್ತಿ ತನ್ನಲ್ಲಿ ಇಲ್ಲದಿರುವುದಕ್ಕಾಗಿ ಭಾರತಿಗೆ ತನ್ನ ಮೇಲೆ ವ್ಯೇಷ ಉಕ್ಕಿಬಂತು. ಆ ವೇಗದಲ್ಲಿ ಭಾರತಿ ತನ್ನ ತೋಳನ್ನು ಹಲ್ಲುಗಳಿಂದ ಬಿಗಿಯಾಗಿ ಕಚ್ಚಿದಳು. ಅವಳ ಬಿಳಿತೋಳು ಕೆಂಪಾಗಿ, ಹಲ್ಲೂರಿಂದ ಜಾಗದಲ್ಲಿ ನೀಲಿ ಛಾಯೆಯೇರಿತು. 'ಸಂಯಮ ನನ್ನ ಕೈಬಿಡದಿರಲಿ' ಎಂದು ದೇವರನ್ನು ಪ್ರಾರ್ಥಿಸಿದಳು. ಆದರೆ ನಿಸರ್ಗದ ಬಲೆಯಲ್ಲಿ ಅವಳ ಎಳೆಯ ಮನಸ್ಸು ದಿನದಿನಕ್ಕೂ ಮಿದುವಾಗತೊಡಗಿತು. 'ರಾತ್ರಿಯಾದ ಕೂಡಲೇ ಈ ಬಯಕೆಯನ್ನು ಸುಟ್ಟುಬಿಡಬೇಕೆಂದು ದೃಢ ನಿರ್ಧಾರಮಾಡಿ ಏಳುತ್ತಿದ್ದಳು. ಆದರೆ ಬೆಳಗಾದಮೇಲೆ ಚಂದುವಿನ ದೀರ್ಘ ಸುಂದರಾಕಾರ ಅವಳ ನಿರ್ಧಾರವನ್ನು ಹುಡಿಗೂಡಿಸಿ,

ಕಾಮಜ್ವಾಲೆಗೆ ತೈಲವನ್ನೆರಿಯುತ್ತಿತ್ತು. ನಿಸರ್ಗದ ಕರೆಯೆದುರಿಗೆ ಭಾರತಿ ಸೂತ್ರದ ಬೊಂಬೆಯಂತಾದಳು. ಅದರ ಅರಿವಾದರೂ, ಬಯಕೆಯ ಸೊಲ್ಲ ಡಗಿಸುವ ಶಕ್ತಿ ಅವಳಲ್ಲಿರಲಿಲ್ಲ. ದುರ್ಬಲ ಗಳಿಗೆಯಲ್ಲಿ ವಿವೇಕ ವಿಃರಿ ಎಲ್ಲಿ ಆಭಾಸವಾಗಿ ವರ್ತಿಸಿಬಿಡುವೆನೋ ಎಂಬ ಭಯ ಎಡಬಿಡವೆ ಕಾಡುತ್ತಿತ್ತು. 'ನನ್ನ ಭಾಗಕ್ಕೆ ಶನಿ ಬಂದಹಾಗೆ ಚಂದು ಬಂದ' ಎಂದು ಅವನನ್ನು ಮನಸ್ಸಿನಲ್ಲೇ ಶಪಿಸುತ್ತಿದ್ದಳು.

ಒಂದು ದಿನ ಬೆಳಿಗ್ಗೆ ವೇದಮೃತನವರಿಗೆ ಅಡಿಗೆಯ ಒಲೆಗೆ ಕೆಂಡ ಬೇಕಾಯಿತು. ವೇದಮೃತನವರು ಭಾರತಿಗೆ ಚಿಮುಟ, ಬಾಣಲೆ ಕೊಟ್ಟು, 'ಬಚ್ಚಲು ಮನೆ ಒಲೆಲಿ ಕೆಂಡವಿವೆ. ತೆಗೆದುಕೊಂಡು ಬಾ' ಎಂದರು.

ಬಚ್ಚಲು ಮನೆಯ ಬಾಗಿಲು ಅರ್ಧ ತೆಗೆದಿತ್ತು. ಭಾರತಿ ಹಿಂದು ಮುಂದು ನೋಡದೆ ಒಳಗೆ ಕಾಲಿಟ್ಟು ಮೆಟ್ಟಿಬಿದ್ದು ಹಿಂದೆ ಸರಿದಳು. ಚಂದು ಅದೇ ತಾನೇ ಸ್ನಾನಮಾಡಿದ್ದರಿಂದ ಮೈಯೆಲ್ಲಾ ಕೆಂಪಾಗಾಗಿ ಹಬೆ ಹೊರಡುತ್ತಿತ್ತು. ಕ್ರಾಪಿನ ಕೂದಲು ಹಣೆಗೆ ಅಂಟಿಕೊಂಡಿತ್ತು. ವಿಶಾಲ ವಾದ ಉಕ್ಕಿನಂತಹ ಎಸೆ, ಮಾಂಸಖಂಡ ಉಬ್ಬಿ ಕಾಣುತ್ತಿದ್ದ ತೋಳು ಅವಳ ಸುಪ್ತಬಯಕೆಯನ್ನು ಕೆರಳಿಸಿದವು. ಆ ತೋಳಿನ ಬಿಗಿತಕ್ಕೆ ಸಿಕ್ಕಿದ ದೇಹ ಪುಡಿಯಾಗಬಹುದಲ್ಲವೇ? ಚಂದುವಿನ ಅರೆನಗ್ಗೆ ದೇಹದ ತಾರುಣ್ಯ ಭಾರತಿಯನ್ನು ಸೂಜಿಗಲ್ಲು ಕಬ್ಬಿಣವನ್ನು ಆಕರ್ಷಿಸುವಂತೆ ಆಕರ್ಷಿಸಿತು.

ಭಾರತಿಯನ್ನು ನೋಡಿ ಚಂದು ಆತುರದಿಂದ ನೆಟ್‌ಬನೀನ್ ಹಾಕಿ ಕೊಂಡ. ಆದರೆ ಅವಳ ಮುಖದ ಮೇಲಿದ್ದ ಧಾಹ, ಅತ್ಯಪ್ತಿ, ಮೆಚ್ಚುಗೆ ಯನ್ನು ಅವನ ಸೂಕ್ಷ್ಮಕಣ್ಣು ಗಳು ಗಮನಿಸದಿರಲಿಲ್ಲ.

ಆ ದಿನ ಭಾರತಿಯ ಚಿತ್ತ ಅವಳ ಸ್ವಾಧೀನದಲ್ಲಿರಲಿಲ್ಲ. ಮನಸ್ಸಿನೊಡನೆ ಯುದ್ಧ ಮಾಡುತ್ತಾ ನೆಪಮಾತ್ರಕ್ಕೆ ಕೈಲಿ 'ನಿಟ್ಟಿಂಗ್' ಹಿಡಿದು ಭಾರತಿ ಕುಳಿತಿದ್ದಳು. ಚಂದು ಪಂಜಾಬಿಗಳ ಪಾಯಿಜಾಮು ತೊಟ್ಟು, ನೆಹರೂ ಶರಟು ಹಾಕಿ, ಬಾಚಣಿಗೆಯಲ್ಲಿ ತಲೆ ಬಾಚಿಕೊಳ್ಳುತ್ತಾ ಬಂದ. ಅವನನ್ನು ನೋಡಿಯೂ ನೋಡದವಳಂತೆ ಭಾರತಿ ಸುಮ್ಮನೆ ಕುಳಿತಿದ್ದಳು.

"ಎನು ಮಾಡುತ್ತಿದ್ದೀರಿ?"

"ಹೀಗೆ... ಹೆಣೆಗೆ..." ಭಾರತಿ ಉದಾಸೀನವಾಗಿ ಉತ್ತರ ಕೊಟ್ಟಳು.

"ಎನು ಹಾಕುತ್ತಿರುವಿರಿ? ಕುಲಾನಿ....ಅದಕ್ಕಿನ್ನೂ ಬಹಳ ದಿನ ಬೇಕೆಂದು ತೋರುತ್ತದೆ...." ಚಂದು ಸೂಕ್ಷ್ಮವಾಗಿ ಅವಳ ಮುಖ ನೋಡಿದ. ಭಾರತಿ ಉತ್ತರ ಕೊಡಲಿಲ್ಲ.

“ಯಾಕೆ ತುಂಬಾ ಮಾನ?”

ಮಾತಿನ ಲಹರಿ ತಿರುಗಿಸುವ ಸಲುವಾಗಿ ಭಾರತಿ ಕೇಳಿದಳು “ಈಚೆಗೆ ನೀವು ಯಾವ ಚಿತ್ರ ಬರೆದಿದ್ದೀರಿ?”

“ಕುಂಚ ಕೈಲಿ ಹಿಡಿದು ಬಹಳ ದಿನವಾಯಿತು.”

“ಕಾರಣ?”

“ಮನಸ್ಸಿಗೆ ಶಾಂತಿ ಇಲ್ಲ.”

“ಅಂತಹ ಪ್ರಸಂಗ ಏನು ಬಂದಿವೆ?”

“ಎಲ್ಲರಿಗೂ ಹಾಗೆನಿಸುವುದು ಸಹಜ. ನನಗೇನು ಮನೆ, ಮಠ, ಸಂಸಾರವಿಲ್ಲ. ಅದುದರಿಂದ ನೀವು ಹಾಗೆ ಭಾವಿಸಿದರೆ ತಪ್ಪೇನಿಲ್ಲ. ಆದರೆ ನಿಮ್ಮೆದುರಿಗೆ ನನ್ನ ಸುಖ, ದುಃಖ ಹೇಳಿಕೊಳ್ಳುವುದರಲ್ಲಿ ಸಮಾಧಾನವಿದೆ. ನಿಜವಾಗಿಯೂ ನಾನು ಅಸುಖಿ!”

“ಏಕೆ” ಎಂದು ಕೇಳುವ ಧೈರ್ಯ ಭಾರತಿಗೆ ಬರಲಿಲ್ಲ. ಉಲ್ಲಾಸ್ ದಾರವನ್ನು ಜೀರಳಿಗೆ ಸುತ್ತಿ, ಬಿಚ್ಚತೊಡಗಿದಳು.

“ನನ್ನದೊಂದು ಕೋರಿಕೆ ಇದೆ.”

“ಏನು” ಭಾರತಿ ತಲೆ ಎತ್ತದೆ ಕೇಳಿದಳು.

“ಈಗ ಚಿತ್ರ ಬರೆಯುವ ಆಸೆಯಾಗಿದೆ.”

“ಹಾಗಾದರೆ ಬರೆಯಬಹುದಲ್ಲಾ” ಭಾರತಿ ಉತ್ಸುಕತೆಯಿಂದ ಅವನ ಕಡೆ ನೋಡಿದಳು.

“ಆದರೆ.....”

“ಆದರೇನಿಲ್ಲ. ನೀವು ಖಂಡಿತ ಬರೆಯಿರಿ. ಹೇಗೆ ಬರೆಯುತ್ತೀರೋ ನಾನು ನೋಡಬೇಕು.”

“ನೀವೂ ಸಹಾಯಮಾಡುವುದಾದರೆ ಬರೆಯುತ್ತೇನೆ.”

“ಚಿತ್ರ ಬರೆಯುವುದರಲ್ಲಿ ನನ್ನೇನು ಸಹಾಯ? ನನಗೆ ನೆಟ್ಟಗೆ ಒಂದು ಗೆರೆ ಎಳೆಯಲು ಸಹ ಬರುವುದಿಲ್ಲ.”

“ನೀನೇ ಒಂದು ಸುಂದರ ಚಿತ್ರ” ಎಂದು ಹೇಳಲು ತವಕಿಸುತ್ತಿದ್ದ ಮನಸ್ಸನ್ನು ಚಂದು ಖಗಿ ಹಿಡಿದ.

“ಏನು ಬರೆಯಲಿ?”

“ಏನಾದರೂ ಸರಿ. ಆಕಾಶ, ಮೋಡ, ಹಕ್ಕಿ.....”

“ನಿಮ್ಮನ್ನು ಬರೆಯಲೇ?”

ಭಾರತಿ ಅವಾಕಾಗಿ ಅವನ ಕಡೆ ನೋಡಿದಳು.

“ನನ್ನನ್ನು ಚಿತ್ರಿಸುವಿರಾ!”

“ಹೌದು. ಯಾಕಾಗಬಾರದು?”

“ಫೇ, ನೋಡಿದವರು ಏನೆಂದುಕೊಳ್ಳುತ್ತಾರೆ.”

“ನೋಡುವರು ಯಾರು? ನಾನು ಬರೆಯುತ್ತೇನೆ, ನೀವು ನೋಡಿ. ಗುಟ್ಟು ನಮ್ಮಿಬ್ಬರಲ್ಲಿಯೇ ಇದ್ದರೆ ಯಾರು ಏನೂ ತಿಳಿಯುವುದಿಲ್ಲ.”

ಭಾರತಿಯ ಮನಸ್ಸು ಉಯ್ಯಾಲೆಯಾಡಿತು. ಚಿತ್ರ ಬರೆಯಿಸಿ ಕೊಳ್ಳುವ ಆಸೆಯಿದ್ದರೂ ಯಾರಾದರೂ ನೋಡಿಬಿಟ್ಟರೆ ಎಂಬ ಹೆದರಿಕೆ ಆಸೆಯೊಡನೆ ಹೆಸೆದುಕೊಂಡಿತ್ತು. ಅವಳ ಮನಸ್ಸು ಅನಿಶ್ಚಯದ ತೆರೆಗಳ ಮೇಲೆ ತೇಲಾಡುತ್ತಿರುವುದನ್ನು ಕಂಡು ಚಂದು ಅತ್ಯಂತ ಮೃದುವಾದ ದನಿಯಲ್ಲಿ ಹೇಳಿದ “ನನ್ನ ಕೋರಿಕೆ ತಿರಸ್ಕರಿಸಬೇಡಿ ದೊಡ್ಡ ಮನಸ್ಸು ಮಾಡಿ ಒಪ್ಪಿಕೊಳ್ಳಿ.” ಮಧುರ ಜೋಗುಗಳಕ್ಕೆ ನಿಂದಿ ಹೋಗುವ ಮಗುವಿನಂತೆ ಭಾರತಿ ಅವನ ದನಿಗೆ ಸೆರೆಯಾಗಿ ಸಮ್ಮತಿಸಿದಳು.

“ಹಾಗಾದರೆ ನಾನು ಬರೆಯುವ ಸಾಮಗ್ರಿಗಳನ್ನು ತರಬೇ?”

“ಇದೇ ಉಡುಪು ಸಾಕೆ? ತಬೆಗೂದಲು ಕೆದರಿವೆ.....?”

“ನೀವು ಹೇಗಿದ್ದರೂ ಪರವಾಗಿಲ್ಲ. ಅಲಂಕಾರದ ಬಗ್ಗೆ ಯೋಚಿಸಬೇಡಿ”

ಭಾರತಿ ಬೆದರಿದ ಕಣ್ಣುಗಳಿಂದ ಸುತ್ತಲೂ ನೋಡಿದಳು. ಅದರ ಅರ್ಥ ತಿಳಿದು ಚಂದು,

“ಯಾರೂ ಮನೆಯಲ್ಲಿಲ್ಲ” ಎಂದ.

ವಿರಹಾಗ್ನಿಯಲ್ಲಿ ಅವಳ ದೇಹ ಕಾಯುತ್ತಿರುವುದು ಅವನಿಗೆ ತಿಳಿದಿತ್ತು. ಕಬ್ಬಿಣ ಚೆನ್ನಾಗಿ ಕಾದ ಮೇಲೆ ಹೊಡೆಯಬೇಕೆಂದು ಚಂದು ಸುಮ್ಮನಿದ್ದ. ಎರಡು ನಿಮಿಷಗಳಲ್ಲಿ ಚಿತ್ರಕ್ಕೆ ಬೇಕಾದ ಸಾಮಗ್ರಿಗಳನ್ನು ತಂದು ಹೇಳಿದ—

“ನಾನು ಹೇಳಿದಂತೆ ಕುಳಿತುಕೊಳ್ಳಿ.”

“ಹೇಗೆ?”

“ಕತ್ತು ಕೊಂಚ ಕೊಂಕಿಸಿ. ಹೂಂ ಹಾಗಲ್ಲ. ತಲೆ ಸ್ವಲ್ಪ ಎಡಕ್ಕೆ ಬಾಗಿರಲಿ. ಮುಖ ಮೇಲೆತ್ತಿದ್ದರೆ ಒಳ್ಳೆಯದು. ಎಲ್ಲಿ, ನನ್ನ ಕಡೆ ನೋಡಿ. ಅಷ್ಟು ಗಂಭೀರವಾಗಿರಬೇಡಿ. ನಗು ಕಣ್ಣು, ತುಟಿಯ ಮೇಲಿರಲಿ. ನೀವು ತಪ್ಪು ಭಾವಿಸಬೇಡಿ..... ಮತ್ತೆ ಸೆರಗು ಪೂರ್ತಿ ಹೊದೆಯಬೇಡಿ.....”

ಭಾರತಿ ಅವನು ಸೂಚಿಸಿದಂತೆ ಕುಳಿತು “ಸರಿಯಾಗಿದೆಯೇ” ಎಂದಳು.

“ಊಹಾಂ. ಇನ್ನೂ ಕೊರಳು ಸ್ವಲ್ಪ ಬಗ್ಗಿರಲಿ. ಆದರೆ ಮುಖ ಮೇಲಿರಲಿ—ಬಾಗದ ರೆಂಬೆಯ ಮೇಲಿನ ಹೂವಿನ ಹಾಗೆ....” ಚಂದು ಅವಳ ಹತ್ತಿರ ಬಂದು ನಿಂತ. ಭಾರತಿ ಮತ್ತೊಮ್ಮೆ ಅವನು ಹೇಳಿದಂತೆ ಕುಳಿತು ಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಪ್ರಯತ್ನ ಯಶಸ್ವಿಯಾಗಲಿಲ್ಲ.

“ಹಾಗಲ್ಲ. ಹೀಗೆ” ಎನ್ನುತ್ತಾ ಚಂದು ಬಂದು ಒಂದು ಕೈಯಲ್ಲಿ ಅವಳ ಗಲ್ಲ ಹಿಡಿದು ಮುಖ ತಿರುಗಿಸಿದ. ಭಾರತಿ ಅವನ ಸ್ಪರ್ಶಕ್ಕೆ ನಡುಗಿದಳು. ಅವನ ಬೆರಳುಗಳು ಅವಳ ಗಲ್ಲವನ್ನು ಬಿಗಿಯಾಗಿ ಹಿಡಿದಿದ್ದವು. ಕೈ ಬೆರಳುಗಳು ಗಲ್ಲದಿಂದ ಕೆನ್ನೆಯ ಮೇಲೆ ಓಡಾಡಿದವು. ಭಾರತಿ ಮಂತ್ರಶಕ್ತಿಗೆ ವಶವಾದ ಹಾವಿನಂತೆ ಅವನ ಮುಖವನ್ನೇ ನೋಡುತ್ತಿದ್ದಳು. ಭಾರತಿಗೆ ತಾನು ನಿನ್ನೆಯ ಲೋಕದಲ್ಲಿರುವಂತೆ ಭಾವವಾಯಿತು. ಅವನ ತುಟಿ ಅವಳ ಕೆನ್ನೆಯನ್ನು ಒತ್ತಿದಾಗ ಭಾರತಿ ನಿನ್ನೆಯಿಂದ ಎಚ್ಚೆತ್ತವಳಂತೆ ಬೆಚ್ಚಿದಳು, ಇದ್ದ ಜೈತನ್ಯವನ್ನೆಲ್ಲಾ ಒತ್ತು ಗೂಡಿಸಿ ಎದುರಿಂತಳು. ಅವಳ ಕಣ್ಣುಗಳಲ್ಲಿ ವೈಷ ಉರಿಯುತ್ತಿತ್ತು. ಬಲಕೈ ಎತ್ತಿ ಚಂದವಿನ ಕೆನ್ನೆಗೆ ಬಲವಾಗಿ ಹೊಡೆದಳು. ಚಂದು ತನ್ನ ಕೆನ್ನೆಯನ್ನು ಹೊಡೆದ ಕೈಯನ್ನು ಬಲವಾಗಿ ಹಿಡಿದುಕೊಂಡ. ಭಾರತಿ ಅವನ ಕೈ ಕಚ್ಚಿ ಮಹಡಿಯ ಮೇಲೆ ಓಡಿ ಹೋದಳು. ಅವಳು ರೂಮಿನ ಬಾಗಿಲನ್ನು ಹಾಕಿಕೊಂಡ ಸದ್ದು ಚಂದವಿನ ಅಮಲನ್ನು ಇಳಿಸಿತು. ಚಂದು ತನ್ನ ದುಡುಕಿಗಾಗಿ ನಿಂದಿಸಿಕೊಂಡ.

“ನನಗೆ ತಿಳಿಸುವಳಿಕೆಯಿಲ್ಲ. ಇನ್ನೂ ಒಂದೆರಡು ದಿನ ಕಾಯುವೇ ಆತುರಪಟ್ಟೆ. ಆದರೆ ಆ ಕೈಗಳಿಂದ ಒಂದಲ್ಲ ಸಾವಿರ ಏನು ತಿನ್ನಲೂ ನಾನು ಸಿದ್ಧ” ಎಂದುಕೊಂಡ.

ಭಾರತಿ ರೂಮಿನ ಬಾಗಿಲು ಹಾಕಿ ಮಂಚದ ಮೇಲೆ ಬಿದ್ದಳು. ಕಣ್ಣಿನಿಂದ ಹರಿದು ಬಂದ ಕಂಬನಿ ಅವಳ ಕೆನ್ನೆಯನ್ನು ತೋರಿಸಿತು.

“ಅವರು ಬೇಗ ಬರಬಾರದೇ? ನನ್ನನ್ನು ಉಳಿಸಬಾರದೇ? ನಾನು ಅವರಿಗೆ ದ್ರೋಹ ಮಾಡಲಾರೆ” ಎಂದು ಅವಳ ಆತ್ಮ ನರಳಿತು.

“ನನ್ನ ಮನಸ್ಸು ಗಟ್ಟಿಯಾಗಿದ್ದಿದ್ದರೆ ಚೆನ್ನಾಗಿತ್ತು. ಇನ್ನು ನಾನು ಹೊಡೆದಾಡಲಾರೆ. ಇಲ್ಲಿಯೇ ಇದ್ದರೆ ಖಂಡಿತ ಜಾರುತ್ತೇನೆ. ಮನೋ ನಿಗ್ರಹ ನನಗಿಲ್ಲ. ಏನು ಮಾಡಲಿ?” ಎಂದು ಭಾರತಿ ಯೋಚಿಸತೊಡ

ಗಿದಳು. ಮನಸ್ಸು ನಿವಾರಣೆಯ ಮಾರ್ಗ ಹುಡುಕುವ ಬದಲು ಚಂದು ವನ್ನು ನೆನೆಯತೊಡಗಿತು. ಅವನ ತುಟಿ ತಗುಲಿದ ಕೆನ್ನೆ ಬೆಂಕಿ ಯಿಟ್ಟಂತೆ ಉರಿಯುತ್ತಿತ್ತು. ಮೊದಲನೆಯ ಬಾರಿ ಮಧ್ಯ ಕುಡಿದವ ರಂತೆ ಅವಳ ಮನಸ್ಸು ಹರ್ಷ, ಹೆದರಿಕೆಯ ನಡುವೆ ತೂಗಾಡುತ್ತಿತ್ತು. ಚಂದುವಿಗೆ ಸಂಪೂರ್ಣ ಸೋಲುವ ಸಮಯದಲ್ಲಿ ಸಂಸ್ತದಾಯಕ್ಕೆ ಕಟ್ಟು ಬಿದ್ದ ಮನಸ್ಸು ಸಿಡಿಬೆದು ಅವಳು ಅವನ ಕೆನ್ನೆಗೆ ಹೊಡೆಯುವಂತೆ ಮಾಡಿತ್ತು. ಆದರೂ ಅವನ ಸ್ವರ್ಶ ಅವಳಿಗೆ ತಂಪು ನೀಡಿತ್ತು. ಆದರೆ ಅದರಿಂದ ಅವಳಿಗೆ ತೃಪ್ತಿಯಾಗಲಿಲ್ಲ. ಕಾದ ಭೂಮಿಯ ಮೇಲೆ ಎರಡೇ ಹನಿ ಹೊಸ ಮಳೆ ಬಿದ್ದಂತಾಯಿತು. ಭಾರತಿ ತಲೆಯಲ್ಲಿನ ಯೋಚನೆಗಳ ನೈಲ್ವ ಒದರುವಂತೆ ತಲೆ ಅಲುಗಿಸಿ 'ಏನು ಮಾಡಲಿ' ಎರಡು ಪುನಃ ಯೋಚಿಸಿದಳು. ಕೊನೆಗೆ ಅವಳಿಗೆ ಒಂದು ಉಪಾಯ ಹೊಳೆಯಿತು. ಬೆಂಕಿಯ ಹತ್ತಿರ ಬೆನ್ನೆ ಇಟ್ಟರೆ ತಾನೇ ಅದು ಕರಗುವುದು? ಬೆಂಕಿಯ ಕಾವಿಗೆ ತಗುಲದಂತೆ ಬೆನ್ನೆ ದೂರವಿದ್ದರೆ? ತಾನು ಇದುವರೆವಿಗೆ ಅದುಮಿ ತುಳಿದಿರುವ ಸಮಸ್ತ ಬಯಕೆಗಳನ್ನು ಕೆರಳಿಸುವ ಚಂದುವಿನ ಸಮಾಸದಲ್ಲಿ ದರೆ ದೇಶ ಅವನಿಗೆ ಶರಣಾಗಬಹುದು. ಅವನಿಂದ ದೂರವಿದ್ದರೆ ಮನೋ ನಿಗ್ರಹಮಾಡಿ ಈ ಹೋರಾಟದಲ್ಲಿ ತಾನು ಜಯಶಾಲಿಯಾಗಬಹುದಲ್ಲವೇ? ಭಾರತಿ ಒಂದು ನಿಶ್ಚಯಕ್ಕೆ ಬಂದು ಮೇಲೆದ್ದಳು.

೧೬

ರಾತ್ರಿ ಊಟಮಾಡುವಾಗ ಭಾರತಿ ವೇದಮೃನಿಗೆ ಹೇಳಿದಳು.

“ನಾನು ಕೆಲವು ದಿವಸ ಮೈಸೂರಿಗೆ ಹೋಗಿದ್ದು ಬರುತ್ತೇನೆ”

ಅವಳ ದನಿ ಶಾಂತವಾಗಿತ್ತು. ಭಾರತಿಯ ಮಾತು ಕೇಳಿ ತಲೆ ತಗ್ಗಿಸಿ ಊಟಮಾಡುತ್ತಿದ್ದ ಚಂದು ತಲೆಯೆತ್ತಿ ಅವಳ ಕಡೆ ನೋಡಿದ. ಭಾರತಿ ನೀರು ಕುಡಿಯುವುದರಲ್ಲಿ ಮಗ್ನಳಾಗಿದ್ದಳು. ತಾನು ಪ್ರೇಮಿಸಿ, ಕಾಮಿಸಿದ ಹೆಣ್ಣು ತನ್ನಿಂದ ದೂರಹೋಗುವ ಸುದ್ದಿ ಚಂದುವಿಗೆ ಪ್ರಿಯವಾಗಿರಲಿಲ್ಲ. ತಾನಿರುವೆಡೆಯಲ್ಲಿಯೇ ಉಳಿದು ಆತ್ಮಪರೀಕ್ಷೆ ಮಾಡಲಾರವೆ, ತನ್ನಲ್ಲಿಯೇ ನಂಬುಗೆ ಸಾಲವೆ, ಅವಳು ತನ್ನಿಂದ ತಪ್ಪಿಸಿಕೊಂಡು ಓಡಿಹೋಗಲು ಹೀಗೆ ಹೇಳುತ್ತಿರುವಳೆಂಬುದು ಅವನಿಗೆ ತಿಳಿಯಿತು.

“ಅಪ್ಪ ಏನಾದರೂ ಕಾಗದ ಬರೆದಿದಾರೆಯೇ?” ರಂಗಣ್ಣ ಕೇಳಿದರು.

“ಇಲ್ಲ.”

“ಹಾಗಾದರೆ ನಾಳೆ ಕಾಗದ ಬರಿ. ನಾಡಿದ್ದು ಹೋಗುವಿಯಂತೆ”
ವೇದಮ್ಮ ಹೇಳಿದರು.

“ಊಹಾಂ. ನಾನು ನಾಳೇನೇ ಹೋಗಬೇಕು. ನಾಳೆ ಬೆಳಿಗ್ಗೆನೇ ಹೋಗುತ್ತೇನೆ” ಭಾರತಿ ಹಟಹಿಡಿದಳು. ಇನ್ನೊಂದು ದಿನ ಹೆಚ್ಚಿಗೆ ನಿಂತು ತನ್ನನ್ನು ಪರೀಕ್ಷೆ ಮಾಡಿಕೊಳ್ಳುವ ಧೈರ್ಯ ಅವಳಲ್ಲಿರಲಿಲ್ಲ. ವೇದಮ್ಮನಿಗೆ ಸೊಸೆಯ ಮಾತು ಕೇಳಿ ಆಶ್ಚರ್ಯವಾಯಿತು. ತಾವು ಹೇಳಿದುದಕ್ಕೆ ಭಾರತಿ ಎಂದೂ ಎದಿರುತ್ತರ ಕೊಟ್ಟಿರಲಿಲ್ಲ. ಹುಡುಗಿಗೆ ತಾಯಿಯನ್ನು ನೋಡುವ ಆಸೆಯಾಗರಬಹುವೆನಿಸಿ ‘ಆಗಲಿ’ ಎಂದರು. ಅಕ್ಕ ತನ್ನ ಸಮ್ಮತಿ ಕೊಟ್ಟು ದನ್ನು ಕೇಳಿ ಚಂದುವಿನ ಊಟ ಮುಂದೆ ಸಾಗಲಿಲ್ಲ. ಊಟದ ಶಾಸ್ತ್ರ ಮುಗಿಸಿ ಎದ್ದು ಹೋದ. ಮದುವೆಯಾಗಿರುವ ಹುಡುಗಿಯನ್ನು ಪ್ರೇಮಿಸಿ ಬಯಸುವುದು ತಪ್ಪು ಎಂದು ತಿಳಿದಿದ ರೂ ಚಂದು ನಿರುಪಾಯನಾಗಿದ್ದ. ತರೆಯ ಹಿಂವೆ ಕೈಕಟ್ಟಿ ತಾರಸಿಯನ್ನೇ ಶೂನ್ಯ ದೃಷ್ಟಿಯಿಂದ ನೋಡುತ್ತ ಮಲಗಿದ್ದ.

ಇದ್ದಕ್ಕಿದ್ದಂತೆಯೇ ಯಾರೋ ಯಾತನೆಯಿಂದ ಚೀರಿದಂತಾಯಿತು. ಚಂದು ಎದ್ದು ಹೊರಗೆ ಬಂದ. ಕೂಗು ಕೇಳಿ ಭಾರತಿ, ರಂಗಣ್ಣನವರೂ ಓಡಿಬಂದರು. ವೇದಮ್ಮನವರು ತಟ್ಟಿ ತೊಳೆಯಲು ಹೋದಾಗ ಬಚ್ಚಲಿ ನಲ್ಲಿ ಜಾರಿ ಬಿದ್ದಿದ್ದರು. ಅವರ ಸೀರೆ ನೀರಿನಿಂದ ಒಸೆಯಾಗಿತ್ತು, ಕೈಲಿದ್ದ ಗಾಜಿನ ಬಳೆಗಳು ಒಡೆದು ಹೋಗಿದ್ದವು. ಕಾಲಿನ ನರ ಹೊರಳಿ ಮೂಳೆಗೆ ತುಂಬಾ ಪೆಟ್ಟಾಗಿತ್ತು. ಅವರು ಮೇಲಕ್ಕೆ ಎಳಲು ಯತ್ನಿಸಿ ವಿಫಲರಾದರು. ಚಂದು ಮುಂದನರಿದು ಅಕ್ಕನನ್ನು ಹಿಡಿದು ಎಬ್ಬಿಸಿದ. ತಮ್ಮ ಕಾಲಿನ ಮೇಲೆ ಭಾರಬಿಟ್ಟು ನಿಂತಕೂಡಲೇ ವೇದಮ್ಮ ನೋವಿನಿಂದ ‘ನಿಶ್ಲೋಕಾ ಗೋದಿಲ್ಲ ಕಣೋ’ ಎಂದು ನರಳಿದರು. ಚಂದು ಅಕ್ಕನನ್ನು ಭುಜದಮೇಲೆ ಒರಗಿಸಿಕೊಂಡು ಭಾರತಿಯ ಕಡೆ ತಿರುಗಿ,

“ಅಕ್ಕನ ಹಾಸಿಗೆ ಹಾಕಿ” ಎಂದ. ಭಾರತಿ ಓಡಿಹೋಗಿ ಅತ್ತೆಯ ಹಾಸಿಗೆ ಹಾಸಿದಳು. ಚಂದು ಅಕ್ಕನನ್ನು ಎಳೆಯ ಮಗುವನ್ನು ಎತ್ತುವಂತೆ ಎತ್ತಿಕೊಂಡು ಬಂದು ಹಾಸಿಗೆಯ ಮೇಲೆ ಮಲಗಿಸಿದ ವಯಸ್ಸಾದವರಾದುದರಿಂದಲೂ, ಬಿದ್ದ ರಭಸ ಜೋರಾಗಿದ್ದುದರಿಂದಲೂ ವೇದಮ್ಮನವರಿಗೆ ತುಂಬಾ ಪೆಟ್ಟಾಗಿತ್ತು. ಹಾಸಿಗೆಯ ಪಕ್ಕದಲ್ಲಿ ಸಣ್ಣ ಮುಖ ಮಾಡಿಕೊಂಡು ಕುಳಿತಿದ್ದ ಭಾರತಿಯ ಕಡೆ ತಿರುಗಿ,

“ನಾಳೆ ನೀನು ಹೋಗುವ ಹಾಗಿಲ್ಲ” ಎಂದರು.

ಭಾರತಿ ಮರುಮಾತನಾಡಲಿಲ್ಲ. ರಾತ್ರಿ ಒಬ್ಬಳೇ ಮಲಗಿದ್ದಾಗ ಎರಡು ಕೈಗಳಿಂದಲೂ ಹಣೆ ಹಿಡಿದು “ನಾನು ಹಾಳಾಗಿ ಹೋಗಬೇಕಾಗಿದೆ ಯೇನೋ” ಎಂದು ಹೇಳಿಕೊಂಡಳು.

ಬೆಳಗಾಗುವ ಹೊತ್ತಿಗೆ ವೇದಮೃನವರ ಮೈ ಜ್ವರದಿಂದ ಕಾದು ಕೆಂಡವಾಗಿತ್ತು. ಅವರು ಹಾಸಿಗೆಯ ಮೇಲೆ ಕುಳಿತುಕೊಳ್ಳುವ ಸ್ಥಿತಿಯಲ್ಲಿ ಸಹ ಇರಲಿಲ್ಲ. ಭಾರತಿ ಬೆಳಗ್ಗೆ ಆರುಗಂಟೆಗೇ ಎದ್ದು ಕೆಳಗೆ ಬಂದು ಒಬ್ಬ ಹೊತ್ತಿಸಿ ವೇದಮೃನವರಿಗೆ ಕಾಫಿ ಮಾಡಿಕೊಟ್ಟಳು. ಕಾಫಿ ಕುಡಿಯುವಾಗ ಸೊಸೆಯ ಮುಖ ನೋಡಿದ ವೇದಮೃನವರು ಗಾಬರಿಯಾದರು.

“ಯಾಕೆ ಮಗು, ಮುಖವೆಲ್ಲಾ ಬಿಳಚಿಕೊಂಡಿದೆ! ಹುಷಾರಾಗಿ ದೀಯೋ ಇಲ್ಲವೋ?”

“ಹುಷಾರಾಗಿದೇನೆ.”

“ರಾತ್ರಿ ನಿದ್ರೆ ಮಾಡಿದೆಯೋ? ಕಣ್ಣೆಲ್ಲ ಕೆಂಪಾಗಿದೆ.”

“ಏನೋ ಕಸ ಬಿತ್ತು. ಅದರಿಂದ ಕೆಂಪಾಗಿರಬೇಕು.”

ಚಂದು ಮುಖ ತೋಳಿದುಕೊಂಡು ಬರುವ ಹೊತ್ತಿಗೆ ಭಾರತಿ ಅವನ ಪಾಲಿನ ಕಾಫಿಯನ್ನು ಬಟ್ಟಲಿಗೆ ಹಾಕಿ ಇರಿಸಿ, ಯಾವುದೋ ನೆಪಮಾಡಿ ಕೊಂಡು ಹೊರಗೆ ಹೊರಟುಹೋಗಿದ್ದಳು. ಚಂದು ಅಡಿಗೆ ಮನೆಗೆ ಬಂದಾಗ ಹೊಗೆಯಾಡುತ್ತಿದ್ದ ಕಾಫಿ ಅವನನ್ನು ಸ್ವಾಗತಿಸಿತು. ರಂಗಣ್ಣನವ ರೊಡನೆ ಚಂದು ಊಟಕ್ಕೆ ಕುಳಿತಾಗಲೂ ಭಾರತಿಗೆ ಅವನ ಕಡೆ ನೋಡುವ ಸಾಹಸ ಬರಲಿಲ್ಲ. ಅಕಸ್ಮಾತ್ ಅವಳ ಕಣ್ಣು ಅವನ ಕಣ್ಣುಗಳನ್ನು ಸಂಧಿಸಿದಾಗ ಚಂದು ವಿಜಯೋತ್ಸಾಹದ ನಗೆ ಬೀರಿದ.

ಭಾರತಿ ಚಂದುವಿನ ಕಣ್ಣು ತಪ್ಪಿಸಿ ಓಡಾಡಿದರೂ ದಿನದಿನಕ್ಕೆ ಅವಳ ಸಂಯಮ ಸಡಿಲವಾಗುತ್ತಾ ಬಂದಿತು. ಬೆಕ್ಕಿನ ಕಣ್ಣು ತಪ್ಪಿಸಿ ಓಡಾಡುವ ಇಲಿಯ ಸ್ಥಿತಿಯಂತಾಗಿತ್ತು ಅವಳ ಸ್ಥಿತಿ.

ವೇದಮೃನವರಿಗೆ ಎದ್ದು ಓಡಾಡುವ ಶಕ್ತಿಯಿರಲಿಲ್ಲ. ಒಂದು ದಿನ ಭಾರತಿ ಮನೆಗೆಲಸ ಮುಗಿಸಿ ವೇದಮೃನವರಿಗೆ ರೂಮಿಗೇ ಊಟ ತೆಗೆದು ಕೊಂಡು ಹೋದಳು. ಚಂದು ರೂಮಿನ ಬಾಗಿಲಿನಲ್ಲಿ ನಿಂತು,

“ಯಾರೋ ಹೆಂಗಸರು ಬಂದಿದಾರೆ” ಎಂದು ಹೇಳಿಕೊಂಡ.

ಭಾರತಿ ಎದ್ದು ಹೊರಗೆ ಬಂದಳು. ಬಂದಿದ್ದವಳು ಅವಳ ಸ್ನೇಹಿತೆ

“ಬಾಮ್ಮ. ಬಹಳ ಅಪರೂಪವಾಗಿ ಬಂದೆ” ಭಾರತಿ ಗೆಳತಿಯನ್ನು ಸ್ವಾಗತಿಸಿದಳು. ವೇದಮ್ಮನವರು ಮಲಗದ ರೂಮಿನಲ್ಲೇ ಭಾರತಿ, ಗೀತಾ ಮಾತನಾಡುತ್ತಾ ಕುಳಿತರು.

“ಇವೇನು ಬೆಂಗಳೂರಿಗೆ ಬಂದಿದೀಯಾ?”

“ಹೇಗಿದ್ದರೂ ರಜ ಬಂದಿತ್ತು, ನಮ್ಮ ಚಿಕ್ಕಮ್ಮ ಬಾ ಅಂತ ಕಾಗದ ಬರೆದಿದ್ದರು. ನಾಳೆ ಹೊರಟುಹೋಗುತ್ತೇನೆ”

“ಇನ್ನೊಂದೆರಡು ದಿನವಿದ್ದು ಹೋಗಬಾರವೇ?”

“ಇಲ್ಲಮ್ಮ. ನಮ್ಮ ತಾಯಿ ಬಂದುಬಿಡು ಅಂತ ಬರೆದಿದ್ದಾರೆ ನಾಳೇನೆ ಹೊರಟು ಬಿಡುತ್ತೇನೆ.”

“ಅಂತೂ ದೊಡ್ಡ ಮನಸ್ಸು ಮಾಡಿ ಇಲ್ಲಿಗೆ ಬಂದೆಯಲ್ಲ”

“ಈಗ ನೀನು ದೊಡ್ಡ ಮನಸ್ಸು ಮಾಡಬೇಕಾಗಿದೆ.”

“ಕಾರಣ?”

“ನಿನ್ನ ಮೆಚ್ಚಿನ ನಟ ಪಾತ್ರವಹಿಸಿರುವ ಚಿತ್ರ ಬಂದಿವೆ. ಮಧ್ಯಾಹ್ನ ಮ್ಯಾಟಿನ್ನಿಗೆ ಹೋಗಿ ಬರೋಣ.”

“ಊಹಾಂ. ನಾನು ಬರುವುದಿಲ್ಲ.”

“ಗ್ಯಾರಿ ಕೂಪ್ ಕಣೀ. ಪುಣ್ಯಮಾಡಿರಬೇಕು....”

“ಖಂಡಿತ ಬರುವುದಿಲ್ಲ.”

“ಹೌದಮ್ಮ. ನಮ್ಮ ಜೊತೆ ಯಾತಕ್ಕೆ ಬರುತ್ತೀಯಾ? ನಿನ್ನ ಗಂಡನ ಜೊತೆಯಿಲ್ಲವೇ ಬೇರೆ ಯಾರ ಜೊತೆಯೂ ಹೋಗೋದಿಲ್ಲ ಅಂತ ಶಪಥ ಮಾಡಿರುವ ಹಾಗೆ.” ಗೀತಾ ಕೋಪಗೊಂಡವಳಂತೆ ಹೇಳಿದಳು.

“ಹಾಗಲ್ಲಮ್ಮ. ನಮ್ಮ ಅತ್ತೇ ಸ್ಥಿತಿನ ನೀರೇ ನೋಡ್ತಾ ಇದೀಯಲ್ಲ. ಬಚಲು ಮೇಲೆ ಬಿದ್ದು ಕಾಲು ಉಳುಕಿಸಿಕೊಂಡಿದಾರೆ. ಈಗೊಂದು ವಾರದಿಂದ ಮೇಲೆ ಎನ್ನೇ ಇಲ್ಲ. ಇನ್ನೂ ಒಂದು ವಾರ ಏಕುನ ಹಾಗಿಲ್ಲ. ಮನೆ ಕೆಲಸ ಬಿಟ್ಟು ಹೇಗೆ ಬರಲಿ?”

“ನಿನ್ನಿಷ್ಟ” ಗೀತಾ ಅಸಮಾಧಾನದಿಂದ ಗೊಣಗಿದಳು. ಗೀತಳ ಅಸಮಾಧಾನ ನೋಡಿ ವೇದಮ್ಮ ಭಾರತಿಗೆ,

“ಹೋಗಿ ಬಾ. ಮಧ್ಯಾಹ್ನದ ಕೆಲಸ ಅಷ್ಟರಲ್ಲಿಯೇ ಇವೆ. ನಿನ್ನ ನೀನು ಮಾಡಿರುವ ಕೋಡುಬಳಿಯೇ ಇವತ್ತಿನ ತಿಂಡಿಗೆ ಸಾಕು. ಡಿಕಾ ಕ್ಲಬ್, ಹಾಲು ಇವೆ. ಅದನ್ನು ಬೆರಸಿ ಸ್ಟೋವ್ ಮೇಲೆ ಬಿಸಿಮಾಡುವುದು ಚಂದುವಿಗೆ ದೊಡ್ಡ ಕೆಲಸವಲ್ಲ. ಅನ್ನ ಮಾಡಿದರಾಯಿತು. ಬೆಳಗಿನ ಹುಳಿ

ಸಾಕು.” ಎಂದರು.

“ನಿಮಗೇನಾದರೂ ಬೇಕಾದರೆ ?”

“ನಿನ್ನ ಬೇಕಾದರೂ ಚಂದು ಕೊಡುತ್ತಾನೆ. ಇವತ್ತು ಎಲ್ಲೂ ಹೋಗ ಬೇಡ. ಮನೆಯಲ್ಲೇ ಇರು ಎಂದರಾಯಿತು. ನಿನಗೂ ಮನೆಯಲ್ಲೇ ಇದ್ದು ಬೇಜಾರಾಗಿದೆ. ಹೋಗಿ ಬಾ.”

ವೇದಮೃಗನವರ ಮಾತು ಕೇಳಿ ಗೀತಾಗೆ ಸಮಾಧಾನವಾಯಿತು. ಭಾರತಿ ಗಡಿಯಾರದ ಕಡೆ ನೋಡಿದಳು. ಹತ್ತಿರಡು ಗಂಟಿಯಾಗಿತ್ತು. ಚಿತ್ರ ಮೂರು ಗಂಟೆಗೆ ಆರಂಭವಾಗುವುದಿತ್ತು. ಗೆಳತಿಯರಿಬ್ಬರೂ ಮಹಡಿಯ ಮೇಲೆ ಹೋದರು. ರೂಮಿನ ಬಾಗಿಲು ಹಾಕಿ ಇಬ್ಬರೂ ಹರಟೆ ಹೊಡೆಯಲು ಮೊದಲು ಮಾಡಿದರು. ಗೀತಾ ಎರಡು ಮಂಚದ ಮೇಲಿದ್ದ ಒಂದೇ ಹಾಸಿಗೆಯನ್ನು ನೋಡಿ ಕೀಟಿಯಿಂದ ನಗುತ್ತಾ,

“ಫೇ, ದೇವರು ನಿನಗೆ ಇಷ್ಟು ಕಷ್ಟ ಪೊಡಬಾರದಾಗಿತ್ತು” ಎಂದಳು. ತನ್ನ ಅಂತರಂಗವೆಲ್ಲಿ ಗೆಳತಿಗೆ ತಿಳಿದೀತೋ ಎಂದು ಭಾರತಿ ಬೆದರಿ, “ಏನು!” ಎಂದಳು.

“ಪಾಪ! ಒಬ್ಬಳೇ....ಹೂಂ....ಮತ್ತೆ ಗಂಡನನ್ನಗಲಿ ಇರಬೇಕಾಗಿದೆ. ಎಷ್ಟು ಕಷ್ಟವೋ....”

ಭಾರತಿ ತೋರಿಕೆಯ ನಗು ಬೀರಿ “ಕಷ್ಟವೇನಿಲ್ಲ.” ಎಂದಳು.

“ಹೌದು. ಮುಖ ನೋಡಿದರೇ ಗೊತ್ತಾಗುತ್ತದೆ. ವಿರಹಾಗ್ನಿಯಿಂದ ಉರಿದು, ಕಣ್ಣೀರ ಕೋಡಿ ಕರೆದು ”

“ನಿನ್ನ ದಮ್ಮಯ್ಯ ನಿಲ್ಲಿಸು ತಾಯಿ. ವಿರಹವೂ ಇಲ್ಲ, ಅಗ್ನಿ ಮೊದಲೇ ಇಲ್ಲ.”

“ಹಾಗಾದರೆ ನೀನೇಕೆ ತುಂಬಾ ಬಡವಾಗಿದೀಯು.”

“ಇಲ್ಲವಲ್ಲ. ಇಲ್ಲದ್ದು ಹೇಳುವುದರಲ್ಲಿ ನೀನು ಪ್ರವೀಣೆ.”

ಒಂದು ಗಂಟೆಯ ಹೊತ್ತಿಗೆ ಗೆಳತಿಯರ ಶೃಂಗಾರ ಮೊದಲಾಯಿತು.

“ಭಾರತಿ, ಹೆರಳು ಹಾಕಿಕೊಳ್ಳಿ.” ಗೀತಾ ಬಲವಂತಪಡಿಸಿದಳು.

“ಬೇಡಮ್ಮ ”

“ಹೌದು. ಶೃಂಗಾರ ಮಾಡಿಕೊಂಡರೆ ನೋಡಿ ಮೆಚ್ಚಿ ಬಹುಮಾನ ಕೊಡುವವರು ಇಲ್ಲಂತ ವ್ಯಥೆಯಲ್ಲವೇ ?”

ಗೆಳತಿಯ ಬಲವಂತಕ್ಕೆ ಭಾರತಿ ಹೆರಳು ಹಾಕಿಸಿಕೊಳ್ಳಲು ಒಪ್ಪಿದಳು. ಗೀತಾ ಕೂದಲಿನ ರಾಶಿಯಲ್ಲಿ ‘ಬನ್’ ಹುದುಗಿಸಿ, ಬೆನ್ನಿನ ಮೇಲೆ ಚಕ್ರಾ

ಕಾರದಲ್ಲಿ ಹೆರಳು ಹಾಕಿದಳು

“ಈ ಚೀಟಿ ಸೀರೆ ಸಾಕಲ್ಲವೇ?”

ಗೀತಾ ಸಲಿಗೆಯಿಂದ ಗೆಳತಿಯ ಹಟವನ್ನು ಮೂಲೆಗೊತ್ತಿ, ಅವಳ ಪೆಟ್ಟಿಗೆ ತೆಗೆಸಿ, ಪೆಟ್ಟಿಗೆಯನ್ನೆಲ್ಲಾ ಗೂರಾಡಿ, ಕಪ್ಪುಬಣ್ಣದ ಜಾರ್ಜೆಟ್ ಸೀರೆ, ಅದಕ್ಕೊಪ್ಪುವ ಕಪ್ಪುಬಣ್ಣದ ಚೋಲಿ ಹೊರಗೆ ತೆಗೆದು ಭಾರತಿಯ ಮೇಲೆ ಎಸೆದು

“ಉಟ್ಟುಕೋ ಮಗು. ಸದ್ಯಕ್ಕೆ ನಾನೇ ನಿನ್ನ ಆನಂದ” ಎಂದಳು.

“ಬೇಡಾ ಗೀತಾ.”

“ನೀನು ಉಟ್ಟುಕೊಳ್ಳುತ್ತೀಯೋ, ಇಲ್ಲಾ ನಾನೇ ಬಂದು ಉಡಿ ಸರೋ....”

ಗೀತಳ ಒತ್ತಾಯಕ್ಕೆ ಕಟ್ಟುಬಿದ್ದು, ಭಾರತಿ ಅವಳು ಕೊಟ್ಟ ಸೀರೆ ಉಟ್ಟುಕೊಂಡಳು.

“ಕಪ್ಪು, ಸ್ನೋ, ಪೌಡರ್....”

“ಬೇಡವೇ ಗೀತಾ.”

“ಹೆಚ್ಚು ಮಾತಾಡಬೇಡ. ಸದ್ಯಕ್ಕೆ ನಾನೇ ನಿನ್ನ ಆನಂದ”. ಗೀತ ಪೆಟ್ಟಿಗೆಯಿಂದ ಒಂದೊಂದಾಗಿ ಸಾಮಾನುಗಳನ್ನು ಎತ್ತಿ ಭಾರತಿಯ ಕೈಗೆ ಕೊಟ್ಟಳು. ಭಾರತಿಯ ಅಲಂಕಾರ ಪೂರ್ತಿಯಾದ ಮೇಲೆ ಗೀತಾ ಅವಳ ಬೆರಳುಗಳಿಗೆ ಮುತ್ತಿಟ್ಟು ‘ಭಾರತೀ, ನಾನೇನಾದರೂ ಗಂಡಾಗಿದ್ದರೆ.... ಈಗೇಕೆ ಅ ಮಾತು ಕೆಳಗೆ ಹೋಗೋಣ’ ಎಂದಳು. ಅವರು ಮಹಡಿಯ ವೆಟ್ಟಿಲಿಳಿಯುತ್ತಿದ್ದಂತೆಯೇ ಚಂದು ಭಾರತಿಯನ್ನು ನೋಡಿದ. ಮುಂಜಾನೆಯಲ್ಲಿ ಮಂಜಿನಿಂದ ತೊಳೆದ ಬಿಳಿ ಗುಲಾಬಿಯಂತಿದ್ದಳು ಭಾರತಿ. ಗೀತಾ ಭಾರತಿಯನ್ನು ವೇದಮೃನವರು ಮಲಗಿದ್ದ ಕೊಠಡಿಗೆ ಕರೆದುಕೊಂಡು ಹೋಗಿ,

“ನೋಡಿ, ನನ್ನ ಸ್ನೇಹಿತೆ ಹೇಗಿದಾಳೆ” ಎಂದಳು.

“ಹೀಗೆ ಅಲಂಕಾರ ಮಾಡಿಕೊಂಡು ತುಂಬಾ ದಿನವಾಯಿತಮ್ಮ. ಆನಂದ ಹೋದಾಗಿನಿಂದ ಊಟ, ತಿಂಡಿ, ನಿದ್ರೆ, ಅಲಂಕಾರ ಯಾವುದೂ ಅವಳಿಗೆ ಬೇಡವಾಗಿದೆ. ಈಗ ಅವಳ ಸ್ಥಿತಿ ನೋಡಿ ಅವಳಿಗಿಂತಲೂ ನನಗೆ ಹೆಚ್ಚು ಯೋಚನೆಯಾಗಿದೆ” ಎಂದರು ವೇದಮೃ.

ಭಾರತಿ ಸ್ಪೋನ್ ಹಚ್ಚಿಸಿ ಕಾಫಿ ಮಾಡಿ ಎಲ್ಲರಿಗೂ ಕೊಟ್ಟು ಅತ್ತೆಯ ಅಪ್ಪಣೆ ಪಡೆದು ಗೆಳತಿಯೊಡನೆ ‘ಭಾರತ್? ಓಕೀಸಿಗೆ ಹೊರಟಳು.

ಸೋತು ಗೆದ್ದವಳು

ಚಿತ್ರ ಸ್ವಲ್ಪ ದೊಡ್ಡದಾದುದರಿಂದ ಬೇಗ ಪ್ರಾರಂಭವಾಯಿತು. ಪ್ರಣಯ ಚಿತ್ರ ಭಾರತಿಯ ಮನಸ್ಸಿನ ಮೇಲೆ ವಿಶೇಷ ಪರಿಣಾಮವನ್ನು ಮಾಡಿತು. ನಾಯಕ, ನಾಯಕಿಯ ಪ್ರಣಯ ದೃಶ್ಯಗಳು ಭಾರತಿಯ ಬಯಕೆಗಳನ್ನು ಕೆರಳಿಸಿ, ಉನ್ನೇಕಗೊಳಿಸಿದವು. ಪ್ರಣಯ ಪ್ರಸಂಗಗಳು ಮದವೇರಿದ್ದ ಮನಸ್ಸಿಗೆ ಮದ್ಯ ಕುಡಿಸಿದವು.

ಚಿತ್ರ ಪೂರ್ತಿಯಾಗುವಷ್ಟರಲ್ಲಿ ಭಾರತಿಗೆ ಜ್ವರ ಬಂದಂತಾಗಿತ್ತು. ಗೀತಳನ್ನು ಅವಳ ಮನೆಗೆ ತಲುಪಿಸಿ ಭಾರತಿ ಮನೆಗೆ ಬಂದಾಗ ಏಳು ಗಂಟೆಯ ಸಮಯವಾಗಿತ್ತು. ರಂಗಣ್ಣನವರು ಎಂದಿನಂತೆ ಸಂಜೆ ತಿರುಗಾಡಲಿಕ್ಕೆ ಹೋಗಿದ್ದರು. ಭಾರತಿ ಸೀರೆ ಬದಲಿಸದೆ ಒಲೆ ಹೊತ್ತಿಸಿ ಅನ್ನ ಕೆಟ್ಟು ಮಹಡಿಯ ಮೇಲೆ ಹೋದಳು.

ತಲೆಯ ನರ ಸಿಡಿದುಹೋಗುತ್ತಿತ್ತು. ಹೃದಯದ ಬಡಿತ ಅವಳಿಗೇ ಕೇಳಿಸುವಂತಿತ್ತು. ದೇಹ, ಮನಸ್ಸು ಜ್ವಾಲೆಯಲ್ಲಿ ಉರಿಯುತ್ತಿತ್ತು. ಭಾರತಿ ಮೆಟ್ಟಿಲಿಳಿದು ಮನೆಯ ಹಿಂಬಾಗದಲ್ಲಿದ್ದ ನಲ್ಲಿಯ ಹತ್ತಿರ ಬಂದಳು. ನಲ್ಲಿಯನ್ನು ತಿರುಗಿಸಿ ಬೊಗಸೆಯಲ್ಲಿ ನೀರು ಹಿಡಿದು ನೆತ್ತಿಯಮೇಲೆ ಹಾಕಿಕೊಂಡಳು.

ಹಿಂದೆ ಹೆಜ್ಜೆಯ ಸದ್ದಾಯಿತು. ಭಾರತಿ ಬೆಚ್ಚಿ ಹಿಂದಿರುಗಿ ನೋಡಿದಳು. ಚಂದು ವ್ಯಂಗ್ಯವಾಗಿ ನಗುತ್ತಾ ನಿಂತಿದ್ದ. ಅವನ ನಗು ಅವಳ ಸುಸ್ತು ಬಯಕೆಯನ್ನು ಪ್ರಚೋದಿಸಿತು.

“ತಲೆಯಮೇಲೆ ತಣ್ಣೀರು ಸುರಿದುಕೊಂಡರೆ ನೆಗಡಿಯಾಗುವುದಿಲ್ಲವೇ?”

ಭಾರತಿ ತನ್ನ ಬೊಗಸೆಯಲ್ಲಿದ್ದ ನೀರನ್ನು ಅವನ ಮುಖಕ್ಕೆ ಎರಚಿ “ನನಗೆ ಏನಾದರೆ ನಿಮಗೇನು? ನೀವು ನನ್ನ ಶತ್ರು. ನಾನು ನಿಮ್ಮನ್ನು ದ್ವೇಷಿಸುತ್ತೇನೆ” ಎಂದಳು. ಚಂದುವಿನ ಮುಖದ ಮೇಲಿನ ನಗೆ ಅಳಿಸಲಿಲ್ಲ. ಅವನು ನಗುತ್ತಲೇ ಜೇಬಿನಿಂದ ಕರಚೀಫ್ ತೆಗೆದು ಮುಖ, ತಲೆಯನ್ನು ಒರೆಸಿಕೊಂಡು ಪುನಃ ಅದನ್ನು ಜೇಬಿನಲ್ಲಿರಿಸಿದ. ಭಾರತಿ ಅವನ ಕಡೆ ತಿರುಗುವೇ ಮತ್ತೊಂದು ಬಾರಿ ನೀರು ತಲೆಯ ಮೇಲೆ ಹಾಕಿಕೊಂಡಳು. ಚಂದು ಅವಳ ಹತ್ತಿರ ನಿಂತು,

“ದಯವಿಟ್ಟು ಹಾಗೆ ನೀರು ಹಾಕಿಕೊಳ್ಳಬೇಡಿ” ಎಂದ.

ಅವನು ಹತ್ತಿರ ಬಂದಂತೆ ಭಾರತಿಯ ಸ್ಥೈರ್ಯ ನಿಗ್ರಹ ದೂರವಾಯಿತು. ತಿರುಳಿಲ್ಲದ ಕೆಚ್ಚಿನಿಂದ ‘ಅಂದಿನ ಪೆಟ್ಟು ಮರೆತು ಹೋಯಿತು’

ಸೋತು ಗೆದ್ದವಳು

ಎಂದಳು.

“ಮನೆತಿಲ್ಲ ಭಾರತಿ. ಆ ವೆಟ್ಟಿನ ಸವಿ ನನಗೆ ಇನ್ನೊಂದು ಸಲ ಬೇಕಾಗಿದೆ” ಎನ್ನುತ್ತಾ ಚಂದು ನೀರು ತುಂಬಿದ್ದ ಅವಳ ಬಲಗೈಯನ್ನು ತನ್ನ ಕೈಲಿ ಬಿಗಿಯಾಗಿ ಹಿಡಿದುಕೊಂಡ.

“ಕೈ ಬಿಡಿ. ಇಲ್ಲದಿದ್ದರೆ ಕೂಗುತ್ತೇನೆ. ಬಿಟ್ಟುಬಿಡಿ ” ಭಾರತಿ ಎಳೆದಾಡಿದಳೇ ಹೊರತು ಕೂಗಲಿಲ್ಲ. ಅವಳು ಕೂಗುವುದಿಲ್ಲವೆಂಬುದು ಚಂದುವಿಗೂ ತಿಳಿದಿತ್ತು.

“ನನ್ನ ಮೇಲೆ ನಿಮಗೆ ಕನಿಕರವಿಲ್ಲವೇ? ನನ್ನನ್ನು ಕಾಡಬೇಡಿ” ಎಂದು ಹೇಳುತ್ತಾ ಭಾರತಿಯ ದಸಿ ಕುಗ್ಗಿ ಕೊನೆಗೆ ಗಂಟಲಿನಿಂದ ಸವೇ ಹೊರಡಲಿಲ್ಲ. ಭಾರತಿ ಕೊನೆಯ ಬಾರಿ ಎರಡು ಕೈಗಳಿಂದಲೂ ಅವನೇ ಹಿಡಿದು ದೂರ ತಳ್ಳಿದಳು. ಆದರೆ ಚಂದು ಒಂದು ಅಂಗುಲವೂ ಕದಲಲಿಲ್ಲ. ಅವಳು ಅವನನ್ನು ಪ್ರತಿಭಟಿಸುತ್ತಿದ್ದಂತೆ ಚಂದು ಶಾಂತವಾದ ದನಿಯಲ್ಲಿ

“ಸಾಧ್ಯವಾಗಿ ನನ್ನನ್ನೇಕೆ ಎದುರಿಸುವೆ ಭಾರತಿ? ನಾನು ನಿನ್ನನ್ನು ಬಯಸುತ್ತಿರುವಂತೆಯೇ ನೀನೂ ನನ್ನನ್ನು ಬಯಸುತ್ತಿರುವೆ. ಇದರಲ್ಲಿ ತಪ್ಪಾದರೂ ಏನು? ನಿಸರ್ಗದೊಡನೆ ನಾವು ಕಾದಾಡಲು ಸಾಧ್ಯವೇ?” ಎನ್ನುತ್ತಾ ಅವಳೆರಡು ಕೈಗಳನ್ನೂ ತನ್ನ ಒಂದು ಕೈಯಲ್ಲಿ ಹಿಡಿದು, ತಲೆ ತಗ್ಗಿಸಿ ವಿಷ್ವಾಸವಾಗಿ, ನಿಸ್ಸಹಾಯಕವಾಗಿ, ಕಣ್ಣಿನ ತುಂಬ ನೀರು ತುಂಬಿ ಕೊಂಡು ನಿಂತಿದ್ದ ಭಾರತಿಯ ಗಲ್ಲವನ್ನು ಹಿಡಿದಿತ್ತಿ ಅವಳ ಮುಖ ನೋಡಿದ. ಬೇಟೆಗಾರನ ಬಲೆಯೊಳಗೆ ಸಿಕ್ಕಿ ಬಿದ್ದು, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೇ ತಪ್ಪಿಗೆ ಬಿದ್ದುಕೊಳ್ಳುವ ಪ್ರಾಣಿಯಂತೆ, ನಿಸರ್ಗದ ಬಲೆಯೊಳಗೆ ಬಿದ್ದ ಕೆಣ್ಣು ಮೌನವಾಗಿ ನಿಂತಳು.

“ಭಾರತಿ, ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ಪ್ರಪಂಚದಲ್ಲಿ ಪ್ರೀತಿಸುವ ಹೆಣ್ಣು ಒಂದು ಮಾತ್ರ. ನನ್ನ ಮನಸ್ಸು ನಿನಗೆ ವಿಸ್ತರಿಸಲು. ನಾನು ನಿನ್ನ ದೇಹ ಬಯಸುತ್ತಿರುವಂತೆ ನಿನ್ನ ಪ್ರೇಮವನ್ನೂ ಬಯಸುತ್ತಿದ್ದೇನೆ.” ಚಂದು ಅಂಗಲಾಚುವ ದನಿಯಲ್ಲಿ ಹೇಳಿದ.

“ಪ್ರೇಮ” ಎಂಬ ಸುಡಿ ಅವಳನ್ನು ಹೊಡೆದೆಬ್ಬಿಸಿ, ಆನಂದನ ನೆನಪನ್ನು ತಂದಿತು.

“ನಾನು ನಿಮ್ಮನ್ನು ಪ್ರೀತಿಸಲಾರೆ. ನನ್ನ ಪ್ರೀತಿ, ಹೃದಯ ಅವರದು. ಆದರೆ.....ಆದರೆ.....”

“ಆದರೇನು?”

“ನೀವು ನನ್ನ ಶತ್ರು. ನನ್ನ ಜೀವನ ಹಾಳುಮಾಡಲು ಬಂದಿರುವಿರಿ. ನಾನು ನಿಮ್ಮನ್ನು ಎಷ್ಟು ದ್ವೇಷಿಸುತ್ತೇನೆಂಬುದನ್ನು ಹೇಳಲಾರೆ. ಮನೋದಾರ್ಬಲ್ಯದಿಂದ ಕೂಡಿರುವ ನನ್ನನ್ನು ಹೆಜ್ಜೆ ಹೆಜ್ಜೆಗೂ ಕೆರಳಿಸಿರುವ ನಿಮ್ಮ ವೇಹವನ್ನು ನಾನೆಷ್ಟು ಬಯಸುತ್ತೇನೋ ಅದಕ್ಕಿಂತಲೂ ಹೆಚ್ಚಾಗಿ ದ್ವೇಷಿಸುತ್ತೇನೆ. ಅವರು ಇಲ್ಲಿದ್ದಿದ್ದರೆ ಒಗ್ಗೇಕೆ ಆಗುತ್ತಿತ್ತು. ಅವರು ..” ಭಾರತಿ ಗದಗದಿಸಿದಳು. ಕಂಬಳಿ ಕಣ್ಣಿನಿಂದ ಜಾರಿ ಕೆನ್ನೆಯ ಮೇಲುರುಳಿತು. ಭಾರತಿಗೆ ತನ್ನ ಪತಿರನ್ನು ನೆನಪು ಬರುವ ಅವಕಾಶ ಕೊಡಬಾರವೆಂದು ಚಂದು ತಟ್ಟನೆ ತಿಳಿದ. ಕಾಮೋದ್ವೇಗದಿಂದ ತೋಳ ಸೆರೆಯೊಳಗೆ ಬಂದಿರುವ ಕಾಮಿನಿಯ ಎವೆಯಲ್ಲಿ ಪ್ರೇಮ ಸಂಚಾರವಾದರೆ ತನ್ನ ಬಯಕೆ ನೆರವೇರುವುದಿಲ್ಲವೆಂದರಿತು, ಅವನು ಭಾರತಿಯ ಮುಖ ಹಿಡಿದೆತ್ತಿ ಮುದ್ದಿಸಿದ ಕೂಡಲೇ ಅನಂದ, ಪ್ರೇಮ, ತಾಯಿ, ತಂದೆ, ಸಮಾಜ, ಜಗತ್ತು ಪ್ರತಿಯೊಂದೂ ಅವಳ ಮನಸ್ಸಿನಿಂದ ದೂರವಾದುವು. ಚಂದುವಿನ ತೋಳ ಬಿಗಿತದ ಹೊರತು ಮತ್ತಾವುದರ ಪರಿವೆಯೂ ಅವಳಿಗಿರಲಿಲ್ಲ. ಅವಳಿಗೆ ಎಚ್ಚರವಾದಾಗ ಅವಳ ಕೃಪಿಸನ ಕೊರಳನ್ನು ಹಾವಿನಂತೆ ಬಳಸಿತ್ತು. ಅವಳ ತಲೆಯ ಮೇಲೆ ಕೆನ್ನೆಯೊರಗಿಸಿ “ಈ ಬಾರಿ ಏಟು ಬೀಳುವುದೆಂದು ನಿರೀಕ್ಷಿಸಿದ್ದೆ. ಯಾಕೆ ಮಾತನಾಡುವುದಿಲ್ಲ.....” ಎನ್ನುತ್ತಿರುವಾಗಲೇ ಬಿಸಿ ಹನಿಯೊಂದು ಅವನ ಕೈಮೇಲುರುಳಿತು.

“ನನ್ನ ಮಾತಿನಿಂದ ನೋವಾಯಿತೇ? ನೀನು ಅತ್ತರೆ ನನಗೂ ನೋವಾಗುತ್ತದೆ”

“ನನ್ನ ದುರ್ಬಲತೆಗಾಗಿ ಅಳುತ್ತಿದ್ದೇನೆ”

ಚಂದುವಿನ ಮುಖದಲ್ಲಿ ವಿಷಾದದ ಛಾಯೆ ಮೂಡಿ ಮರೆಯಾಯಿತು.

“ಕಾಮು ಪ್ರೇಮದ ಮೊದಲ ಮೆಟ್ಟಿಲಾದರೂ ಆಗಬಹುದಲ್ಲವೇ? ಒಂದಲ್ಲ ಒಂದು ದಿನ ನೀನು ನನ್ನನ್ನು ಪ್ರೀತಿಸಬಹುದಲ್ಲವೇ?”

“ಅದು ಎಂದೆಂದಿಗೂ ಸಾಧ್ಯವಿಲ್ಲ”

ಪುರುಷನ ಸಾನ್ನಿಧ್ಯದಲ್ಲಿ ಬಹಳ ದಿನಗಳಿಂದಲೂ ಅದುಮಿದ ಆಸೆ, ಬಯಕೆಯನ್ನು ಭಾರತಿ ಆ ದಿನ ಮೆಟ್ಟಿಲಾರವೇ ಹೋದಳು. ನಿಸರ್ಗದ ಕರಗೆ ‘ಓ’ ಕೊಟ್ಟು ತಾನು ಪ್ರೇಮಿಸಿದಾತನಿಗೆ ತನ್ನನ್ನು ಒಪ್ಪಿಸಿ ಕೊಂಡಳು. ಅವನ ಮಾತಿನ ಮೋಡಿಗಿ, ಪ್ರೀತಿಯ ನುಡಿಗಿ ಭಾರತಿ ಮರುಳಾದಳು.

ಅವನ ತೋಳಿನಿಂದ ಹೊರಬಿದ್ದು ದೂರ ಹೋದಂತೆ ಮೋಹ ಮರೆಯಾಗಿ ವಿವೇಕ ಕಣ್ಣಿರಿಯಿತು. 'ಇವೇನು ಮಾಡಿಬಿಟ್ಟೆ' ಎಂದು ಭಾರತಿ ಚಕಿತಳಾದಳು. ಆ ರಾತ್ರಿ ಹಿರಿಯರಿಗೆ ಮಾಡಿದ ಅಡಿಗೆ ಬಡಿಸಿ, ಕೆಲಸ ಮುಗಿಯುವವರೆಗೆ ದುಃಖ ಹೃದಯದಲ್ಲಿಯೇ ಹೆಚ್ಚುಗಟ್ಟಿತು. ಮಹಡಿಯಮೇಲೆ ಹೋಗಿ ರೂಮಿನ ಬಾಗಿಲು ಹಾಕಿಕೊಂಡ ಕೂಡಲೇ ಕಂಬನಿಯ ಕೋಡಿ ಹರಿಯತೊಡಗಿತು.

ಕೈ ಹಿಡಿದ ಗಂಡನಿಗೆ ಎರಡು ಬಗೆದ ಮನಸ್ಸು ಅವಳನ್ನು ಕುಕ್ಕಿ ಹಿಂಸಿಸಿತು.

“ಕ್ಷಣಿಕ ಸುಖಕ್ಕಾಗಿ ಕಾಲು ಜಾರಿದುದು ತಪ್ಪು” ಎಂದು ಒಂದು ಮನಸ್ಸು ನುಡಿದರೆ ಮತ್ತೊಂದು ಮನಸ್ಸು 'ಖಂಡಿತ ತಪ್ಪಿಲ್ಲ. ನಿಸರ್ಗದ ಬಲೆಗೆ ಬಿದ್ದ ನೀನು ಮತ್ತೇನು ಮಾಡಲೂ ಸಾಧ್ಯವಿರಲಿಲ್ಲ' ಎಂದು ಸಮಾಧಾನಪಡಿಸುತ್ತಿತ್ತು. ಎರಡು ಮನಸ್ಸಿನ ಇಕ್ಕಳಮೊಳಗೆ ಸಿಕ್ಕಿ ಅವಳ ಆತ್ಮ ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಒದ್ದಾಡಿತು.

೧೭

ಭಾರತಿ ಬೆಳಕು ಹರಿಯುವುದನ್ನೇ ನಿರೀಕ್ಷಿಸುತ್ತಿದ್ದಳು. ಪೂರ್ವ ದಿಕ್ಕಿನಲ್ಲಿ ನಸುಬೆಳಕಿನ ಛಾಯೆ ಕಂಡಕೂಡಲೇ ಹೊದಿಕೆ ಎಸೆದು ಕೆಳಗೆ ಬಂದಳು. ನೀರು ಕಾಯಿಸಿ ಮಡಿಯುಟ್ಟಳು. ಕಂಪೌಂಡಿನಲ್ಲಿದ್ದ ಹೂವು ಗಳನ್ನು ಕೀಳಲು ದೇವರ ಮನೆಯಲ್ಲಿದ್ದ ಹೂವಿನ ಬುಟ್ಟಿ ತೆಗೆದುಕೊಳ್ಳಲು ಅಭ್ಯಾಸದಿಂದ ಮುಂದುವರಿದಳು. ಆದರೆ ದೇವರ ಮನೆಯ ಹೊಸಲಿನಾಚಿ ಗರ ಪೊಡೆದವಳಂತೆ ಭಾರತಿ ತಟ್ಟನೆ ನಿಂತುಬಿಟ್ಟಳು. ಪವಿತ್ರವಾದ ಸ್ಥಳಕ್ಕೆ ಪತಿತೆಯಾದ ತಾನು ಹೇಗಬಹುದೇ? ಏಕೋ ಅವಳ ಮನಸ್ಸು ಅರ್ಥಿರವಾಗಿ ಅಳುಕಿ ಹಿಂಜರಿಯಿತು. 'ನನ್ನ ಪಾಪದ ಫಲವನ್ನು ನಾನೇ ಅನುಭವಿಸುವಂತಾಗಲಿ. ಅವರು ಸುರಕ್ಷಿತವಾಗಿರಲಿ' ಎಂದು ಪ್ರಾರ್ಥಿಸಿ ದೇವರ ಮನೆಯೊಳಗೆ ಕಾಲಿಟ್ಟಳು.

ವೇದಮೃಗಿಗೆ ಕಾಫಿ ತೆಗೆದುಕೊಂಡು ಹೋಗಿ ಕೊಡುವಾಗ ಭಾರತಿಯ ಕೈ ಗಡಗಡನೆ ನಡುಗುತ್ತಿತ್ತು. ವೇದಮೃಗ ಅದನ್ನು ಗಮನಿಸಿ ನಕ್ಕು,

“ಏನೇ ಭಾರತಿ, ಆಗಲೇ ಮುದುಕಿಯಾಗಿ ಹೋಗಿದೀಯಾ. ಕೈ

ಏಕೆ ನಡುಗುತ್ತಿದೆ” ಎಂದರು. ತನ್ನ ಗುಟ್ಟನ್ನು ಅವರೇನಾದರೂ ಅರಿತರೋ ಎಂಬ ಭೀತಿಯಿಂದ ಭಾರತಿ ಕಳ್ಳನೋಟ ಬೀರಿ ಅವರ ಮುಖವನ್ನು ಪರೀಕ್ಷಿಸಿದಳು. ಆದರೆ ವೇದವನ್ನು ಕಾಫಿ ಕುಡಿಯುವುದರಲ್ಲಿ ಮಗ್ನರಾಗಿದ್ದರು.

ಗಾಳಿ ಜೋರಾಗಿ ಬೀಸಿದರೆ, ಕಿಟಕಿ, ಬಾಗಿಲುಗಳು ಗಾಳಿಯ ರಭಸಕ್ಕೆ ಸದ್ದು ಮಾಡಿದರೆ ಭಾರತಿ ಬೆಚ್ಚಿ ಸುತ್ತಲೂ ನೋಡುತ್ತಿದ್ದಳು. ಹಿರಿಯರೆದುರಿಗೆ ಚಂದುವಿನ ಕಡೆ ನೋಡುವುದಿರಲಿ, ನಿಲ್ಲುವ ಧೈರ್ಯವೂ ಅವಳಲ್ಲಿರಲಿಲ್ಲ.

ಸಂಜೆಯಾಗುತ್ತಾ ಆಕಾಶದಲ್ಲಿ ಮೋಡಗಳು ಸೇರತೊಡಗಿದವು. ಮೋಡ ದಟ್ಟವಾಗಿ ಕವಿದುದರಿಂದ ಆರು ಗಂಟೆಗೇ ಕತ್ತಲಾಯಿತು. ಸುಮಾರು ಏಳು ಗಂಟೆಯ ಹೊತ್ತಿಗೆ ಮಿಂಚು, ಗುಡುಗಿನ ಆರ್ಭಟ, ಮೊದಲಾಯಿತು ದಪ್ಪಹನಿಯೊಡನೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು. ರಂಗಣ್ಣ, ಚಂದು ಊಟ ಮಾಡುತ್ತಿದ್ದಾಗಲೇ ದೀಪಗಳೆಲ್ಲವೂ ತಟ್ಟನೆ ಆರಿಹೋದವು. ಭಾರತಿ ಕತ್ತಲೆಯಲ್ಲಿ ಎಡವುತ್ತಾ ಲಾಂದ್ರ ಹುಡುಕಿ ದೀಪ ಹತ್ತಿಸಿ ತಂದಳು. ಅವರ ಊಟವಾಗುತ್ತಲೇ ಭಾರತಿ ವೇದವನ್ನು ನವರ ರೂಮಿಗೆ ಊಟ ತೆಗೆದುಕೊಂಡು ಹೋಗಿ ಬಡಿಸಿದಳು. ಬಿಳಿಯ ಸೀರೆ, ಬಿಳಿಯ ರವಿಕೆ ಧರಿಸಿ ಲಾಂದ್ರ ಹಿಡಿದು ಓಡಾಡುತ್ತಿದ್ದ ಭಾರತಿಯನ್ನು ನೋಡಿ ಚಂದುವಿಗೆ ‘ನೋಹಿನಿ’ಯ ನೆನಪಾಯಿತು. ತನ್ನ ಊಟವನ್ನೂ ಮುಗಿಸಿ ಚಿಮಣಿಯ ಬೆಳಕಿನಲ್ಲಿ ತಟ್ಟೆ ತೊಳೆಯುತ್ತಿದ್ದಂತೆ, ಹಿಂದಿನಿಂದ ಎರಡು ಕೈಗಳು ಅವಳ ಕೊರಳನ್ನು ಬಳಸಿದವು.

“ಓಹ್” ಭಾರತಿ ಬೆಚ್ಚಿದಳು.

“ನಾನು.”

“ಅಬ್ಬ! ಎಷ್ಟು ಸಲಿಗೆ, ಸ್ವತಂತ್ರ!” ಆದರೆ ಅ ಸಲಿಗೆ ಕೊಟ್ಟವರು ಯಾರು? ತಾನೇ ಅಲ್ಲವೇ? ಗಂಟೆಕ್ಕಿದ ಮೋರೆಯಿಂದ ಚಂದುವಿನ ಕೈ ಕಿತ್ತೆಸೆದಳು.

“ನೀನು ಕೋಪಿಸಿಕೊಂಡರೆ ನಾನೆಲ್ಲಿಗೆ ಹೋಗಲಿ. ಈ ನನು ಬೆಳಕಿನಲ್ಲಿ, ಈ ಬಿಳಿ ಉಡುಗೆಯಲ್ಲಿ ನೀನು ಮೋಹಿನಿಯಂತೆ...”

“ಓ, ಸಾಕು ನಿಲ್ಲಿಸಿ.”

“ನಾನು ಸ್ವಲ್ಪ ಸಹಾಯ ಮಾಡಲೇ?”

“ನೀವು ಇಲ್ಲಿಂದ ಹೊರಟು ಹೋದರೆ ಅವೇ ದೊಡ್ಡ ಸಹಾಯ...”
ಅವಳ ಮಾತು ಮುಗಿಯುವುದಕ್ಕೆ ಮುಂಚೆಯೇ ಚಂದು ಹೊರಟು ಹೋದ.

ಅವನು ಅಷ್ಟು ಬೇಗ ಹೊರಟುಹೋದುದನ್ನು ಕಂಡು ಭಾರತಿಗೆ ಆಶ್ಚರ್ಯವಾಯಿತು.

ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಒಂದು ಕೈಲಿ ಲಾಂದ್ರಹಿಡಿದು ಭಾರತಿ ಮಹಡಿ ಹತ್ತತೊಡಗಿದಳು. ರೂಮಿನ ಬಾಗಿಲು ಬಳಿ ಲಾಂದ್ರವಿರಿಸಿ ಮೊಳಕಾಲಾರಿ ಕುಳಿತು ಬತ್ತಿ ಸಣ್ಣದು ಮಾಡಿದಳು. ಗೋಡೆಯ ಮೇಲೆ ಭೂತದಾಕಾರದ ನೆರಳು ಬಿತ್ತು. ಚಂದು ದೀಪದ ಇನ್ನೊಂದು ಪಕ್ಕದಲ್ಲಿ ಬಂದುನಿಂತ. ಅವನು ಬಂದುದು ಅವಳಿಗೆ ಆಶ್ಚರ್ಯವನ್ನುಂಟು ಮಾಡಲಿಲ್ಲ. ಭಾರತಿ ಎದ್ದುನಿಂತು ಅವನನ್ನು ಕಾಣದವಳಂತೆ ತನ್ನ ರೂಮಿಗೆ ಹೊರಟಳು. ಚಂದು ಅವಳಿಗೆ ಎದುರಾಗಿ ನಿಂತ.

“ನೀವು ಹೋಗಬಹುದು.”

“.....”

ಶಾಂತವಾಗಿದ್ದ ಭಾರತಿಯ ಮುಖ ಭಾವೋದ್ವೇಗಗಳ ಸುಳಿಗೆ ಸಿಕ್ಕಿ ವಿಚಿತ್ರವಾಯಿತು.

“ನನ್ನನ್ನು ಹಾಳು ಮಾಡಬೇಡಿ.... ದಯವಿಟ್ಟು ಹತ್ತಿರ ಬರಬೇಡಿ. ದಯೆತೋರಿ....” ಚಂದು ಅವಳ ಮಾತುಗಳನ್ನು ಲಕ್ಷಿಸದೆ ಸೊಂಟದ ಸುತ್ತ ಕೈಹಾಕಿ ಹತ್ತಿರಕ್ಕೆಳೆದುಕೊಂಡ. ಗಾರುಡಿಗಿನ ಮೋಡಿಗೆ ಸೆರೆಯಾದ ಸರ್ಪದಂತೆ, ಅವನ ಸ್ಪರ್ಶದೊಡನೆ ಭಾರತಿ ಎಲ್ಲವನ್ನೂ ಮರೆತಳು. ಅವನನ್ನು ದೂರ ತಳ್ಳಲೆಂದು ಮುಂದೆ ಬಂದ ಕೈ ಅವನ ಕೊರಳನ್ನು ಬಳಸಿತು.

“ಭಾರತಿ, ನಿನ್ನನ್ನು ಬಿಟ್ಟು ನಾನು ಬದುಕಲಾರೆ. ಮನೆ, ಮಠ, ಗಂಡ ಎಲ್ಲರನ್ನೂ ತೊರೆದು ನನ್ನೊಂದಿಗೆ ಬರುವೆಯಾ?”

ಭಾರತಿ ಅವನಿಂದ ಸಿಡಿದು ನಿಂತಳು.

“ಏನು.”

“ಹೇಗಿದ್ದರೂ ನಾವು ಜಾರಿವೇವೆ. ನನ್ನೊಡನೆ ಬಂದು ಬಾಳನ್ನು ಬೆಳಗು. ನೀನಿಲ್ಲದೆ ನಾನು ಇರಲಾರೆ.”

ತಮ್ಮಿಬ್ಬರ ಸಂಬಂಧ ಇಷ್ಟು ದೂರದವರಿಗೆ ಹೋಗಬಹುದೆಂದು ಭಾರತಿ ಎಣಿಸಿರಲಿಲ್ಲ. ದಾಂಪತ್ಯ ಜೀವನದಲ್ಲಿ ತೃಪ್ತಿಪಡೆಯದ ಎಳೆಯ ಪ್ರಾಯದ ಹೆಣ್ಣು, ನಿಮಿಷ ನಿಮಿಷಕ್ಕೂ ತನ್ನನ್ನು ನೋಟದಿಂದ, ಮಾತಿ ನಿಂದ, ಸಾನ್ನಿಧ್ಯದಿಂದ, ಸ್ಪರ್ಶದಿಂದ, ಕೆರಳಿಸಿ ಉತ್ತೇಕಗೊಳಿಸುತ್ತಿದ್ದ ಗಂಡಿನ ತೋಳಿನೊಳಗೆ ಬಿದ್ದಾಗ, ಆ ಗಂಡು ತನ್ನನ್ನು ಇಲ್ಲಿಯವರೆವಿಗೆ

ಎಳೆಯಬಹುದೆಂದು ಆಕೆ ನಿರೀಕ್ಷಿಸಿರಲಿಲ್ಲ. ವಿಷಗಳಿಗೆಯಲ್ಲಿ ದಾಹ ಮೆಟ್ಟಿ ಲಾರದೇ ಭಾರತಿ ಅವನಿಗೆ ಶರಣಾಗತಳಾಗಿದ್ದಳು. ತನ್ನ ದುರ್ಬಲತೆಗಾಗಿ ತನ್ನಾತ್ಮವನ್ನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯಿಸುತ್ತಿದ್ದಳು. ಇನ್ನೊಂದಿಗೂ ಅವನ ಮುಖ ನೋಡುವುದಿಲ್ಲವೆಂದು ನಿರ್ಧರಿಸಿದ್ದರೂ, ಆ ಮಳೆಯ ರಾತ್ರಿಯಲ್ಲಿ ತನ್ನ ಪ್ರತಿಭಟನೆಯನ್ನು ಅಲಕ್ಷಿಸಿ, ಚಂದು ಹತ್ತಿರಕ್ಕೆಳೆದು ಕೊಂಡಾಗ ಅವಳ ನಿರ್ಧಾರ ಹುಡಿಯಾಗಿ ಅವಳ ಕೈ ಅವಳರಿಯದಂತೆ ಅವನನ್ನಪ್ಪಿತ್ತು. ಅಂತಹ ಸಮಯದಲ್ಲಿಯೂ ಅವನ ಸೂಚನೆ ಕೇಳಿ, ಆ ಚಳಿಯಲ್ಲೂ ಭಾರತಿ ಬೆವತುಹೊದಳು.

“ಏನು! ನಿನ್ನೊಡನೆ!” ಅವಳ ಮಾತು ತಡೆದು ಬರುತ್ತಿತ್ತು.

“ಹೌದು. ಯಾಕಾಗಬಾರದು? ಇನ್ನೆಷ್ಟು ದಿನ ನಾವು ಈ ರೀತಿ ಕಳ್ಳತನದಲ್ಲಿ ಒಬ್ಬರನ್ನೊಬ್ಬರು ಸಂಧಿಸಲು ಸಾಧ್ಯ? ಈ ತೊಡಕಿನೊಳಗಿ ನಿಂದ ಪಾರಾಗಬೇಕಾದರೆ ಒಂದೇ ದಾರಿ. ನಾವಿಬ್ಬರೂ ಎಲ್ಲಿಯಾದರೂ ಹೋಗಿ ಸ್ವತಂತ್ರರಾಗಿರೋಣ. ಇನ್ನೊಬ್ಬರ ಹೆದರಿಕೆಯಿಲ್ಲದೆ ಬಾಳನ್ನು ಸಾಗಿಸೋಣ. ನನಗಾಗಿ, ನಿನಗಾಗಿ ಈ ಮಾತು ಹೇಳುತ್ತಿದ್ದೇನೆ ...”

“ಆದರೆ....”

“ಮಿಕ್ಕಿಲ್ಲ ವಿಚಾರ ಮರೆತುಬಿಡು. ನಿನ್ನನ್ನು ಕಣ್ಣು ತುಂಬಾ ನೋಡಲು ಸಹ ನನಗೆ ಹೆದರಿಕೆ. ಅಂಜಿಕೆಯಿಂದ ನಿನ್ನ ಎಳೆ ಬರಬೇಕಾಗಿದೆ. ಸುತ್ತಮುತ್ತ ನೋಡಿ ನನ್ನ ಹುಡುಗಿಯನ್ನು ಕಾಣಬೇಕಾಗಿದೆ. ಈ ಬಗೆಯ ಭೀತಿಮಯ ಜೀವನ ನನಗೆ ಒಗ್ಗದು. ನಿನ್ನನ್ನು ಬೇಡಿಕೊಳ್ಳುತ್ತೇನೆ. ನನ್ನೊಡನೆ ಬಂದುಬಿಡು. ನಾನು ನಿನ್ನನ್ನು ಪ್ರೀತಿಸುತ್ತೇನೆ.....”

“ಆದರೆ ನಾನು ನಿಮ್ಮನ್ನು ಪ್ರೀತಿಸುವುದಿಲ್ಲ. ಅವರನ್ನು ಬಿಟ್ಟು....”

ಚಂದು ಅಂಗೈಯಿಂದವಳ ಬಾಯಿ ಮುಚ್ಚಿ “ನನ್ನ ಪ್ರೀತಿಯಿಂದ ನೀನೆಲ್ಲವನ್ನೂ ಮರೆಯುವಂತೆ ಮಾಡುತ್ತೇನೆ. ಆನಂದನನ್ನು ಸಹ....”

“ಅದು ಎಂದೆಂದಿಗೂ ಸಾಧ್ಯವಿಲ್ಲ.”

“ಸಾಧ್ಯವಿದೆ ಭಾರತಿ. ನೀನಿಲ್ಲದೆ ನಾನಿರಲಾರೆ” ಎಂದು ಅಂಗ ಲಾಚುತ್ವಾ ಚಂದು ಅವಳ ಭುಜದ ಮೇಲೆ ತಲೆಯೊರಗಿಸಿ ‘ನನ್ನ ಸುಖ, ದುಃಖ ನಿನ್ನ ಕೈಲಿದೆ’ ಎಂದ.

ಭಾರತಿ ಶಿಲೆಯಂತೆ ನಿಂತಳು. ಮಳೆಯ ಹನಿಗಳು ಹೆಂಚಿನ ಮೇಲೆ ಸದ್ದು ಮಾಡುತ್ತಾ ಬೀಳುತ್ತಿದ್ದವು. ಮಿಂಚು ಆಗಾಗ್ಗೆ ಮಿಂಚಿ, ಕೊಠಡಿಯನ್ನೆಲ್ಲಾ ಬೆಳಗಿ ಮರೆಯಾಗುತ್ತಿತ್ತು. ತಣ್ಣನೆಯ ಗಾಳಿ ಬೀಸಿ ಭಾರತಿ

ಚಳಿಯಿಂದ ನಡುಗಿದಳು.

“ನನ್ನೊಡನೆ ಬರಲು ಒಪ್ಪಿದೆಯಾ?”

“ಇಲ್ಲ”

“ಭಾರತೀ....”

“ಊಹಾ”

“ಸರಿಯಾಗಿ ಯೋಚನೆಮಾಡಿ ಹೇಳು. ನೀನು ನಿಜವಾಗಿಯೂ ಆನಂದನನ್ನು ಪ್ರೀತಿಸಿದ್ದರೆ ನನ್ನನ್ನು ಬಯಸುತ್ತಿದ್ದೆಯಾ? ಆತನನ್ನು ಪ್ರೀತಿಸಿಯೇ ನನ್ನನ್ನು ಬಯಸಿದೆ ಎಂದೇ ಊಹಿಸೋಣ. ನಿಜವಾಗಿಯೂ ನೀನು ಪ್ರೀತಿಸಿರುವ ಆನಂದನಿಗೆ ಪುನಃ ನಿನ್ನ ದೇಹವನ್ನೊಪ್ಪಿಸಲು ಮನಸ್ಸು ಬರುತ್ತದೆಯೇ? ಯಾರನ್ನು ನೀನು ದೇವರೆಂದು ಭಾವಿಸಿರುವೆಯೋ ಅವನಿಗೆ ನಿನ್ನ ಕಲಂಕದ ದೇಹ ಒಪ್ಪಿಸುವುದು ಸರಿಯೇ? ಈ ಬಗೆಯ ಮೋಹವನ್ನು ನಿನ್ನ ಅಂತರಾತ್ಮ ಒಪ್ಪುವುದೇ?.....”

ಅವನ ಚುಚ್ಚು ನುಡಿಗಳನ್ನು ಕೇಳಲಾರದೇ ಭಾರತಿ ಎರಡು ಕೈಗಳಿಂದಲೂ ಕಿವಿ ಮುಚ್ಚಿ ದೈನ್ಯದಿಂದ ನುಡಿದಳು.

“ಮುಂದೆ ಮಾತನಾಡಿ ನನ್ನನ್ನು ಕೊಲ್ಲಬೇಡಿ. ನಿಮ್ಮ ಮಾತುಗಳು ನನ್ನನ್ನು ಸುಡುತ್ತಿವೆ”

“ಸತ್ಯಕ್ಕೆ ಹೆದರಿ ಮುಖ ಮುಚ್ಚಿಕೊಳ್ಳುವುದು ಸರಿಯಲ್ಲ. ಸತ್ಯಕ್ಕೆ ಕಿವಿಕೊಡದಿದ್ದರೂ ಸತ್ಯ ಎಂದಿಗೂ ಸತ್ಯವೇ. ಇರುವ ವಿಷಯವನ್ನು ಧೈರ್ಯದಿಂದ ಎದುರಿಸಬೇಕು. ಈ ಬಗೆಯ ಎಂಜಲು ನೈವೇದ್ಯ, ಹುಳು ಕೊರೆದ ಹೂವು.....”

“ನಿಮ್ಮ ಕಾಲಿಗೆ ಬೀಳುತ್ತೇನೆ. ಮುಂದೆ ಮಾತನಾಡಬೇಡಿ. ಯೋಚಿಸಲು ನನಗೆ ಅವಕಾಶಕೊಡಿ” ಭಾರತಿ ದೈನ್ಯದಿಂದ ಚಂದುವನ್ನು ಬೇಡಿಕೊಂಡಳು.

ಚಂದು ಮಾತು ನಿಲ್ಲಿಸಿ ಅವಳ ಮುಖವನ್ನೇ ನೋಡತೊಡಗಿದನು. ಭಾರತಿಯ ಮನಸ್ಸಿನಲ್ಲಿ ದೊಡ್ಡ ಅಂದೋಳನ ಮೊದಲಾಯಿತು. ಚಂದು ವಿನ ನುಡಿಯಲ್ಲಿ ಸತ್ಯಾಂಶವಿದೆಯೆಂಬುದನ್ನು ಅವಳ ಮನಸ್ಸು ಒಪ್ಪಿತು. ಆನಂದನನ್ನಲ್ಲದೆ ಬೇರೆ ಯಾರನ್ನೂ ಅವಳು ಪ್ರೀತಿಸಿರಲಿಲ್ಲ. ಧಾರೆಯ ದಿನ ಅಂತಃಪಟ ಮರೆಯಾದಾಗ ಆ ಶುಭ ಮುಹೂರ್ತದಲ್ಲಿ ಹಿರಿಯರ ಆಶೀರ್ವಾದದೊಡನೆ ತನ್ನ ತನು, ಮನವನ್ನು ಆನಂದನಿಗೆ ಒಪ್ಪಿಸಿದ್ದಳು. ಆನಂದ ಇಂಗ್ಲೆಂಡಿಗೆ ಪ್ರಯಾಣ ಮಾಡಿದ ನಂತರ, ಅವಳ ಪ್ರೇಮ ಎಂದಿ

ನಂತೆ ಸ್ಥಿರವಾಗಿದ್ದರೂ, ಪ್ರಾಯದ ಏರುಯಾನನದ ಸಹಜ ಆಸೆಗಳಿಂದಾಗಿ ಅವಳ ದೇಹ ಕಲಂಕಿತವಾಯಿತು. ಅವೇ ದೇಹವನ್ನು ಪುನಃ ಗಂಡನಿಗೆ ಅರ್ಪಿಸುವುದು ಸರಿಯೇ? ಆನಂದ ಭಾರತಿಯನ್ನು ತನ್ನ ಹೆಂಡತಿ ಎಂದು ಮಾತ್ರ ಭಾವಿಸಿರಲಿಲ್ಲ. ಅವನ ಸರ್ವಸ್ವವೂ ಅವಳಾಗಿದ್ದಳು. ಹೆಣ್ಣಿನೊಡನೆ ಗಂಡಿಗಿರಬಹುದಾದ ಭಾವನೆ, ಸಂಬಂಧಗಳಿಗೆಲ್ಲಾ ಭಾರತಿ ಕೇಂದ್ರವಾಗಿದ್ದಳು. ಅವಳು ಮತ್ತು ವೇದವ್ಯಸನಹೊರತು ಅವನಿಗೆ ಬೇರಾವ ಹೆಣ್ಣಿನ ಪರಿಚಯವೂ ಇರಲಿಲ್ಲ. ಆನಂದ ತನ್ನ ಪ್ರೀತಿ, ಸ್ನೇಹ, ಭಕ್ತಿ, ಮಮತೆ, ಅಕ್ಕರೆಯನ್ನೆಲ್ಲಾ ಭಾರತಿಗೆ ಸೂರೆಗೊಟ್ಟಿದ್ದನು. ಯಾರು ತನ್ನನ್ನು, ಸರ್ವಸ್ವವೆಂದು ಭಾವಿಸಿದ್ದರೋ ಅಂತಹ ಮುಗ್ಧ ಪತಿಗೆ ತನ್ನ ಕಲಂಕಿತ ದೇಹವನ್ನು ನೀಡಿ 'ನಾನು ನಿಮ್ಮವಳೇ' ಎಂದು ಹೇಳಲು ಸಾಧ್ಯವೇ?

ಚಂದು ಅವಳ ಮುಖದಲ್ಲಾಗುತ್ತಿದ್ದ ಬದಲಾವಣೆಗಳನ್ನೇ ಗಮನಿಸುತ್ತಿದ್ದ. ಯಾರಿಗೆ ಮೋಸ ಮಾಡಿದರೂ ಆನಂದನಿಗೆ ಮೋಸ ಮಾಡುವುದು ಸಾಧ್ಯವಿರಲಿಲ್ಲ. ಚಂದುವನ್ನು ಅವಳು ಪ್ರೀತಿಸಿರಲಿಲ್ಲ. ಅವನೊಡನೆ ಹಾಳು ಮುಖ ಮರೆಸಿಕೊಂಡು ಹೋಗಿಬಿಡುವುದೇ ವಾಸಿ ಎನಿಸಿತು. ಆಮೇಲೆ ಆನಂದ ತನಗನುರೂಪಳಾದವಳನ್ನು ಮದುವೆಯಾಗಿ ಸುಖವಾಗಿರಬಹುದು. ಅವರ ಸುಖವೇ ತನ್ನ ಸುಖ.....

ಭಾರತಿ ಚಂದುವಿನ ಕಡೆ ತಿರುಗಿ 'ನೀವು ಹೇಳಿದಂತೆ ಆಗಲಿ. ನಿಮ್ಮೊಡನೆ ಬರುತ್ತೇನೆ' ಎಂದಳು.

ಚಂದು ಸಂತೋಷದಿಂದವಳನ್ನು ಮುದ್ದಾಡಿ 'ಈ ಅಪ್ಸರೆ ನನಗೆ ಸಿಗುತ್ತಾಳೆ. ಇದನ್ನು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ನಾಳೆ ರಾತ್ರಿ ಹತ್ತುಗಂಟಿಗೆ ಇಬ್ಬರೂ ಮನೆಬಿಟ್ಟು ಹೊರಡೋಣ. ನೀನು ಹೆಚ್ಚು ನಾಮಾನುಗಳನ್ನು ತೆಗೆದುಕೊಳ್ಳಬೇಡ. ಒಂದೆರಡು ಬಟ್ಟೆಗಳು ಸಾಕು. ನಾನು ಎಲ್ಲಿದ್ದರೂ ನಿನ್ನನ್ನು ಸುಖವಾಗಿಟ್ಟಿರುತ್ತೇನೆ' ಎಂದ.

ಸುಖ! ಭಾರತಿ ನಕ್ಕುಬಿಟ್ಟಳು.

"ನಗುವುದಕ್ಕೆ ಏನಾಯಿತು?"

"ಊಂ....ಏನೂ ಇಲ್ಲ. ನಾಳೆ ಹತ್ತು ಗಂಟೆಗೆ....."

"ಹೌದು. ಮರೆಯಬೇಡ. ನಾನು ನಿನ್ನನ್ನು ಕಾಯುತ್ತಾ ಸಂಪಿಗೆ ಮರದ ನೆರಳಿನಲ್ಲಿ ನಿಂತಿರುತ್ತೇನೆ. ನನ್ನಲ್ಲಿ ನಂಬಿಕೆ ಇವೆಯಲ್ಲವೇ? ಆಮೇಲೆ ನಾವಿಬ್ಬರೂ ಎಂದೆಂದಿಗೂ ಒಟ್ಟಿಗೆ ಇರಬಹುದು. ನೀನು ನನ್ನವಳು..."

ಲಾಂಛದಲ್ಲಿ ಎಣ್ಣೆ ಮುಗಿದುಹೋದುದರಿಂದಲೋ ಏನೋ ಮಿಣುಕು ತ್ತಿದ್ದ ದೀಪ ತಟ್ಟನೆ ಆರಿಹೋಯಿತು. ಹೊರಗೆ ಮಳೆ ಧಾರಾಕಾರವಾಗಿ ಸದ್ದು ಮಾಡುತ್ತಾ ಹೆಂಚುಗಳ ಮೇಲೆ ಬೀಳುತ್ತಿತ್ತು.

೧೮

ಬೆಳಗಾಗುವ ಹೊತ್ತಿಗೆ ಮಳೆ ಸಂಪೂರ್ಣವಾಗಿ ನಿಂತಿತ್ತು. ಆಕಾಶ ಸ್ವಚ್ಛವಾಗಿತ್ತು. ಭಾರತಿ ಎಂದಿನಂತೆಯೇ ಎದ್ದು ದಿನದ ಕೆಲಸಗಳಲ್ಲಿ ತೊಡಗಿದಳು. ವೇದಮ್ಮ ತಮ್ಮ ಕಾಲಿಗೆ ಎಣ್ಣೆ ಹಾಕಿ, ಚೆನ್ನಾಗಿ ನೀವಿಸಿದ್ದ ರಿಂದ ಕುಂಟುತ್ತಾ ನಿಧಾನವಾಗಿ ಓಡಾಡಲು ಸಾಧ್ಯವಾಗಿತ್ತು. ಇನ್ನೊಂದು ದೆರಡು ದಿನ ಕಾಲಿಗೆ ವಿಶ್ರಾಂತಿ ಕೊಡುವುದು ಅಗತ್ಯವೆಂದು ಡಾಕ್ಟರು ಹೇಳಿದುದರಿಂದ ಮನೆಯ ಕೆಲಸವೆಲ್ಲ ಭಾರತಿಯ ಮೇಲೆ ಬಿದ್ದಿತ್ತು. ಭಾರತಿ ಒಂದು ಮಾತೂ ಆಡದೆ ಶಾಂತಳಾಗಿ ತನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಳು. ಆದರೆ ಅವಳೆದೆ ಜ್ವಾಲಾಮುಖಿಯಾಗಿತ್ತು. ಚಂದು ವನ್ನು ಕಂಡರೆ ಹೃದಯ ನಡುಗುತ್ತಿತ್ತು. ಬೆಳಿಗ್ಗೆ ಒಂದು ನಿರ್ಧಾರಕ್ಕೆ ಬಂದು ಶಾಂತವಾಗಿದ್ದ ಮನಸ್ಸು ಸಂಜೆಯಾಗುತ್ತಾ ಬಂದಂತೆ ಕಳವಳ, ಆತಂಕ, ಭೀತಿಯಿಂದ ಕಂಪಿಸಿತು.

ರಂಗಣ್ಣ, ಚಂದು ರಾತ್ರಿ ಊಟಕ್ಕೆ ಕುಳಿತಿದಾಗ ಅವರಿಗೆ ಬಡಿಸಲು ಬಂದ ಭಾರತಿಯ ಕೈ ನಡುಗಿತು. 'ತನ್ನ ಮಾವನಿಗೆ ಬಡಿಸುವುದು ಇದೇ ಕಡೆಯ ಬಾರಿ' ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡಳು. ಅವಳ ಕೈ ಕಂಪನ ಗಮನಿಸಿದ ಚಂದು ತಲೆ ಎತ್ತಿ ಅವಳಿಗೆ ಕಣ್ಣು ಸನ್ನೆಯಲ್ಲಿಯೇ ಧೈರ್ಯ ಹೇಳಿದ. ರಂಗಣ್ಣನವರು ಭಾರತಿ ಬಡಿಸಿದ ಸೌತೆಕಾಯಿ ಹಸಿ ಗೊಜ್ಜಿನ ರುಚಿ ನೋಡಿ, 'ತಾಯೀ, ಗೊಜ್ಜು ನಿನ್ನ ಕೈಲಿ ಆಗುವ ಹಾಗೆ ಬೇರೆಯಾರ ಕೈಯಲ್ಲೂ ಆಗುವುದಿಲ್ಲ. ನಾಳೆಯೂ ಗೊಜ್ಜು ಮಾಡು' ಎಂದರು.

ಭಾರತಿಗೆ ಏನು ಉತ್ತರ ಕೊಡಬೇಕೋ ತಿಳಿಯಲಿಲ್ಲ. ತಲೆ ಕೆಳಗೆ ಮಾಡಿ ನಿಂತಳು. ಕಣ್ಣುಗಳಲ್ಲಿ ತೆಳುವಾಗಿ ನೀರಿನ ಪರೆ ಮಿಡುಗಿತು. ಚಂದುವಿನ ಎದುರಿಗೆ ಹೊಗಳಿದುದರಿಂದ ನಾಚಿದಳೆಂದು ತಿಳಿದು ರಂಗಣ್ಣನವರು ಸುಮ್ಮನಾದರು. ರಂಗಣ್ಣನವರು ಊಟ ಮುಗಿಸಿ ಎದ್ದು ಹೋಗುವುದನ್ನೇ ಕಾದಿದ್ದ ಚಂದು, ಅವರು ಎದ್ದು ಹೋದೊಡನೆ

“ರಾತ್ರಿ ಹತ್ತು ಗಂಟೆಗೆ ಸರಿಯಾಗಿ ಬಂದುಬಿಡು. ನಾನು ಸಂಪಿಗೆ ಮರದ ಹತ್ತಿರ ನಿಂತಿರುತ್ತೇನೆ” ಎಂದು ಭಾರತಿಗೆ ಜ್ಞಾಪಕಕೊಟ್ಟು. ಭಾರತಿ ತನ್ನೂಟೆ ಮುಗಿಸಿ, ಕಸ, ಮುಸೆ ಆಡೆಗೆ ಹಾಕಿ ಮಹಡಿಯ ಮೇಲೆ ಹೊರಟಾಗ ಒಂಭತ್ತು ಗಂಟೆ ಹೊಡೆಯಿತು. ಮಹಡಿಯ ಕಟ ಕಟಿಯನ್ನು ಎಡಗೈಯಿಂದ ಬಿಗಿಯಾಗಿ ಹಿಡಿದು ಮಹಡಿಯೇರತೊಡಗಿದಳು. ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು.

“ಈ ಮನೆಯಲ್ಲಿ ಇದು ಕಡೇ ಊಟ; ಕಡೇ ರಾತ್ರಿ...” ಭಾರತಿ ರೂಮನ್ನು ಪ್ರೀತಿಯಿಂದ ನೋಡಿದಳು. ತಾನೂ, ಆನಂದ ಕಳೆದ ಅನೇಕ ಮಧುರರಾತ್ರಿಗಳಿಗೆ ರೂಮಿನಲ್ಲಿದ್ದ ಪ್ರತಿಯೊಂದು ವಸ್ತುವೂ ಸಾಕ್ಷಿಯಾಗಿತ್ತು. ಈ ಆರಾಮ ಕುರ್ಚಿಯಿಂದ ಅನಿರೀಕ್ಷಿಸುತ್ತಿ! ಮಲ್ಲಿಗೆಯ ಬಳ್ಳಿಯೊಂದು ನೆಲದಿಂದ ಹಬ್ಬಿ ರೂಮಿನ ಕಿಟಕಿಯ ಸುತ್ತ ಬಳಸಿ ಬಂದು ಕಿಟಕಿಗೆ ಹಸಿರು ತೆರೆಹಾಕಿತ್ತು. ಮಲ್ಲಿಗೆಯ ಹೂವಿನ ವಾಸನೆ ರೂಮನ್ನು ಆಕ್ರಮಿಸಿದಾಗ ಆನಂದ ಹೇಳುತ್ತಿದ್ದ.

“ಬೆಳದಿಂಗಳ ರಾತ್ರಿಯಲ್ಲಿ, ಈ ಪರಿಮಳದ ವಾತಾವರಣದಲ್ಲಿ ನನಗೆ ನಾವು ಸ್ವರ್ಗಭೋಕದಲ್ಲಿರುವೆವೇನೋ ಎಂದೆನಿಸುತ್ತದೆ. ನಿನಗೆ ಹಾಗೆನಿಸುವುದಿಲ್ಲವೇ?”

ಭಾರತಿ ಅವನ ಸಮಾಧಾನಕ್ಕಾಗಿ ತಲೆಯಲುಗಿಸುತ್ತಿದ್ದಳು. ಅವಳಿಗೆ ಬೆಳದಿಂಗಳಿನ ಸೌಂದರ್ಯವಾಗಲೀ, ಹೂವಿನ ಸುವಾಸನೆಯಾಗಲೀ ಬೇಕಿರಲಿಲ್ಲ. ಆನಂದನೇ ಬೆಳದಿಂಗಳು, ಅವನಿರುವ ಸ್ಥಳವೇ ಸ್ವರ್ಗ ಎಂದವಳ ದೃಢನಂಬಿಕೆಯಾಗಿತ್ತು. ಇನ್ನೇಕೆ ಆ ಸವಿನೆನಪುಗಳು! ಅವು ಇಂದಿನ ಕಹಿಯನ್ನು ಹೆಚ್ಚಿಸುತ್ತವೆಯೇ ಹೊರತು ಕಡಿಮೆಯಾಗಿಸುವುದಿಲ್ಲ. ಭಾರತಿ ತನ್ನ ಚಿಕ್ಕ ಸೂಟುಕೇಸನ್ನು ಎದುರಿಗಿಟ್ಟುಕೊಂಡು ಸಾಧಾರಣನಾದ ಎರಡು ಬೇಟೆ ಸೀರೆ, ರವಿಕೆಯನ್ನು ಮಡಿಸಿಟ್ಟಳು. ತನ್ನ ದೊಡ್ಡ ಟ್ರಂಕು ತೆಗೆದು ತನಗೆ ಬೇಕಾಗಿರುವ ಪದಾರ್ಥಗಳನ್ನು ಹುಡುಕಿ ತೆಗೆದಿಟ್ಟುಕೊಳ್ಳತೊಡಗಿದಳು. ಕೈಯೊಂದು ಕೆಲಸದಲ್ಲಿ ತೊಡಗಿದ್ದರೆ ಮನಸ್ಸು ಬೇರೆ ಕೆಲಸದಲ್ಲಿ ತೊಡಗಿದ್ದಿತು. ನಾಳೆ ದಿನ ಆತ್ತೆ, ಮಾವ ತಾವಿಬ್ಬರೂ ಇಲ್ಲದಿರುವುದನ್ನು ನೋಡಿ ಏನೆಂದುಕೊಳ್ಳಬಹುದು? ಮಕ್ಕಳಂತಹ ಮನುಷ್ಯರಿಗೆ ದ್ರೋಹಮಾಡಬೇಕಾಗಿವೆ.

ಭಾರತಿ ಅತ್ತೆ ಮನೆಯಲ್ಲಿ ಕೊಟ್ಟಿದ್ದ ಒಡವೆಗಳನ್ನೆಲ್ಲಾ ತೆಗೆದು ಒಂದು ಕಡೆ ಇರಿಸಿದಳು. ಕಣ್ಣು ಗೋಡೆಯಮೇಲೆ ಹರಿಯಿತು.

ಗೋಡೆಯ ಮೇಲಿಂದ ಆನಂದನ ಚಿತ್ರ ಅವಳನ್ನು ನೋಡಿ ನಕ್ಕಿತು. ಆನಂದ ಇಂಗ್ಲೆಂಡಿಗೆ ಹೋಗುವುದಕ್ಕೆ ಮುಂಚೆ ತೆಗೆಸಿಕೊಂಡಿದ್ದ ಚಿತ್ರವದು. ಆನಂದನ ಚಿತ್ರ ತೆಗೆದುಕೊಳ್ಳುವ ತನಕವಾದರೂ ಮನಸ್ಸು ಹಿಂದೆಗೆ ಯಿತು. 'ಆ ಚಿತ್ರ ತನಗೇಕೆ? ಅವರನ್ನೇ ತ್ಯಜಿಸಿ ಹೊರಟಿರುವಾಗ ಈ ಜೀವವಿಲ್ಲದ ಚಿತ್ರದಿಂದೇನಾಗಬೇಕಾಗಿದೆ? ಆದರೂ ತನ್ನ ದೇವರ ಸೆನಪಿಗೆ ಒಂದು ಚಿತ್ರವೂ ಬೇಡವೇ? ಊಹಾಂ. ತಾನು ಸಾಪಿ. ಈ ಚಿತ್ರ ತೆಗೆದುಕೊಂಡು ಹೋಗಲೂ ತನಗೆ ಯೋಗ್ಯತೆಯಿಲ್ಲ.

“ನಿಮಗಾಗಿ, ನಿಮ್ಮ ಸುಖಕ್ಕಾಗಿ ನಾನು ಕಣ್ಣುಮರೆಯಾಗಿ ಹೋಗುತ್ತಿದ್ದೇನೆ. ನೀವು ಬೇರೆ ಮದುವೆಯಾಗಿ ಸುಖವಾಗಿರಿ” ಎಂದು ಮನಸ್ಸಿನಲ್ಲೇ ಹಾರಯಿಸಿದಳು.

ಹಾಲಿನ ಗಡಿಯಾರ ಅರ್ಧಗಂಟಿ ಹೊಡೆದ ಸದ್ದು ಕೇಳಿಸಿತು. ಸದ್ದು ಕೇಳಿ ಭಾರತಿ ಬೆಚ್ಚಿದಳು. ಇನ್ನರ್ಧ ಗಂಟಿಯಲ್ಲಿ ಈ ಮನೆಯ ಯುಗ ಹರಿದುಹೋಗುತ್ತದೆ.

ಕುಂಕುಮದ ಭರಣಿ ಹುಡುಕಲು ಅವಳ ಬೆರಳುಗಳು ವೆಟ್ಟಿಗೆ ಯನ್ನು ತಡಕಿದವು. ಅವಳ ಕೈಗೆ ಪುಟ್ಟ ನೀಲಿ ಚೀಲವೊಂದು ಸಿಕ್ಕಿತು. ಆನಂದನಿಂದ ಬಂದ ಕಾಗದಗಳನ್ನೆಲ್ಲಾ ಭಾರತಿ ಸಿಲ್ಲಿಸಿ ಚೀಲಕ್ಕೆ ತುಂಬಿ ರಿಬ್ಬನ್ ಕಟ್ಟಿದಳು. ಆ ಕಾಗದಗಳನ್ನು ನೋಡಿದೊಡೆಯೇ ಅವಳ ಮನಸ್ಸು ಚಂಚಲವಾಯಿತು. ಮೊಳಕಾಲಮೇಲೆ ತಲೆಯಿಟ್ಟು ಮನಃ ಪೂರ್ತಿಯಾಗಿ ಅತ್ತಳು. ಸ್ವಲ್ಪ ಸಮಾಧಾನಮಾಡಿಕೊಂಡು ಕಾಗದಗಳನ್ನು ಒಂದೊಂದಾಗಿ ತೆಗೆದು ಓದತೊಡಗಿದಳು. 'ನನ್ನ ರಾಣಿ, ದೇವತೆ, ಚಿನ್ನ, ನನ್ನ ಹುಡುಗಿ,.....' ಆನಂದ ಭಾರತಿಯನ್ನು ವಿಧವಿಧವಾಗಿ ಹೆಸರಿಟ್ಟು ಕೂಗಿದಂತಾಯಿತು. ಈ ಜಿಂಕಿಯಲ್ಲಿ ಜೀಯುವುದಕ್ಕಿಂತ ಸಾಯುವುದು ಮೇಲು ಎನಿಸಿತು ಭಾರತಿಗೆ. ಕಾಗದಗಳನ್ನು ಸ್ಪ್ರೀತಿಯಿಂದ ತುಟಿಗೆ ತಗುಲಿಸಿ ಪುನಃ ಚೀಲದೊಳಗೆ ಹಾಕಿ ಗಂಟು ಕಟ್ಟಿದಳು.

ಅವಳ ಮನಸ್ಸು ಒದ್ದ ಚಂಡಿನಂತೆ ಅಲ್ಲಿಂದಿಲ್ಲಿಗೆ ಉರುಳತೊಡಗಿತು. ತನ್ನಿಂದ ಮನೆಯವರಿಗೆ ಕೆಟ್ಟ ಹೆಸರು ಬರುವುದಿಲ್ಲವೇ? ನಾಳೆ ಸಮಾಜದಲ್ಲಿ ಅವರು ತಲೆ ಎತ್ತಿಕೊಂಡು ಓಡಾಡಲು ಸಾಧ್ಯವೇ? ಜನ ಅವರನ್ನು ನೋಡಿ ನಕ್ಕು ಮುಖ ತಿರುಗಿಸುವುದಿಲ್ಲವೇ? ಅಮ್ಮ, ಅಣ್ಣ ಎನೆಂದುಕೊಳ್ಳುವರು? ತನ್ನಿಂದ ಅವರಿಗೆ ಉಪಕಾರವಿಲ್ಲದಿದ್ದರೂ ತಾನು ಅವರಮೇಲೆ ಕಲಂಕದ ಹೊರ ಹೇರಿಸುವುದು ನ್ಯಾಯವೇ? ಆದರೆ....ಆದರೆ....ಈ ಕಲಂಕದ ಮುಸಿ

ಮೆತ್ತಿ ಕೊಂಡಿರುವ ಮುಖವನ್ನು ಆನಂದನಿಗೆ ತೋರಿಸುವುದಾದರೂ ಹೇಗೆ? ಚಂದುವಿನೊಡನೆ ಹೊರಟು ಹೋಗುವುದೇ ಸರಿ.

ಹಾಲಿನ ಗಡಿಯಾರ ರಾತ್ರಿಯ ಮೌನವನ್ನು ಒಡೆದು ಹತ್ತು ಹೊಡೆಯಿತು. ಭಾರತಿ ಎಚ್ಚತ್ತು ಚಿಕ್ಕ ಪೆಟ್ಟಿಗೆಯನ್ನು ಹಿಡಿದು ಮತ್ತೊಮ್ಮೆ ಆನಂದನ ಚಿತ್ರದ ಕಡೆ ನೋಡಿ ದೀಪ ಆರಿಸಿದಳು. ರೂಮಿನ ಅಗುಳಿಯನ್ನು ಸದ್ದಾಗದಂತೆ ತೆಗೆದು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಹೊರಗೆ ಬಂದು ಆಲಿಸಿದಳು. ಮೌನ ಮನೆಯನ್ನು ಆಳುತ್ತಿತ್ತು. ಕಣ್ಣಲ್ಲಿ ಕಣ್ಣೆಟ್ಟು ನೋಡಿದರೂ ಏನೂ ಕಾಣಿಸುತ್ತಿರಲಿಲ್ಲ. ಒಂದು ಕೈಯಿಂದ ಎವೆಯನ್ನು ಅದುಮಿ ಹಿಡಿದು ಒಂದು ಮೆಟ್ಟಿಲಿಳಿದಳು. ತನ್ನ ಜೀವನವೂ ಹೀಗೆಯೇ ಮೇಲಿಂದ ಒಂದೊಂದೇ ಮೆಟ್ಟಿಲಾಗಿ ಕೆಳಗಿಳಿಯುತ್ತಿದೆ ಎನಿಸಿತು. ಒಂದೊಂದು ಮೆಟ್ಟಿಲಿಳಿಯುವಾಗಲೂ ಆನಂದನ ನೆನಪು ಅವಳ ಕಾಲನ್ನು ತಡೆಯುತ್ತಿತ್ತು. ಅವನ ಅಗೋಚರ ವೇಹ ಅವಳ ಮುಂದೆ ನಿಂತು ಮನಸ್ಸನ್ನು ಹಿಂದೆಳೆಯುತ್ತಿತ್ತು. ಆನಂದನ ನೆನಪನ್ನು ತಳ್ಳಿ, ಕಾಲನ್ನು ಕಿತ್ತು, ಮುಂದಡಿಯಿಡಬೇಕಾಯಿತು. ಮಹಡಿ ಅರ್ಧ ಇಳಿಯುವ ವೇಳೆಗೆ ಭಾರತಿ ಬಳಲಿಹೋದಳು.

‘ತಾನು ಎಂದೆಂದಿಗೂ ಅವರನ್ನು ನೋಡುವ ಹಾಗಿಲ್ಲವೇ? ಅವರನ್ನು ನೋಡದೇ ಬದುಕುವುದಾದರೂ ಹೇಗೆ? ಆ ನಗುಮುಖ, ಸ್ತ್ರೀತಿಯ ಮಾತುಗಳು ಇನ್ನು ಮೇಲೆ ತನಗಿಲ್ಲವೇ? ಅವರು ತನ್ನನ್ನು ಸ್ವೀಕರಿಸುವ ಮಾತು ಹಾಗರಲಿ, ಕೊನೆಗೆ ಅವರ ಕ್ಷಮೆಯೂ ತನಗೆ ಬೇಡವೇ? ಪ್ಲಾತ್ತಾಪದಲ್ಲಿ, ಕ್ಷಮಾಯಾಚನೆಯಲ್ಲಿ ಎಂತಹ ಸಾಪವನ್ನೂ ತೊಳೆಯಬಹುದೆಂದು ಹೇಳುವಾಗ ತನ್ನ ತಪ್ಪು ಕ್ಷಮಾತೀತವಾದುದೇ? ಭಾರತಿ ದೆವ್ವ ಹಿಡಿದವಳಂತೆ ನಿಂತಲ್ಲಿಯೇ ನಿಂತುಬಿಟ್ಟಳು. ಕೊನೆಯ ಗಳಿಗೆಯವರೆಗೆ ಅವಳಿಗೆ ಆನಂದನನ್ನು ತಾನೆಷ್ಟು ಪ್ರೀತಿಸುತ್ತೇನೆಂಬುದು ತಿಳಿದಿರಲಿಲ್ಲ. ಆನಂದನನ್ನು ಮಾತ್ರವಲ್ಲ; ಆತ್ಮ, ಮಾಸ, ಕೊನೆಗೆ ಆ ಮನೆಯ ಹೆಚ್ಚು, ತೊಲೆ, ಮಣ್ಣನ್ನು ಸಹ ತ್ಯಜಿಸಿ ಹೋಗುವುದು ಅವಳಿಗೆ ನಾಥ್ಯವಾಗಲಿಲ್ಲ.

“ಈ ದೇಹ ಅವರಿಗೆ ಅರ್ಪಿಸುವುದಿಲ್ಲ. ಅವರ ಕ್ಷಮೆ ಕೇಳಿ ಸಾಯುತ್ತೇನೆ. ಇದೇ ಸರಿಯಾದ ಮಾರ್ಗ” ಎಂದುಕೊಂಡು ಭಾರತಿ ಅರ್ಧ ನಿಮಿಷದಲ್ಲಿ ಮೆಟ್ಟಿಲೇರಿದಳು. ರೂಮಿನ ಬಾಗಲನ್ನು ಹಾಕಿ ಅಗುಳಿಯನ್ನು ಭದ್ರಪಡಿಸಿ ಅವಳು ಬಿದ್ದುಕೊಂಡಳು.

ಬೆಳಗಾದ ಮೇಲೆ ಕಣ್ಣಿನ ನೋಟದಿಂದಲೇ ತನ್ನನ್ನು ಕಾಡುವ

ಚಂದುವಿನ ಮುಖವನ್ನು ನೋಡುವುದಾದರೂ ಹೇಗೆ ಎಂದು ಭಾರತಿ ಅಂಜಿದಳು. ಅವನ ನೋಟಕ್ಕೆ ತಾನು ಸೋಲಬಾರದೆಂದು ಮನಸ್ಸನ್ನು ಕಲ್ಲು ಮಾಡಿ, ತಾನವನಿಂದ ಸಾಧ್ಯವಾದಷ್ಟು ಮಟ್ಟಿಗೆ ದೂರವಿರಬೇಕೆಂದು ನಿರ್ಧರಿಸಿದಳು. ಇತರರಾರೂ ತನ್ನನ್ನು ಗಮನಿಸುತ್ತಿಲ್ಲವೆಂದು ತಿಳಿದು ಚಂದು ಅವಳ ಕಡೆ ನೋಡಿದ. ಭಾರತಿ ಅನದ ತಪ್ಪಲೆಯಿಂದ ಅನ್ನ ತೋಡಿ ತಟ್ಟಿಯೊಳಗೆ ಹಾಕುತ್ತಿದ್ದಳು. ಅವಳ ಕಣ್ಣುಗಳೆರಡೂ ಕೊಂಚ ಊದಿದ್ದಂತೆ ಚಂದುವಿಗೆ ಭಾಸವಾಯಿತು. ಕೆದರಿದ ತಲೆ, ಕೆಂದುಟಿ ಕಚ್ಚಿ ಹಿಡಿದ ಬಿಳಿಯ ಹಲ್ಲು, ಕೆಂಪಾದ ಕಣ್ಣು ನೋಡಿ ಚಂದು ಅವಳ ಮನಸ್ಸಿನ ಸ್ಥಿತಿಯನ್ನು ಅರಿತ. ಅವಳ ಮುಖ ಗಾಣಕ್ಕೆ ಕೊಟ್ಟ ಕಬ್ಬಿನಂತಾಗಿತ್ತು. ಆ ದುಃಖದಲ್ಲಿಯೂ ಒಂದು ಬಗೆಯ ಗಂಭೀರ ಚೆಲುವು ಅವಳ ಮುಖದ ಅಂದಕ್ಕೆ ಲಾವಣ್ಯದ ಲೇಪಮಾಡಿತ್ತು. ಗೂಡಿನಿಂದ ಹೊರಗೆ ಬರುವ ಇಲಿಯನ್ನು ಹೊಂಚುಹಾಕುವ ಬೆಕ್ಕಿನಂತೆ ಚಂದು ಅವಳು ಒಬ್ಬಳೇ ಸಿಕ್ಕುವ ಸನ್ನಿವೇಶವನ್ನು ಕಾಯತೊಡಗಿದನು.

ಹಗಲು ಅವನ ಹಿಡಿತದಿಂದ ಭಾರತಿ ಪಾರಾದರೂ ಮಧ್ಯಾಹ್ನ ಅವಳು ಅಡಿಗೆಮನೆಯಲ್ಲಿ ಒಂಟಿಯಾಗಿರುವ ಸಮಯ ಕಾದು ಚಂದು ಅವಳನ್ನು ಎದುರಿಸಿದ. ರಂಗಣ ನವರು ಮಲಗಿರುವುದನ್ನು ದೃಢಮಾಡಿ ಕೊಂಡು, ವೇದಮೃತನವರು ಮಲಗಿದ ರೂಮಿನ ಬಾಗಿಲಿನಲ್ಲಿ ಒಂದು ಗಳಿಗೆ ನಿಂತು ನೋಡಿದನು. ವೇದಮೃತನವರು ಗೋಡೆಯ ಕಡೆ ಮುಖ ಮಾಡಿ ಮಲಗಿದ್ದರು. ಅವರು ಮಿಸುಕಾಡದೆ ಮಲಗಿರುವುದನ್ನು ಒಂದು ಗಳಿಗೆ ನಿಂತು ಗಮನಿಸಿ ಚಂದು ಅಡಿಗೆ ಮನೆಯೊಳಗೆ ಬಂದ. ಮಧ್ಯಾಹ್ನದ ತಿಂಡಿ ಮಾಡಲು ಭಾರತಿ ಒಲೆ ಹೊತ್ತಿಸುತ್ತಿದ್ದಳು. ಬೀಸಣಿಗೆ ಬೀಸುತ್ತಿದ್ದ ಕೈಯನ್ನು ಚಂದು ಮೃದುವಾಗಿ ಹಿಡಿದು ತನ್ನ ಕಡೆ ತಿರುಗಿಸಿಕೊಂಡ. ಭಾರತಿ ಅವನ ಕಡೆ ತಿರುಗದೇ ಹೇಳಿದಳು.

“ನನ್ನಲ್ಲಿ ಕನಿಕರ ತೋರಿಸಿ ಕಾಡಬೇಡಿ.....”

ನಿರಾಶೆ, ಫಲದಿಂದ ಚಂದುವಿಗೆ ಆವೇಶ ಬಂದಂತಾಗಿತ್ತು. ಅವಳ ಕೈಯಲ್ಲಿದ್ದ ಬೀಸಣಿಗೆಯನ್ನು ಕಿತ್ತಿಸೆದು, ಭಾರತಿಯನ್ನು ಬಿಗಿದವ್ವಿ

“ನಿನ್ನೆ ನೀನೇಕೆ ಬರಲಿಲ್ಲ? ನನಗೆ ನಿರಾಶೆ ಮಾಡಬೇಡ ಭಾರತಿ. ನನ್ನ ಸರ್ವಸ್ವ ನಿನು.....”

ಅವನ ಉದ್ವೇಗದ ಮಾತುಗಳು, ಆವೇಶದ ಮುಖ, ಬಿರುಸಾದ ದನಿ ಕೇಳಿ ಭಾರತಿ ಹೆದರಿಕೆಯಿಂದ ಸುತ್ತಲೂ ನೋಡಿದಳು. ಅವನಸ್ವಿಗೆ ಅವಳ

ಪಾಲಿಗೆ ಕಠೋರವಾಗಿತ್ತು.

“ನಿನ್ನೆ ಕಳೆದುಕೊಂಡನ್ನು ಮರೆತುಬಿಡೋಣ. ಈ ದಿನವಾದರೂ ನನ್ನೊಡನೆ ಬಂದುಬಿಡು. ನನ್ನ ಜೀವನದ ಕೊನೆಯ ಗಳಿಗೆಯವರೆಗೂ ನಾನು ನಿನಗಾಗಿ ಕಾಯುತ್ತೇನೆ. ನಿನಗಾಗಿ ಬದುಕಿ ಸಾಯುತ್ತೇನೆ”

“ಇಲ್ಲ. ನಾನು ನಿನ್ನೊಡನೆ ಬರುವುದಿಲ್ಲ”

ಚಂದು ಹುಚ್ಚನಂತೆ ಅವಳನ್ನು ಹಿಡಿದು ಅಲುಗಿಸಿ,

“ನನ್ನೊಡನೆ ಬಂದೇ ಬರಬೇಕು. ಬಂದೇ ಬರುವಿಯಲ್ಲವೆ” ಎಂದ.

“ಇಲ್ಲ, ಇಲ್ಲ, ಇಲ್ಲ”

“ನೀನು ಬರದಿದ್ದರೆ ನಿನ್ನನ್ನು ಕೊಂದುಬಿಡುತ್ತೇನೆ” ಆವೇಶದ ಭರದಲ್ಲಿ ಚಂದು ಬಾಯಿಗೆ ಬಂದಂತೆ ಮಾತನಾಡತೊಡಗಿದ.

“.....”

“ನೀನು ನನಗೂ ಬೇಡ. ಆನಂದನಿಗೂ ಬೇಡ”

“ಹಾಗಾದರೂ ಮಾಡಿದರೆ ನಿಮಗೆ ಪುಣ್ಯ ಬರುತ್ತದೆ”

“ಕೊನೆಯ ಬಾರಿ ನಿನ್ನನ್ನು ಕೇಳಿಕೊಳ್ಳುತ್ತೇನೆ”

“ಉ ಹೂಂ. ಎಂದೆಂದಿಗೂ ನಾನು ನಿನ್ನೊಡನೆ ಬರುವುದಿಲ್ಲ. ನನ್ನ ಶತ್ರುವಿನೊಡನೆ ನಾನು ಉಳಿದ ಆಯುಷ್ಯವನ್ನು ಕಳೆಯಲಾರೆ. ಇದೇ ಕೊನೆಯ ಉತ್ತರ”

“ಭಾರತಿ, ನಿನಗಾಗಿ.....”

ಚಂದುವಿನ ಮಾತು ಬಾಯಲ್ಲಿಯೇ ತಟ್ಟನೆ ನಿಂತುಹೋಯಿತು. ಬಾಗಿಲಿಗೆ ಮುಖ ಮಾಡಿಕೊಂಡು ನಿಂತಿದ್ದ ಅವನಿಗೆ ವೇದಮ್ಮ ಅಡಿಗೆ ಮನೆಯ ಬಾಗಿಲು ಹಿಡಿದು ನಿಂತಿರುವುದು ಕಾಣಿಸಿತು ಭಾರತಿಯ ಬೆನ್ನು ಬಾಗಿಲಿಗೆ ಇದ್ದ ದರಿಂದ ಅವಳಿಗೆ ವೇದಮ್ಮ ಗೋಚರವಾಗಲಿಲ್ಲ. ಅವನ ಸ್ವಿಚ್ಚಿಯಲ್ಲಿದ್ದ ಅವಳಿಗೆ ಅವನ ಬಿಗಿತ ಸಡಿಲವಾದುದೂ, ಅವನ ಮಾತು ತಟ್ಟನೆ ನಿಂತುದೂ ಅನುಮಾನಾಸ್ಪದವಾಗಿ ತೋರಲು, ಅವನಿಂದ ದೂರ ಚಿಮ್ಮಿ ಹಿಂದಿರುಗಿದಳು. ವೇದಮ್ಮ ದಿಗ್ಭ್ರಮೆ ಹಿಡಿದವರಂತೆ ನಿಂತಿದ್ದರು. ಎವೆ ಪಿಳುಕಿಸವೆ ನೆಟ್ಟ ನೋಟದಿಂದ ಒಳಗಿನ ದೃಶ್ಯವನ್ನು ನೋಡುತ್ತಿದ್ದರು. ಅವರ ಮುಖ ಬಿಳುಪೇರಿತ್ತು. ಹಣೆಯ ಮೇಲೆ ಬೆವರಿನ ಹನಿಗಳು ಮೂಡಿದವು. ಏನೋ ಹೇಳಲು ಪ್ರಯತ್ನಿಸಿದರು. ಗಂಟಲಿನಿಂದ ಸದ್ದು ಹೊರಡಲಿಲ್ಲ. ತುಟಿಗಳು ಮಾತ್ರ ಅಲುಗಾಡಿದವು. ಕೈಗಳಿಂದ ಬಾಗಿಲನ್ನು ಬಿಗಿಯಾಗಿ ಹಿಡಿದು ಒಂದು ಗಳಿಗೆ ಬಾಗಿಲೊರಗಿ

ನಿಂತರು. ಕ್ರಮೇಣ ಬಿಳುಪೇರಿದ ಮೋರೆ ಕೆಂಪಾಯಿತು. ಚೈತನ್ಯ ವನ್ನೆಲ್ಲಾ ಒಟ್ಟುಗೂಡಿಸಿ, ಬಹಳ ನಿಧಾನವಾಗಿ ಆ ಜಾಗದಿಂದ ಸರಿದು ಹೋದರು.

ಅವರು ಕಣ್ಮರೆಯಾದ ಬಹಳ ಹೊತ್ತಿನವರೆಗೂ ಚಂದು, ಭಾರತಿ ಹಾಗೆಯೇ ನಿಂತಿದ್ದರು. ಚಂದು ಮೊದಲು ಎಚ್ಚಿತ್ತು ಭಾರತಿಯ ಕಡೆ ನೋಡಿದ. ಭಾರತಿ ಶೂನ್ಯ ದೃಷ್ಟಿಯಿಂದ ಅಡಿಗೆ ಮನೆಯ ಮಸಿಯನ್ನು ನೋಡುತ್ತಿದ್ದಳು. ಸಾವಿನ ಯೋಚನೆ ಅವಳ ಕಣ್ಣುಗಳಲ್ಲಿ ಇಣುಕುತ್ತಿತ್ತು. ಚಂದು ಅದರ ಸುಳಿವು ತಿಳಿದು ಕೇಳಿದ.

“ಭಾರತಿ, ಈಗೇನು ಮಾಡುವೆ?”

“ಪೂರ್ತಿ ಮುಳುಗಿದವರಿಗೆ ಚಳಿ ಎಲ್ಲಿಂದ ಬಂತು”

“ಅಕ್ಕ ನಮ್ಮನ್ನು ನೋಡಿದಾಳೆ. ಅಕ್ಕನಿಗೆ ಈ ವಿಷಯ ತಿಳಿದ ಮೇಲೆ ಭಾವ, ಆನಂದ ಎಲ್ಲರಿಗೂ ಗೊತ್ತಾಗುತ್ತದೆ. ಮುಂದಿನ ಪರಿಣಾಮ ಯೋಚಿಸಿ, ನನ್ನೊಡನೆ ಬಂದರೆ ನಾನು ಕರೆದುಕೊಂಡು ಹೋಗಲು ಸಿದ್ಧ. ಮುಂದೆ ದೊಡ್ಡ ಹಗರಣಕ್ಕೆ ಅವಕಾಶ ಕೊಡದೆ ನನ್ನೊಡನೆ ಬಂದುಬಿಡು. ಈ ವಿಷಯ ತಿಳಿದ ಮೇಲೆ ಆನಂದ ನಿನ್ನನ್ನು ಕಣ್ಣೆತ್ತಿಯೂ ನೋಡಲಾರ.”

ಭಾರತಿ ಉತ್ತರ ಕೊಡದೆ ತಲೆ ಅಲುಗಿಸಿ ತನ್ನ ಅಸಮ್ಮತಿಯನ್ನು ಸೂಚಿಸಿದಳು.

“ಸ್ವಲ್ಪ ದೂರಾರೋಚನೆ ಮಾಡಿ ಉತ್ತರ ಕೊಡು. ದುಡುಕಿ ಹೇಳ ಬೇಡ. ನಾನು ಹೋದಮೇಲೆ ನಿನ್ನನ್ನು ಸುಮ್ಮನೆ ಇರಗೊಡುವುದಿಲ್ಲ. ಕೊಂಕು ಮಾತುಗಳಿಂದ ಜೀವ ಹಿಂಡುತ್ತಾರೆ. ಜೀವನವೆಂದರೆ ನರಕ ಎನ್ನುವಷ್ಟು ಜಗುಸ್ಸೆ ಬರುವ ಹಾಗೆ ಮಾಡುತ್ತಾರೆ. ನನ್ನೊಡನೆ ಬಂದರೆ ಈ ಸಮಸ್ಯೆಗಳಿಗೆ ಅವಕಾಶವಿರುವುದಿಲ್ಲ”

“ನಾನು ನಿನ್ನೊಡನೆ ಬರುವುದಿಲ್ಲ”

“ನೀನಿನ್ನೂ ಹುಡುಗಿ. ಮುಂದೆ ಜೀವನದಲ್ಲಿ ಅನುಭವಿಸಬೇಕಾದ ಸುಖ, ಸಂತೋಷಗಳು ಬಹಳ ಇವೆ. ಒಂದು ದುಡುಕಿಗಾಗಿ ನಿನ್ನ ಜೀವನ ವನ್ನೇ ಬಲಿಯಾಗಿ ಕೊಡುತ್ತೀಯಾ? ನಿನ್ನ ಒಳ್ಳೆಯದಕ್ಕಾಗಿಯೇ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ”

“ಖಂಡಿತ ನಾನು ಬರುವುದಿಲ್ಲ. ಅವರು ನನ್ನನ್ನು ಕೊಂದರೂ ನಾನು ಇಲ್ಲೇ ಸಾಯುತ್ತೇನೆ”

ಅವಳ ಮಸ್ಸನ್ನು ತಿರುಗಿಸುವುದು ಸಾಧ್ಯವಿಲ್ಲವೆಂದು ತಿಳಿದ ಮೇಲೆ

ಚಂದು ಸುಮ್ಮನಾದ. ಅವಳಿಂದ ಬೀಳ್ಕೊಡುವಾಗ ಅವನ ಧ್ವನಿ ಗದ್ದದ ವಾಯಿತು. ಮಗುವಿನಂತೆ ಇದ್ದ ಹುಡುಗಿಯನ್ನು ಪ್ರೀತಿಸಿ, ಕಾಡಿ, ಬೇಡಿ, ತನ್ನವಳನ್ನಾಗಿ ಮಾಡಿಕೊಂಡು ಅವಳ ಹಾಲಿನಂತಹ ಸಂಸಾರಕ್ಕೆ ಹುಳಿ ಹಿಂಡಿದುದಕ್ಕಾಗಿ ಕೊನೆಯ ಗಳಿಗೆಯಲ್ಲಿ ಅವನಿಗೆ ತನ್ನ ವಿಷಯಕ್ಕೇ ನಾಚಿಕೆ ಯಾಯಿತು. ಅವನು ಭಾರತಿಯನ್ನು ನಿಜವಾಗಿಯೂ ಪ್ರೀತಿಸಿದ್ದ. ಅವನ ಪ್ರೀತಿ ಅವನಲ್ಲಿಯೇ ಉಳಿದಿದ್ದರೆ ಚೆನ್ನಾಗಿರುತ್ತಿತ್ತು. ಭಾರತಿ ಮದುವೆ ಯಾದ ಹುಡುಗಿಯೆಂದು ಅವನು ತನ್ನ ಪ್ರೀತಿಗೆ ಕಡಿವಾಣ ಹಾಕಿದರೂ, ಆ ಪ್ರೇಮದಲ್ಲಿದ್ದ ಕಾಸು ಕಡಿ ಉಜ್ವಲವಾಗಿ, ತನ್ನ ಪಾಲನ್ನು ಬೇಡಿತು. ಹದಿನೆಂಟು ವರ್ಷದ ಹುಡುಗಿಗೆ ಮುಂದೆ ಜೀವನದಲ್ಲಿ ಬೆಳಕು ಕಾಣಿಸದಂತೆ ಅವಳಿಗೂ ಅವಳ ಗಂಡನಿಗೂ ನಡುವೆ ಚಂದು ಅಡಗೋಡೆಯಂತೆ ಬಂದಿದ್ದ. ತನ್ನ ಪ್ರೀತಿಯನ್ನು ವ್ಯಕ್ತಪಡಿಸವೇ ಅವನು ತನ್ನಲ್ಲೇ ಅಡಗಿಸಬಹುದಾಗಿತ್ತು. ಅದು ಮಿತಿಮೀರಬಹುದು ಎಂಬ ಸುಳಿವು ತಿಳಿದು ಅವಳಿಂದ ದೂರ ಹೋಗಬಹುದಾಗಿತ್ತು. ಆದರೆ ಸ್ವಾರ್ಥಿಯಾಗಿ, ಹಸುಳೆಯಂತಹ ಹುಡುಗಿಯ ಬಾಳನ್ನು ಮಣ್ಣು ಗೂಡಿಸಿದ್ದ.

೧೯

ವೇದಮ್ಮನವರು ದುರ್ದಾಸ ತೆಗೆದುಕೊಂಡವರಂತೆ ಧಡಧಡನೆ ರಂಗಣ್ಣನವರು ಮಲಗಿ ನಿದ್ರಿಸುತ್ತಿದ್ದ ರೂಮಿಗೆ ಬಂದರು. ರಂಗಣ್ಣನವರು ಸುಖನಿದ್ದೆಯಲ್ಲಿ ಮೈಮರತಿದ್ದರು. ಆವೇಶದ ಭರದಲ್ಲಿ ತಮ್ಮ ಕಾಲಿಗೆ ನೋವಾಗುವೆಯೆಂಬುದನ್ನು ವೇದಮ್ಮನವರು ಮರತಿದ್ದರು. ಗಂಡ ನಿದ್ರಿಸುತ್ತಿರುವುದನ್ನು ನೋಡಿ, ವೇದಮ್ಮ ಮಂಚದ ಬಳಿಯಿದ್ದ ಕುರ್ಚಿಯ ಮೇಲೆ ಕುಳಿತುಕೊಂಡರು. ಅವರ ಮನಸ್ಸಿನಲ್ಲಿ ವಿಧವಿಧವಾದ ಭಾವನೆಗಳು ಉಕ್ಕೇರುತ್ತಿದ್ದವು. ತಮ್ಮ ಪ್ರೀತಿಯ ಸೊಸೆ ಮಗನಿಗೆ ಮಾಡಿದ ದ್ರೋಹ ಅವರಿಗೆ ಬಲವಾದ ಪೆಟ್ಟುಕೊಟ್ಟಿತ್ತು. ತಮ್ಮ ಮಗನಂತೆಯೇ ಭಾವಿಸಿದ್ದ ಚಂದುವಿನಲ್ಲಿ ಅವರಿಗೆ ಮಗ, ಸೊಸೆಗಿಂತಲೂ ಹೆಚ್ಚು ನಂಬಿಕೆಯಿತ್ತು. ತಾವು ಪ್ರೀತಿಸಿದ್ದ ಇಬ್ಬರು ವ್ಯಕ್ತಿಗಳು ತಮ್ಮ ಸಂಸಾರಕ್ಕೆ ಮಾಡಿದ ಅನ್ಯಾಯ ಅವರ ಬುದ್ಧಿಯನ್ನೂ, ಶಾಂತಿಯನ್ನೂ ಶೂನ್ಯಗೊಳಿಸಿತು. ಗಲ್ಲಕ್ಕೆ ಕೈಕೊಟ್ಟು ವೇದಮ್ಮ ಸುಮಾರು ಕಾಲುಗಂಟಿಯ ಹೊತ್ತು ಅಲುಗದೆ ಕುಳಿತಿದ್ದರು.

ಮುಸುಗುಬೀರಿ ಮೂಟೆಯಂತೆ ಮಲಗಿದ್ದ ರಂಗಣ್ಣನವರು ಹೊರಳಾಡಿ ಕಣ್ಣು ಬಿಟ್ಟರು. ಕೂಡಲೇ ಅವರಿಗೆ ಮಂಚದ ಪಕ್ಕದಲ್ಲಿ ಕುರ್ಚಿಯ ಮೇಲೆ ದುಗುಡದಿಂದ ಕುಳಿತಿದ್ದ ವೇದಮ್ಮನ ಮುಖ ಕಾಣಿಸಿತು.

“ನೀನೇ, ಇವೇನು ಇಲ್ಲಿ ಕುಳಿತಿದೀಯಾ?” ಎಂದೊಡನೆ ಅದು ವರೆವಿಗೂ ತಡೆದಿದ್ದ ದುಃಖ ಉಕ್ಕಿಬಂದಿತು ಅವರಿಗೆ. ವೇದಮ್ಮ ಮುಖ ಮುಚ್ಚಿಕೊಂಡು ಬಿಕ್ಕಿ ಅಳತೊಡಗಿದರು. ರಂಗಣ್ಣನವರಿಗೆ ಗಾಬರಿಯಾಯಿತು. ಹೊದಿಕೆ ಎಸೆದು ಹಾಸಿಗೆಯ ಮೇಲೆ ಎದ್ದು ಕುಳಿತು, ಹೆಂಡತಿಗೆ

“ಏನಾಯಿತು? ಹೇಳಬಾರದೆ?” ಎಂದರು.

ವೇದಮ್ಮನವರ ಅಳುವಿನಲ್ಲಿ ಮಾತು ತಡೆದು ತಡೆದು ಬಂತು.

“ಮನೆಹಾಳು ಲಾಡಿಹೀಗೆ ಆ ಗುತ್ತಾಳೇಂತಅವನುಹಾವಿಗೆ ಹಾಲೆರೆದ ಹಾಗಾಯಿತುಎವೆ ಒಡೆಯಲ್ಲವೆ?”

ವೇದಮ್ಮನವರ ಕತ್ತರಿಸಿದ ಮಾತುಗಳನ್ನು ರಂಗಣ್ಣನವರು ಅಪಾರ್ಥಮಾಡಿಕೊಂಡು ಗಾಬರಿಯಿಂದ,

“ಏನಾಯಿತೇ? ಕೇಬಲ್ ಏನಾದರೂ ಬಂದಿತೇ? ಆನಂದನಿಗೆ ಎವೆ ಒಡೆಯಿತೇ? ಅಯ್ಯೋ ಭಗವಂತಾ” ರಂಗಣ್ಣನವರ ಮುಖ ಹುಚ್ಚು ಚಾಯಿತು.

“ಅಪ್ಪದ್ದು ನುಡಿಯಬೇಡಿ. ಆನಂದ ಹುಷಾರಾಗಿದಾನೆ. ನಿಮ್ಮ ಸೊಸೆ ಮಾಡಿರುವ ಕೆಲಸ ಕೇಳಿದಿರಾ? ಮಗಳಿಗಿಂತ ಹೆಚ್ಚು ಅಂತ ಭಾವಿಸಿದ್ದೆ. ನಂಬಿಸಿ ಕತ್ತು ಕತ್ತರಿಸುತ್ತಾಳೆಂತ ಯಾರು ಭಾವಿಸಿದ್ದರು? ಆನಂದನನ್ನು ಕೂಡ ನಾನು ಇವನನ್ನು ಸಾಕಿದಷ್ಟು ಮುದ್ದಿನಿಂದ ಬಿಳಿಸಲಿಲ್ಲ....ಅವನಿಂದ ನಾನು”

“ಯಾರ ವಿಷಯ ನೀನು ಮಾತನಾಡುತ್ತಿದ್ದೀಯ?”

ವೇದಮ್ಮನ ಅಳು ಮಾಯವಾಗಿ ಕೋಪ, ರೋಷ ಉಕ್ಕಿಬಂದವು.

“ಯಾರೇನು, ನಿಮ್ಮ ಸೊಸೆ ವಿಷಯ ಹೇಳಿದ್ದೀನಿ. ನಿಮ್ಮ ಸೊಸೆ, ಚಂದುವಿನ ಸಲ್ಲಾವಾನ ಈಗ ಸ್ವಲ್ಪ ಹೊತ್ತಿನ ಹಿಂದೆ ಅಡಿಗೆ ಮನೆಯಲ್ಲಿ ನಾನೇ ನೋಡಿ ಬಂದೆ.”

“ನಿನಗೆ ಬುದ್ಧಿ ಸರಿಯಾಗಿದೆ ತಾನೇ?”

“ಎಲ್ಲಕ್ಕೂ ನನ್ನ ನಿಂದಿರಬೇಡಿ. ನನಗೆ ಬುದ್ಧಿ ಸರಿಯಾಗಲಿಲ್ಲದಿದ್ದರೆ ಮೂಗು ಮೂರುತುಂಡು ಮಾಡಿ”

“ಕನಸೇನಾದರೂ ಬಿತ್ತೀ?”

“ಅಯ್ಯೋ, ಖಂಡಿತ ಇಲ್ಲಾಂವ್ರೆ. ತುಂಬಾ ಬಾಯಾರಿಕೆಯಾ ಯಿತು. ಭಾರತಿಗೆ ಯಾಕೆ ಕೊಂಡರೆ ಕೊಡಬೇಕಂತ ನಾನೇ ನಿಧಾನ ವಾಗಿ ನಡೆದುಕೊಂಡು ಅಡಿಗೆ ಮನೆಯ ಬಾಗಿಲಿಗೆ ಬಂದೆ. ಮುಂಚೆ ಹೇಳುವುದಕ್ಕೆ ನನಗೆ ನಾಚಿಕೆಯಾಗುತ್ತದೆ. ಕುಲಗೆರೆಗೆ ಪಾಪಿ ಅವನ ತೋಳಿನಲ್ಲಿದ್ದಳು. ಅವನು ಅವಳನ್ನೆತ್ತಿಕೊಂಡು ಏನೇನೋ ಹೇಳುತ್ತಾ ಇದ್ದ.....”

“ವೇದೂ, ಎಚ್ಚರಿಕೆಯಿಂದ ಮಾರನಾಡು”

ವೇದಮ್ಮನವರು ಈ ಮಾತು ಕೇಳಿ ಜ್ವಾಲಾಮುಖಿಯಾದರು.

“ಭಾರತಿ ಹಾದರ ಮಾಡಿದರೂ ಸುಳ್ಳು ಹೇಳುವುದಿಲ್ಲ. ಅವಳ ಕೈಲಿ ನಾನು ಕಂಡ ದೃಶ್ಯ ಸುಳ್ಳು ಎನಿಸಿಬಿಡಿ. ನಾನವಳ ಕಾಲು ಹಿಡಿದು ಕ್ಷಮೆ ಕೇಳುತ್ತೇನೆ. ನನಗೆ ಇನ್ನೂ ನಂಬಿಕೆ ಬಾರದಿದ್ದರೆ ಆನಂದನ ಮೇಲೆ ಆಣೆಯಿಟ್ಟು ಹೇಳುತ್ತೇನೆ”

ರಂಗಣ್ಣನವರು ಸುಧಿಯನ್ನು ನಂಬದಾದರು. ವೇದಮ್ಮನಿಗೆ ಆನಂದನ ಮೇಲೆ ಎಷ್ಟು ಪ್ರೇಮವಿತಿ ಎಂಬುದನ್ನು ಅವರು ತಿಳಿದಿದ್ದರು. ಮಗನ ಮೇಲೆ ಆಣೆ ಇಡಬೇಕಾದರ? ಅದರೂ ಭಾರತಿ ಹೀಗೆ ಮಾಡಿರ ಬಹು??

ರಂಗಣ್ಣನವರ ದೃಷ್ಟಿಕೋನವೇ ಬದಲಾಯಿಸಿತು.

“ಚಂದು ಮದುವೆ ಮಾಡದ ಹುಡುಗ. ಭಾರತಿ ಎಂದಿಗೂ ಹೀಗೆ ಮಾಡುವವಳಲ್ಲ. ಭಾರತಿ ಲಕ್ಷಣವಾದ ಹುಡುಗ. ಚಂದುವೇ ಅವಳನ್ನು ಕೆಣಕಿ, ಬಲವಂತಮಾಡಿ ಮೈ ಮೇಲೆ... ”

“ಚೆನ್ನಾಯಿತು. ಬಲವಂತಕೂಡ ತಾನಾಗಿಯೇ ಬಲವಂತವಾದವಳಿಗೂ ನನಗೆ ವ್ಯತ್ಯಾಸ ತಿಳಿಯುವುದಿಲ್ಲವೇ? ತಾಯ ತೋಳಿಲ್ಲ ಮೂಲಗದ ಮಗುವಿನ ಹಾಗೆ ಇವಳು ನಿಟ್ಟಿಯಿಂದ ಅರಸಿವೆಗೊರಗಿ ಭುಜದ ಮೇಲೆ ತಲೆಯಿಟ್ಟಿದ್ದಳು ಬಲವಂತಮಾಡಿ ಮೈ ಮೇಲೆ ಕೈ ಹಾಕಿದರೆ ಇವಳು ಸುಮ್ಮನಿರುತ್ತಿದ್ದಳೇ? ಕೂಗಿ ಗಲಾಟೆ ಮಾಡುತ್ತಿರಲಿಲ್ಲವೇ?”

ರಂಗಣ್ಣನವರಿಗೆ ಹೆಂಡತಿಯ ಮಾತಿನಲ್ಲಿ ಸತ್ಯಾಂಶವಿರೆಯೆನಿಸಿತು.

“ಆನಂದ ಈ ವಿಚಾರ ತಿಳಿದ.... ”

“ಸದ್ಯ, ಹಾಗೆ ಮಾತ್ರ ಮಾಡಬೇಡಿ. ಹೆಂಡತಿನ ತಲೆ ಮೇಲಿಟ್ಟು ಕೊಂಡು ಮೆರೆಸುತ್ತಿದ್ದ. ಅವಳ ರೂಪ, ಗುಣ ಎಷ್ಟು ಹೊಗಳಿದರೂ ಅವೆ

ನಿಗೆ ತೃಪ್ತಿಯಿಲ್ಲ. ನಿನ್ನ ಹೆಂಡತಿ ಹಾದರಗತ್ತಿ ಅಂತ ಬರೆದರೆ, ಅವನು ಜೀವನದಲ್ಲಿ ಜುಗುಪ್ಸೆ ಹೊಂದಿ ಬಾರದೇ ಅಲ್ಲಿಯೇ ನಿಂತುಬಿಟ್ಟರೆ ನಮ್ಮ ಗತಿಯೇನು? ಅಥವಾ ಮನಸ್ಸಿನ ಬೇಜಾರಿನಿಂದ ಇನ್ನೇನಾದರೂ ಮಾಡಿ ಕೊಂಡೆ? ಆನಂದ ಇಲ್ಲಿಗೆ ಹಿಂದಿರುಗಿ ಬರುವವರೆವಿಗೂ ನಾವೂ ಅವನಿಗೆ ಯಾವುದನ್ನೂ ತಿಳಿಸುವುದು ಬೇಡ “

“ನೀನು ಹೇಳುವುದನ್ನು ನಂಬುವುದು ಕಷ್ಟವಾಗಿದೆ”

“ಅವಳನ್ನೇ ಕರೆದು ತರುತ್ತೇನೆ. ಅವಳು ಧೈರ್ಯವಾಗಿ ಇಲ್ಲ ಎಂದು ಹೇಳಿದರೆ ನಾನು ನೀವು ಹೇಳಿದ ಹಾಗೆ ಮಾಡುತ್ತೇನೆ” ಎನ್ನುತ್ತಾ ವೇದಮ್ಮ ನವರು ಧಡಧಡನೆ ಮೆಟ್ಟಿಲೇರಿ ಮುಚ್ಚಿದ್ದ ಬಾಗಿಲಿನ ಮೇಲೆ ಹೊಡೆದು,

“ಕೆಳಗೆ ಬರಬೇಕಂತೆ. ಇವರು ಕೂಗುತ್ತಿದ್ದಾರೆ” ಎಂದರು.

ಒಳಗಿನಿಂದ ಉತ್ತರ ಬರಲಿಲ್ಲ. ವೇದಮ್ಮ ಎರಡು ಮೂರು ಬಾರಿ ಕೂಗಿ ಯಾವ ಉತ್ತರವೂ ಬಾರದಿರಲು ಕೆಳಗಿಳಿದು ಬಂದು,

“ಅವಳು ರೂಮಿನಲ್ಲಿ ಬಾಗಿಲು ಹಾಕಿಕೊಂಡು ಕುಳಿತಿದಾಳೆ. ಎಷ್ಟು ಕೂಗಿದರೂ ಮಾತನಾಡುವುದಿಲ್ಲ” ಎಂದರು.

ರಂಗಣ್ಣನವರು ಕೋಲನ್ನು ಕೈಲಿ ಹಿಡಿದು ನಿದಾನವಾಗಿ ಮಹಡಿ ಹತ್ತಿದರು. ಅವರು ಮಹಡಿ ಹತ್ತಿ ಐದಾರು ವರ್ಷಗಳಾಗಿದ್ದವು. ರಂಗಣ್ಣನವರು ಮಹಡಿಯೇರಿದಾಗ ಅವರ ಕಾಲುಗಳು ನಡುಗುತ್ತಿರುವುದನ್ನು ನೋಡಿ ವೇದಮ್ಮ ಹೆದರಿ,

“ಅವಳು ಹಾಳಾಗಿ ಹೋಗಲಿ. ನೀವು ಮಹಡಿ ಹತ್ತೋಕೆ ಹೋಗಿ ಬಿದ್ದೀರಿ. ಬೇಡಿ” ಎಂದರು.

“ನಿನ್ನ ಮಾತಿನಲ್ಲಿ ನನಗೆ ನಂಬಿಕೆ ಇಲ್ಲ” ಎನ್ನುತ್ತಾ ರಂಗಣ್ಣ ಮುಂದುವರಿದರು. ವೇದಮ್ಮ ಅವರನ್ನು ಹಿಂಬಾಲಿಸಿದರು. ರಂಗಣ್ಣನವರು ರೂಮಿನ ಬಾಗಿಲಿನಲ್ಲಿ ನಿಂತು,

“ತಾಯಿ, ಸ್ವಲ್ಪ ಹೊರಗೆ ಬರುತ್ತೀಯಾ” ಎಂದು ಕೂಗಿದರು. ಸ್ವಲ್ಪ ಹೊತ್ತು ಮಾನ, ಅನಂತರ ರೂಮಿನ ಬಾಗಿಲು ನಿದಾನವಾಗಿ ತೆರೆಯಿತು.

ರಂಗಣ್ಣನವರು ಸೊಸೆಯ ಕಡೆ ನೋಡಿದರು. ಭಾರತಿ ತಲೆ ತಗ್ಗಿಸಿ ಬಾಗಿಲಿನಲ್ಲಿ ನಿಂತಿದ್ದಳು. ಮುಖದಲ್ಲಿ ಪ್ರೇತಕಳೆ ಸುರಿಯುತ್ತಿತ್ತು.

“ಮಗೂ, ಇವಳು ನಿನ್ನ ವಿಚಾರ ವಿಷಯವೊಂದನ್ನು ತಿಳಿಸಿದಾಳೆ. ಅದನ್ನು ನಾನು ನಂಬಲಾರೆ. ನೀನು ಸುಳ್ಳು ಹೇಳುವುದಿಲ್ಲ ಎಂದು ನನಗೆ

ಗೊತ್ತು. ನೀನು ಹೇಳಿ ನನ್ನ ಮನಸ್ಸನ್ನು ಹಗುರಮಾಡು.” ರಂಗಣ್ಣನ ವರು ಮಾತು ನಿಲ್ಲಿಸಿ ಸೊಸೆಯ ಕಡೆ ದೈನ್ಯದಿಂದ ನೋಡಿದರು. ತಗ್ಗಿಸಿದ ತಲೆಯನ್ನು ಭಾರತಿ ಮೇಲೆತ್ತಲಿಲ್ಲ. ಕಣ್ಣೀರಿನ ಹೊರತು ಅವರಿಗೆ ಬೇರೆ ಯಾವ ಉತ್ತರವೂ ದೊರೆಯಲಿಲ್ಲ. ರಂಗಣ್ಣನವರು ಸೊಸೆಯನ್ನು ನಾನಾ ವಿಧವಾಗಿ ಪ್ರಶ್ನಿಸಿ ಅವಳಿಂದ ಮಾತು ಹೊರಡಿಸಲು ಪ್ರಯತ್ನಿಸಿದರು. ಆದರೆ ಭಾರತಿ ಮೂಕಿಯಾಗಿದ್ದಳು. ಕಣ್ಣಿನಿಂದ ನೀರಿನ ಬುಗ್ಗೆ ಚಿಮ್ಮುತ್ತಿತ್ತೇ ಹೊರತು ಮಾತು ಹೊರಡಲಿಲ್ಲ. ರಂಗಣ್ಣನವರು ಕೋಲೂರಿ ಕೊಂಡು ಮಹಡಿಯನ್ನಿಳಿದರು. ವೇದಮೃಗಂಡನ ಹಿಂದೆಯೇ ಇಳಿದು ಬರುತ್ತಾ ಭಾರತಿಗೆ ಕೇಳಿಸುವಂತೆಯೇ ಗಟ್ಟಿಯಾಗಿ ಹೇಳಿದರು.

“ಅವಳಿಗೆ ತಾನು ಮಾಡಿದ್ದು ತಪ್ಪು ಅಲ್ಲ ಎಂದು ಹೇಳಲು ಬಾಯಿ ಲ್ಲಿದೆ? ತಾನು ಮಾಡಿದುದು ತಪ್ಪು ಎಂದು ಅವಳಿಗೆ ಗೊತ್ತು. ಅದು ಹೇಗೆ ಇಲ್ಲ ಎಂದು ಧೈರ್ಯವಾಗಿ ಹೇಳುತ್ತಾಳೆ. ನಾನೇ ಪ್ರತ್ಯಕ್ಷ ನೋಡಿ ಬಂದಿ ದೀನಿ. ಈ ವಿಷಯ ಆನಂದನಿಗೆ ತಿಳಿದರೆ ಹೇಗೆ ಸಹಿಸುತ್ತಾನೋ ಆ ದೇವರಿಗೇ ಗೊತ್ತು.”

ರಂಗಣ್ಣನವರು ಮಾತನಾಡಲಿಲ್ಲ. ದುಃಖ ಅವರ ನಾಲಿಗೆಯನ್ನು ಕಟ್ಟಿತು.

“ಇವಳನ್ನು ಬಿಟ್ಟು ಬಿಡಬಹುದು ಅಂತ ತೋರುತ್ತದೆ. ಚಂದು, ಇವಳ ಸಂಬಂಧ ಎಷ್ಟು ದಿನದಿಂದ ಸೋ ಯಾರಿಗೆ ಗೊತ್ತು? ನಾನು ಕಾಲು ಮುರಿದುಕೊಂಡು ಮಲಗಿದ್ದು ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟ ಹಾಗಾಗರಬೇಕು. ಇವಳನ್ನು ನಾಳೆಯೇ ತವರುಮನೆಗೆ ಅಟ್ಟಿ ಬಿಡೋಣ. ಆಮೇಲೆ ರೂಪ ಇಲ್ಲದಿದ್ದ ರೂ ಬೇಡ, ನಡೆ ಚಿನ್ನಾಗಿರುವ ಹುಡುಗಿಯನ್ನು ತಂದು ಆನಂದನಿಗೆ ಮದುವೆ ಮಾಡೋಣ. ರೂಪವತೀನ ತಂದು, ಬಿಳಿ ಚರ್ಮಕ್ಕೆ ವೋಪ ಹೋಗಿ ಈಗ ಅನುಭವಿಸಿದುದು ಸಾಕು.....”

ರಂಗಣ್ಣನವರು ತಲೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದರು. ಅವರು ಬಾಯಿಯಲ್ಲಿ ಯಾವ ಮಾತನ್ನು ಆಡಿ ತೋರಿಸದಿದ್ದ ರೂ, ಅವರಿಗೆ ಭಾರತಿಯ ಬಗ್ಗೆ ತಮ್ಮ ಮಗನಲ್ಲಿದ್ದಷ್ಟೇ ಪ್ರೀತಿ, ಗೌರವಗಳಿದ್ದವು. ರಂಗಣ್ಣನವರಲ್ಲಿದ್ದ ಅಭಿಮಾನದ ಹೊಳೆಗೆ ಭಾರತಿಯ ವ್ಯಭಿಚಾರ ಅಡ್ಡ ಕಟ್ಟಿ ಹಾಕಿತು. ಮಗಳೆಂದು ಭಾವಿಸಿದ್ದ ಸೊಸೆ, ಆನಂದನ ಮುದ್ದಿಸಿ ಹುಡುಗಿ ಹೀಗೆ ಮಾಡಬಹುದೆಂದು ಅವರು ಕನಸಿನಲ್ಲಿಯೂ ಎಣಿಸಿರಲಿಲ್ಲ. ಅವರ ಹೃದಯ ಅವಳ ಕೃತ್ಯದಿಂದ ನೊಂದಿತು. ಹೆಂಡತಿಯಂತೆ ಅವರಿಗೆ

సోసేయ మేలేలీ క్రోకాస బరలిల్ల. బదలు సోసేయ బగ్గే కనికర, వ్యథేయుటాయిత. డేండతియ మాతిగి ఆవరు సోవినింద నుడిదరు.

“ననగి ఁను మాడువుదక్కా గొత్తా గువుదిల్ల. ఁను మాడ బేకేసిదిరూ నన్నన్న కేళబేడ. నిన్న ఇష్ట బంద హాగి మాడి బిడు.”

“ఈగ ఒందు కేలస మాడి. అవళ తంవేగి ఈగరే ఒందు కాగద బరయిరి. అవళ పుణ్యకేలసాన వివరిసి ‘నిమ్మ మగళన్ను తక్షణ బందు కరదుకొండు హోగి. ననుగూ, నినుగూ సంబంధ కడిదుహోయితు. నమ్మ హుడుగసిగి నావు బేళ మదువే మాడు త్తనే’ ఎందు బరయిరి. ఈ హాదరద హేణు నమ్మ మసీ బిట్టు హోదరు సాకు. సత్తు హోదకు ఎందు త్రేగి స్నాన పాడిబిడు త్తనే. ఆనంద ఈ వేట్టినింద హేగి డేతరిసికొన్ను త్తా సో? ఇవళ రూప సోడి మెచ్చి మాడికొండ. అనను మదువే బేడా ఎంద. నావే అవన కేరళిగి లురులు హాకిరీ” వేదమ్మనవరు మనస్సినల్లి తుందిద్ద ఆక్రోశ, క్రోధసన్నేల్లా హోరగి డిల్లి సుమ్మ నాదరు. రంగణ్ణనవర దుఃఖ డింతయోళగి ఆడగి భారవాగిత్తు.

అందినింద భారతిగి నరక హింసే వోదలాయితు. వేదమ్మ నవరు సోనయన్న అడిగియ మనోయోళగి వేరి సుత్తి రలిల్ల. ఒందు సల తాను బివిసికొండు తందిద్ద హెవుగళన్ను దేవరిగి పూజి మాడసే ఆడిగి బివాడిదుదన్న సోడి, భారతి అందినింద యావ కేలసగళిగూ కృహాకలిల్ల. అత్త మాడి హాకిదుదన్న తిన్న వుడు, మహాయ మేలే రూము బాగలు హాకికొండు కుళితిరు వుదర హోరతు బే యావ కలపూ అనళిగరలిల్ల.

రంగణ్ణనవర కాగద తెలుపిద క డరే సీతారామయ్యనవరు దిక్కుతొరవ ఓడి బందరు ఆరు మసేగి బందాగ మధ్యాన్త హన్నేరడు గంటియాగిత్తు. ముఖుదింద సురియుత్తిద్ద బివరు ఒరసి కేళుత్తా సీతారామయ్యనవరు ‘బాగలు’ ఎందరు. రంగణ్ణనవరు ఎద్దు బాగలు తేగిదరు. బిగరిబ్బరూ ఒందు గళిగి ఒబ్బర ముఖవ న్నోబ్బరు నోడిదరు. మరుక్షణవే రంగణ్ణనవరు యావ మాతన్నూ

ಆಡವೆ ಒಳಗೆ ಹೊರಟುಪೋದರು. ರಂಗಣ್ಣನವರ ಔದಾಸೀನ್ಯ ಸೀತಾರಾಮಯ್ಯನವರ ಕೆನ್ನೆಗೆ ಹೊಡೆದಂತಾಯಿತು.

ರಂಗಣ್ಣನವರು ವೇದಮ್ಮನವರ ಬಳಿಗೆ ಬಂದು 'ಸೀತಾರಾಮಯ್ಯ ಬಂದಿದಾರೆ' ಎಂದರು.

“ಎಲ್ಲಾ ಹೇಳಿ 'ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ' ಎಂದು ಹೇಳಿಬಿಡಿ”

“ಅವರಿಗೆ ಹೇಳಬೇಕಾಗಿರುವುದೆಲ್ಲಾ ನೀನೇ ಹೇಳಿಬಿಡಿ. ನನ್ನ ಕೈಲಿ ಯಾವ ಮಾತೂ ಆಡಲು ಸಾಧ್ಯವಿಲ್ಲ” ಎಂದು ರಂಗಣ್ಣನವರು ಖಂಡಿತವಾಗಿ ಹೇಳಿಬಿಟ್ಟರು.

ವೇದಮ್ಮನವರು ಬಿರುಗಾಳಿಯಂತೆ ಹೊರಗೆ ನುಗ್ಗಿಬಂದು ಸೀತಾರಾಮಯ್ಯನವರನ್ನು ಎದುರಿಸಿದರು. ಸೀತಾರಾಮಯ್ಯನವರು ವರಾಂಡದ ಒಂದು ಮೂಲೆಯಲ್ಲಿ ನಿಂತಿದ್ದರು. ವೇದಮ್ಮ ಎರಡೇ ವಾಕ್ಯಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಿದರು.

“ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ. ನಮ್ಮ ಹುಡುಗನಿಗೆ ಬೇರೆ ಮದುವೆ ಮಾಡುತ್ತೇನೆ” ಹಿಂದಿನ ಆದರ, ಗೌರವ ಮಾಯವಾಗಿತ್ತು.

ರಂಗಣ್ಣನವರ ಅಪಾದರ ಗಮನಿಸಿಯೇ ಸೀತಾರಾಮಯ್ಯನವರು ಕುಗ್ಗಿ ಹೋಗಿದ್ದರು. ಹಸಿವು, ಬಳಲಿಕೆಯ ಮೇಲೆ ಎದೆ ಇರಿಯುವಂತಹ ಮಾತುಗಳು! ಅವರ ಕಣ್ಣುಗಳು ಹನಿಗೂಡಿದವು.

“ತಾಯಾ, ನಮ್ಮ ಹುಡುಗಿಯ ತಪ್ಪಾದರೂ ಏನು”

“ತವ್ವು! ಹಾದರ ಮಾಡೋದು ತಪ್ಪು ಎಂದು ನೀವು ಅವಳಿಗೆ ಕಲಿ ಸಲ್ಲಿಸಲೇನೋ? ರೂಪ ಇದ್ದರೇನು ಬಂದಿತು? ನಡತೆ ಚೆನ್ನಾಗಿಲ್ಲದ ರೂಪಕ್ಕೆ ಬಿಂಕಿ ಹಾಕಿದರು. ನಮ್ಮ ಸಂಶನನೆಲ್ಲಾ ಹಾಳು ಮಾಡಿದಳು. ನಾನೇ ಕಣ್ಣಾರೆ.....”

ಸೀತಾರಾಮಯ್ಯನವರು ಶರಟಿನ ತುದಿಯಿಂದ ಕಣ್ಣೀರೊರಿಸಿ ಕೊಂಡು, ನಡುಗುತ್ತಿದ್ದ ದನಿಯಲ್ಲಿ ಹೇಳಿದರು

“ಭಾರತಿ ಅಂತಹ ಹುಡುಗಿಯಲ್ಲ.....”

“ಹಾಗಾದರೆ ನಾನು ಸುಳ್ಳು ಹೇಳಿ ದೀನಿ ಅಂತ ನಿಮ್ಮ ಭಾವನೆಯೇನು? ಇನ್ನೊಬ್ಬರು ಈ ವಿಚಾರ ಹೇಳಿದ್ದರೆ ನಾನು ನಂಬುತ್ತಿರಲಿಲ್ಲ. ನನ್ನ ಕಣ್ಣು ಎಂದಿಗೂ ನನಗೆ ಮೋಸ ಮಾಡುವುದಿಲ್ಲ. ಆಗಲಿ. ನಾನೇ ಸುಳ್ಳು ಹೇಳುವವಳು. ನಿಮ್ಮ ಸತ್ಯಸಂಘೆ, ಆ ಪತಿವ್ರತೆ ಇದಾಳಲ್ಲಾ ಅವಳು ದೇವರ

ಮುಂದೆ ನಿಂತು, ಕೈಲಿ ತಾಳಿ ಹಿಡಿದು ಪ್ರಮಾಣ ಮಾಡಲಿ. ಆಗ ನಾನು ಅವಳ ಕಾಲು ಹಿಡಿಯುತ್ತೇನೆ.....” ಎನ್ನುತ್ತಾ ವೇದಮೃತ್ಯನವರು ಧಡ ಧಡನೆ ಮಹಡಿಯೇರಿ ರೂಮಿನ ಬಾಗಿಲನ್ನು ತಟ್ಟಿದರು. ಒಳಗಿನಿಂದ ಸದ್ದು ಬರಲಿಲ್ಲ. ಸೀತಾರಾಮಯ್ಯನವರು ವೇದಮೃತ್ಯನನ್ನು ಹಿಂಬಾಲಿಸಿ ಮಹಡಿ ಹತ್ತಿ ಬಂದರು. ವೇದಮೃತ್ಯನವರ ತಟ್ಟುವಿಕೆಗೆ ಯಾವ ವಿಧವಾದ ಪ್ರತಿಕ್ರಿಯೆಯೂ ಬಾರದಿರುವುದನ್ನು ನೋಡಿ ತಾವೇ ಮುಂದುವರಿದು ಬಾಗಿಲಿನ ಬಳಿ ನಿಂತು ಹೇಳಿದರು.

“ಭಾರತಿ, ನಿನ್ನಲ್ಲಿ ತಪ್ಪಿಲ್ಲದಿದ್ದರೆ ಹೊರಗೆ ಬಂದು ದೇವರ ಮುಂದೆ ನಿಂತು ಪ್ರಮಾಣ ಮಾಡು”

ಸೀತಾರಾಮಯ್ಯನವರು ಐದು ನಿಮಿಷ ಕಾದರು. ಒಳಗಿನಿಂದ ಉತ್ತರವಾಗಲೀ, ಸದ್ದಾಗಲೀ ಬರಲಿಲ್ಲ. ಮುಚ್ಚಿದ ಬಾಗಿಲು ಅವಳ ಅಸರಾಧನನ್ನು ಎತ್ತಿ ತೋರಿಸಿತು. ವೇದಮೃತ್ಯು ವ್ಯಂಗ್ಯವಾಗಿ ನುಡಿದರು.

“ಹೊರಗೆ ಬಂದು ಮುಖ ತೋರಿಸಲು ಧೈರ್ಯವೆಲ್ಲಿವೆ? ವ್ಯಭಿಚಾರ ಮಾಡಿ, ಚಿಕ್ಕಮನೇಲಿ ಬಾಗಿಲು ಹಾಕಿಕೊಂಡು ಕುಳಿತರೆ ಪುಣ್ಯ ಬರೋದಿಲ್ಲ. ಮಗಳನ್ನು ನಿನ್ನೂ ಜೊತೆಲಿ ಕರೆದುಕೊಂಡು ಹೋಗಿ. ನನಗೂ ಅವಳಿಗೂ ಋಣಾನುಬಂಧ ಹರಿದು ಹೋಯಿತು.”

ಸೀತಾರಾಮಯ್ಯನವರು ವ್ಯಾಕುಲದಿಂದ ಬಾಗಿಲಿನ ಕಡೆ ನೋಡಿದರು. ಮಗಳ ಮೌನ, ನಿರುತ್ತರ ಅವಳು ತಪ್ಪಿತಸ್ಥಳೆಂದು ಕೂಗಿ ಹೇಳುತ್ತಿದ್ದವು. ಉಕ್ಕುವ ಪ್ರಾಯದ, ಸುಂದರಿಯಾದ ಮಗಳನ್ನು ಮನೆಯಲ್ಲಿಟ್ಟುಕೊಳ್ಳುವುದೆಂದರೆ ಅವರಿಗೂ ಅಂಜಿಕೆಯಾಯಿತು. ಮುಂದೆಯೂ ಅವಳ ದುಡುಕಿನಿಂದಾಗಿ ತಮ್ಮ ಕುಲೀನ, ಪವಿತ್ರವಾದ ಮನೆ ಅಪವಿತ್ರವಾದರೆ? ಹಾಗೆಂದು ಮಗಳನ್ನು ಅತ್ತೆಯ ಮನೆಯಲ್ಲಿ ಬಿಟ್ಟು ಹೋಗುವ ಮನಸ್ಸು ಇರಲಿಲ್ಲ. ಸೀತಾರಾಮಯ್ಯನವರು ಮನೆಯಿಂದ ಹೊರಟಾಗಲೇ ಸರೋಜಮ್ಮ ಕಲ್ಲುಮನಸ್ಸಿನಿಂದ ನುಡಿದಿದ್ದರು. “ಅವಳದೇ ತಪ್ಪಾಗಿದ್ದರೆ ಅವಳನ್ನು ಖಂಡಿತ ಕರೆದುತರಬೇಡಿ. ಎಲ್ಲಿಯಾದರೂ ಹಾಳು ಭಾವಿಯ ಆಶ್ರಯ ಹೋಗಲಿ ವ್ಯಭಿಚಾರ ಮಾಡುವ ಮಗಳು ನನ್ನ ಮಗಳಲ್ಲ. ಕುಲಕ್ಕೆ ಮೃತ್ಯು” ಎಂದು ಅವರು ಶಪಿಸಿದ್ದರು.

ಹೆಂಡತಿಯ ಕಟುನುಡಿಯ ಬೆಂಕಿಯಲ್ಲಿ ಅವರ ಮನಸ್ಸು ಹಣ್ಣಾಯಿತು. ಭಾರತಿಯನ್ನು ಹೊರಗೆ ಬರುವಂತೆ ಮಾಡಿದ ಪ್ರಯತ್ನಗಳು ವಿಫಲವಾದವು. ಕೊನೆಗೆ ಮುಚ್ಚಿದ ಬಾಗಿಲನ್ನು ತಮ್ಮ ಕೈಗಳಿಂದ ಗುದ್ದಿ

“ನೀನು ನನ್ನ ಮಗಳಲ್ಲ. ನಮ್ಮ ಪಾಲಿಗೆ ಸತ್ತುಹೋದೆ.....” ಎಂದು ವೇದಮ್ಮನ ಕಡೆ ತಿರುಗಿ “ಇಂದಿನಿಂದ ನನ್ನ ಮಗಳು ಸತ್ತು ಹೋದಳು. ಬೇಕಾದರೆ ಮನೆಯಲ್ಲಿರಿಸಿಕೊಂಡು ಪರಿಚಾರಿಕೆ ಮಾಡಿಸಿ. ಬೇಡವಾದರೆ ಬೀದಿಗೆ ಓಡಿಸಿಬಿಡಿ. ಹಾದರ..... ಹೂಂ. ಹಾದರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ಇಲ್ಲವಾದರೆ ವಿಷಹಾಕಿ ಕೊಂದು ಬಿಡಿ” ಎಂದು ದಡದಡನೆ ಮಹಡಿಯಿಳಿದು ಬಂದು ಚಪ್ಪಲಿ ಮೆಟ್ಟಿ ಕೊಂಡರು. ಒದ್ದಿಯಾಗದ್ದ ಕಣ್ಣು, ಕೆನ್ನೆ ಒರೆಸಿಕೊಂಡು ಹಿಂದಿರುಗಿ ಯಾರನ್ನೂ ನೋಡದೇ ಸರಸರನೇ ಹೊರಟುಹೋದರು

“ಈ ಹಾಳು ಶನಿ ನನುಗೇ ಗಂಟುಬಿತ್ತು” ಎಂದು ವೇದಮ್ಮ ಜುಗುಪ್ಸೆಯಿಂದ ಹೇಳಿಕೊಂಡರು.

೨೦

ಅಂದಿನಿಂದ ಭಾರತಿಗೆ ತಪ್ಪದೆ ವಾರಕ್ಕೊಂದು ಕಾಗದ ಬರುತ್ತಿತ್ತು ಗಂಡನಿಗೆ ಕಾಗದ ಬರೆಯಲು ಕುಳಿತಾಗ ಭಾರತಿಯ ಮನಸ್ಸು ತನ್ನ ತಪ್ಪನ್ನು ಕಾಗದದಲ್ಲಿ ಬರೆದು ಕ್ಷಮಾಯಾಚನೆ ಮಾಡಲು ತವಕಿಸುತ್ತಿತ್ತು. ಆದರೆ ಕೈ ಓಡುತ್ತಿರಲಿಲ್ಲ. ಕಣ್ಣು ಮಂಜಾಗಿ ಕೈ ಕಂಪಿಸುತ್ತಿತ್ತು.

“ಈ ಸಲ ಬೇಡ. ಇನ್ನೊಂದು ಸಲ ಖಂಡಿತ ಬರೆಯುತ್ತೇನೆ” ಎಂದು ಕೊಂಡು ಸುಮ್ಮನಾಗುತ್ತಿದ್ದಳು. ಆದರೆ ಪ್ರತಿಬಾರಿಯೂ ಪತ್ರ ಬರೆಯಲು ಕುಳಿತಾಗ ಅವಳ ಹೃದಯ ಅಧೀರವಾಗುತ್ತಿತ್ತು.

ವೇದಮ್ಮ ಮೊದಲು ಸೊಸೆಯನ್ನು ಎಷ್ಟು ಪ್ರೀತಿಸುತ್ತಿದ್ದರೋ ಈಗ ಸೊಸೆಯನ್ನು ಅಷ್ಟೇ ದ್ವೇಷ, ತಿರಸ್ಕಾರದಿಂದ ಕಾಣುತ್ತಿದ್ದರು. ವೇದಮ್ಮ ವ್ಯಂಗ್ಯವಾದ ಮಾತುಗಳಿಂದ ಭಾರತಿಯನ್ನೂ ನೋಯಿಸುತ್ತಿದ್ದರು. ಒಂದು ಬಾರಿ ರಂಗಣ್ಣನವರು ಹೆಂಡತಿಯ ವ್ಯಂಗ್ಯದ ನುಡಿಗಳನ್ನು ಸಹಿಸಲಾರದೆ ಹೇಳಿದರು.

“ಆನಂದ ಬಂದ ಮೇಲೆ ಏನಾದರೂ ಮಾಡಿಕೊಳ್ಳಲಿ. ನೀನೇಕೆ ಚುಚ್ಚು ಮಾತುಗಳಿಂದ ಆ ಹುಡುಗಿಯನ್ನು ನೋಯಿಸುತ್ತೀಯೆ?”

ವೇದಮ್ಮನವರು ಹಸಿದ ಹುಲಿಯಂತೆ ಅರ್ಭಟಿಸಿದರು. “ಅವಳ ಕೃತ್ಯದಿಂದ ನನ್ನ ಮನಸ್ಸೆಷ್ಟು ನೊಂದಿದೆ ಎಂಬುದು ನಿಮಗೇನು ಗೊತ್ತು? ನನ್ನ ಸೊಸೆ ಸಾಕ್ಷಾತ್ ಲಕ್ಷ್ಮಿ ಅಂತ ಭಾವಿಸಿದ್ದೆ. ನನ್ನ ಹೊಟ್ಟೆ ಉರಿಸಿ

ದ್ವಾಳಿ. ಅವಳನ್ನು ನೀರು, ನಿರಳಿಲ್ಲದ ಕಣ್ಣು ಕಡಿದು ಬಂದರೂ ಪಾಪ ಬರುವುದಿಲ್ಲ. ಇನ್ನು ಮೇಲೆ ನನ್ನ ವಿಚಾರಕ್ಕೆ ಬರಬೇಡಿ”

ರಂಗಣ್ಣನವರು ಅಂದಿನಿಂದ ಬಾಯಿ ತೆಗೆಯಲಿಲ್ಲ. ವೇದಮೃತನವರು ಸೋತೆಯನ್ನು ಅಡಿಗೆ ಮನೆಯೊಳಗೆ ಸೇರಿಸುತ್ತಿರಲಿಲ್ಲ. ಕೀಳು ಜಾತಿಯವರಿಗೆ ಅನ್ನ ಹಾಕುವಂತೆ ಭಾರತಿಯನ್ನು ಹೊರಗೆ ಕೂರಿಸಿ ಅನ್ನ ಹಾಕುತ್ತಿದ್ದರು. ಸಂಪ್ರದಾಯಕ್ಕೆ ಕಟ್ಟಿಬಿದ್ದ ಮನಸ್ಸು ಅವಳನ್ನು ನೋಡಲು ಹೇಳುತ್ತಿತ್ತು.

ಭಾರತಿಯೂ ಸಾಧ್ಯವಾದ ಮಟ್ಟಿಗೆ ಮನೆಯವರಿಂದ ದೂರವಿರುತ್ತಿದ್ದಳು. ಆದರೆ ಊಟ, ತಿಂಡಿಗಾಗಿಯಾದರೂ ಅವಳು ಕೆಳಗೆ ಬರಬೇಕಾಗಿತ್ತು. ಮನಸ್ಸು ಬಂದ ದಿನ ಊಟ ಮಾಡುತ್ತಿದ್ದಳು. ಇಲ್ಲದಿದ್ದರೆ ಉಪವಾಸವಿರುತ್ತಿದ್ದಳು. ಸರಿಯಾಗಿ ಆಹಾರವಿಲ್ಲವೆ, ಸಂತೋಷವಿಲ್ಲವೆ ಅವಳ ಜೀವ ನೀರು ಕಾಣುವ ಗಿಡದಂತಾಯಿತು. ಮುಖ ಖಾಯಿಯವ ರಂತೆ ಬಿಳಿಚಿಕೊಂಡಿತು. ತುಂಬಿದ ಕೆನ್ನೆ ಬಾಡಿತು. ತಲೆಗೂದಲು ‘ಆರೈಕೆ’ ಯಿಲ್ಲವೆ, ಸಿಕ್ಕು ಸಿಕ್ಕಾಗಿ ಕೆಂಚು ಬಣ್ಣಕ್ಕೆ ತಿರುಗಿತು. ಅವಳ ದೇಹದಲ್ಲಿ ಮೂಳೆ, ಚರ್ಮದ ಹೊರತು ಬೇರೇನೂ ಉಳಿದಿರಲಿಲ್ಲ. ಪಕ್ಕಾ ತ್ವಾಪದ ಬೆಂಕಿಯಲ್ಲಿ ಅವಳ ಜೀವ, ಆತ್ಮ, ಮನಸ್ಸು ಬೇಯುತ್ತಿತ್ತು. ಕಣ್ಣುಗಳು ಮಾತ್ರ ಯಾರನ್ನೋ ದರ್ಶನಕ್ಕಾಗಿ ಕಾವಿದ್ದವು. ಆನಂದನ ಭಾವಚಿತ್ರ ನೋಡುವುದರಲ್ಲಿ ದಿನದ ಬಹುಭಾಗ ಕಳೆದು ಹೋಗುತ್ತಿತ್ತು. ಆನಂದ ತನ್ನನ್ನು ಕ್ಷಮಿಸುವುದಿಲ್ಲವೆಂದು ಅವಳು ದೃಢವಾಗಿ ನಂಬಿದ್ದಳು. ಆದರೂ ತನ್ನ ಕರ್ತವ್ಯ ತಾನು ಮಾಡಿಬಿಡುವುದು ಸರಿ ಎಂದು ಅವಳು ನಿರ್ಧರಿಸಿದಳು. ಏರುವ ಯಾವನದಲ್ಲಿ, ದುರ್ಬಲಗಳಿಗೆಯಲ್ಲಿ ಕಾಲು ಜಾರಿ ಬಿಡುವದಕ್ಕಾಗಿ, ತನ್ನ ಜೀವನ ವ್ಯರ್ಥವಾದುದಕ್ಕಾಗಿ ಅವಳಿಗೆ ದುಃಖವಾಗುತ್ತಿತ್ತು. ಬದಕಿನ ಬಟ್ಟೆಲಿನಿಂದ ಸಾಧ್ಯವಾದಷ್ಟು ರಸಹೀರಿ ಸುಖಿಯಾಗಿರಬೇಕೆಂಬ ಹಂಬಲ ಅವಳಿಗಿತ್ತು. ಆದರೆ ಅವೊಂದು ವಿಷಗಳಿಗೆಯಿಂದಾಗಿ ಅವಳ ಆಸೆ, ಆಕಾಂಕ್ಷೆಗಳೆಲ್ಲ ಬೂದಿಯಾಗಿದ್ದವು. ಇನ್ನು ಅವಳ ಪಾಲಿಗೆ ಉಳಿದದ್ದು ಕ್ಷಮೆ, ನಾವು. ಮಾಡಿದ ತಪ್ಪು ಓಪ್ಪಿಕೊಂಡು, ಕ್ಷಮಾಯಾಚನೆ ಮಾಡಿ, ಆನಂದನ ಮುಖವನ್ನು ಕಣ್ಣು ತುಂಬ ನೋಡಿ ಸಾವನ್ನಪ್ಪುವುವೇ ಶ್ರೇಷ್ಠವಾದ ಮಾರ್ಗವೆನಿಸಿತ್ತು ಭಾರತಿಗೆ.

ಭಾರತಿ ಮೊಲಿನಲ್ಲಿದ್ದ ಆನಂದನ ಕಾಗದವನ್ನು ನಾಲ್ಕನೆಯ ಬಾರಿ ಓದುತ್ತಿದ್ದಳು. ಆನಂದ ತನ್ನ ಪ್ರೇಮವನ್ನೆಲ್ಲಾ ಆ ಪುಟ್ಟ ಕಾಗದದಲ್ಲಿ ನೆಯ್ದಿದ್ದ. ಭಾರತಿಯನ್ನು ನೋಡುವ ಆತುರ, ಕಾತರ ವ್ಯಕ್ತಪಡಿಸಿ

ಕೊನೆಯಲ್ಲಿ “ಚಿನ್ನ, ಇನ್ನು ನಾಲ್ಕು ತಿಂಗಳು ಹೇಗಾದರೂ ಸಹಿಸಬಿಡು. ಆಮೇಲೆ ಬ್ರಹ್ಮ ಇರಲಿ, ಯಮ ಸಹ ನನ್ನಿಬ್ಬರನ್ನೂ ಬೇರ್ಪಡಿಸಲಾರ. ಇನ್ನು ನಾಲ್ಕೇ ತಿಂಗಳು” ಎಂದು ಕಾಗದ ಮುಗಿಸಿದ.

ಕೊನೆಯ ವಾಕ್ಯಗಳನ್ನು ಓದುವಾಗ ಭಾರತಿಯ ಮುಖದ ಮೇಲೆ ವಿಷಾದನ ಛಾಯೆ ಮೂಡಿತು. ಈ ವಾಕ್ಯಗಳನ್ನು ಬರೆದ ವ್ಯಕ್ತಿಯೇ ನಾಲ್ಕು ತಿಂಗಳ ನಂತರ ತನ್ನನ್ನು ಕ್ಷಿಪ್ರಿಯೂ ನೋಡನೆ ಕಾಲಿನಿಂದ ಒತ್ತರಿಸಬಹುದು ಎಂದುಕೊಂಡಳು ಅವರು ತನ್ನಲ್ಲಿಟ್ಟಿದ್ದ ಅಸಾರ ಕ್ರಿಯೆಯನ್ನು ತಾನೇ ಕೈಯಾರ ಹೊಸಕಿ ಹಾಕಿದುದಕ್ಕಾಗಿ ಅವಳಿಗೆ ದುಃಖ ವಾಯಿತು. ಎಂತಹ ಭಾಗ್ಯ ಕಳೆದುಕೊಂಡ ನಿರ್ಭಾಗ್ಯೆ ತಾನು ಎನಿಸಿತು. ಅತ್ತಿ, ಮಾನಸಿದುರಿಗೆ ತೆರೆ ಎತ್ತಿ ಧೈರ್ಯದಿಂದ ಓಡಾಡುವ ಶಕ್ತಿಯಿಲ್ಲ ದಿದ್ದರೂ, ಅನಸಿದುರಿಗೆ ಸುಳಿದಾಡುವ ಶಕ್ತಿಯಾದರೂ ಅವಳುಳಿದಿತ್ತು. ಆನಂದ ಹಿಂದಿರುಗಿ ಬರುವ ದಿನ ಸಮಾಪಿಸುತ್ತಿ ದಂತೆ ಅಂಜಿಕೆ, ಭೀತಿಯಿಂದ ಅವಳ ಮನಸ್ಸು ನಡುಗಿತು. ಆನಂದನ ಎದುರಿಗೆ ಹೇಗುವುದಾದರೂ ಹೇಗೆ? ಎವೆಯ ಬಡಿತವೇ ನಿಂತು ಹೋದರೆ ಏನು ಗತಿ! ಭಾರತಿ ಬೆಂಕಿಯಲ್ಲಿ ಬಿದ್ದ ಹುಳುವಿನಂತೆ ಒದ್ದಾಡಿ ಕೈಕೈಹಿಸುಕಿಕೊಂಡಳು. ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿದ್ದಕ್ಕಾಗಿ ಅವಳಿಗೆ ವ್ಯಥೆಯಾಯಿತು.

ಅವನ ಆಗಮನದ ದಿನ ಹತ್ತಿರವಾದಂತೆ ಭಾರತಿಯು ಕಳವಳ ಹೆಚ್ಚಿತು. ಗಂಡನನ್ನು ನೋಡನೆ ಅತ್ಯಹತ್ಯೆ ಮಾಡಿಕೊಂಡು ನಿಡಬೇ ಎಂದು ಕೆಲವು ಬಾರಿ ಯೋಚಿಸಿದಳು ಆಕೆ. ಆದರೆ ಗಂಡನನ್ನು ಕಾಣವೇ ಸಾಯಲು ಅವಳ ಮನಸ್ಸು ಒಪ್ಪಲಿಲ್ಲ.

ಆನಂದ ತಾನು ಜೊಂಬಾಯಿಗೆ ಹಡಗಿನಲ್ಲಿ ಬರುವ ತಾರೀಖನ್ನು ಸೂಚಿಸಿ ತಂದೆಗೆ ಕಾಗದ ಬರೆದಿದ್ದ. ಕಾಗದ ಓದಿ ರಂಗಣ್ಣನವರು ತಲೆಯ ಮೇಲೆ ಕೈ ಹೊತ್ತು,

“ವೇದೂ” ಎಂದು ಹೆಂಡತಿಯನ್ನು ಕೂಗಿದರು.

“ಏನು?”

“ಆನಂದ ಕಾಗದ ಬರೆದಿದಾನೆ”

“ಏನು ಬರೆದಿದಾನೆ” ವೇದಮ್ಮ ಆತುರದಿಂದ ಕೇಳಿದರು.

“ನೀನೇ ಓದಿಕೋ” ರಂಗಣ್ಣನವರು ಕಾಗದವನ್ನು ಹೆಂಡತಿಯ ಕೈಗೆ ಕೊಟ್ಟರು. ವೇದಮ್ಮ ಕಾಗದ ನೋಡಿ,

“ನಿಮ್ಮ ಬುದ್ಧಿ ಯಾಕೋ ತಿರುಗುತ್ತಿರುವ ಹಾಗಿದೆ. ಕಾಗದ

ಇಂಗ್ಲಿಷಿನಲ್ಲಿ ಬರೆದಿದಾನೆ. ನನಗೇನು ಅರ್ಥವಾಗುತ್ತದೆ.” ಎಂದರು.

“ಓ, ನನ್ನ ಬುದ್ಧಿ ನನ್ನ ಸ್ವಾರ್ಥೀನದಲ್ಲಿಲ್ಲ. ಕೊಡು ಇಲ್ಲಿ” ಎಂದು ರಂಗಣ್ಣನವರು ಕಾಗದ ತೆಗೆದುಕೊಂಡರು.

“ಇನ್ನು ಹದಿನೈದು ದಿವಸಕ್ಕೆ ಸರಿಯಾಗಿ, ಶುಕ್ರವಾರ ಆನಂದ ಬೊಂಬಾಯಿಗೆ ಬರುತ್ತಾನೆ. ನಿಮ್ಮನ್ನೆಲ್ಲಾ ನೋಡಿ ತುಂಬಾ ದಿನವಾಯಿತು. ಬೆಂಗಳೂರಿಗೆ ಬರುವವರೆವಿಗೆ ನನ್ನ ಮನಸ್ಸು ತಡೆಯುವುದಿಲ್ಲ. ಆದುದರಿಂದ ನನ್ನ.....”

“ಅದಕ್ಕೇನಂತೆ. ಧಾರಾಳವಾಗಿ ಬೊಂಬಾಯಿಗೆ ಹೋಗಿ ಮಗನ್ನು ಎದುರುಗೊಂಡು ಬನ್ನಿ.”

“ಸ್ವಲ್ಪ ಪೂರ್ತಿ ಕೇಳು. ನಾನೊಬ್ಬನೇ ಅಲ್ಲ. ಅವನ ಹೆಂಡತೀನೂ....” ರಂಗಣ್ಣನವರು ಉಗುಳು ನುಂಗಿ ಹೆಂಡತಿಯ ಮುಖ ನೋಡಿದರು. ಬೀಸಿದ ಕೂಡಲೇ ಬೂದಿ ಹಾರಿ ಭಗನೆ ಹತ್ತಿಕೊಳ್ಳುವ ಕೆಂಡದಂತೆ, ಭಾರತಿಯ ಸುದ್ದಿ ಬಂದ ಕೂಡಲೇ ವೇದಮೃ ಸಿಡುಕಿದರು.

“ಅಂತೂ ಅವನಿಗೆ ನಮ್ಮನ್ನು ಕಾಣುವ ಆತುರಕ್ಕಿಂತಲೂ ತನ್ನ ಹೆಂಡತೀನ ಕಾಣುವ ಆತುರವೇ ಹೆಚ್ಚಾಗಿದೆ. ತನ್ನ ರಂಭೇನ ಬೊಂಬಾಯಿಗೆ ಕರೆದುಕೊಂಡು ಬರಬೇಕೆಂದೇ ನಿಮ್ಮನ್ನು ಬರಹೇಳಿದಾನೆ.....” ಮಾತನಾಡುತ್ತಾ ವೇದಮೃನವರ ರೋಷ ಮಾಯವಾಗಿ ಕಂಠ ಗದ್ದದ ವಾಯಿತು. “ಈ ವಯಸ್ಸೇ ಹಾಗೆ ಅನ್ನಿ. ಹೆಂಡತಿ ಅಂದರೆ ಕಲ್ಲುಸಕ್ಕರೆ ಎಂದು ಭಾವಿಸುವ ವಯಸ್ಸು ಹೆಂಡತಿ ಅಂದರೆ ಅವನಿಗೆ ಅದೇನು ಪ್ರೀತಿ, ಹುಚ್ಚು! ತನ್ನ ಹೆಂಡತಿ ಸಮಾನ ಯಾರೂ ಇಲ್ಲ ಎಂದು ಮೆರೆಯುತ್ತಿದ್ದ. ಅವಳನ್ನು ಎಷ್ಟು ಬಗೆಯಾಗಿ ಸಿಂಗರಿಸಿದರೂ ತೃಪ್ತಿಯಿಲ್ಲ. ಅವಳಲ್ಲಿ ಎಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದನೋ, ಆ ಮೂಳಿ ಎಲ್ಲವನ್ನೂ ನೆಲಸಮ ಮಾಡಿಬಿಟ್ಟಳು.....” ವೇದಮೃನವರು ಕಣ್ಣೀರಿನಿಂದ ಕಣ್ಣು ಹೇಳಿದರು “ನೋಸೆ ಅಂದರೆ ಮಗಳು ಅಂತ ತಿಳಿದಿದೆ. ನಾವಿಬ್ಬರೂ ಅತ್ತೆ, ಸೊಸೆಯಾಗರಲಿಲ್ಲ. ಅವಳನ್ನು ಮನಸ್ಸಿಗೆ ತುಂಬಾ ಹಚ್ಚಿಕೊಂಡಿದೆ. ಅವಳಲ್ಲಿ ನಾನೆಷ್ಟು ಪ್ರೀತಿ ಇಟ್ಟಿದೆ! ಮನೆ ಬೆಳಕು ಎಂದು ಭಾವಿಸಿದೆ. ನಾವು ಹೆಚ್ಚು ಪ್ರೀತಿಸುವವರು ದ್ರೋಹ ಮಾಡಿದರೆ ತುಂಬಾ ಬೇಜಾರಾಗುತ್ತದೆ. ಆದರೆ ಅವಳು ಮಾತ್ರ.... ಎಲ್ಲಕ್ಕೂ ಬೆಂಕಿಯಿಟ್ಟಳು. ಇನ್ನು ಚಂದು, ಚಂದುವನ್ನು ಪ್ರೀತಿಸಿದಷ್ಟು ಆನಂದನನ್ನೂ ಪ್ರೀತಿಸಲಿಲ್ಲ....ಚಂದು.... ಅಯ್ಯೋ ಚಂದು ಹೀಗೆ ಮಾಡಾನೇಂತ ನಾನು ತಿಳಿದಿರಲಿಲ್ಲ. ಇಷ್ಟು

ದೊಡ್ಡ ಪ್ರಸಂಚದಲ್ಲಿ ಅವನಿಗೆ ನನ್ನ ಸೊಸೆಯೇ ಬೇಕಾಯಿತೆ.....?" ಮುಂದೆ ಮಾತನಾಡಲಾರದೇ ವೇದಮ್ಮ ಅಳುತ್ತಾ ಒಳಗೆ ಹೊರಟು ಹೋದರು.

ಬಹಳ ಹೊತ್ತಿನವರೆಗೆ ರಂಗಣ್ಣನವರು ಹಾಸಿಗೆಯಲ್ಲೇ ಕುಳಿತಿದರು. ತಮ್ಮ ಅಶಕ್ತಿಯಿಂದಾಗಿ ಬೊಂಬಾಯಿಗೆ ಬರಲು ಸಾಧ್ಯವಿಲ್ಲವೆಂದು ಮಗನಿಗೆ ಕಾಗದ ಬರೆದರು. ಹೆಂಡತಿಯೆದುರಿಗೆ ಕಾಗದವನ್ನು ಓದಿ,

“ಆನಂದನಿಗೆ ಈ ಕಾಗದ ಓದಿ ನಿರಾಶೆಯಾಗಬಹುದಲ್ಲವೇ” ಎಂದರು.

“ಇಲ್ಲಿ ಕಾದಿರುವ ನಿರಾಶೆಯನ್ನು ಎದುರಿಸುವ ಎದೆ ಅವನಿಗಿದ್ದರೆ ಸಾಕು” ಎಂದರು ವೇದಮ್ಮ ವ್ಯಾಕುಲದಿಂದ.

ಗಂಡ ಸದ್ಯದಲ್ಲಿಯೇ ಬರುವನೆಂಬ ಸುದ್ದಿ ಭಾರತಿಯನ್ನು ಸುಖ, ದುಃಖದ ಮಡಿಲಿನಲ್ಲಿ ನೂಕಿತ್ತು. ಬಹಳ ದಿನಗಳಿಗೆ ಭೇಟಿಮಾಡುವ ಗಂಡನನ್ನು ನೋಡುವೆನೆಂಬ ಸಂತೋಷಕ್ಕಿಂತಲೂ ಅವಳಿಗೆ ದುಃಖ ಹೆಚ್ಚಾಗಿದ್ದಿತು. “ಹೇಗಾದರೂ ಅವರು ಬಂದರೆ ಸಾಕು. ನನ್ನ ಪಾಪವನ್ನೆಲ್ಲಾ ಅವರಿಗೆ ನಿನ್ನೇದಿಸಿ ಅವರು ಹೇಳಿದ ಹಾಗೆ ಮಾಡುತ್ತೇನೆ. ಅನಂತರ ನಾನೇ ಬೇಕಾದರೂ ಅವರಿಗೆ ಇನ್ನೊಂದು ಮದುವೆ ಮಾಡಿಕೊಳ್ಳಲು ಸೂಚಿಸುತ್ತೇನೆ.....” ನುದುವೆ! ತಾನು ಪ್ರೀತಿಸುವ ವ್ಯಕ್ತಿಯನ್ನು ಬೇರೊಬ್ಬಳ ಪಾಲು ಮಾಡಬೇಕೆ?

ಕೂಡಲೇ ಭಾರತಿಯ ಹೃದಯ ಮತ್ತೆ ರದಿಂದ ಕುದಿಯಿತು.

ಅವರು ತನ್ನನ್ನು ಮನೆಯಿಂದ ಕಳುಹಿಸಿದ ಮೇಲೆ ಹೋಗುವುದಾದರೂ ಎಲ್ಲಿಗೆ! ತಾಯಿಯ ಮನೆಗೆ ಹೋಗುವುದಂತೂ ಸಾಧ್ಯವಿಲ್ಲ ಹುಟ್ಟಿದ ವಂಶಕ್ಕೆ ಅಗೌರವ ತಂದ ವ್ಯಭಿಚಾರಿಣಿ ಪುನಃ ತವರಿಗೆ ಹೋಗುವುದು ಸರಿಯಲ್ಲ. ಗಂಡ ತನ್ನನ್ನು ಬಿಟ್ಟ ಮೇಲೆ ಜೀವನ ನಡೆಸುವುದಾದರೂ ಹೇಗೆ? ಜೀವನಾಂಶ ಕೊಡಬಹುದಲ್ಲವೇ? ಆಗ ಯಾವುದಾದರೂ ಆಶ್ರಮ ಸೇರಿ ಬಿಡುವುದು ಸರಿಯಾದ ಮಾರ್ಗ. ಜೀವನಾಂಶ! ಸಕಲ ಸೌಭಾಗ್ಯವಾಗಿದ್ದ ಗಂಡನಿಗೆ ಎರಡು ಬಗೆದು ಈ ಜೀವನಾಂಶದ ಯೋಚನೆ ಮಾಡುವ ಗತಿ ಬಂದಿದೆ ...

ಭಾರತಿ ತನ್ನ ದುರ್ಗತಿ ನೆನೆದು ಅತ್ತಳು.

ಆನಂದ ಬರುವ ದಿನ ಸಮಾಪವಾಗುತ್ತಿದ್ದಂತೆ ಭಾರತಿ ವಿಧ ವಿಧದಿಂದ ತನ್ನನ್ನು ತಾನೇ ಸಮಾಧಾನಮಾಡಿಕೊಂಡರೂ, ಅವಳಿಗೆ ಒಳಗೊಳಗೇ ಹೆದರಿಕೆಯಾಗುತ್ತಿತ್ತು. ಗಂಡ ತನ್ನನ್ನು ದಂಡಿಸಬಹುದಾಗಲಿ,

ಬಿಟ್ಟು ಬಿಡುವುದಾಗಲಿ ಹೆದರಿಕೆಯಿಲ್ಲದಿದ್ದರೂ ಗಂಡನ ವಿಷಯಕ್ಕೆ ಅವಳಿಗೆ ಭೀತಿಯುಂಟಾಗಿತ್ತು. ಈ ವಿಷಯ ಕೇಳಿ ಅವರ ಮನಸ್ಸಿಗೆಷ್ಟು ಸೋವಾಗುವುದೋ, ಈ ಏಟು ಹೇಗೆ ಸಹಿಸುವುದೋ ಎಂದು ಅವಳು ಕುಳಿರುಳೂ ಕೊರಗುತ್ತಿದ್ದಳು. ಕುಳಿತಲ್ಲಿ ಕುಳಿತುಕೊಳ್ಳಲಾರದೆ, ನಿಂತಲ್ಲಿ ನಿಲ್ಲಲಾರದೆ, ಭ್ರಮಿಷ್ಟಳಂತೆ, ಪಂಜರಬದ್ಧ ಪಶುವಿನಂತೆ ಕೊಠಡಿಯನ್ನು ಸುತ್ತುತ್ತಿದ್ದಳು.

೨೧

ಟ್ರೈನು ಬರುವುದಕ್ಕೆ ಒಂದು ಗಂಟೆ ಮುಂಚಿತವಾಗಿ ರಂಗಣ ನವರು ಸ್ವೀಪನ್ನುಗೆ ಬಂದರು. ಆನಂದನ ಸ್ನೇಹಿತರು ನಾಲ್ವಾರು ಜನ ಗೆಳೆಯ ನನ್ನು ಎದುರುಗೊಳ್ಳಲು ನಿಲ್ಲಾಣಕ್ಕೆ ಬಂದಿದ್ದರು. ರಂಗಣ ನವರನ್ನು ನೋಡಿ ಎಲ್ಲರೂ ಅವರ ಬಳಿ ನಿಂತು ಮಾತನಾಡಿಸತೊಡಗಿದರು. ಆದರೆ ರಂಗಣ ನವರಲ್ಲಿ ಮಗ ಬರುವನೆಂಬ ಉತ್ಸಾಹವಾಗಲೀ, ಆನಂದನಾಗಲೀ ಇರಲಿಲ್ಲ. ಮಗ ಬರುವನೆಂಬ ಉತ್ಸಾಹ ಸೊಸೆಯ ಅನಾಚಾರದಲ್ಲಿ ಮುಳುಗಿ ಹೋಗಿತ್ತು. ಅವಳ ಕೃತ್ಯವನ್ನು ಮಗನಿಗೆ ಹೇಳುವುದು ಹೇಗೆ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿತ್ತು. 'ಎಲ್ಲಾ ಅವ'ಗೇ ಬಿಟ್ಟಿರಬೇಕೆ. ಏನಾದರೂ ಮಾಡಿಕೊಳ್ಳಲಿ' ಎಂದು ಮನಸ್ಸು ಔದಾಸೀನ್ಯದ ಮುಸುಕು ಹಾಕಿಕೊಳ್ಳುತ್ತಿತ್ತು. ಆದರೂ ಆನಂದನಿಗೆ ಈ ವಿಚಾರ ತಿಳಿದ ಮೇಲೆ ಜೀವನೇ ಬೇಡನೆನಿಸಿದವೇನು ಗತಿ ಎಂಬ ದಿಗಿಲು ಅವರನ್ನು ಬಿಚ್ಚಿ ಬೀಳುವಂತೆ ಮಾಡುತ್ತಿತ್ತು.

ಆನಂದನ ಸ್ನೇಹಿತ ಗೋಪೀನಾಥ ರಂಗಣ ನವರಿಗೆ ಹೇಳಿದ "ನಿಮ್ಮ ಮಗ ತುಂಬ ಅದೃಷ್ಟಶಾಲಿ, ಸರ್. ಇನ್ನು ಮುಂದೆ ದೊಡ್ಡ ಕೆಲಸವಾಗುತ್ತದೆ....." ಮಾತು ನಿಲ್ಲಿಸಿ ಪ್ರತ್ಯುತ್ತರ ನೀಡಿದ್ದ.

ಯಾವುದೋ ಯೋಚನೆಯಲ್ಲಿದ್ದ ರಂಗಣ ನವರು 'ಆಂ ... ಹೂಂ ...' ಎಂದು ಗೊಣಗಿದರು.

"ಅಂದಹಾಗೆ ನಿಮ್ಮ ಸೊಸೆ ಯಾಕೆ ಬರಲಿಲ್ಲ"

ರಂಗಣ ನವರು ಗೋಪೀನಾಥನನ್ನು ತೀಕ್ಷ್ಣವಾಗಿ ನೋಡಿದರು. ಅವನ ಮಾತು ವ್ಯಂಗ್ಯವಲ್ಲವಷ್ಟೆ ?

"ಏಕೋ ಬರಲಿಲ್ಲ" ಎಂದು ತೇಲಿಸಿ ಉತ್ತರಕೊಟ್ಟರು.

ದೂರದಲ್ಲಿ ಟ್ರೈನಿನ ಹೊಗೆ ಕಾಣಿಸಿದೊಡನೆ ಕಳವಳ, ಸಂತೋಷ ಉಕ್ಕಿ ಬಂದವು ರಂಗಣ ನವರಿಗೆ. ಗೋಪೀನಾಥ, ಸುಬ್ಬು, ನಾಸು ಉತ್ಸಾಹ

ದಿಂದ ಮುಂದೆ ಸರಿದರು. ರಂಗಣ್ಣನವರು ಮಾತ್ರ ನಿಂತಿದ್ದ ಜಾಗದಿಂದ ಕದಲಲಿಲ್ಲ.

ಆನಂದ ಸೆಕೆಂಡ್ ಕ್ಲಾಸ್ ಕಂಪಾರ್ಟ್‌ಮೆಂಟಿನ ಬಾಗಿಲು ತೆಗೆದು, ಬಾಗಿಲಿನಲ್ಲಿ ಮುಗುಳುನಗೆ ಬೀರುತ್ತ ನಿಂತಿದ್ದ. ಟೈನು ನಿಲ್ಲುವುದಕ್ಕೆ ಮುಂಚೆಯೇ 'ಹೋ' ಎಂದು ಕೂಗಿ ಕೈಬೀಸಿದ ಗೆಳೆಯರಿಗೆ ಪ್ರತ್ಯುತ್ತರವಾಗಿ ಕೈಬೀಸಿದರೂ, ಅವನ ಕಣ್ಣುಗಳು ಹೆಂಡತಿಯನ್ನು ಹುಡುಕಿದವು. ಹೆಂಡತಿಯಾಗಲಿ, ತಂದೆಯಾಗಲಿ ಕಾಣದಿರಲು ಅವನ ಮುಖ ಸಪ್ಪುಗಾಯಿತು. ಭಾರತಿ, ತಂದೆ ಬಾರದಿರಲು ಕಾರಣವೇನು? ಭಾರತಿ ಕಾಗದದಲ್ಲಿ ತಾನು ಸ್ವೇಷನಿಗೆ ಬರುವುದಾಗಿ ಬರೆದಿದ್ದಳು. ಹುಷಾರಾಗದಾಳೋ ಇಲ್ಲವೋ? ಆನಂದ ಈ ಯೋಚನೆಯಲ್ಲಿದ್ದಾಗಲೇ ಟೈನು ನಿಂತಿತು.

ಅವನ ಸ್ನೇಹಿತರು ಓಡಿ ಬಂದು ಆನಂದನ ಕೈಕುಲಿಕೆದರು. ಗೋಪೀನಾಥ ಹೂವಿನಪಾರ ಅವನ ಕೊರಳಿಗೆ ಹಾಕಿದ. ಸ್ನೇಹಿತರ ಗುಂಪಿನಿಂದ ನಾಲ್ಕು ಮಾರು ದೂರದಲ್ಲಿ ಸಿಂಹು ರಂಗಣ್ಣನವರು ಮಗನನ್ನೇ ದಿಟ್ಟಿಸಿ ನೋಡಿದರು. ಅವರಿಗೆ ಉತ್ಸಾಹದಿಂದ ಹಾರಿಹೋಗಿ ಅವನ ಮೈ ಅಡವಬೇಕೆಸಿಲಿಲ್ಲ.

"ಮಗು, ಮೈ ಕೈ ತುಂಬಿಕೊಂಡು ಣಿನ್ನಾಗಿ ಆಗಿದಾನೆ" ಎಂದು ಕೊಂಡರು ಅವರು. ನಿಜಕ್ಕೂ ಆನಂದ ಮೊದಲಿಗಂತಲೂ ಲಕ್ಷಣವಾಗಿ ಕಾಣುತ್ತಿದ್ದ. ಇಂಗ್ಲೆಂಡಿನ ಹವೆ, ಆಹಾರದಿಂದಾಗಿ ಆನಂದನಿಗೆ ಮೈ ಬಂದಿತ್ತು. ಕೆನ್ನೆಗೆಳೆರಡೂ ತುಂಬಿಕೊಂಡಿದ್ದವು. ಆನಂದ ಮೊದಲಿಗಿಂತಲೂ ಕೆಂಪಾಗಿದ್ದ. ಕಂದುಬಣ್ಣದ ಉಲ್ಲನ್ ಸೂಟವಲ್ಲದ್ದು ಆನಂದ ಅಕಸ್ಮಾತ್ ನೇಯವಾಗಿ ಕಾಣುತ್ತಿದ್ದ.

ಸ್ನೇಹಿತರ ಕೈಯಲ್ಲಿ ಮಾತನಾಡುತ್ತಿದ್ದಾಗಲೇ ಅವನ ಮೈ ಅಕಸ್ಮಾತ್ ಸ್ವಲ್ಪ ದೂರದಲ್ಲಿ ನಿಂತಿದ್ದು ಕಂಡು ಮೇಲೆ ಬಿತ್ತು. ಆದ್ದರಿಂದ ಸಂತೋಷದಿಂದ ಅವನ ಕಣ್ಣುಗಳೆರಡನ್ನೂ ಗೆಳೆಯರ ಗೆಜ್ಜೆಗೊಳಿಸಿತು. ತಂದೆಯ ಬಳಿ ಹಾರಿಬಂದು 'ಅಣ್ಣ, ಭಾರತಿ ಎಲ್ಲಿ' ಎಂದು ಕೇಳಿದ ತಂದೆ ಉತ್ಸಾಹ, ಉಲ್ಲಾಸ ರಂಗಣ್ಣನವರನ್ನು ಅಣಕಿಸಿತು.

"ಭಾರತಿ ಬರಲಿಲ್ಲ"

"ಅವೇಕೆ? ಹುಷಾರಾಗದಾಳೆ ತಾನೆ? ಬರುತ್ತೀನಿ ಅಂತ ನನಗೆ ಕಾಗದ ಬರೆದಿದ್ದಳಲ್ಲಾ....." ಆನಂದ ಕಳವಳದಿಂದ ನುಡಿದ.

"ಹೂಂ. ಏನೋ ಬರಲಿಲ್ಲ. ನಡಿ ಹೋಗೋಣ" ರಂಗಣ್ಣನವರು

ಜೊಡಿಸಿ ನೈ ಆನಂದನ ಹೃದಯವನ್ನು ತಟ್ಟಿತು. ತಂದೆ ಅದೇಕೋ ಎಂದಿನಂತಿಲ್ಲವೆಂದು ಅವನಿಗೆ ತಿಳಿಯಿತು.

“ಗೋಪಿ, ಬರ್ತೀನಪ್ಪಾ ಪುನಃ ಸಿಗುತ್ತೀನಿ”

ಗೋಪಿ ಹಾಸ್ಯ ಮಾಡುತ್ತಾ “ಈಗಲೇ ನಮ್ಮ ಕೈಗೆ ನೀನೆಲ್ಲಿ ಸಿಗುತ್ತೀಯೆ? ಇನ್ನು ಒಂದು ತಿಂಗಳು ನೀನು ರಾಣೀಸಾಹೇಬರ ಜನಾನಾದಲ್ಲಿ ಸೆರೆಯಾಳು” ಎಂದ. ಉಳಿದವರು ಗೋಪಿಯ ಮಾತು ಕೇಳಿ ನಕ್ಕರು. ಆನಂದ ಹರ್ಷ, ಸಂಕೋಚದಿಂದ ಗೋಪಿಯ ಬೆನ್ನು ತಟ್ಟಿ,

“ಸರಿಯಾಗಿ ಊಹಿಸಿದೆ ಕಣಮ್ಮ” ಎಂದ.

ಆ ಮಾತು ಕೇಳಿ ರಂಗಣ್ಣನವರು ಬೇರೆ ಕಡೆ ಮುಖ ತಿರುಗಿಸಿದರು.

ರಂಗಣ್ಣನವರು ಜಟಿಕಾ ಸ್ಟಾಂಡ್ ಬಳಿ ಹೊರಟಿದುದನ್ನು ಕಂಡು ಆನಂದ ತಂದೆಯನ್ನು ತಡೆದು “ಜಟಿಕಾ ಬೇಡಣ್ಣ. ತುಂಬಾ ನಿವಾನವಾಗುತ್ತದೆ. ಟ್ಯಾಕ್ಸಿಯಲ್ಲಿ ಹೋಗೋಣ” ಎಂದು ಟ್ಯಾಕ್ಸಿ ಗೊತ್ತುಮಾಡಿದ. ಟ್ಯಾಕ್ಸಿಯಲ್ಲಿ ರಂಗಣ್ಣನವರು ಒಂದು ಬಾರಿ ಮಗನ ಆರೋಗ್ಯ ವಿಚಾರಿಸಿ ಸುಮ್ಮನಾದರು. ಪುನಃ ಬಾಯಿ ತೆರೆಯಲಿಲ್ಲ.

“ಇದೇಕೆ, ಹೀಗೆ.....” ಎನ್ನುವಂತೆ ಆನಂದ ತಂದೆಯ ಕಡೆ ನೋಡಿದ. ಟ್ಯಾಕ್ಸಿ ಮನೆಯ ಮುಂದೆ ನಿಂತ ಕೂಡಲೇ ಆನಂದ ಕೆಳಗೆ ಧುಮುಕಿದ. ವೇದಮ್ಮ ಮುಂಬಾಗಿಲಿನಲ್ಲಿ ನಿಂತಿದ್ದರು. ಮಗನನ್ನು ಕಂಡ ಕೂಡಲೇ ಅವರು ನಕ್ಕು ಎರಡು ಹೆಜ್ಜೆ ಮುಂದೆ ಬಂದರು. ಮುಖದ ಮೇಲಿದ್ದ ದುಗುಡ, ದುಃಖಮೊಡನೆ ಬೆರೆತ ಆ ಕೃತಕ ನಗು ತೆರೆದ ವುಸ್ತು ಕದಂತೆ ಆನಂದನಿಗೆ ಗೋಚರವಾಯಿತು. ಕಣ್ಣುಗಳು ಒಳ ಬಾಗಿಲಿನ ಕಡೆ ನೋಡಿದವು. ಮನೆಯಲ್ಲಿ ತಾಯಿ, ತಂದೆಯನ್ನು ಬಿಟ್ಟು ಜೀರೊಬ್ಬರ ಸುಳಿವೇ ಇದ್ದಂತೆ ತೋರಲಿಲ್ಲ. ಹಾಗಾದರೆ ಭಾರತಿ ತಾರುಮನೆಗೆನಾದರೂ ಹೋಗಿರುವಳೇ? ಆನಂದನಿಗೆ ಸಿಟ್ಟೇರಿತು. ತಾನು ಬರುವುದನ್ನು ಕೇಳಿಯೂ ತಾಯಿಯ ಮನೆಗೆ ಹೋಗಬೇಕೇ? ಇಲ್ಲವೆ ಒಳಗೆಲ್ಲಿಯಾದರೂ ಅಡಗಿ ಕುಳಿತು ತನ್ನನ್ನು ಪರೀಕ್ಷೆ ಮಾಡುತ್ತಿರುವಳೇ?

ವೇದಮ್ಮ ಮಗನ ತಲೆ ಸವರುತ್ತಾ ‘ಹುಷಾರಾಗಿದೀಯಾಪ್ಪ’ ಎಂದರು.

ತಾಯಿಯ ಪ್ರಶ್ನೆ ಮಗನ ಕಿವಿಗೆ ಬೀಳಲಿಲ್ಲ. “ಅಮ್ಮ, ಭಾರತಿ ಎಲ್ಲಿ?”

“ಮಹಡಿಯ ಮೇಲಿರಬೇಕು”

ಆನಂದ ನಾಲ್ಕು ಮೆಟ್ಟಿಲುಗಳನ್ನು ಒಂದು ಬಾರಿಗೆ ಹಾರುತ್ತಾ

ಮೇಲೆ ಹೋದ. ರೂಮಿನ ಬಾಗಿಲು ಮುಂದೆ ಮಾಡಿತ್ತು.

“ಭಾರತೀ.....” ಎಂದು ಕೂಗುತ್ತಾ ಬಾಗಿಲು ತಳ್ಳಿದ. ಭಾರತಿ ತಲೆ ತಗ್ಗಿಸಿ ಒಂದು ಮೂರೆಯಲ್ಲಿ ನಿಂತಿದ್ದಳು. ಆನಂದನ ಬಾಯಿಂದ ಮಾತು ಹೊರಡಲಿಲ್ಲ. ಗರಬಡಿದವನಂತೆ ಹೆಂಡತಿಯನ್ನೇ ನೋಡುತ್ತಾ ನಿಂತುಬಿಟ್ಟ.

ಎದುರಿಗೆ ನಿಂತಿದ್ದವಳು ಭಾರತಿಯೇ ಹೌದೋ, ಅಲ್ಲವೋ ಎಂದು ಸಂದೇಹವಾಯಿತು ಆನಂದನಿಗೆ.

ಹಿಂದಿನ ಭಾರತಿಗೂ, ಈಗಿನ ಭಾರತಿಗೂ ಸ್ವಲ್ಪವೂ ಹೋಲಿಕೆಯಿರಲಿಲ್ಲ. ಆಕಾಶದಲ್ಲಿ ಹಾರಾಡುವ ಹಕ್ಕಿಯಂತಿದ್ದ ಭಾರತಿ ಈಗ ರೆಕ್ಕೆ ಮುರಿದು, ಗಾಯ ಹೊಂದಿ ನೆಲದ ಮೇಲೆ ಬಿದ್ದು ಹೊರಳಾಡುವ ಪಕ್ಷಿಯಂತಿದ್ದಳು. ಆನಂದ ಕೆಲವು ಕ್ಷಣ ಮಾತನಾಡದೇ ಅವಳನ್ನೇ ದಿಟ್ಟಿಸಿ ನೋಡಿದ.

“ಭಾರತಿ

ಭಾರತಿ ನಿದಾನವಾಗಿ ತಲೆ ಎತ್ತಿದಳು. ಅವಳ ಎರಡು ಕಣ್ಣುಗಳಿಂದಲೂ ನೀರು ಹರಿಯುತ್ತಿತ್ತು. ಆನಂದ ಚಕಿತನಾದ.

“ಭಾರತಿ ನಿನಗೇನಾಗಿದೆ? ನಾನು ಬಂದಾಗಲೂ ನೀನು ಅಳಬೇಕೇ? ನೀನೇಕೆ ಹೀಗಾಗಿರುವೆ ..?” ಎನ್ನುತ್ತಾ ಹತ್ತಿರ ಬಂದ. ಅವಳ ಗಲ್ಲ ಹಿಡಿದು ಮುಖ ತನ್ನ ಕಡೆ ತಿರುಗಿಸಿಕೊಂಡ. ಭಾರತಿ ಮುಖ ತಿರುಗಿಸಿ ತನ್ನೆರಡು ಕೈಗಳಿಂದಲೂ ಮುಖ ಮುಚ್ಚಿಕೊಂಡಳು.

“ಭಾರತಿ ಇಲ್ಲಿ ನೋಡು ... ಭಾರತಿ ...”

“ಮಗೂ.... ..” ತಾಯಿಯ ದನಿ ಕೆಳಗಿನಿಂದ ಕೇಳಿಸಿತು. ಆನಂದ ಆತುರದಿಂದ ‘ಭಾರತೀ ಚಿನ್ನ.....ಸ್ವಲ್ಪ ..’

“ಆನಂದ, ಸ್ವಲ್ಪ ಬಾ ಇಲ್ಲಿ” ತಾಯಿ ಮತ್ತೊಮ್ಮೆ ಕೂಗಿದರು.

ಆನಂದ ಭಾರತಿಯನ್ನು ಬಿಟ್ಟು ಸ್ವಲ್ಪ ದೂರ ನಿಂತು ಅವಳ ಕಡೆ ನೋಡಿದ. ಭಾರತಿ ಮುಖದಿಂದ ಕೈ ತೆಗೆದಿರಲಿಲ್ಲ. ಬೆರಳುಗಳ ಸಂದಿಯಿಂದ ನೀರು ಹರಿದು ಬರುತ್ತಿತ್ತು. ಅವಳ ಕೈಗಳಿಗೆ ಹತ್ತಿಕೊಂಡಿದ್ದ ಚಿನ್ನದ ಬಳೆ ಮೊಳಕೈ ಬಳಿ ಸರಿದಿತ್ತು. ಬೆರಳಿನ ಮೂಳೆಗಳು ಎದ್ದು ಕಾಣುತ್ತಿದ್ದವು.

“ಆನಂದ.....” ವೇದಮ್ಮ ಪುನಃ ಕೂಗಿದರು.

ಆನಂದ ಭಾರವಾದ ಮನಸ್ಸಿನಿಂದ ಕೆಳಗಿಳಿದು ಹೋದ. ಆನಂದ

ಕೆಳಗೆ ಬಂದ ಕೂಡಲೇ ತಾಯಿ ಹೇಳಿದರು.

“ಮಗು, ಬಟ್ಟೆ ಬಿಚ್ಚಿ ಬಾ ಊಟ ಮಾಡುವಿಯಂತೆ. ನಿನಗೆ ಇಷ್ಟವಾದ ಹುರುಳಿಕಾಯಿಸಲ್ಯ, ಅಲೂಗೆಡ್ಡೆ ಹುಳಿ ಮಾಡಿದೀನಿ.”

ಆನಂದ ದಿಕ್ಕುತೋಚನೆ ತಾಯಿಯ ಕಡೆ ನೋಡಿದ. ಮಗತು ತಾನು ಬೇರೆಯವರ ಮನೆಗೆ ಬಂದಿಲ್ಲವಷ್ಟೆ? ಸಂಕೋಚ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ವಿಚಿತ್ರ ಮೌನ ರಾಜ್ಯವಾಳುತ್ತಿತ್ತು. ಎಲ್ಲರ ಮುಖಗಳೂ ಆನಂದನಿಗೆ ವಿಚಿತ್ರವಾಗಿ ಕಂಡವು. ಮನೆಯವರು ಹಿಂದಿನಂತೆ ಸಲಿಗೆ ಯಿಂದಿರಬೇಕೆಂದೂ ಒಂದು ಬಗೆಯಾಗಿದ್ದರು.

ರಂಗಣ್ಣನವರು ರೂಮಿನ ಬಾಗಿಲು ಹಾಕಿಕೊಂಡು ಮಲಗಿಬಿಟ್ಟಿದ್ದರು. ಆನಂದ ಮುಚ್ಚಿದ ಬಾಗಿಲನ್ನು ನೋಡಿ ತಾಯಿಯ ಕಡೆ ನೋಡಿದ.

“ಅಮ್ಮ, ನೀನಾದರೂ ಇರುವ ಸಂಗತಿ ತಿಳಿಸಮ್ಮ, ನನ್ನಾಯಿವೆ. ಭಾರತಿ ಏಕೆ ನಾಯನ ಹಾಗಿದಾಕೆ? ಮಾತನಾಡಿಸಿದರ ಯಾಕೋ ಮಾತೇ ಆಕೋದಿಲ್ಲ. ಸುಮ್ಮನೆ ಅಳುತ್ತಾಳೆ. ಅವಳಿಗೇನಾಗಿದೆ?.....” ಆನಂದ ದೈನ್ಯದಿಂದ ಬೇಡಿದ.

“ನೋಡಲು ನೀನು ಊಟ ಮಾಡು. ಉಳಿದ ವಿಷಯ ಆಮೇಲಾಗಲಿ” ವೇದನ್ನು ಅವಳಿಗೆ ಕೊಡುವ ಧ್ವನಿಯಲ್ಲಿ ಹೇಳಿದರು.

ಆನಂದ ಮರುಮಾತನಾಡವೇ ಊಟಕ್ಕೆ ಕುಳಿತ. ಒಂದು ತುತ್ತೂ ಗಂಟಲಿನಲ್ಲಿ ಇಳಿಯಲಿಲ್ಲ.

ಅಯ್ಯ! ಅರಸು ತನ್ನ ಮನೆಯವರನ್ನು ನೋಡಲು ಅವೆಷ್ಟು ಆತುರ ದಿಂದ ಇವೆ! ತನ್ನೆ. ಪೆಂಡತಿ ತನ್ನನ್ನು ಎದುರುಗೊಳ್ಳಲು ಬೊಂಬಾಯಿಗೆ ಬರಬಹುದೆಂದುಕೊಂಡಿದ್ದ. ಅರಸು ಬೊಂಬಾಯಿಗೆ ಬರವುದಿಲ್ಲವೆಂದು ತಿಳಿದಾಗಲೇ ಅರಸ ಉತ್ಸಾಹಕ್ಕೆ ತಣ್ಣೀರರಚಿದ ತಾಗಿತ್ತು. ಏನು ಅನಾಸುಕೂಲನಾಯಿಕೋ ಎಂದು ತಾನೇ ಸಮಾಧಾನಮಾಡಿಕೊಂಡಿದ್ದ. ಬೊಂಬಾಯಿಯಿಂದ ಹಿಂಗಳೂರಿಗೆ ಹೊರಟಾಗ ಅವೆಷ್ಟು ಬಣ್ಣದ ಕನಸು ಕಟ್ಟಿದ! ಬಿಂಗಳಾಯಿ ಸಮಾಹಿಸುತ್ತಿದ್ದಂತೆ ಭಾರತಿಯನ್ನು ಅವೆಷ್ಟು ಭಂಗಿ ಯಲ್ಲಿ ಚಿತ್ರಿಸಿಕೊಂಡಿದ್ದ! ತನ್ನಗೃಹವಾದ ನೇರಿಕೆ ಬಣ್ಣದ ಜಾರ್ಜೆಟ್ ಸೀರೆ ಉಟ್ಟು, ದಳೇ ಸ್ಯಾಟೀನ್ ಜೋಲ ಹಾಕಿ, ಕೈಲಿ ವ್ಯಾನಿಟಿಬ್ಯಾಗ್ ಹಿಡಿದು, ಹೆರಳುಹಾಕಿ ಹೂ ಮುಡಿದು ನಿಂತಿದ್ದ ಭಾರತಿಯ ಚಿತ್ರ ಅವನ ಒಳಗಣ್ಣಿಗೆ ಕಾಣಿಸುತ್ತಿತ್ತು. ಅವಳು ಅವೆಷ್ಟು ಆತುರದಿಂದ ತನ್ನನ್ನು ನಿರೀಕ್ಷಿಸುತ್ತಿರಬಹುದು! ಕಣ್ಣಿನಲ್ಲಿ ಉಲ್ಲಾಸದ ಹೊಳೆ ಹರಿಯಿಸಿ, ಸ್ನೇಹದ ಮಿಂಚು

ಮಿನುಗಿಸುತ್ತಾ, ತುಟಿಯರಳಿಸಿ ಬೆಡಗಿನಿಂದ ತನ್ನನ್ನು ಎದುರು ನೋಡುತ್ತಿರಬಹುದಲ್ಲವೇ?

ನಿಲ್ಲಾಣದಲ್ಲಿ, ಮನೆಯ ಬಾಗಿಲಿನಲ್ಲಿ ಹೆಂಡತಿಯನ್ನು ಕಾಣದೇ ಅವನ ಉತ್ಸಾಹ ಕುಗ್ಗಿ ಹೋಯಿತು. ಅನಂತರ ಅವಳ ವೇಷ, ಭೂಷಣ, ಸ್ಥಿತಿ ನೋಡಿ ದಿಗ್ಭ್ರಾಂತನಾದ. ತಾನು ಬರುವ ದಿನವಾದರೂ ಒಂದು ಒಳ್ಳೇ ಸೀರೆ ಬೇಡವೇ? ಕೊನೆಗೆ ಶುಭ್ರವಾದ ಚೀಟಿಯ ಸೀರೆ! ಭಾರತಿ ಕೊಳೆಯಾಗದ್ದು ಚೀಟಿ ಸೀರೆ ಉಟ್ಟಿದ್ದಳು. ತಲೆ ಕೆದರಿತ್ತು. ಆನಂದನಿಗೆ ಯಾವುದೂ ಅರ್ಥವಾಗಲಿಲ್ಲ.

ಊಟ ಮುಗಿದ ಕೂಡಲೇ ಆನಂದ ತಾಯಿಗೆ 'ಅಮ್ಮ, ಈಗಲಾದರೂ ಹೇಳು. ಇನ್ನು ತಡಮಾಡಿ ನನ್ನ ಕೊಲ್ಲಬೇಡ' ಎಂದು ಅಂಗಲಾಚಿದ.

ವೇದಮ್ಮ ಮುಖಕ್ಕೆ ಸೆರಗು ಹಚ್ಚಿ ಅಳತೊಡಗಿದರು. ತಾಯಿಯ ಅರ್ಥವಿಹೀನ ಅಳು ಆನಂದನನ್ನು ಗಾಬರಿಗೊಳಿಸಿತು.

"ಏನಾಯಿತಮ್ಮ? ಹೇಳಬಾರದೇ?"

ವೇದಮ್ಮ ಅಳುವನ್ನು ಆಗಾಗ್ಗೆ ನುಂಗುತ್ತಾ ಹೇಳಿದರು 'ಇವಳನ್ನು ಮಗಳು ಅಂತ ಭಾವಿಸಿದ್ದೆ. ಹೆಂಡತಿ ಎಂದರೆ ಪ್ರಾಣಕ್ಕಿಂತಲೂ ಹೆಚ್ಚಾಗಿನೀನು ಪ್ರೀತಿಸುತ್ತಿದ್ದೆ.....ಎಲ್ಲರನ್ನೂ ಒಂದೇ ಸಲ ಮುಕುಗಿಸಿ ಬಿಟ್ಟಳು.....ಚಂದುವಿನೊಡನೆ ಹಾದರ....'

"ಏನು!" ಆನಂದ ಸಿಡಿದೆದ್ದ. ಅವನ ಸರ್ವಾಂಗವೂ ಕಂಪಿಸುತ್ತಿತ್ತು.

"ಅಮ್ಮ, ನಿನ್ನ ನಾಲಗೆ ಹತ್ತೋಟಿಯಲ್ಲಿರಲಿ" ಆನಂದನ ದನಿ ಕಠೋರವಾಗಿತ್ತು. ಅವನು ತಾಯಿಯನ್ನು ಎಂದೂ ಇಷ್ಟು ಬಿರುಸಾಗಿ, ಒರಟಾಗಿ ಮಾತನಾಡಿಸಿರಲಿಲ್ಲ. ವೇದಮ್ಮನವರಿಗೆ ಮಗನ ಮೃದು ಸ್ವಭಾವದ ಪರಿಚಯವಾಗಿತ್ತೇ ಹೊರತು ಈ ಆವೇಶದ ಮೂರ್ತಿಯ ಪರಿಚಯವಿರಲಿಲ್ಲ. ಆನಂದನ ದನಿ ಕೇಳಿ ವೇದಮ್ಮನವರು ಚಕಿತರಾಗಿ ತಲೆ ಎತ್ತಿ ನೋಡಿದರು.

ಆನಂದನ ಮುಖದಲ್ಲಿ ಶಿಲೆಯ ಕಾಠಿಣ್ಯವಿತ್ತು. ಅವನ ಹಲ್ಲುಗಳು ಉಕ್ಕಿಬಂದ ಕೋಪದಲ್ಲಿ ಕೆಳದುಟಿಯನ್ನು ಕಚ್ಚಿದ್ದವು. ಕಣ್ಣುಗಳು ರೌದ್ರವಾಗಿದ್ದವು ಅವನ ಸ್ವರೂಪ, ಬಾಲದ ಮೇಲೆ ಮಲಗಿ ಅರ್ಧ ದೇಹ ಮೇಲೆತ್ತಿ ಹೆಡೆ ಬಿಚ್ಚಿ ಬುಸುಗುಟ್ಟುತ್ತಾ, ಇನ್ನೇನು ಶತ್ರುವನ್ನು ತನ್ನ ಹೆಡೆಯಿಂದ ಅಪ್ಪಳಿಸಲಿರುವ ಸರ್ಪದ ನೆನಪನ್ನು ತರುತ್ತಿತ್ತು.

ಅವನ ಸ್ವರೂಪ ನೋಡಿ ಬೆದರಿ ವೇದಮ್ಮ ಹಿಂದೆ ಸರಿದರು. ಬಾಯಿ ಬತ್ತಿಹೋಯಿತು. ತಾಯಿ, ಮಗ ಒಂದು ಗಳಿಗೆ ಒಬ್ಬರನ್ನೊಬ್ಬರು

ದಿಟ್ಟು ಸಿ ನೋಡಿದರು. ಚೈತನ್ಯ ತಂದುಕೊಂಡು ವೇದಮೃನವರೇ ಮೊದಲು ಮಾತನಾಡಿದರು.

“ಮಗೂ, ಸುಳ್ಳು ಹೇಳುವುದರಿಂದ ನನಗಾಗುವ ಲಾಭವೇನಪ್ಪಾ?”

ಅಷ್ಟು ಹೇಳುವ ಹೊತ್ತಿಗೆ ಅವರ ದೇಹ ಬೆವರಿಹೋಯಿತು. ಅವರ ಮಾತು ಪೂರ್ತಿಯಾದ ಕೂಡಲೇ ಆನಂದ ತಟ್ಟನೆ ಹೊರಗೆ ಬಂದ. ಅವನು ಮಹಡಿ ಹತ್ತಿದ ರಭಸಕ್ಕೆ ಮನೆಯೆಲ್ಲಾ ಅದುರಿ ಪ್ರತಿಧ್ವನಿಸಿತು.

ಆನಂದ ಬಿರುಗಾಳಿಯಂತೆ ರೂಮಿನೊಳಗೆ ನುಗ್ಗಿ ಭಾರತಿಯ ಕಡೆ ನೋಡಿದ.

“ಅಮ್ಮ ಹೇಳುವುದು ನಿಜವೇ?” ಅವನ ಧ್ವನಿಯಲ್ಲಡಗಿದ್ದ ಗಡಸು ಭಾರತಿಯ ಕಿವಿಗೆ ಕಾದ ಸೀಸದಂತಿತ್ತು. ಭಾರತಿ ಉತ್ತರ ಕೊಡವೇ ತಲೆಯನ್ನು ಮತ್ತಷ್ಟು ತಗ್ಗಿಸಿದಳು. ಹೆಂಡತಿ ಮಾತನಾಡದಿರುವುದನ್ನು ನೋಡಿ ಆನಂದ ಕಿಡಿಯಾದ.

“ನಿನಗೆ ಮಾತನಾಡಲು ಬರುವುದಿಲ್ಲವೇ?”

ಪುನಃ ಮಾನ ಅವನನ್ನಣಕಿಸಿತು. ಆನಂದ ಭಾರತಿಯ ಹತ್ತಿರ ಧಾವಿಸಿ ಬಂದ. ಅವನ ಕಣುಗಳಲ್ಲಿ ಕೊಲೆಯಿತ್ತು.

“ಪಾಪಿ” ಎನ್ನುತ್ತಾ ಭಾರತಿಯ ಕೆನ್ನೆಯ ಮೇಲೆ ಬಲವಾಗಿ ಹೊಡೆದ. ಅವನ ಐದು ಬೆರಳುಗಳೂ ರಕ್ತ ರಹಿತವಾಗಿದ್ದ ಕೆನ್ನೆಯ ಮೇಲೆ ಮೂಡಿದವು. ಭಾರತಿ ತಲೆ ಎತ್ತಿ ಆನಂದನ ಮುಖ ನೋಡಿ ‘ನನ್ನ ತಪ್ಪಿಗೆ ಈ ತಿಕ್ಕೆ ಸಾಲದು’ ಎಂದಳು. ಅವಳ ಕಣ್ಣುಲಿಗಳು ನೀರಿನಲ್ಲಿ ತೇಲುತ್ತಿದ್ದವು. ಆ ಮಾತು ಕೇಳಿ ಅವನ ಅವೇಶ ಒಂದೇ ಬಾರಿಗೆ ಇಳಿದುಹೋಯಿತು. ಅವನ ಕೋಪ ಒಂದೇ ಏಟಿನಲ್ಲಿ ಮುಕ್ತಾಯವಾಯಿತು. ಕೋಪದ ಬದಲು ದುಃಖ ಅವನಲ್ಲಿ ಮನೆ ಮಾಡಿತು. ಆನಂದ ಕುರ್ಚಿಯ ಮೇಲೆ ದೊಪ್ಪನೆ ಕುಸಿದು ಬಿದ್ದು ಎರಡು ಕೈಗಳಿಂದಲೂ ಮುಖ ಮುಚ್ಚಿಕೊಂಡ. ಭಾರತಿ ಗಂಡನ ಕಡೆ ಕರುಣೆಯಿಂದ ನೋಡಿದಳು. ಆನಂದ ಐದು ನಿಮಿಷ ಹಾಗೆಯೇ ಕುಳಿತಿದ್ದು, ಅನಂತರ ದೈನ್ಯನಾಗಿ ಕೇಳಿದ.

“ಅಯ್ಯೋ! ಭಾರತಿ, ಹಾಗೇಕೆ ಮಾಡಿದೆ? ನನ್ನ ಪ್ರೇಮ ನಿನಗೆ ಸಾಕಾಗಿರಲಿಲ್ಲವೇ? ನಾನು ನಿನ್ನನ್ನು ಸಾಕಷ್ಟು ಪ್ರೀತಿಸಲಿಲ್ಲವೇ!”

ಮೌನ ವದನದಲ್ಲಿ ವಿಷಾದದ ನಗು ಮೂಡಿತು.

‘ಪ್ರೇಮ! ನಾನು ಪ್ರೇಮಕ್ಕಾಗಿ ಹಾಗೆ ಮಾಡಲಿಲ್ಲ. ದಾಂಪತ್ಯದ ಹೊಸ ಬಾಳಿನಲ್ಲಿ ನನಗೆ ತೃಪ್ತಿ ಸಿಕ್ಕಿರಲಿಲ್ಲ. ವಿರಹದ ಕಿಚ್ಚಿನಲ್ಲಿ ಬೆಂದು,

ನಿಸರ್ಗದೊಡನೆ ಹೋರಾಡುತ್ತಿರುವಾಗಲೇ.....ಆತ ಬಂದ. ಹೆಜ್ಜೆ ಹೆಜ್ಜೆಗೂ ನನ್ನನ್ನು ಕಣಕಿದ. ಕೆರಳಿದ ಲಾಲಸೆಯನ್ನು ದಮನ ಮಾಡಲು ಯತ್ನಿಸಿದ. ಆದರೆ ನಿಸರ್ಗದ ಕರೆಯ ಮುಂದೆ ನನ್ನ ಸಂಯಮ ಹಿಮ್ಮೆಟ್ಟಿತು. ನನ್ನ ದೇಹ ಪತಿತವಾಯಿತು. ವಿಧಿ ರಚಿಸಿದ್ದ ಸನ್ನಿವೇಶಗಳಿಗೆ ಬಲಿಯಾವೆ. ಆತ ತನ್ನೊಡನೆ ನನ್ನನ್ನು ಕರೆದೊಯ್ಯಲು ಸಿದ್ಧನಾಗಿದ್ದ. ಆದರೆ ನಾನು ನಿರಾಕರಿಸಿದೆ. ನಿಮ್ಮ ಕ್ಷಮೆ ನನಗೆ ಅವಶ್ಯಕವಾಗಿತ್ತು. ನಾನು ನನ್ನ ತಪ್ಪನ್ನು ಸಮರ್ಥಿಸುತ್ತಿಲ್ಲ. ನನ್ನನ್ನು ಸ್ವೀಕರಿಸಿ ಎಂದು ಕೇಳಿಕೊಳ್ಳುತ್ತಿಲ್ಲ. ನಿಮ್ಮ ಕ್ಷಮೆಯೊಂದು ನನಗೆ ಸಿಕ್ಕಿದರೆ ಸಾಕು. ಹಿರಿಯರ ಅಪೀರ್ವಾದದೊಡನೆ ಗುಣ, ನಡತೆಯಲ್ಲಿ ನಿಮಗನುರೂಪಳಾದ ...ಪೌದು ನಿಮಗೆ ಸರಿಯಾದ ಹುಡುಗಿಯ ಕೈಹಿಡಿದು ಸುಖವಾಗಿ ಬಾಳಿ. ನಾನು ನಿಮ್ಮ ಜೀವನದಲ್ಲಿ ದುಸ್ವಪ್ನವೆಂದು ತಿಳಿದು ಮರೆತುಬಿಡಿ. ಆದರೆ ಒಂದು ಮಾತ್ರ ನಿಮ್ಮ ನೆನಪಿನಲ್ಲಿರಲಿ. ನನ್ನ ದೇಹ ಪತಿತವಾಗಿದ್ದರೂ ಮನಸ್ಸು ನಿಮ್ಮದು. ನನ್ನ ಹೃದಯದ ಪ್ರೇಮ ಎಂದೆಂದಿಗೂ ನಿಮ್ಮದು ಭಾರತಿಗೆ ಗಂಟಲುಬಿಟ್ಟು ಬಂತು.

“ಈ ಮನೆಯಿಂದ ಹೊರಡಲು ನನಗೆ ಅನುಮತಿ ಕೊಡಿ”

ಆನಂದ ಹೆಂಡತಿಯ ಕಡಿ ನೋಡಿದ. “ಎಲ್ಲಿಗೆ ಹೋಗುತ್ತೀಯೆ ಭಾರತಿ? ತಾಯಿಯ ಮನೆಗೆ?”

“ಊಹಾಂ. ಎಲ್ಲಿಗಾದರೂ ಹೋಗುತ್ತೇನೆ”

“ಜೀವನಕ್ಕೆ.....?”

“ಅದರ ಯೋಚನೆ ನನಗಿಲ್ಲ”

ಆನಂದ ನೆಲ ನೋಡುತ್ತ ಸುಮ್ಮನೆ ಕುಳಿತ. ಅವನ ಮನಸ್ಸು ಏನೋ ಒಂದು ತುಳಿತ, ಕಸವಳದ ಮಳಿಗೆ ಸಿಕ್ಕಿ ಗಿರ್ರನೆ ತಿರುಗತೊಡಗಿತು. ಕಣ್ಣು ಕತ್ತಲಿಟ್ಟಿತು. ಆನಂದ ತತ್ತರಿಸುತ್ತ ಎದ್ದು ನಿಂತ.

“ನಾನು ಹೋಗಬಹುದೇ?” ಭಾರತಿ ಮೃದುವಾಗಿ ಕೇಳಿದಳು.

“ನನಗೆ ಯೋಚಿಸಲು ಅವಕಾಶ ಕೊಡು” ಎನ್ನುತ್ತ ಆನಂದ ಹೊರಗೆ ಬಂದ. ಮಹಡಿಯ ಕಟಕಟಿ ಹಿಡಿದು ತೂರಾಡುತ್ತಾ ಕೆಳಗಿಳಿದು ಬಂದು ರೂಮಿನ ಬಾಗಿಲನ್ನು ಹಾಕಿಕೊಂಡ. ಸಿಗರೇಟನ್ನು ಬಾಯಲ್ಲಿ ಕಚ್ಚಿ ಬಿಂಕಿ ಹೊತ್ತಿಸಿದ. ಸುರುಳಿ ಸುರುಳಿಯಾಗಿ ಹೊಗೆ ಮೇಲೇಳತೊಡಗಿತು. ಆನಂದನ ಮನಸ್ಸು ಮತ್ತೆ ಲಂಡನ್ನಿಗೆ ಹಾರಿತು. ಅಂದು.....

೨೩

ಕಾರ್ಖಾನೆಯಿಂದ ಮನೆಗೆ ಹೊರಟಾಗ ಆನಂದನ ಮನಸ್ಸು ಉಲ್ಲಾಸದಿಂದ ನಲಿದಾಡುತ್ತಿತ್ತು. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸ್ವಾಗತಕ್ಕಾಗಿ ಹದಿನೈದು ದಿನ ರಜ ಸಿಕ್ಕಿತ್ತು. ಇನ್ನು ಹದಿನೈದು ದಿನ ವೊದಲಿನಂತೆ ದೇಹದ ರಕ್ತ ಹೆಪ್ಪು ಕಟ್ಟಿಸುವ ಚಳಿಯಲ್ಲಿ ಎದ್ದು 'ಬ್ರೆಕ್‌ಫಾಸ್ಟ್' ಮುಗಿಸಿ ಕಾರ್ಖಾನೆಗೆ ಹೊರಡಬೇಕಾಗಿರಲಿಲ್ಲ. ಅಬ್ಬ! ಆ ಚಳಿ! ಆ ಮಂಜು! ಮನೆಗಳ ಮೇಲೆ, ರಸ್ತೆಗಳ ಮೇಲೆ ಆಳೆತ್ತರದ ಹಿಮ ಸುರಿದು ನಿಂತಿರುತ್ತಿತ್ತು. ಇನ್ನು ಹದಿನೈದು ದಿನ ಇಷ್ಟು ಹೊತ್ತಿಗೇ ಏಳಬೇಕೆಂಬ ನಿಯಮವಿಲ್ಲ. ಬೆಂಕಿಯ ಮುಂದೆ ಕುಳಿತು ಮೈಕೈ ಕಾಸಿಕೊಳ್ಳಬಹುದು. ಬಿಸಿನೀರಿನ ಚೀಲಗಳನ್ನು ಮೈಮೇಲಿರಿಸಿಕೊಂಡು ಬೆಚ್ಚಗೆ ಮಲಗಬಹುದು.

ಆನಂದ ರೂಮಿನೊಳಗೆ ಬಂದ. ಟೀ ಮಾಡಿಕೊಂಡು ಕುಡಿದ. ಮೇಜಿನ ಮೇಲೆ ಕಾಲು ನೀಡಿ ಕುಳಿತ. ಇಂಗ್ಲೆಂಡಿಗೆ ಬಂದಾಗಿನಿಂದಲೂ ಭಾರತಿಯ ನೆನಪು ಅವನನ್ನು ಕೊರೆಯುತ್ತಿತ್ತು. ಅವಳ ಸಾಮೀಪ್ಯವನ್ನು ಅವನ ತರುಣ ದೇಹ ಬಯಸುತ್ತಿತ್ತು. ಆನಂದ ತನ್ನ ಬಯಕೆಗಳನ್ನು ಅದುಮಲು ಪ್ರಯತ್ನಿಸಿದಷ್ಟೂ, ಅವನ ಬಯಕೆಗಳು ಕೆರಳಿ ಹೆಡೆಯೆತ್ತಿ ನಿಲ್ಲುತ್ತಿದ್ದವು. ದೈಹಿಕ ಆಕರ್ಷಣೆ ಅಂಗಾಂಗಗಳನ್ನೆಲ್ಲಾ ವ್ಯಾಪಿಸಿ ಉರಿಯುತ್ತಿತ್ತು. ಕೈ ಹಿಡಿದ ಹೆಂಡತಿಗೆ ದ್ರೋಹ ಮಾಡಲು ಮನಸ್ಸು ಒಪ್ಪಲಿಲ್ಲ. ಭಾರತಿಯ ಮೇಲಿದ್ದ ಅತಿಶಯ ಪ್ರೇಮ ಅವನ ಕಾಮದ ಕುದುರೆಗೆ ಕಡಿವಾಣ ಹಾಕಿ ಹಿಂದಕ್ಕೆಳೆಯುತ್ತಿತ್ತು.

ಗಡಿಯಾರದಲ್ಲ ಐದು ಗಂಟೆ ಹೊಡೆಯಿತು. ಆನಂದ ಬಾಯಲ್ಲಿ ಸಿಗರೇಟು ಕಚ್ಚಿ ಹೊರಗೆ ಬಂದ. ಎದುರಿಗೆ ಸಿಕ್ಕಿದ ಮನೆಯೊಡತಿಗೆ ನಮಸ್ಕರಿಸಿದ.

ಬೀದಿಯಲ್ಲಿ ಜನರ ಸಂಖ್ಯೆ ಅಧಿಕವಾಗಿತ್ತು. ಆನಂದ ಒಂದಾದ ಮೇಲೊಂದರಂತೆ ಸಿಗರೇಟು ಸೇದುತ್ತಾ ಅನ್ಯಮನಸ್ಕನಾಗಿ ಹೆಜ್ಜೆಯಿಡುತ್ತಿದ್ದ. ಹಳದಿ ಬಣ್ಣದ ಹರಕಲು ಫ್ರಾಕ್ ಹಾಕಿಕೊಂಡಿದ್ದ ಐದು ವರ್ಷದ ಹುಡುಗಿಯೊಂದು ಅವನ ಧ್ಯಾನಕ್ಕೆ ಭಂಗ ತಂದಿತು. ಆ ಮಗು ಆನಂದನ ಮುಂದೆ ಕೆಂಪು ಡೇಲಿಯಾ ಹೂವನ್ನು ಹಿಡಿದು

“ಹೂವು ಕೊಳ್ಳುವಿರಾ” ಎಂದು ಕೇಳಿತು.

ಆನಂದ ಮಗುವಿನ ಕಡೆ ನೋಡಿದ. ನೆನಪಿನ ಕಿಚ್ಚಿನಲ್ಲಿ ಅದರ ಮುಖ ಬಿಂದು ಹೋಗಿತ್ತು. ಸರಿಯಾಗಿ ಬಟ್ಟೆಗಳಿಲ್ಲದೆ ಮಗು ನಡುಗುತ್ತಿತ್ತು. ಆದರೂ ಆ ನೀಲಿಯ ಕಣ್ಣುಗಳಲ್ಲಿ ಅದೇನು ಪೊಳಪು! ಕೆಂಪು ಕೂದಲು ಮಗುವಿನ ಮುಗ್ಧತೆಗೆ ಮೆರಗು ಕೊಟ್ಟಿತ್ತು. ಆನಂದ ಹೂವು ಕೈಗೆ ತೆಗೆದುಕೊಂಡು ಒಂದು ಸಿಲಿಂಗ್ ಹುಡುಗಿಯ ಕೈಗೆ ಕೊಟ್ಟ. ಹಿರಿಯರು ಬಾಯಿಪಾಠ ಮಾಡಿಸಿದ್ದಂತೆ ಹುಡುಗಿ “ಬೇಸರು ನಿಸುಗೆ ಒಳ್ಳೆಯದು ಮಾಡಲಿ” ಎಂದು ಹೇಳಿ ಓಡಿಹೋಯಿತು.

ಆನಂದ ಹೈಡ್ ವಾರ್ಕಿನ ಕಡೆ ನಡೆದ. ಪಾರ್ಕಿನಲ್ಲಿ ಬರಿದಾಗಿದ್ದ ಬೆಂಜೊಂದರ ಮೇಲೆ ಕುಳಿತು ಸುತ್ತಲೂ ನೋಡಿದ.

ನವತರುಣಿಯೊಬ್ಬಳು ಅಮೆರಿಕನ್ ಸೈನಿಕನೊಬ್ಬನ ಕೈಹಿಡಿದು ಹರಟುತ್ತಾ ಕೊಳವೆ ಬಳಿ ನಡೆದಿದ್ದಳು. ಐದಾರು ಚಿಕ್ಕ ಮಕ್ಕಳು ಬೆಚ್ಚಗೆ ಬಟ್ಟೆ ಧರಿಸಿ ಕಣ್ಣುಮುಚ್ಚಲೆಯಾಡುತ್ತಿದ್ದರು. ಚಿಕ್ಕ ತಾಯಿಯೊಬ್ಬಳು ತನ್ನ ಮಗುವನ್ನು ‘ಪ್ರಾಮ್’ನಲ್ಲಿ ಕೂರಿಸಿ ತಳ್ಳುತ್ತಿದ್ದಳು. ಎದುರಿನಲ್ಲಿದ್ದ ಬೆಂಚಿನ ಮೇಲೆ ಆನಂದನಿಗೆ ಬೆನ್ನುಮಾಡಿ ಇಬ್ಬರು ಹೈಸ್ಕೂಲು ವಿಧ್ಯಾರ್ಥಿನಿಯರು ಯಾವುದೋ ಚಿತ್ರದ ಪುಸ್ತಕ ನೋಡುವುದರಲ್ಲಿ ಮೈಮುರಿದಿದ್ದರು. ಅವರ ಪಿಸುಮಾತು, ನಗೆ ಆನಂದನಿಗೆ ಆಗಾಗ್ಗೆ ಕೇಳುತ್ತಿದ್ದವು. ಮುದುಕನೊಬ್ಬನು ಕೋಲು ಹಿಡಿದು ಏಕಾಂಗಿಯಾಗಿ ಓಡಾಡುತ್ತಿದ್ದ. ಹುಲ್ಲಿನ ಮೇಲೆ ಪ್ರೇಮಿಗಳಿಬ್ಬರು ಕಾಲು ನೀಡಿ ಕುಳಿತು ಪ್ರೇಮಾಲಾಪದಲ್ಲಿ ಪ್ರಪಂಚ ವನ್ನೇ ಮರೆತಿದ್ದರು. ಆನಂದ ಆ ಪ್ರೇಮಿಗಳನ್ನೇ ಎವೆಯಿಕ್ಕದೇ ನೋಡುತ್ತಾ ಕುಳಿತ. ಅವನ ಮನಸ್ಸು ತನ್ನಿಂದ ಬಹುದೂರದಲ್ಲಿದ್ದ ಭಾರತಿಯನ್ನು ನೆನಪಿತ್ತು. ಆ ಬ್ರಿಟಿಷ್ ಯುವತಿ ಸೇವೀ ಬ್ಲೂ ಲಂಗ ಹಾಕಿ, ಅದೇ ಬಣ್ಣದ ಕೋಟು ಹಾಕಿದ್ದಳು. ಅವಳ ನೀಳವಾದ ಬಿಳಿಯ ಕೊರಳು ಕೋಟಿನ ಮೇಲೆ ಹೆಂಸದ ಕೊರಳಿನಂತೆ ಕಾಣುತ್ತಿತ್ತು. ಜೇನಿನ ಬಣ್ಣದ ಅಲೆಗೂದಲು ಗಾಳಿಗೆ ಹಾರಾಡುತ್ತಿತ್ತು. ಆಕೆ ತನ್ನಿನಿಯನಿಗೆ ಏನೋ ಹೇಳಿ ನಸುನಕ್ಕಳು. ಹುಲ್ಲಿನ ಮೇಲೆ ಅರೆಮಲಗಿದ್ದ ಹುಡುಗ ತಟ್ಟನೆ ಎದ್ದು ಹುಡುಗಿಯನ್ನು ಬರಸೆಳೆದು ಮುತ್ತಿಟ್ಟ.

ಆನಂದ ಬೆನರಿಹೋದ. ಆ ದೃಶ್ಯ ನೋಡಬಾರದೆಂಬಂತೆ ಬೇರೆ ಕಡೆ ತಿರುಗಿದ. ಅದರಿ ಯಾವುದೋ ಆಸೆ ಆಕರ್ಷಕ ಶಕ್ತಿಯಂತೆ ಅವನನ್ನು ಮತ್ತೆ ಆ ಕಡೆಗೇ ನೋಡುವಂತೆ ಮಾಡಿತು. ಅವನು ಮತ್ತೆ

ನೋಡಿದಾಗ ಹುಡುಗಿ ಪರ್ಸಿನಲ್ಲಿ ಕನ್ನಡಿಯಲ್ಲಿ ಮುಖ ನೋಡಿ ಕೊಳ್ಳುತ್ತಾ ತುಟಿಗೆ ರಂಗು ಬಳಿದುಕೊಳ್ಳುತ್ತಿದ್ದಳು. ಹುಡುಗನ ಸಣ್ಣ ಸಣ್ಣ ಕಣ್ಣುಗಳನ್ನು ಆರಿಸಿ ತಮಾಷೆ ಮಾಡುತ್ತಾ ಅವಳ ಮೇಲೆ ಎಸೆಯುತ್ತಿದ್ದ. ಆನಂದ ಬೆರಗಾಗಿ ಅವರನ್ನೇ ನೋಡಿದ. ನಮ್ಮ ದೇಶದಲ್ಲಿ ಹೀಗೆ ಮಾಡಿದರೆ ಮುಗಿದುಹೋಯಿತು ಎಂದುಕೊಂಡ.

ತರುಣ ಭಂಗನೆ ಎಗರಿ ಸೂಟಿನ ಮೇಲಿದ್ದ ಧೂಳನ್ನು ಕೊಡವಿ ಇನ್ನೂ ಕಾಲು ನೀಡಿ ಕುಳಿತಿದ್ದ ಹುಡುಗಿಗೆ ಕೈ ನೀಡಿದ. ಅವಳು ಅವನ ಕೈಹಿಡಿದು ಎದ್ದು ನಿಂತಳು. ಅವನು ಅವಳ ಸೊಂಬೆದ ಸುತ್ತ ಕೈಹಾಕಿದ. ಇಬ್ಬರೂ ಮಾತನಾಡುತ್ತ ನಿಧಾನವಾಗಿ ಹೊರಟರು. ಅವರ ಸರಸ, ಪ್ರೀತಿಯ ಪ್ರದರ್ಶನ ಆನಂದನ ಭಾವನೆಗಳನ್ನು ಕೆರಳಿಸಿದವು. ಬಹಳ ದಿನಗಳಿಂದಲೂ ಇಂಗಿಸಿದ್ದ ಆಸೆ ಹೆಮ್ಮರವಾಗಿ ಬೆಳೆಯಿತು. ವಿರಹದ ಕಾವಿನಲ್ಲಿ ಆನಂದನ ರಕ್ತ ಬಿಸಿಯಾಯಿತು.

ಆಗ ಸುಮಾರು ಇವ್ವತ್ತೆರಡು ವರ್ಷದ ತರುಣಿಯೊಬ್ಬಳು ಅದೇ ಮಾರ್ಗವಾಗಿ ಬಂದಳು. ಆನಂದ ಅವಳ ಕಡಿ ನೋಡಿದ. ಅವಳು ಬಣ್ಣ ಬಣ್ಣದ ಹೂವಿನ ಲಂಗ, ತಿಳಿನೀಲಿ ಬಣ್ಣದ ಸ್ವೆಟರ್ ಹಾಕಿದ್ದಳು. ಲಂಗ ಮೊಳಕಾಲು ಮೇಲಿದ್ದು ದರಿಂದ ಅವಳ ದುಂಡುಗಾಲುಗಳು ಕಾಲುಚೀಲವನ್ನೊಡೆದು ಬರುತ್ತಿವೆಯೋ ಎನ್ನುವಂತಿತ್ತು. ಮೈಬಣ್ಣದ್ದೇ ಕಾಲುಚೀಲ, ಕಪ್ಪು ಮೂನ್. ಆಕೆ ಬಳಕುತ್ತ ಆನಂದನ ಎದುರಿಗೆ ಬಂದಳು. ಆನಂದ ಅವಳನ್ನು ನೋಡುವ ನೇಳೆಗೆ ಸರಿಯಾಗಿ ಅವಳೂ ಅವನನ್ನು ನೋಡಿದಳು. ಕೈಲಿ ಹಿಡಿದಿದ್ದ ಚೀಲ ತೂಗಿ, ಕರವಸ್ತ್ರವನ್ನು ತುದಿಬೆರಳಿಗೆ ಸುತ್ತಿ ಕೊಳ್ಳುತ್ತಾ ಆಕೆ ಆನಂದನ ಹತ್ತಿರ ಬಂದು ಕೇಳಿದಳು.

“ನಾನಿಲ್ಲಿ ಕುಳಿತುಕೊಳ್ಳಬಹುದೇ?”

“ಅಗತ್ಯವಾಗಿ ಆಗಬಹುದು” ಆನಂದ ಆಕೆಗೆ ಜಾಗ ಕೊಡಲು ಬಿಂಚಿನ ತುದಿಗೆ ಸರಿದ. ಆಕೆ ಬಿಂಚಿನ ಮತ್ತೊಂದು ತುದಿಯಲ್ಲಿ ಕುಳಿತಳು. ಅವಳು ಚೀಲ ತೆಗೆದು, ಕನ್ನಡಿ ನೋಡಿಕೊಂಡು ಮೂಗಿಗೆ ಪೌಡರ್ ಹಚ್ಚಿ, ತುಟಿಗೆ ಮತ್ತಷ್ಟು ರಂಗು ಬಳಿದು, ಕೂದಲನ್ನು ಬೆರಳಿನಿಂದ ಸರಿ ಮಾಡಿಕೊಂಡಳು. ಅವಳೇನು ಮಾಡುತ್ತಿರುವಳೋ ಎಂದು ನೋಡುವ ಕುತೂಹಲ ಆನಂದನಿಗೆ. ಆದರೆ ಅದು ಸಭ್ಯತೆಯಲ್ಲವೇನೋ ಎಂದು ಸುಮ್ಮನಾದ. ಒಂದು ಬಾರಿ ಓರೆಗಣ್ಣಿನಿಂದವಳ ಕಡಿ ನೋಡಿದಾಗ ಕೆಂಪು ಬಣ್ಣ ಹಚ್ಚಿದ ಕೈಬೆರಳುಗಳು ಗೋಚರವಾದವು. ಆಕೆ ಸ್ವಲ್ಪ ಹೊತ್ತು

ಕುಳಿತಿದ್ದು ಅನಂತರ ಎದ್ದು ಹೊರಟಳು. ಆನಂದ ಅವಳ ವಿಲಾಸದ ನಡಿಗೆಯನ್ನೇ ನೋಡುತ್ತಾ ಕುಳಿತ. ಆಕೆ ಬಹಳ ಸಿದ್ಧವಾಗಿ ಹೋಗುತ್ತಿದ್ದಳು. ಆಕೆ ಇನ್ನೇನು ಮರಗಳ ಗುಂಪಿನಲ್ಲಿ ಮರೆಯಾಗಬೇಕು, ಅಷ್ಟರಲ್ಲಿ ಆನಂದನ ದೃಷ್ಟಿ ಅವಳು ಬಿಚ್ಚಿನ ಮೇಲೆ ಬಿಟ್ಟು ಹೋಗಿದ್ದ ಕರವಸ್ತ್ರದ ಮೇಲೆ ಬಿತ್ತು. ಆನಂದ ಅದನ್ನು ಕೈಗೆತ್ತಿಕೊಂಡ. ಅಬ್ಬ! ಅದೇನು ಸುಗಂಧವಾಸನೆ! ಆನಂದ ಎದು ವೇಗವಾಗಿ ಹೆಜ್ಜೆ ಹಾಕಿದ. ಅವಳು ನಿರಾಸವಾಗಿ ಹೋಗುತ್ತಿದ್ದು ದರಿದ್ರ ಅವಳನ್ನು ಹಿಡಿಯುವುದು ಕಷ್ಟವಾಗಲಿಲ್ಲ. ಆನಂದ ಅವಳ ಮುಂದೆ ನಿಂತು ಕರ್‌ಜೇಷ್ ನೀಡಿ,

“ತೆಗೆದುಕೊಳ್ಳಿ” ಎಂದ.

ಅವಳು ಅವನ ಮುಖ ನೋಡಿ ನಸುನಕ್ಕು, ವಸ್ತ್ರ ತೆಗೆದುಕೊಂಡು “ಥ್ಯಾಂಕ್ಸ್, ನಿಮಗೆ ತೊಂದರೆಯಾಯಿತು” ಎಂದಳು.

“ಫೇ, ಹಾಗೇನಿಲ್ಲ”

ಮುಂದೇನು ಮಾತನಾಡಬೇಕೆಂದು ಆನಂದನಿಗೆ ತೋಚಲಿಲ್ಲ. ಅವಳೇ ಸಿಗರೇಟು ಕಚ್ಚಿ ‘ಮ್ಯಾಚಸ್ ಇದೆಯೇ?’ ಎಂದಳು.

ಜೇಬಿನಿಂದ ಬೆಂಕಿಕಡ್ಡಿ ಪೆಟ್ಟಿಗೆ ತೆಗೆದು ಅವಳ ಕೈಗೆ ಕೊಡಲು ಹೋದ. ಅವಳು ಮುಖ ಮುಂದೆ ಮಾಡಿ ‘ನೀವೇ ಹಚ್ಚಿ ಬಿಡಿ’ ಎಂದಳು. ಆನಂದ ಕಡ್ಡಿ ಗಿರಿ ಅವಳ ಸಿಗರೇಟು ಹತ್ತಿಸಿ, ತಾನೊಂದು ಹಚ್ಚಿಕೊಂಡ. ಇಬ್ಬರೂ ಮಾತನಾಡುತ್ತ ಹುಲ್ಲಿನ ಮೇಲೆ ಕುಳಿತರು. ಆನಂದ ಆಗ ಅವಳನ್ನು ಸರಿಯಾಗಿ ನೋಡಿದ. ಅವಳ ಹೊನ್ನಗೂದಲು ಗುಂಗುರು ಗುಂಗುರಾಗಿ ಬೆನ್ನಿನ ತುಂಬಾ ಹರಡಿಕೊಂಡಿತ್ತು. ಲಕ್ಷಣವಾಗಿ ಕತ್ತರಿಸಿದ ಹುಬ್ಬು, ವಿಪರೀತ ಬಣ್ಣ ಬಳಿದ ತುಟಿ ಅವಳಿಗೆ ವಿಲಕ್ಷಣ ಕಳೆಯನ್ನು ಕೊಟ್ಟಿದ್ದವು.

ಆಕೆ ಹೊಗೆ ಬಿಡುತ್ತಾ ಕೇಳಿದಳು “ನಿಮ್ಮ ಹೆಸರೇನು?”

“ಆನಂದ. ನಿಮ್ಮ ಹೆಸರು?”

“ಬಿಟ್ಟಿ. ನಿಮ್ಮೂರು ಚೆನ್ನವೋ, ನಮ್ಮೂರು ಚೆನ್ನವೋ?”

“ನನಗೆ ನಮ್ಮ ದೇಶವೇ ಚೆನ್ನ” ಅವನ ಮಾತು ಕೇಳಿ ಬಿಟ್ಟಿ ಕಿಲಕಿಲನೆ ನಕ್ಕಳು. ಅವಳ ನಗು ಅವನಿಗೆ ಕಚಗುಳಿಯಿಟ್ಟಿತು.

“ನೀವೇನು ಮಾಡುತ್ತೀರಿ?” ಆನಂದ ಕೇಳಿದ. ಬಿಟ್ಟಿ ಬಿಡಗಿನಿಂದ ಹುಬ್ಬಿತ್ತಿ ‘ನಾನೇ? ಇಲ್ಲಿ ಟೈಪಿಸ್ಟ್ ಆಗಿದ್ದೀನಿ. ವಿರಾಮ ಕಾಲದಲ್ಲಿ ಅಂಗಡಿಗಳಲ್ಲಿ ‘ಷೋ ಗರ್ಲ್’ ಆಗಿ ನಿಲ್ಲುತ್ತೇನೆ. ಕೆಲವು ವೇಳೆ ಚಿತ್ರಕಾರರ ‘ಮಾಡೆಲ್’ ಆಗಿದ್ದೇನೆ’ ಎನ್ನುತ್ತ ಹಸಿರು ಕಣ್ಣುಗಳಿಂದ ಆನಂದನನ್ನು

ತಿಕ್ಕೋವಾಗಿ ನೋಡಿದಳು. ಆನಂದ ತಾನರಿಯದಂತೆ ಅವಳ ಬಳಿ ಸರಿದಿದ್ದ. ಕತ್ತಲು ಅವರನ್ನು ನುಂಗುತ್ತ ಬಂದಿತು. ಮಂಜು ಬೀಳಲಾರಂಭಿಸಿತು.

“ಇನ್ನು ಹೊರಡೋಣ” ಆನಂದ ಎದ್ದು ನಿಂತ. ಬೆಟ್ಟ ಅಕ್ಕಳಿಸಿ ಮೈ ಮುರಿದು ಕೈ ಮೇಲೆ ನೀಡಿ ಆನಂದನ ಮುಖ ನೋಡಿದಳು. ಆನಂದನ ಮನಸ್ಸು ಒಂದು ಗಳಿಗೆ ಹಿಂಜರಿಯಿತು. ಹಿಂದೆ ತಾನು ನೋಡಿದ್ದ ತರುಣನಂತೆ ಕೈ ನೀಡಿ ಅವನು ಅವಳ ಕೈ ಹಿಡಿದು ಮೇಲೆಬ್ಬಿದ. ಬೆಟ್ಟ ಮೇಲೆದ ರಭಸಕ್ಕೆ ಅವಳ ಕೈ ಅವನ ತುಟಿಗೆ ತಗುಲಿತು. ಅವಳ ಒರಟುಕೂದಲಿ ಅವನ ಭುಜದ ಮೇಲೆ ದೊಪ್ಪನೆ ಬಿದ್ದು ಹರಿವಾಡಿತು.

ಒಣ ಹುಲ್ಲಿಗೆ ಕಿಡಿ ತಗುಲಿದಂತಾಯಿತು. ಆನಂದ ಭ್ರಮಿಷ್ಟನಂತೆ ಅವಳ ಮುಖ ಕೈಲಿ ಹಿಡಿದು ಮುದಿಸಿದ. ಅವಳು

“ಇಲ್ಲಿ ಜೇಡ.....ಮನೆಯಲ್ಲಿ.....” ಎಂದು ಪಿಸುಗುಟ್ಟಿದಳು. ಇಬ್ಬರೂ ಜೊತೆಯಲ್ಲಿ ಹೊರಟರು. ದಾರಿಯಲ್ಲಿ ಸಿಕ್ಕಿದ ‘ಬಾರ್’ ನೋಡಿ ಬೆಟ್ಟ ‘ಹೋಗೋಣವೇ’ ಎಂದಳು. ಇಬ್ಬರೂ ಬಾರಿನೊಳಗೆ ಬಂದರು. ಎರಡು ಗ್ಲಾಸ್ಸು ‘ಶಾಂಪೇನ್’ ಕುಡಿದು ಬೆಟ್ಟಿಯ ರಾಮಿನಕಡೆ ಹೊರಟರು.

ಬೆಟ್ಟ ಆನಂದನನ್ನು ಮನೆಯ ಹೊರಗೆ ನಿಲ್ಲಿಸಿ ‘ನೀನು ಇಲ್ಲಿಯೇ ಇರು. ನಾನು ಮನೆಯಾಕೆ ಎಲ್ಲಿದಾಳೆ ಎಂದು ನೋಡಿಕೊಂಡು ಬರುತ್ತೇನೆ. ಅವಳಿಗೆ ‘ಬಾಯ್ ಫ್ರೆಂಡ್ಸ್’ನ್ನು ರಾಮುಗಳಿಗೆ ಕರೆದು ತರುವುದೆಂದರೆ ಆಗುವುದಿಲ್ಲ’ ಎಂದು ಹೇಳಿ ಒಳಗೆ ಹೋದಳು. ತನ್ನ ರಾಮಿನ ಬೀಗ ತೆಗೆದು ಆನಂದನನ್ನು ಸನ್ನೆ ಮಾಡಿ ಕರೆದಳು.

ಆನಂದ ಒಂದು ಗಳಿಗೆ ಹಿಂದೆ ಮುಂದೆ ನೋಡಿದ. ಆದರೆ ಶಾಂಪೇನ್ ತನ್ನ ಪ್ರಭಾವವನ್ನು ಅವನ ಮೇಲೆ ಬೀರಿತು. ಮೈಕೊರೆಯುವ ಚಳಿ, ಶಾಂಪೇನ್ ಅವನನ್ನು ಒಳಗೆ ಹೋಗುವಂತೆ ಪ್ರೇರಿಸಿದವು. ಹಸಿವಿನಿಂದ ಕಂಗೆಟ್ಟಿದ ಆನಂದ ಬೆಟ್ಟಿಯನ್ನು ಹಿಂಬಾಲಿಸಿದ. ಆನಂದ ಒಳಗೆ ಹೋದೊಡನೆ ಬೆಟ್ಟ ರಾಮಿನ ಬಾಗಿಲು ಹಾಕಿದಳು. ಮೇಜಿನ ಮೇಲಿದ್ದ ದೀಪ ಹತ್ತಿಸಿ, ಕುರ್ಚಿಯ ಮೇಲೆ ಕುಳಿತು ಷೂನ್ ಕಳಚಿದಳು. ತಿಳಿದುಸಿರು ದೀಪ ಕೊಠಡಿಯಲ್ಲಿ ಬೆಳಗಿತು. ಬೆಟ್ಟಿಯ ಹಸಿರು ಕಣ್ಣುಗಳಲ್ಲಿ ಹಸಿರು ಕಿರಣಗಳು ಬೆರೆದು, ಮತ್ತಿಷ್ಟು ಹಸಿರಾದುವು. ಅನ್ನವನ್ನು ನೋಡುವ ಕ್ಲಾಮಪೀಡಿನಂತೆ, ತನ್ನನ್ನು ಹರಿದು ತಿನ್ನುವಂತೆ ನೋಡುತ್ತಿದ್ದ ಆನಂದನನ್ನು ನೋಡಿ ಬೆಟ್ಟ ನಕ್ಕು ದೀಪ ಆರಿಸಿದಳು.

ಬೆಳಗಿನ ಜಾವ ನಾಲ್ಕು ಗಂಟೆಗೇ ಬೆಟ್ಟ ಎದ್ದು ಆನಂದನನ್ನು ಎಬ್ಬಿ

ಸಿದಳು. ಆನಂದ ಚಳಿಗೆ ಮತ್ತಷ್ಟು ಮುದುರಿ ಮಲಗಿದ.

“ಏಳು. ಮನೆಯಾಕೆ ಸೋಡಿದರೆ ಗಲಾಟಿಯಾಗುತ್ತದೆ. ಬೆಳಗಾಗುವುದಕ್ಕೆ ಮುಂಚೆಯೇ ಹೊರಟು ಹೋಗು”

ಆನಂದ ಎದ್ದು ಕುಳಿತ. ಶಾಂವೇನಿನ ಅಮಲು ಇಳಿದಿತ್ತು. ತೀರ ಹತ್ತಿರ ಬಂದ ಬೆಟ್ಟ ಅವನಿಗೆ ಕುದೂಪಿಯಾಗಿ ಕಾಣಿಸಿದಳು! ಆ ಪೊನ್ನು ಗೂದಲು, ಹಸಿರು ಕಣ್ಣು, ಬಣ್ಣ ಬಳಿದ ತುಟಿ...ದೂ... ಆನಂದ ಹಾಸಿ ಗೆಯಿಂದ ಪಾರಿ ಕನ್ನಡಿಯ ಮುಂದೆ ನಿಂತ. ಅವನ ತುಟಿಯ ಮೇಲೆ, ಬಿಳಿಯ ಶರಟಿನ ಮೇಲೆ ಕೆಂಪು ಬಣ್ಣದ ಗುರುತಿತ್ತು. ಆನಂದನಿಗೆ ಅನಷ್ಟದಿಂದ ಓಕರಿಕೆ ಬಂದಂತಾಯಿತು. ಶರಟಿನ ಮೇಲಿಂದ ಗುರುತು ಕಾಣಿಸದಂತೆ ಕೋಟು ಪಾಕಿಕೊಂಡು, ಮುಖವನ್ನು ಚೆನ್ನಾಗಿ ತೊಳೆದು ಹೊರಟ. ಬೆಟ್ಟ ಹಿಂದಿನಿಂದ ಬಂದು,

“ನನ್ನೆಯ ಜಾಗದಲ್ಲಿ ಸಂಧಿಸೋಣ” ಎಂದಳು.

ಆನಂದ ಹೂಗುಟ್ಟಿ ಅವಳ ರೂಮಿನಿಂದ ಹೊರಬಿದ್ದ. ತನ್ನ ರೂಮಿನ ಬಾಗಿಲು ತೆಗೆಯುತ್ತಿದ್ದಾಗ ಮನೆಯಾಕೆ ಸುಪ್ರಭಾತ ಹೇಳಿ,

“ನನ್ನೆ ರಾತ್ರಿ ಊಟಕ್ಕೇಕೆ ಬರಲಿಲ್ಲ” ಎಂದು ಕೇಳಿದಳು.

“ನನ್ನ ಸ್ನೇಹಿತನ ಮನೆಯಲ್ಲಿ ಊಟವಿತ್ತು. ನಿನಗೇ ತಿಳಿಸುವುದನ್ನು ಮರೆತುಬಿಟ್ಟೆ. ಆಮೇಲೆ ಅರ್ಲೇ ಮಲಗಲು ಹೇಳಿದ.....” ಆನಂದ ಸುಳ್ಳು ವೋಣಿಸಿ ಹೇಳಿದ. ರೂಮಿನ ಬಾಗಿಲು ತೆಗೆದು ಮಂಚದ ಮೇಲೆ ಬಿದ್ದುಕೊಂಡ. ಅವನ ಮನಸ್ಸು ಗಾಣಕ್ಕೆ ಸಿಕ್ಕಿದಂತಾಗಿತ್ತು. ಭಾರತಿಗೆ ಮೋಸ ಮಾಡಿದನೆಂದು ಆನಂದ ಪ್ಲಾತಾವ ಪಟ್ಟ. ಮರುಗಳೆಗಿಂಮೀ ‘ಗಂಡವರು ಏನು ಮಾಡಿದರೂ ತಪ್ಪಿಲ್ಲ. ಗಂಡಸು ಎಷ್ಟು ಮದುವೆ ಬೇಕಾದರೂ ಮಾಡಿಕೊಳ್ಳಬಹುದು. ಎಷ್ಟು ಜನ ಹೆಂಗಸೊಡನೆ ಬೇಕಾದರೂ ಮೆರೆಯಬಹುದು. ಆದರೆಲ್ಲ ಏನೂ ತಪ್ಪಿಲ್ಲ’ ಎಂದು ಮನಸ್ಸು ಅವನನ್ನು ಸಮಾಧಾನಪಡಿಸಿತು.

ಆದರೂ ಗಂಡನಾದ ಮಾತ್ರಕ್ಕೆ ಮನಸ್ಸು ಬಂದ ಪಾಗೆ ಹೋಗುವುದು ಸರಿಯೆ? ಭಾರತಿ ಎಷ್ಟು ಪ್ರೀತಿಸುತ್ತಾಳೆ! ಅವಳ ಅಪ್ಪರ ಸೌಂದರ್ಯ, ಪ್ರೇಮದ ಮುಂದೆ ಬೆಟ್ಟಿಯೇ? ಅದು ನಿಜ. ಹಿಂದಿನ ರಾತ್ರಿ ಇಂಗ್ಲಿಷ್ ರಸುಣಿಯ ತೋಳುಗಳಲ್ಲಿ ಮಲಗಿದ್ದ ರೂ ಅವನ ಮನಸ್ಸು ಭಾರತಿಯನ್ನು ನೆನೆಯುತ್ತಿತ್ತು. ಹಳದಿಯ ಕೂದಲು, ಹಸಿರು ಕಣ್ಣುಗಳು ಎದುರಿಗಿದ್ದ ರೂ ಮನಸ್ಸು ಕಪ್ಪು ಕೂದಲಿನ, ಕಪ್ಪು ಕಣ್ಣಿನ ಚಿಲುನೆಯನ್ನು

ನೆನೆಯುತ್ತಿತ್ತು.

ಬೆಟ್ಟಿಯನ್ನು ಭೇಟಿ ಮಾಡಬಾರದೆಂದು ಆನಂದ ನಿರ್ಧರಿಸಿದರೂ, ಸಂಜೆಯಾಗುತ್ತ ಬಂದಂತೆ ನಿಸರ್ಗದ ಕರೆಗೆ ಕಿವುಡನಾಗಲಾರದೆ, ಅವನ ಪುರುಳು ಮನಸ್ಸು ಅವನನ್ನು ಹೈಡ್‌ಪಾರ್ಕಿನ ಕಡೆಗೇ ಎಳೆಯಿತು. ಬೆಟ್ಟಿ ಅವನಿಗಿಂತಲೂ ಮುಂಚಿತವಾಗಿ ಅಲ್ಲಿಗೆ ಬಂದು ಕಾದಿದ್ದಳು.

ಕಾಮದ ಕಣ್ಣುಗಳು, ಉಬ್ಬಿವೆವೆ, ದುಂಡುತೋಳು, ರಂಗಿನ ತುಟಿಯ ಬೆಡಗಿನ ಮುಂದೆ ಆನಂದನ ನಿರ್ಧಾರ ಹಿಮ್ಮೆಟ್ಟಿತು. ಅವಳ ಮಾತಿನ ಮೋಡಿ, ದೇಹದ ಬೆಡಗಿಗೆ ಆನಂದ ಬಲಿಯಾದ.

ಬೆಳಗಾದಂತೆ ಅವಳ ಕೃತಕ ಸಾಂದರ್ಭ್ಯ ಅವನಿಗೆ ಅಸಹ್ಯವನ್ನುಂಟುಮಾಡಿದರೂ ಇವಳು ಅಡಿಯಿಡುತ್ತಿದ್ದಂತೆ ತನಗಿಂತಲೂ ಬಲವಾದ ಶಕ್ತಿಯೊಂದರಿಂದ ತಳ್ಳಲ್ಪಟ್ಟು, ಬೆಟ್ಟಿಯ ಬಳಿ ಧಾವಿಸಿ ಆನಂದ ಅವಳ ತೆಕ್ಕೆಯೊಳಗೆ ಬೀಳುತ್ತಿದ್ದ.

೨೩

ಬೆರಳುಗಳನ್ನು ಸುಟ್ಟ ಸಿಗರೇಟಿನ ಚೂರನ್ನು ಆನಂದ ಕಿಟಕಿ ಯಿಂದಾಚೆ ಎಸೆದು ಹಾಸಿಗೆಯ ಮೇಲೆ ಮಲಗಿ ತಾರಸಿಯನ್ನು ನೋಡತೊಡಗಿದ.

ಎರಡು ಮನಸ್ಸುಗಳಿಗೆ ಕಾಳಗ ನಡೆದಿತ್ತು.

“ನೀನು ಗಂಡನು. ನಿನಗಿಷ್ಟ ಬಂದಹಾಗೆ ಮಾಡಬಹುದು. ಆದರೆ ಹೆಣ್ಣು ಹಾಗೆ ಮಾಡಿದರೆ ಅವಳು ಸತಿತೆ. ಅವಳಿಗೆ ಕ್ಷಮೆಯಿಲ್ಲ. ನಾಯಿ ಮುಟ್ಟಿದ ಮಡಕೆಯಂತೆ ಬಿಸಾಡಬೇಕು.”

“ಅದು ಸರಿಯಲ್ಲ. ನೀನೂ ಅವಳೇ ತಪ್ಪು ಮಾಡಿಲ್ಲವೇ? ಅವಳಂತೆಯೇ ದೇಹದ ಬಯಕೆಗೆ ಬಲಿಯಾಗಲಿಲ್ಲವೇ? ನೀನು ಹೇಗೆ ಆ ಲಾಲಸೆಯನ್ನು ಕಟ್ಟಲಾರದೆ ಹೋದೆಯೋ, ಭಾರತಿಯೂ ಹಾಗೆಯೇ ದಮನ ಮಾಡಲಾರದೆ ಹೋದಳು. ನೀನು ಮಾಡಿದುದು ಸರಿಯಾದರೆ, ಅವಳದು ಹೇಗೆ ತಪ್ಪಾದೀತು? ಹೆಂಗಸಿಗೊಂದು ನೀತಿ, ಗಂಡಸಿಗೊಂದು ನೀತಿಯಿರುವುದು ಯಾವ ನ್ಯಾಯ? ನೀನು ನಿಜವಾಗಿಯೂ ಅವಳನ್ನು ಪ್ರೀತಿಸುವುದಾದರೆ ಮನ್ನಿಸು. ಅವಳು ನಿನ್ನ ಹೃದಯದ ವೇನಿ. ಅವಳಿಗೆ ತನ್ನ ಕೃತ್ಯದಿಂದಾಗಿ ಸಶ್ಚಾಸ್ತಾಪವಾಗಿದೆ. ಅದಕ್ಕೆ ಅವಳ ಬಡದೇಹವೇ ಸಾಕ್ಷಿ. ದುರ್ಬಲಳಾದ

ಭಾರತಿ ಪುರುಷನಿಗೆ ಬಲಿಯಾದಳು. ಅವಳನ್ನು ತಿರಸ್ಕರಿಸಬೇಡ. ಅವಳನ್ನು ಕ್ಷಮಿಸುವ ಹಕ್ಕು ನಿನಗಿಲ್ಲ. ನಿಮ್ಮಿಬ್ಬರ ತಪ್ಪು ಒಂದೇ ಆಗಿದೆ. ಹಿಂದಾದುದನ್ನು ಮರೆತುಬಿಡು. ತಪ್ಪು ಮಾಡಿದಾಗ ಕ್ಷಮಿಸುವುದು ಪ್ರೇಮದ ಹಿರಿಯ ಗುಣ.....”

ಆನಂದ ಹಾಸಿಗೆ ಮೇಲೆ ಹೊರಳಾಡಿದ.

“ಆದರೂ ಚಂದು ಮುದ್ದಿಸಿದ ಆ ತುಟಿಗಳನ್ನು ತಾನು ಪುನಃ ..”

“ನಿನ್ನ ದೇಹ ರುದ್ಧವೇ? ಬೆಟ್ಟಿಯ ಮುತ್ತಿನೂ ನಿನ್ನ ತುಟಿಯ ಮೇಲೆ ಹಸಿಯಾಗಿಯೇ ಉಳಿದಿಲ್ಲವೇ?”

ಆನಂದ ಚಿಂತೆಯಲ್ಲಿ ತೊಳಲಿದ.

ತಾಯಿ ಹೊರಗಿಡ್ಡಿಂದ ರಾತ್ರಿಯೂಟಕ್ಕೆ ಕರೆದಾಗ ಆನಂದ ಯೋಚನಾಸ್ತಂಭದಿಂದ ಎಚ್ಚೆತ್ತ.

“ಆನಂದ...ಊಟಕ್ಕೆ ಬಾ ಮಗು”

ಆನಂದ ಹೆಗಲ ಮೇಲೊಂದು ಟಿನಲು ಹಾಕಿಕೊಂಡು ಹೊರಬಿ. ರಂಗಣ ನವರಾಗಲೇ ಎಲೆಯ ಮುಂದೆ ಕುಳಿತಿದ್ದರು. ಆನಂದ ಅಪರ ಪಕ್ಕದಲ್ಲಿ ಕುಳಿತ. ತಂದೆ, ಮಗ, ತಾಯಿ ಒಂದು ಮಾತೂ ಆಡದೆ, ಒಬ್ಬರ ಮುಖ ಒಬ್ಬರು ನೋಡದೆ ಊಟ ಮುಗಿಸಿದರು. ಆನಂದ ಮರಳಿ ರೂಮಿಗೆ ಬಂದಾಗ ಅವನ ಹಾಸಿಗೆ ಹಾಸಿತ್ತು. ಆನಂದನಿಗೆ ತಾಯಿಯ ಮನಸ್ಸು ತಿಳಿಯಿತು. ತಾನನ್ನು ಭಾರತಿಯೊಡನಿರುವುದು ಆಕೆಗೆ ಸರಿಯಿಲ್ಲವೆನಿಸಿದರೇಕೆ. ಆದುದರಿಂದಲೇ ತನ್ನ ಹಾಸಿಗೆ ಕೆಳಗೆ ಹಾಕಿದಾಳೆ! ಮಾತನಾಡಲು ಧೈರ್ಯವಿಲ್ಲದೆ, ಕಾರ್ಯದಿಂದ ತನ್ನ ಮನಸ್ಸು ಬಿಚ್ಚಿ ತೋರಿಸಿದ್ದಾಳೆ.

ಆನಂದ ದಾಸಿಗೆಯ ಮೇಲುರುಳಿದ.

ಹಾಗಾದರೆ ತಾಯಿ ತನಗೆ ಮತ್ತೊಂದು ಮದುವೆ ಮಾಡಲು ಯೋಚಿಸಿದಾಳೆ. ಬೇರೊಂದು ಹುಡುಗ! ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಬೇರೂ ಬೃಳಕ್ಕೆ ಹಿಡಿದರೆ ಇನ್ನೊಂದು ಜೀವಿಗೆ ವಂಚನೆ ಮಾಡಿದಂತಾಗುವುದಿಲ್ಲವೇ?

ಅವನ ಒಳಗಣ್ಣು ಪಶ್ಚಾತ್ತಾಪದ ಉರಿಯಲ್ಲಿ ಬೆಂದು ಎಲುಬಿನ ಗೂಡಾಗಿರುವ ಹೆಂಡತಿಯನ್ನು ನೋಡಿತು.

ಎಷ್ಟು ಬಡವಾಗಿದಾಳೆ! ಆ ಅಪ್ಪರೆಯಲ್ಲಿ? ಈ ತೋಕದ ಮೂರ್ತಿಯಲ್ಲಿ? ದೇಹದಲ್ಲಿ ಎಲ್ಲಿ ನೋಡಿದರೂ ಮೂಳೆ. ಕಣ್ಣುಗಳು ಹಳ್ಳಕ್ಕಿಳಿದು ಕಪ್ಪು ಉಂಗುರದ ಸುತ್ತು ಬಂದಿತ್ತು. ಕೆನ್ನೆ ಬಾಡಿದ ಹೊವಿನಂತಾಗಿತ್ತು.

ಏನು ಮಾಡಲಿ ಎಂದು ಮನಸ್ಸು ಕೆದಕಿ ಕೇಳಿತು. ತಲೆ ಚಕ್ರಾಕಾರ

ವಾಗಿ ಸುತ್ತುತ್ತಿತ್ತು. ಆನಂದ ಎದ್ದು ಕುಳಿತ. ಭಾರತಿ ತನಗಾಗಿ ಕಾದಿರುವಳಲ್ಲವೇ? ರಾತ್ರಿ ತಾನು ಯಾವುದನ್ನೂ ಯೋಚಿಸಿ ತಿಳಿಸುವುದಾಗಿ ಹೇಳಿ ಬಂದಿದ್ದ.

ಆನಂದ ಎದ್ದು ನಿಂತು ತಲೆಗೂದಲು ಸರಿಮಾಡಿಕೊಂಡು ರೂಮಿನಿಂದ ಹೊರಗೆ ಬಂದ. ಹಾಲಿನಲ್ಲಿ ನಿಂತು ತನ್ನನ್ನೇ ನೋಡುತ್ತಿದ್ದ ತಾಯಿಯ ದೃಷ್ಟಿಯನ್ನು ಲೆಕ್ಕಿಸಲಿ ಮಹಡಿಯ ಮೆಟ್ಟಿಲಿನ ಮೇಲೆ ಕಾಲಿಟ್ಟ.

ವೇದಸ್ತು ಬೆರಗು ಬಡಿದವರಂತೆ ಮಗನ ಕಾರ್ಯವನ್ನು ನೋಡುತ್ತಿದ್ದರು. ಅವನು ಮೆಟ್ಟಿಲಿನ ಮೇಲೆ ಕಾಲಿಟ್ಟೊಡನೆ ವೇದಸ್ತು ಮಿಂಚಿನ ವೇಗದಿಂದ ಬಂದು, ಕಟಕಟಿಯ ಮೇಲಿದ್ದ ಅವನ ಕೈ ಮೇಲೆ ತಮ್ಮ ಕೈಯಿಟ್ಟು ತಡೆದು ಹೇಳಿದರು. “ಆನಂದ, ನಿನಗೆ ಹುಚ್ಚು ಹಿಡಿದಿಲ್ಲವಷ್ಟೇ?”

ಆನಂದ ತಾಯಿಯ ಕಡಿ ನೋಡದೇ ಉತ್ತರ ಕೊಟ್ಟ.

“ಇಲ್ಲಮ್ಮ. ನನ್ನ ತಡೆಯಬೇಡ”

“ಆನಂದ.....ಅವಳು ಪತಿತೆ.....”

“ಅಮ್ಮ, ನಾನೂ ಪತಿತ. ಅವಳಂತೆಯೇ ನಾನೂ ಇಂಗ್ಲೆಂಡಿನಲ್ಲಿ ಬೇರೊಂದು ಹೆಣ್ಣಿನೊಡನೆ ಸಂಪರ್ಕವಿಟ್ಟುಕೊಂಡಿದ್ದೆ.....”

“ಆದರೆ...ಆದರೆ....ನೀನು ಗಂಡಸು.....”

ಆನಂದ ವ್ಯಂಗ್ಯವಾಗಿ ನಕ್ಕು ಹೇಳಿದ “ನೀತಿ ಎಂದಮೇಲೆ ಎಲ್ಲರಿಗೂ ಒಂದೇ ಅಲ್ಲವೇನಮ್ಮ. ನಾವಿಬ್ಬರೂ ಪತಿತರು....” ಎನ್ನುತ್ತ ಆನಂದ ತಾಯಿಯ ಕೈ ಕೆಳಗಿದ್ದ ಕೈಯನ್ನು ಹಿಂದಕ್ಕೆಳೆದುಕೊಂಡ.

“ಆನಂದ ಇಲ್ಲಿ ಕೇಳು....” ವೇದಸ್ತು ಕೂಗುತ್ತಿದ್ದಂತೆಯೇ ಆನಂದ ತಾಯಿಯನ್ನು ನಿರ್ಲಕ್ಷಿಸಿ ಮಹಡಿಯ ಮೇಲೆ ಬಂದ. ಭಾರತಿಯ ರೂಮಿನಲ್ಲಿ ದೀಪವನ್ನೂ ಉರಿಯುತ್ತಿತ್ತು—ಯಾವುದೂ ನಿರ್ಧಾರ ಕೇಳಲು ಕಾದಿರುವಂತೆ.

ಆನಂದ ರೂಮಿನೊಳಗೆ ಬಂದ.

ಭಾರತಿ ಗಂಡನ ಕಡಿ ನೋಡಿದಳು. ಎಷ್ಟು ಮುದ್ದಾಗಿದ್ದಾರೆ! ಇಂಗ್ಲೆಂಡಿಗೆ ಹೋಗಿ ಬಂದ ಮೇಲೆ ಆನಂದ ಲಕ್ಷಣವಾಗಿ ಕಾಣಿಸುತ್ತಿದ್ದ!

“ಭಾರತಿ”

“ಏನು ಯೋಚನೆ ಮಾಡಿದಿರಿ?” ಅವಳ ದನಿ ಶಾಂತವಾಗಿತ್ತು. ಬಿರುಗಾಳಿಗೆ ಸಿಕ್ಕಿದ್ದ ಅವಳ ಮನಸ್ಸು ಕ್ಷಮಾಯಾಚನೆ ಮಾಡಿ ಶಾಂತವಾಗಿತ್ತು.

ಆನಂದ ಬಾಗಿಲು ಮುಚ್ಚಿ ಹೃದಯದ ಭಾರ ತಡೆಯಲಾಗದವನಂತೆ

ಬಾಗಿಲೊರಗಿ ನಿಂತ.

“ನೀವು ಸುಖವಾಗಿದ್ದರೆ ಸಾಕು. ನಾಳೆ ನಾನು.....”

“ಓ ಸಾಕು ಭಾರತಿ. ನಾನೂ ನಿನ್ನಂತೆಯೇ ಎಡವಿಡ್ಡೀನಿ. ದೇಹ ದಾಸೆಗಾಗಿ ಪತಿತನಾಗಿದ್ದೇನೆ ಲಂಡನ್ನಿನಲ್ಲಿ ಹೆಣ್ಣೊಬ್ಬಳ ಬೆಲೆಗೆ ಬಿದ್ದು ದೇಹ ಕಲುಷಿತವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಕ್ಷಮಿಸಬೇಕು.....” ಉದ್ವೇಗದಿಂದ ಆನಂದನ ದೇಹ ನಡುಗುತ್ತಿತ್ತು. “ಆದರೂ ಭಾರತಿ..... ನನ್ನ ಪ್ರೇಮ ನಿನ್ನದು. ಹಿಂದಾದುದನ್ನು ಇಬ್ಬರೂ ಮರೆತುಬಿಡೋಣ. ನಮ್ಮಿಬ್ಬರ ಪ್ರೇಮದ ನಡುವೆ ನೀತಿಯ ಪ್ರಶ್ನೆ ಬೇಡ.....”

ಆನಂದ ಬಾಗಿಲೊರಗಿಯೇ ನಿಂತಿದ್ದ. ಅವನ ಕೊನೆಯ ಮಾತು ಕೇಳಿ ಭಾರತಿ ಓಡಿಬಂದು ಅವನ ತೋಳಿನೊಳಗೆ ಬಿದ್ದಳು. ಅವನಿವೆಯಲ್ಲಿ ಮುಖ ಹುದುಕಿಸಿ ಹೃದಯ ಹಗುರುವಾಗುವಷ್ಟು ಅತ್ತು ಬಿಟ್ಟಳು. ಆನಂದ ಅವಳ ತಲೆಯ ಮೇಲೆ ಕೆನ್ನೆಯೊರಗಿಸಿ, ಅವಳ ದುಃಖ ಶಾಂತವಾಗುವವರೆವಿಗೆ ಸುಮ್ಮನೆ ನಿಂತಿದ್ದ. ಕ್ರಮೇಣ ಭಾರತಿಯ ದುಃಖ ಕಡಿಮೆಯಾಯಿತು.

“ಇನ್ನು ಮೇಲೂ ನೀವು ನಿಜವಾಗಿಯೂ ನನ್ನವರೇ? ನನ್ನನ್ನು ಮೊದಲಿನಂತೆಯೇ ಪ್ರೀತಿಸುತ್ತೀರಾ?”

“ಊ ಹೂಂ. ಮೊದಲಿನಷ್ಟು ಪ್ರೀತಿಸುವುದಿಲ್ಲ. ಇನ್ನೂ ಹೆಚ್ಚು ಪ್ರೀತಿಸುತ್ತೇನೆ. ನಾನು ಎಂದೆಂದಿಗೂ ನಿನ್ನವನು”

“ನೀವು ನನ್ನನ್ನು ಕ್ಷಮಿಸುವಿರಾ?”

ಆನಂದ ಬಗ್ಗಿ ಕಣ್ಣೀರಿನಿಂದ ತೊಯ್ದು ಕೆನ್ನೆಯನ್ನು ಮುದ್ದಿಸಿ,

“ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇ” ಎಂದ.

“ಮತ್ತೆ.....ಅವರು.....ನಿಮಗೆ ಬೇರೆ ಮದುವೆ.....”ಎನ್ನುತ್ತಿರುವಾಗಲೇ ನೀರಾರಿದ ಅವಳ ಕಣ್ಣುಗಳಲ್ಲಿ ಫಕ್ಕನೆ ನೀರು ಬಂತು.

ಆನಂದ ಅವಳ ಕಣ್ಣೊರೆಸಿದ.

“ಮತ್ತೊಂದು ಬಾರಿ ಮದುವೆ ಆಗಬೇಕು. ಯಾರೊಡನೆ ಗೊತ್ತೆ? ಭಾರತೀದೇವಿಯನ್ನು ಆನಂದನಿಗೆ ಕೊಟ್ಟು ಈ ರಾತ್ರಿ ಸುಮುಹೂರ್ತದಲ್ಲಿ ಮದುವೆ. ಎಲ್ಲಿ ಚೆನ್ನ, ಇನ್ನು ಅತ್ತಿದ್ದು ಸಾಕು. ಒಂದು ಬಾರಿ ನಗು ನೋಡೋಣ. ನಿನ್ನ ನಗು ನೋಡಿ ಎರಡು ವರ್ಷಗಳಾದವು. ಊಹೂಂ. ಹಾಗಲ್ಲ. ಕೆನ್ನೆಯಲ್ಲಿನ ಗುಳಿ ಇನ್ನೂ ಆಳವಾಗಿ ಮೂಡಬೇಕು. ಹಾಗೆ ಜಾಣೆ.....”

ತಾಯಿ

ನ್ಯಾಕ್ಸಿಂಗಾರ್ಕಿ—ಅನುವಾದ: ನಿರಂಜನ

ಪುಟಗಳು: ೫೨೯

ಬೆಲೆ: ೨-೮-೦

ಆರ್. ಎಸ್. ಎನ್. ರವರ ೨೪ ತುಂಬುಪುಟದ
ಚಿತ್ರಗಳಿಂದ ಅಲಂಕೃತವಾಗಿದೆ.

ಕಥನ ರೀತಿ ಹೃದಯಂಗಮವಾಗಿದೆ. ಆಕರ್ಷಣೀಯವಾಗಿದೆ. ಸನ್ನಿವೇಶ ರಚನೆ ಅದ್ಭುತವಾಗಿದೆ. ಇಲ್ಲಿ ಬರುವ ಪ್ರತಿಯೊಂದು ಸಾತ್ರಪೂತಮ್ಮ ವಿಶಿಷ್ಟಗುಣಗಳಿಂದ ಜೀವಂತ ವ್ಯಕ್ತಿಗಳಾಗಿ ಪ್ರಕಾಶಿಸುತ್ತಾರೆ..... ಶೈಲಿಯಲ್ಲಿ ತೀಕ್ಷ್ಣಣತೆಯಿದೆ; ವೈವಿಧ್ಯವಿದೆ ಆವೇಶಪೂರಿತವಾಗಿದೆ. ಕಾರ್ಮಿಕರ ಬಡತನ ಮತ್ತು ಹೋರಾಟಗಳ ವಿರಾಟ್ ದರ್ಶನವಿದೆ.

....ಸುದೀರ್ಘವಾದ ಈ ಅನುಪಮಕೃತಿಯನ್ನು ಇಷ್ಟು ಸುಲಭ ಬೆಲೆಗೆ ವ್ರಕಟಿಸಿದ ಭಾರತೀ ಪ್ರಕಾಶನದ ಸಾಹಸ ಶ್ರಮಗಳು ಸ್ತುತ್ಯರ್ಹವಾಗಿವೆ.

—ಪ್ರಬುದ್ಧ ಕರ್ಣಾಟಕ

ಚಿರಸ್ಮರಣೆ

ನಿರಂಜನ

ಪುಟಗಳು ೨೦೬

ಬೆಲೆ: ೧-೮-೦

“....ಕಲ್ಲನ್ನೂ ಕರಗಿಸುವಂತಹ ಶೈಲಿಯಲ್ಲಿ ನಿರಂಜನರು ಕಣ್ಣಿಗೆ ಕಟ್ಟುವಂತೆ ಕೈಯ್ಯಾರು ಹೋರಾಟವನ್ನು ಮೊದಲಿನಿಂದ ಕೊನೆಯವರೆಗೂ ಚಿತ್ರಿಸಿದ್ದಾರೆ.”

....ಚಿತ್ರಗುಪ್ತ

“....ಭಾರತೀ ಪ್ರಕಾಶನದವರು ಈ ಕೈಹೊತ್ತಿಗೆ ಓದುಗರಿಗೆ ರಸದಾತನನ್ನೀಯುವುದರೊಂದಿಗೆ ವಿಚಾರಧಾರೆ ಹರಿಸಲು ಶಕ್ತನಾಗಿದೆ.

—ಪ್ರಜಾಮತ

ಭಾರತೀ ಪ್ರಕಾಶನ * ಕೃಷ್ಣಮೂರ್ತಿಪುರಂ * ಮೈಸೂರು

